

UNIVERSAL
LIBRARY

OU_200404

UNIVERSAL
LIBRARY

ನಿಂಜಿನ ಬಳ್ಳಿಯ ಬಿಡಿಕುಡಿ. ೧.

(ಸೆರೆಪುನೆಯ-ಶೂರ
(ಗಳಿಗ ರ ವೀರತ್ವೀ ಕರ್ತಾರಕ ವಾಜ್ಯಯ)



ಲೇಖಕರು—

ವಾಸುದೇವಾಚಾರ್ಯರ್ ಬುಲ್ಲಿ
ಚಾಗಿಲುಕೋಟಿ.

ಚಾಲುಕ್ಯ ವಿಕ್ರಮ ವರ್ಷ ೮೨

ಭಾರತ
ಸ್ವಾತಂತ್ರ್ಯ ದಿನ
೧೯೪೫-೮-೪೨.

ಬೆಲ್ಲಿ—
ಎರಡು ರೂಪಾಯಿ.
೨೦ಟ್ಟು ಆಣ್

ಪ್ರಕಾಶಕರು—

ಬಿ. ಜಿ. ಅವಧಾನಿ
ಮಿಂಚಿನ ಬ್ರಹ್ಮಭಾಷಣಿ
ಧಾರಹಾಡ.

ಮಿಂಚಿನ ಬ್ರಹ್ಮಯ ಗಂನೇ ವರ್ಷಕ ಗನೇ ಕುಡಿ.

ದಲಿಲಿ.

ಅಧಾರತ್

ಬಂಡಾಯದ ಇತಿಹಾಸ'

ಒರೆದವರು:-

ಶ್ರೀ. ಕೆ. ಜಿ., ಜೋತಿ, ಬಿ. ಏ. ಬಿ. ಟಿ.

ವಿಜಯ ದಶಮಿಗೆ ಪ್ರಕಟಿವಾಗುವದು.

ಮುದ್ರಕರು—

ಕೆರೂರ ಗುಂಡೂರಾಯರು
ಚಂದ್ರಿಕಾ ಸ್ವೀಮ್ ಪ್ರೈಸ್, ಬಾಗಿಲುಕೋಟಿ.

ಭಾರತದ ಸ್ವತಂತ್ರ್ಯ ದಿನ ಪ್ರಕಟಿವಾದಿದು.

ಪ್ರಕಾಶಕರ ಅರಿಕೆ.

ನಾವು ಮೊದಲೇ ಪ್ರಸಿದ್ಧಿ ಸಿದಂತ ‘ಸೆರಿಮನೆಯಶಾರ’ ಎಂಬ ಮುಸ್ತಕವನ್ನು ಈಸ್ವಾತಂತ್ರ್ಯ ದಿನದಲ್ಲಿ ಕನ್ನಡಿಗರಿಗೆ ಅರ್ಥಸುವ ಯೋಗ ಬಂದದ್ದು ಕ್ಷಾಗಿ ಆನಂದವೇನಿಸುತ್ತದೆ. ಇದು ವಿಂಚಿನಬಳ್ಳಿಯ ಸ್ವಾತಂತ್ರ್ಯ ದಿನದ ಅಳಿಲ ಸೇವೆ.

ಬಳ್ಳಿಯಲ್ಲಿ ‘ಸೆರಿಮನೆಯಶಾರ’ ಬರಿದು ಕೃಂತಿಯ ಸಾಹಿತ್ಯವನ್ನು ಮೊದಲು ಮಾಡಿದ್ದ ಕ್ಷಾಗಿ ಶ್ರೀ ಬುಲ್ರ್ ವಾಸುದೇವಾಚಾರ್ಯರಿಗೆ ನಾವು ಖಣಿಯಾಗಿದ್ದೀರೆ.

ಇಂತರ ಮಹಾಕಾರ್ಯಾಂತಿಯಲ್ಲಿ ತಮ್ಮನ್ನು ಹಿಡಿದ ತಮಗೆ ಬಂದ ಅನುಭವಗಳ ಸಾವಾಜಿಕ ಚಿತ್ರವನ್ನು ಚಿತ್ರಿಸಿದ ಒಂದು ಮುಸ್ತಕವಿದು. ಕನ್ನಡಿಗರು ಇದಕ್ಕೆ ಆಶ್ರಯವನ್ನಿತ್ತ ಮುಂದಿನ ಕ್ರಾಂತಿಕಾರಕ ಗ್ರಂಥ-ಗಳ ಪ್ರಕಾಶನಕ್ಕೆ ಸಹಾಯವನ್ನು ನೀಡುವಿರೆಂದು ನಂಬಿರುವ;

**ಸ್ವಾತಂತ್ರ್ಯದಿನ
ಇ ನೇ ಅಗಷ್ಟ ಇಂಳಿ**

**ತಮ್ಮ ಸೇವಕ
ಬುಲ್ರ್ ಬಿಂದುಮಾಧವ**

ಮುನ್ನದಿ.

ಸಂಸ್ಕೃತಣೀಯ ನ್ಯಾಳಾನೇ ಅಗಷ್ಟ ಕ್ರಾಂತಿಯಲ್ಲಿ ಕೋಟ್ಯಾಂತರ ಶರುಣಾದು, ಧಾರೀಗಳ ಆಪ್ಯೇಕಣ್ಣ ತಲ್ಲಿಬಾಗಿ ಕ್ರಾಂತಿಕಹಳೆಯನ್ನು ಉಂಡಿದರು. ರಾಸ್ತುಣ್ಣೆಮದಿಂದ ಕಾರ್ಯಪ್ರವೃತ್ತಿರಾಗಿ ದುಡಿದರು. ಮದಿದರು ಪಾಷಣಯರೇ ಪಾಷಣಯವುದರಿಷ್ಟು ದೂರಾದಲ್ಲಿ ಸೆರೆಮನೆಗಟ್ಟಿದರು ಒಬ್ಬಗ ಪೆಯೂ ಆಯಿತು ಸೆರೆಮನೆಯ ಅನುಭವ ವೈಭವಗಳನ್ನು ಕೇಳಿದ ಗೆಳೆಯರಿಗೆ ಹೇಳಿದ್ದು ಸೆರೆಮನೆಯ ವಿಷಯವನ್ನೇ ಪ್ರಾಫಾಸ್ಯವಾಗಿರಿಸಿ ಕಾದಂಬರಿ ಒರಯಲು ಆಗ್ರಹ ಪಡಿಸಿದರು. ಇಲ್ಲೇದೆ

ಕಥಾನಕವು ಕಾಲ್ಪಣಿಕವಲ್ಲ ಕಾವೆಂಬಾರಾಲ್ಲಿ ಬಾಂಪ ವ್ಯಕ್ತಿಗಳೆಲ್ಲ ಸೆರೆಮನೆಯರೂ ರಾಷ್ಟ್ರವೇರಿಸಿಗೆಲ್ಲಾ. ಅತಿಶಯಾತ್ಮಕ ಬಣಿಸಣಿಗೆಂತಹ ದೇವಲ್ಲ. ನದೆದುದನ್ನು ಕೇಳಿದುದನ್ನು ಪಣ್ಣಗಳಿಂದ ಜೊಡಿಸಿದವ ನಾನು. ಕಾದಂಬರಿಯ ಪ್ರತಿ ವ್ಯಕ್ತಿಯೂ ಸ್ವಾತಂತ್ರ್ಯಪ್ರಾಣಿಗೆ ಹೋರಾದಿದೆ. ಅವರ ತ್ಯಾಗ, ಸೇವೆಗಳ ಫಲವೆಂದೇ ಸ್ವೇತಂತ್ರಭಾರತವು ಉದಯಿಸಿದೆ.

ಇಂದಿನವರಿಗೆ ಈ ಕಾದಂಬರಿ ಸಾಮಾಜಿಕ, ಮುಂದಿನವರಿಗೆ ಇದುವೇ ಐತಿಹಾಸಿಕ ‘ನವ್ಯ ಪ್ರಾರ್ಥಿಜರು, ಇರಟಿರೊಡಸನ್ವಾತಂತ್ರಸಂಪಾದನೆಗೆ ಹೋರಾಡಿದವ ಏರಿತ್ತಿ ಇರು’ ಎಂದು ಮುಂದಿನವರು ಎನ್ನುದಿರು. ಹೋರಾಟಿದಲ್ಲಿಯ ಒಂದೆ ಕಾನಾಭಾಗವ್ಯ ಕಾದಂಬರಿಯಲ್ಲಿ ಇಲ್ಲ. ನಾಡಿಗರಿಗೆ ಅಣ್ಣ ಸೇವೆಎಂದೂ ಒಪ್ಪಿಸಿದೂ ಹೀಗೆ ಹೀಂ ಪುಟಕ್ಕೆಂದು ಬರುದುದನ್ನು ಸಂಪಾದಕರ ಆಗ್ರಹಕ್ಕು ಕುಗ್ಗಿ ಸಲೀಬೆಕಾಯಿತ್ತಾ. ಭಿನ್ನರುಚಿತ್ತೀಕಾಣಿತ್ತು? ಎಂದಿಲ್ಲವೇ? ಬರಿಷಭಾಗ ನನಗೆ ಜೀಕಿತ್ತು. ಸಂಪಾದಕರು ಬೇದನೆಂದರು. ತವ್ಯಾಬ್ಲಾಯಲ್ಲಿ ಶ್ರಾಷಟಿಸಿದಕ್ಕೆ ಅನಂತಾನಂದವಂದನೆಗಳನ್ನು ಸಂಪಾದಕರಿಗೆ ಸಲ್ಲಿಸಿದೇ ಇರಲಾರೆ.

ಕಾದಂಬರಿ ಬರೆಯಲು ಸ್ವಾತಿತ್ಯನ್ನಿತ್ತು ಬರೆಯಿಸಿ, ಗ್ರಂಥರೂಪದಲ್ಲಿ ಪ್ರಕಟವಾಗುವವರೆಗೂ ಸಕಲ ವಿಧದಿಂದ ಸಹಾಯ ಸಹಕಾರನೀಡಿದ ತ್ರೀ. ದೇರವಾಂದೆ ಗುರುರಾಯಾರಿಗೆ ಖಂಡಿಯಾಗಿರುವೆ.

ಭಾರತ ಸ್ವಾತಂತ್ರ್ಯದಿನ {
ಅಗಸ್ಟ್ ಇಂ }
ಬಾಗಿಲುಕೋಚೆ. {
ಬುರ್ಲಿ ವಾಸುದೇವಾಚಾರ್ಯ.

ಬಂದ್ರನ

“ ಗಂಗೂ..... ಗಂಗೂತಾಯಿ.....” ವಿಕ್ರಮನು ಒಳಭಾಗಿ
ಲಲ್ಲಿ ನಿಂತು ಮೆಲ್ಲನೇ ಕೂಗಿದ. ಹೂವಿನ ಬುಟ್ಟಿಯೊಡನೆ ಹಿತ್ತಾಲಿನಿಂಡ
ಷಿಡಿ ಬಂದಳು. ಹೊವ್ವೆಗಳು ಚೆಲ್ಲುತ್ತ ಲಿರುವುದರ ಅರಿವು ಅವಳಿಗರಲಿಳ್ಳ.
ವಿಕ್ರಮನ ಎದುರು ನಿಂತಳು.

“ ಏನ್ನಾಡ್ತಿ ಈಗಣ ? ” ಹೆಗುರಾಗಿ ಕೇಳಿದ.

“ ದೀವರ ಪೂಜೆಗೆ ಹೂ, ತಗೀತೀನಿ ”

“ ನಂದೊಂದು ಕೆಲಸದ ಗಂಗೂ ?” ಯಾಜಿಸಿದೆ.

“ ಏನು ? ಏನ್ನೇ ಇಲ್ಲಿ ? ”

“ ಒಂದ್ವನ್ನಿಂದ ರಾಕ್ಕೇ ಇಂತು ”

ಕೆಲಸನೆಯ ಶಿಕ್ಷ

“ ಪಾರ್ಟಿಗೀರ್ಟಿ ಹುಚ್ಚು ಚೂರಾ ಬ್ಯಾಡ್‌ಫ್ಲೋಡವಾ. ಆ ಕೆಲಸಾ ಏನಾರೆ ಇದ್ದು ಹೇಳು, ಇದ್ದೆ ಕೆಲಸಾ ಬಿಟ್ಟು ಮಾಡ್ತಿನಿ.”

“ ಅದೇ ಕೆಲಸಾ....”

“ ಈಗಿಂದಿಗ ಮಾಡ್ತಿನಿ. ಏನ್ನೇ ಇಳು ? ”

“ ನೀ ಬರೋಬರಿ ಮಾಡ್ಲಿಲ್ಲ ಅಂದ್ರು ಎಲ್ಲಾ ಕೆಲಸ ಕೆಟ್ಟು ಧಾಣಾಗಿ ಹೋಗ್ನವನ್”

“ ಲಗೂ ಹೇಳು ನೋಡ್ಯಾರ ನೋಡು, ಹ್ಯಾಂಗ್‌ಘ್ರಾಡ್ತಿನೀ”

ಗಂಗಾಗೆ ಸಂಗತಿ ತಿಳುಹಿದ. ಅವಳಿಂದ ಜರುಗ ಬೇಕಾದು ದುನ್ನೂ ಹೇಳಿದ. ಸಂಭಾಷಣೆಯನ್ನೂ, ಸನ್ನಿಹೀಳವನ್ನೂ ವಿಶದಗೊಳಿಸಿದ. ಗಂಗಾ ಕೊಂಡ ಜಿದಿರೆಳು. ತನ್ನಿಂದ — ಕೆಲಸವಾಗಲು ಸಾಧ್ಯವೇ? ಎಂದಳು. ನಟಿನೆಯ ಜೊತೆ ಕಾರ್ಯತತ್ವರ ಸ್ನೇಪುಣಿತೆ ತನ್ನಲ್ಲಿ ಇದೆ ಎಂದು ಬಗೆರಳು. ‘ವಂದೇ ಮಾತರಂ’ ಎಂದು ವಂದಿಸಿದಳು. ವಿಕ್ರಮನ ಆಶೀರ್ವಾದ ಪಡೆದು ಲಗುಬಗೆಯಿಂದ ಹೋರಹೋರಟಿಳು.

ವಿಕ್ರಮನ ಮನೆ ಪ್ರೌಲಿಸರ ಕಾವಲು ಮನ್ನಣಿ ಪಡೆದಿದೆ. ಬಾಗಿ ಉದ ಇಕ್ಕೆಲಗಳಲ್ಲಿ ಬಂದೂಕನ್ನು ಹೆಗಲಿಗಿರಿಸಿ ದರ್ಜಿಂದ ನಾಲ್ಕುರು ಪ್ರೋಲೀಸರು ನಿಂತಿದ್ದಾರೆ. ವಿಕ್ರಮನ ಮನೆಯ ಎದುರೇ ಬಾವಿ ಇದೆ. ಪಿವತ್ತು ಜನ ಕೂಡ್ಯಬಹುದಾದ ವಿಶಾಲಕಟ್ಟಿಯೂ ಬಾವಿಗಿದೆ. ಪ್ರೌಲಿಸಿಸಬಾ ಇನ್ನಸ್ಥಿಕ್ಕರ, ಅಸಿಸ್ಟೆಂಟರು ಕಟ್ಟಿಯ ಮೇಲೆ ಕುಳಿತು, ವಿಕ್ರಮನ ದಾರಿ ಕಾಯುತ್ತಲಿದ್ದಾರೆ. ಬಿಚ್ಚುಗತಿಯ ನಾಲ್ಕುರು ಮಾಳಿಗೆಯ ಮೇಲೆ ತಿರುಗಿ ನೋಡುತ್ತಲಿರುವರು. ಬೀದಿ ಜಿಕ್ಕೆದು. ಹೆದರಿ ಜನ ಓಡಾಡದೇ ಮನೆಯಲ್ಲಿ ಕುಳಿತಂತಿದೆ. ಬೀದಿಯಲ್ಲಿ ಒಬ್ಬನನ್ನೂ ಬಿಡದಿರಲು ಫೋಜ ದಾರನ ಕಟ್ಟಬ್ಬಾಜ್ಜೆ! ಬೀದಿಯ ಎರಡೂ ಇದಿಗೂ ಸುಸಜ್ಜಿತ ಸಿವಾಯಿಗಳ ಕಾವಲು.

“ನಿಂದ್ರಬೇ! ಅಲಾ ಇವನ್ತ ದರಕಾರನೆ ಇಲ್ಲೇನು! ನಿಂದ್ರು. ” ಬೀದಿಯ ಕಾವಲು ಸಿವಾಯಿ ಕೂಗಿದೆ. ಗಂಗಾ ಲೆಕ್ಕಿಸದೆ ವಿಕ್ರಮನ

ಮನ್ಯಾಯ ಬಾಕೀಲದವರೆಗೂ ಒಂದೆಳು. ಸಬ್ರಾ ಇನ್ನು ಸೈಪ್ಪರು ನೇಗವಾಗಿ ಅವಳ ಕಡೆಗೆ ಬಂದು ದಿಟ್ಟಿಸಿದರು. ಶಾವಲಿನವರೆಲ್ಲರೂ ಸೈರಿದರು. ಗಂಗೂ ಬೆದರಿದೆಂತಿತ್ತು. ಘೋಜದಾರರು ಅವಳ ರೂಪ ಲಾವಣ್ಯಗಳಿಗೆ ಮುಗ್ಧ ರಾದರೇನೋ! ಅವಳ ತುಂಬಿದೆದೆ, ಚೆಂದುಟಿ, ಮೈವಾಟಿದ ಸವಿಯನ್ನು ಕಟ್ಟಿಂದ ಹೀರುತ್ತಲಿದ್ದರು.

“ ಪರವಾನಗೀ ಕೊಡ್ಡಿಸಾಹೇಬ್. ಒಳಗೆ ಹೋಗಿ ಬರ್ತಿನೀ? ” ತುಟಿಯನ್ನು ಅಲುಗಿಸಿ ಕಿರುನಗೆ ನೋಟಿ ತೂರಿ ಕೇಳಿದೆಳು. ಗಾಳಿಗೆ ತೂರಿ ಕೆನ್ನೆಯನ್ನು ಶೋಭಿಗೊಳಿಸುವ ಮುಂಗುರುಳನ್ನು ಬಳಕುತ್ತ ಸರಿ ಪಡಿಸಿದೆಳೆ. ಸಾಹೇಬರು ಏಂಸಿಗೆ ಕೈಇಕ್ಕಿದರು.

“ ಪರವಾನ್ನೀ ಕೊಡ್ಡಿ? ”....

“ ಯಾಕ್ಕೀ? ” ಸಾಹೇಬರೆಂದರು.

“ ಅಕ್ಕೀ ಕಡಾ ಒಯ್ಯಾರ, ಹಬ್ಬಿ ಈವತ್ತು ಇಸಗೊಂಡ್ರಿನಿ”

“ ಇನ್ನೊಂತಾಸು ನಿಂತ್ವರಿ. ”

“ ನೋಡ್ರಿ, ಸಾಹೇಬ್ರು ತಿಳಿದವರಿದ್ದೀರಿ. ” ತುಂಬಿದೆದೆಯ ಸೌರಭತೆ ಬೀರಿ ಬೇಡಿದೆಳು. ಹುಬ್ಬಿನ್ನು ತೀಡಿ ಕುಣಿಸಿದೆಳು. ಸಾಹೇಬರು ಅವಳ ನೋಟಿದಲ್ಲಿ ಲೀನವಾದರು.

“ ನಾ ಹೆಣ್ಣುಗಳು ಏನ್ನಾಡ್ತಿನಿ? ”....

“ ಹೊಂ, ಹೋಗಿ ಗಡಾಬರಿ ” ಮಿಂಚಿನಂತೆ ಪುನೇಬಳಹೊಕ್ಕಳು. ಶೋಲಿಸರು ಒಷ್ಟಿರನ್ನೊಷ್ಟಿರು ನೋಡಿದರು. ನೋಟಿದ ಅರ್ಥವನ್ನು ಸುಲಭವಾಗಿ ತಿಳಿದರು. ಸಾಹೇಬರು ಅವಳ ಬರುವಿಕೆಯನ್ನೇ ಎದುರು ನೋಡುತ್ತಲಿದ್ದರು

ಗಂಗೂ ನೇರವಾಗಿ ಕೊತಡಿಯನ್ನು ಹೊಕ್ಕಳು. ವಿಕ್ರಮನ ಹಾಸಿಗೆ ಉರುಳಿಸಿ ‘ದಿನಚರ’ ಉಡಿಯಲ್ಲಿಟ್ಟು ಕೊಂಡೆಳು. ಸೀರೆ ಸರಿಪಡಿಸಿ ಕೊಂಡೆಳು. ಬಿಗಿದು ಕಟ್ಟಿಹಾಕಿದೆಳು. ವಿಕ್ರಮನ ತಾಯಿ ಅಳುದನಿಯಿಂದ ಕೊತಡಿಯ ಭಾಗಿಲಲ್ಲಿ ನಿಂತು ಕೇಳಿದೆಳು.

“ ಏನ್ ಗಂಗೂ ? ” ಮೇಲುದನಿಯಲ್ಲಿ ಎಲ್ಲವನ್ನೂ ಕೇಳಿಸಿದಳು. ಅವಸರದಿಂದ ಬೇಕೊಂಡು ಕೋಟಿಗೆ ಹೊದಳು. ವಿಕ್ರಮನ ತಂಗಿ ಬಾಣಂತ ಮೈ ಕಾಯಿಸುತ್ತ ಕುಳಿತ್ತಿದ್ದಳು. ಗಂಗೂನನ್ನು ಕಂಡು ಒರ ಮಾಡಿಕೊಂಡಳು. ವಿಕ್ರಮನ ಹೇಡತಿಯಾ ಬಂದು ಆಲೋಚನೆಯಲ್ಲಿ ಬೆರಿತಳು. ಗುಣಾಗುಟ್ಟಿದರು. ನಿಧಾರಕ್ಕೆ ಬಂದರು. ಕೆಲವು ಕಾಗದ ಗಳನ್ನು ಸುಟ್ಟಿರು. ಸುತ್ತಲೂ ಇಂಥಿಕಾಯಿತು ವಿಕ್ರಮನ ಹೆಂಡತಿ ಗಂಗೂಗೆ ಹೇಳಿದಳು. “ ಏನೂ ಇಲ್ಲಾ ಇನ್ನು .”

“ ಅವರಿಗೆ ಕೇಳೂ ಹಾಂಗೇ ಬ್ಯಾಬೀಕು....”

ಪಡುಸಾಲೆಗೆ ಬಂದು ಗಢರಿಸಿದಳು ವಿಕ್ರಮನ ಹೆಂಡತಿ, “ಹೆಚ್ಚಿ ಕಾಡಬ್ಯಾಡಾ. ಮಂದಿ ಕಿಮ್ಮತ್ತು ಇದ್ದು ಚಿಂತಿಲ್ಲಾ ” ಎಂದಳು.

“ ಇಷ್ಟ ಕಿಮ್ಮತ್ತಿ ದಾ ಕಿ ತಂದು ಕೊಡಬೀಕೂ ”

“ ಅಂತರ್ಭೂತೀ ಬಂದಾಗೆ. ಓಡಿ ಹೋಗ್ಗಿದ್ದೇನು ಓಡಿ ”

“ ಕಡಾ ತರೂದು ತಂದೂ ಎಷ್ಟು ಸೊಕ್ಕೆ ನೀಂದೂ ”

“ ಯಾರೇನೂ ಕಟಿಗೊಂಡು ಕೂತಿರುದಿಲ್ಲಾ. ಎಲ್ಲಾ ರಿಗೂ ಅನುವೂ, ಆಪತ್ತಾ ಇರೂವೇ....”

“ ಸೊಕ್ಕೆನ ಮಾತ್ರಾಕ ಹಂಗರ್ಡ, ಮಂದಿ ಬಾಗಲ್ಲಾಗ ನಿಂತಿ ಬೇಡೂದು ತಪ್ಪುಂ ದುಲ್ಲಾ....”

“ ನಿನ್ನಾ ಹತ್ತ ಶರ್ತೀ ಬರ್ತೀದಿ, ಆಗ ಹೇಳ್ತೀನಿ ”

“ ಬಂದಾಗ ಹೇಳಿಯಂತ ” ಅಕ್ಕಿ ತುಂಬಿದ ಪಾತ್ರೆ ಒಗಲಲ್ಲಿರಿಸಿ ‘ಇವಕ್ಕೆ ಎಂದೂ ಕೊಡಬಾವ್ವಾ. ಒಣ್ಣು ದಿವೂಕೆ ಭುಕ್ ’ ಎನ್ನಿತ್ತ ಹೊರಬಂದಳು. ‘ಕೇಳಿದ್ದಾಗ ಸಾಹೇಬು ಎನ್ನು ಸೊಕ್ಕೆ ನೋಡ್ರಿ, ಎಂದು ಮುಂದಕ್ಕೆ ನಡೆನಳು. ಸಾಹೇಬರೂ, ಅವನ ಶಿಷ್ಯರೂ ಅವಳ ಚಲುವಿಕೆಯ ನಿಗೆಮನ ನಿರ್ದಿಷ್ಟಿಸುತ್ತ ಲಿದ್ದರು. ಅವಳು ಹೋದುದೆ ಕಂಡರೂ ಹೋದದಾರಿಯತ್ತ ಘೃಷ್ಟಿ ಹರಿಯುತ್ತ ಲಿದ್ದಿತು. ಏನನ್ನ ಕೊಂಡೊಯ್ದಿಂದೂ ಎಂಬ ಸಂಶಯ ಜನಿಸಿದ್ದಿತು. ಆದರೇನು ?

“ ಫರಾರೀ ಆದ್ದಾಂಗ ಕಾಣ್ತಿದ ” ಸಾಹೇಬರೆಂದರು.

“ ಮುಂದೇನಾಷ್ಟುಹ್ಯಾ?...ಅಸಿಸ್ವಂಟ್ ಸಾಹೇಬರು ಬೇಸರದ ದನಿವಶ್ತಿದರು.

“ ಬಂದೇ ಬರಾತ್ ನ ದಸರೇ ಹಬ್ಬಾ....ಬಿಟ್ಟುನ್ನ ಒಳಗೇನಡೀರಿ. ಏ ಅಬ್ಜುಲ್, ನಾಕ್ಕಂದಿನ್ನ ಕರಕೆಂಡು ಅರಾಣಿಸ್ತೇಕ್ಕೆ ಹೋಗಿ ನೋಡು. ಏ ಬಿ. ಜೇ. ಸೀ ಇತ್ತಲ್ಲಿಗ ಹೋಗೋ. ಎಲ್ಲೆಲ್ಲೆ ಅವನ ಕೂಡೂ ಮೆಟ್ಟವ ತಪಾಸ ಮಾಡಿ.” ಗಂಭೀರ ಧ್ವನಿಯಿಂದ ಅಪ್ಪಣಿ ವಿಧಿಸಿದರು. ಸಿಪಾಯಿಗಳ ತಂಡ ಚದುರಿತು. ಮಾಳಿಗೆ ಏರಿದ ಸಿಪಾಯಿಗಳು ಮೈ ತೊಗುತ್ತ ಬಿಸಿಲು ಕಾಸುತ್ತಲಿದ್ದರು ಸಾಹೇಬರು ಪರಿವಾರದೊಂದಿಗೆ ವಿಕ್ರಮನ ಮನ್ನ ಸುಗ್ಗಿ ದರು. ಗೊಡರು ‘ಅವ್ಯಾ’ ಅವರು ಅವ್ಯಾ ಅವರು ಸಾಹೇಬು ಬಂದಾರ ಬಂದು ಕಂಬ್ಬೀ ಹಾಸ್ರೀ, ಎಂದು ಕೂಗಿದರು. ತಾವೇ ಮನ್ಯೆಯ ಯಜಮಾನರಾಗಿ ಸ್ವಾಗತವನ್ನಿತ್ತರು. ಬೂಟಿನ ಖಿಡಾಟ ಪಡಸಾಲೆಯನ್ನ ಆವರಿಸಿತು. ಒಳಗಿನಿಂದ ಯಾರೂ ಬಾರದ್ದಕ್ಕೆ ಗೊಡರೇ ಮಿದುಕಿದರು. ಮತ್ತೆ ಕೂಗಿ ಕರಿದರು. ಕೊರಡಿಯಿಂದ ವಿಕ್ರಮನ ತಂಗಿ ರೊಚ್ಚಿನಿಂದ ಬಂದಳು. ಕೂಸು ಚೀರುತ್ತಲಿದ್ದಿತ್ತ. ಕೂಸಿನ ಮೈ ವಡವುತ್ತ ಕೇಳಿದಳು.

“ ಯಾರ್ಥಿನ್ನು ? ”

“ ಕಾಣೂದಿಲ್ಲೇನು?” ಸಾಹೇಬರು ಕೈಗುಣಿ ಬೂಟಿಗೆ ಬಡಿಯುತ್ತ ಉತ್ತರ ನೀಡಿದರು.

“ ಹೋರಗೆ ಹೋಗ್ಗಿರೋ ಏನಂತೀರಿ? ಗಂಡಸರು ಇಲ್ಲದ ಮನ್ಯಾಗ ಬರ್ಲಿ ಕೈ ತಿಳಿಯಾದುಲ್ಲಿ ” ನಿಮಗೆ ?”—

“ ಏ ನ ನಾವು ಯಾರಿದ್ದಿವಿ ಗೊತ್ತಿಲ್ಲೇನು ? ಎಚ್ಚು ರದಿಂದ ಮಾತಾಡು. ” “ನೀ, ಬಾದಶಹನ ಮೊವೃಗಾ ಇರವಲ್ಲಾಗೆ, ಏ ಏ ಅಂದೆಂದ್ರ್ಯಂ ಹಲ್ಲು ಉದರ್ಯಾನು,” ವಿಕ್ರಮನ ಹೆಂಡತಿಯೂ ದನಿಗೂಡಿಸಿದಳು. ಗೊಡರು ಸಮಾಧಾನಕ್ಕೆ ಯಂತ್ರಿಸಿದರು. ತಾಯಿ ಮಗಳನ್ನೇ ಶಾಂತತೆ ವಹಿಸಲು ತಿಳಿಸಿದಳು.

“ ಮನ್ಯಾಗ ಹೇಣ್ಣಿಗಾರೆ ‘ ಏ, ಅಂತೇ ಏನು ? ಹೆಚ್ಚಿಮುಕ್ಕೆಗೆ ಹ್ಯಾಂಗ ಮಾತಾಡ ಬೇಕೂ ಅನ್ನೂದು ತಿಳಿಯಾದಿಲ್ಲ ’ ”

“ ನಿನ್ನ ಹೇಣ್ಣಿಗೆ ಯಾರಾರೆ ಏ ಅಂದ್ರ ಸುವಿಶ್ವಿತಯಾ ? ”

“ ಇಲ್ಲ ಬಿಡ್ರೇ, ಅಂದು ದೊಡನನಸ್ಯಾ ಆಗ್ನಿ, ” ತಾಯಿ ಸುಡಿದಳು. ಸಾಬರ ಮುಖ ಕಂಡಿತು. ಪೂರೀಲಿಸರೆದುರೇ ಅವಮಾನವಾದುದು ತಡೆಯ ದಾಯಿತು. ತಪ್ಪು ತನ್ನದೆಂಬುದನ್ನು ತಿಳಿದಿದ್ದ. ಹೆಚ್ಚು ಮಾತಾಡು ವಂತಿಲ್ಲ. ಪೂರೀಲಿಸರಿರೂ ಮನವರಿಕೆಯಾಗಿದ್ದಿತು. ತವ್ಯ ಸಾಬರು ಒರಟುತನ ತೋರಬಾರದಿತ್ತಿಂದೂ ಮನದಲ್ಲೀ ಸುಡಿದರು. ಗಾಡರು ಎಲ್ಲರನ್ನೂ ಶಾಂತಗೊಳಿಸಿದರು. ಕುಲತುಕೋಳ್ಳಲು ಗಾಡರ ವಿನಂತಿ ಯಾಯಿತು.

“ ಅಣ್ಣ ಬಂದಮ್ಯಾಲೆ ಒಳ್ಳೆಗ ಬಲ್ಲ ” ಎಂದು ತಂಗಿಯು ಅಭ್ರಷಿ ಸಿದೆಳು.

“ ಹಾಂಗಲ್ಲ ಬಾಯ್ಟ ಮನಿಗೆ ಬಂದಮ್ಯಾಲೆ ಕೂಡ್ರೀ ಅನ್ನೂದು ಧರ್ಡು ”

“ ಆ ಧಮಾರ ನಿಮಗೇ ಇಲ್ಲ. ಏಲ್ಲ, ಎಲ್ಲಾರೂ ಹೊರಗನಡಿರ ”

“ ನಡೀರೆವಾ ನಡೀರಿ, ಹೆಣವುಗಳನಂಗ್ರೀ ಬಾಯಿಗೆ ಬಾಯಿ ಧರಾ ಅಲ್ಲ ” ಎನ್ನುತ್ತ ಕಟ್ಟಿಯ ಕಡೆಗೆ ನಡಿದರು. ಪಿಸ್ತ್ರುಲಿಗೆ ಒಂದು ಕೈನೀಡಿದರು. ಪೂರೀಲಿಸರ ಮೇಲೆ ರೇಗಿದರು. ಗಾಡರೂ ಬ್ಯಾಗಳಿಗೆ ಆಹುತಿಯಾದರು. ವಿಕ್ರಮನ್ನಿನ್ನೂ ಬರಲಿಲ್ಲ. ದಾರಿ ಕಟ್ಟಾದುದಕ್ಕೆ ಜನ ಬೇಸತ್ತರು. ಹುಡುಕಲು ಹೊರಟಿವರೂ ತಿರುಗಿದರು. ಸಾಹೇಬರ ತಲೆ ವಿಚಾರದಿಂದ ಭಾರವಾಗಿದ್ದಿತು. ಅರೆ ನಸುಕಿನಲ್ಲಿ ಬಂದರೂ ಯಶ ದೊರೆಯದಕ್ಕೆ ಕೋಪಗೊಂಡರು. ಪೂರೀಲಿಸರಿಗೂ ತಿಳಿಸದೆ ಮ್ಯಾಜಿ ಸ್ಟ್ರೀಟ್ರಿಂದ ವಿಕ್ರಮನ ವಾರಂಟನ್ನು ಪಡೆದುದು ವ್ಯಧಿವಾಯಿತು. ಹ್ಯಾಂಗಸಿನಿಂದ ಅವಮಾನ ಸಂದರ್ಭ ಒಗಿದುದಂತೂ ತಲೆಯಲ್ಲಿ ಸಿಡಿ ಯುತ್ತಿದೆ. ಬಿಸಿಲು ಬಲಿಯಿಂ. ಸಾಬರ ತಲೆಕಾಯಿತು.

ಕರ್ಮಾಂಶ ಶಿಕ್ಷ

“ವರದೇ ಮಾತರಂ” ತನ್ನ ಮನೆ ಒಳಕ್ಕೆ ಬರುತ್ತಲೇ ವಿಜಯ ಧ್ವನಿಗೈದಳು. ಗಂಗೂ ದಿನಚರಿಯನ್ನು ಕೈಗಿತ್ತುಳು. ನಡೆದುದನ್ನು ನಿಮಿ ಪದಲ್ಲಿ ಉಸುರಿ ‘ಮುಂದೇನಾಳ್ಡಿತ್ತೀ ವಿಕ್ರಮಾ’ ಎಂದು ಕುತೂಹಲಿತಳಾಗಿ ಕೇಳಿದಳು. ದಿನಚರಿಯನ್ನು ತಿರಾಪುತ್ರ ‘ಗಂಗೂ’ ಎಲ್ಲರ ಮಾನಾನೂ ಕಾಯ್ದಿ. ಇದೊಂದು ಪಾರಾಗೂದು ಬೇಕಾಗಿತ್ತು ಇದನ್ನು.... ಎಂದು ಅವಳ ವಶಪಡಿಸಿದ. ಮುಂದೆ ಜರುಗಲಿರುವ ಕೆಲಸಗಳು, ಅಪುಗಳ ಮಹತ್ವ, ಸಾಫ್ಟನ್, ಕಾಲಗಳನ್ನೇ ಲ್ಲಿ, ಸಂಕ್ಷೇಪವಾಗಿ ವಿವರಿಸಿದ. ಎಲ್ಲ ಕೆಲಸಗಳು ನೀರವೇರುವವೆಂಬ ಭರವಸೆಯೂ ವಿಕ್ರಮನಿಗಿದ್ದಿತು. ಎದ್ದು ಹೋರಿದಲು ಅಪ್ಪಣಿ ಬೇಡಿದ. ಬೇಡವೆಂದ್ರು.

“ ಪುಣ್ಯಕ್ಕೇತ್ತಕ್ಕೆ ಹೋಗಿ ಬರ್ತಿನಿ ಗಂಗೂ ”

“ ಬಂದೇ ಬರ್ತುಕದ ಪಾಳೀ—ನೀನಾಗೇ ಯಾಕ ॥೨೯॥

“ ಹಿಂದ್ರೂ ಹಿಂಗೇ ಕಳಕೊಂಡಿನಿ ವ್ಯಾಳ್ಯಾ, ನೀವೆಲ್ಲಾ ಇದ್ದೀರಿ.... ಕಂದೇ ಬರ್ತಿನಿ,” ಗಂಗೂ ಮೌನತೆ ವಹಿಸಿದಳು.

ವಿಕ್ರಮನನ್ನು ಕರುಣೆಯಿಂದ ಕಂಡಳು. ಅವನ ಗುಣ, ಮನೆತನದ ದಾರಿದ್ರ್ಯತ ಕೆಲಸದ ತೀತಿಯನ್ನು ಕಳೆದುಪು ನಿಲ್ಲಿಸಿದಳು. ಅಣ್ಣಿನ ಜೊತೆ ತಪ್ಪವದೆಂದು ಮರುಗಿದಳು. ‘ಅಣ್ಣಾ’ ಎಂದು ಕಕ್ಕುಲತೆಯಿಂದ ಕಾಗಿದಳು. ‘ಗಂಗೂ’ ಎನ್ನತ್ತೆ ಹೋರಬಿದ್ದ. ಗಂಗೂ ವಿಕ್ರಮನನ್ನು ಮರಯಾಗುವ ವರೆಗೂ ತಲೆಬಾಗಿಲಲ್ಲಿ ನಿಂತು ನೋಡಿದಳು.

ಭಾರಮನದಿಂದ ಮನೆಹೊಕ್ಕು. ಸಾಹೇಬರು, ಪರಿವಾರ ಸಮೇತ ಆಗಮಿಸಿದರು. ಬಂದ ಕಾರಣವನ್ನು ತಿಳುಹಿದರು ಸಾಹೇಬರು. ವಿಕ್ರಮನು ‘ಸಾಗಲ್’ ಎಂದ. ರುಡ್ಡಿಯ ಅಭರಣಕ್ಕೆ ಕಸಕಡ್ಡಿಗಳೂ, ಗಾಳಿ ಕಂಡವು. ಮನೆಯೆಲ್ಲ ಬೂಟಿನ ತುಳಿತದಿಂದ ಪಾವನವಾಯಿತು. ವಿಕ್ರಮನ ಕೈಬರಹದ ವಾಜ್ಯಯ, ಸಾಬರ ಬೂಟುಗಳ ತುಳಿತ ಕಂಡಿತು. ಬಾಣಂತಿ ಕೂಸನ್ನೂ ಕೊಂಡು ಹೋರ ಬಂದಳು. ಹೊಸ ಬಟ್ಟಿಗಳ ಪೆಟ್ಟಿಗೆಯೂ ಪಾವನವಾಯಿತು. ದೇವರೂ ಸಾಬರ ದರ್ಶನದಿಂದ

తునీతరాదేరు. ర్ఘుడేతియ ర్ఘుంర్ఘువాత ఒందుగంటి బీసి ‘ఆశ్చేసి వాక్షయ’ వన్ను కశ్చిసితు. తాయి బెదరిదళు. హండెతియు నముగదళు. తంగి వికమనన్ను నోఇదిదళు. విక్రమను శూన్యమైపుండ తాయియున్నా, హండెతియున్నా, తన్న మగువన్నూ నోఇదిదను.

ఖండ వీరయ్యనవరు పంచరాదరు. ఖాజేసాబరూ పంచరే. ఇద్దియ రామంజియూ పంచ. పంచరనామ ముద్రేగళు కాగదే వమ్మ అలంకరిసివెను. గౌడ కల్పమైవరు జయి జయివెందరు. కులకణీయు సింహధ్వనికారిద. కాంగ్రేస్సున్నాటిచెసువువాయితు. ఉర ముందాళుగళ నిందనేయూ ఆయితు. తంతి కడిదరే, రేచాఢ సుష్టిరే, గాడి హళ కెత్తిదరే స్వరాజ్య దొరేయువుదే? ఎందరు. దేశదొర్ఱిగళు మామువ హీనాయ కేసలగళివు ఎంచు ఇత్యధివాయితు.

విక్రమన తాయి యావుదు బరబారదేందు బయసి బేషుత్తు లిద్ది భోఇ, ఆదే బందు ఒదగితు. తస్మింద దూరవాగి మగను కష్టపడలు హోరచువనల్లు ఎందు అఖలిదళు. మోవ్వుగనన్ను తొణియల్లిరిసి మూకతోఇదల్లి ముకుగిదళు విక్రమను తాయి య బదియల్లి కుళత. తాయి మగనన్ను కణ్ణుంబ నోఇదిదళు. తప్ప మగను సేరియల్లిరువంతాయితే ఎందు నేనేనేనేదు ఖఖలిదళు. సేరిచునేయే అంహాపి, కేలస కష్టగళ చిత్ర కట్టి దురు కుణేయితు. తాణుయ కృదయద నోవన్నరిత విక్రమను ‘అవ్యా’ ఎంద. ముండి సుడి నింతితు. తలేయన్న తాయియ హెగలిగి ఒప్పిసిద. తలెతుంబ క్షేయాడిసిదళు. హోదారినింత సోసేయన్న కండు తళమళిసిదళు. అభువ కొసస్తేత్తి సమాధానగోళిసిద. ముద్ది క్షేయ ‘హోగి బరువ దరల్లి నడెదు మాతసాధుత్తులిరు’ ఎందు హేళ హండెతియ క్షేగిత్త

ವಿಕ್ರಮನೆಯ ಕಥೆ

ಕೊಸನ್ನು. ವಿಕ್ರಮನ ತಾಯಿ ಮುಂದಾಗಿ ಕೊಸನ್ನು ಕರೆದುಕೊಂಡು ಕೊತಡಿಗೆ ಹೋದಳು.

ಹೆಂಡತಿಯನ್ನು ನೋಡಿದೆ. ಅವಳು ಅವನ ಎಡಿಗೆ ಆತುನಿಂತಳು. ಉಸಹಾಯಿಳಾದೇ ಎಂಬ ದೀನ ಭಾವ ತಳಿದು ಗಂಡನನ್ನು ಕಂಡು ಕಣ್ಣಿನ ಚ್ಚಿದಳು. ವಿಕ್ರಮನು ಸಂತೃಪ್ತಿನಲು ಯಶ್ಸಿಸಿದ. ಕೈಗಳಿರದನ್ನು ಹಿಡಿದು ಅಮುಕಿದ. ಬೆನ್ನವೇಲೆ ಕೈಯಾಡಿಸಿದ. ನಾಲ್ಕು ಕಣ್ಣಿಗಳೂ ಹನ್ನಿಗೂಡಿದವು.

“ ಸವಾರಧಾನ ಮಾಡಿಕೋ ಕೂಸು ”

“ ಪ್ರಕೃತೀ ಕಡೆ.... ”

“ ನೀನೂ.... ”

“ ನನಗೇನಾಗ್ರದ ಧಾಡಿ.... ”

“ ಎಲ್ಲಾನೂ ಸಿನ್ನನ್ನೇಕೂಡೇದ. ತಾಯಿ-ಕೂಸೂ ”

“ ಹೂಂ, ಎಂದೋ ಏನೋ ಬರೂದು ”

“ ಬರ್ತಿನಿ, ಭಡಾನೆ ಬರ್ತಿನಿ. ಕಾಳಜೀ ಮಾಡಬ್ಬಾಡಾ ”

“ ದೇವರಿದ್ದಾನ, ಏನ ಆಗ್ರದ ಆಗಿ ”

“ ಕೆಟ್ಟಿನಿಸೇದೇನು ? ”

“ ಇಲ್ಲಾ, ಏನಿಲ್ಲಾ ”

“ ಕ್ವಮಾ ಕೇಳಿನೂ.... ”

“ ಏನಂದ್ರಿ ! ”

“ ಕ್ವಮಾ ಬರೆದು ಕೊಟ್ಟಿ... ”

“ ನಾ ಮಂದಿ ಮಾರಿ ಶೋರಸೂಡೇ ಇಲ್ಲಾ ಹಾಂಗಾದ್ರು.... ”

“ ನೀ ಅತಗೋತ ಕೂತ್ರ ಈ.... ”

“ ಇ - ಲ್ಲಾ - ಹೋಗಿ ಬರಿ ”

ಪಾದ ಧೂಳಿಯನ್ನು ಕೊಂಡಳು. ವಿಕ್ರಮನು ತಾಯಿಗೆ ನಂದಿಸಿದನು. ಮಗುವನ್ನು ಮಾತನಾಡಿಸಿದ. ಅಪ್ಪಣಿ ವಡಿದ. ತಂಗಿಗೆ ಬರುವ ವರೆಗೂ ಇರಲು ತಿಳಿಸಿ ಹೋರಕ್ಕೆ ಹೋರಟ್.

“ದೇವತ ಮುಂದ ದೀಪಾ ಹಚ್ಚ್ಯಾ” ಅತ್ಯೇಯ ಹೇಳಿಕೆ ಆಯಿತು, ಸಾಬರ ಮಂಡಳಿ ಪರುಣ ಬೆಳಿಸಿತು. ಸಾಲಾಗಿ ಬಿಂಬಿಗತ್ಯಿಯ ಸಿಹಾ ಯಿಗಳು ಬಂದೂಕನ್ನು ಹೆಗಲಿಗಿರಿಸಿ ತಾಲಬದ್ದಿನಾಗಿ ಅಡಿ ಇಡುತ್ತ ನಡೆದರು. ನಡುವೆ ವಿಕ್ರಮ. ಎಡಬಲಕ್ಕೆ ಸರ್ಬ-ಅಸಿಸ್ಟಂಟ್ ಇನ್‌ಸ್ಟಿಟ್ಯೂಟ್‌ನ ಬೀದಿಯಲ್ಲಿ, ಮನೆಯು ಕಿಡಿಕಿಯಲ್ಲಿ, ಜನ ಹಣಿಕ್ಕೆ ವಿಕ್ರಮನನ್ನು ಆಭಿಮಾನದಿಂದ ಕಾಣುತ್ತಲಿದ್ದರು. ಪರಿಚಿತರಿಗೆ ವಿಕ್ರಮನು ವಂದನೆ ದಾರಿಯುದ್ದೆ ಕ್ಷುಣಿ ಸಮರ್ಪಿಸುತ್ತಲಿದ್ದು. ‘ಗಂಗೂ’ ದೂರಿಸಿಂದ ಅಣ್ಣಿನ ವೈಭವ ಕಂಡು ಮೈದುಂಬಿ ಜನ ಕಾಣದಂತೆ ವಂದನೆಯಿತ್ತಳು. ಬೆಂಬತ್ತಿದ ಬಾಲಕರು ಸಾಹೇಬರ ಏಟಿಗೆ ಗುರಿಯಾಗಿ ಓಡಿದರು. ವಿಕ್ರಮನು ವೀರಾಗ್ರಂಥಯಾಗಿ ನಡೆದಿದ್ದ ಸಾಹೇಬರೊಡನೆ.

“ವಂಡೇ ಮಾತರಂ”

“ಕಾಂಗ್ರೆಸ್‌ನಿಗೆ ಜಯವಾಗಲಿ”

“ಕ್ಷ್ಯಾಟ್ ಇಂಡಿಯಾ”

ಜಯ ಜಯಕಾರದ ಧ್ವನಿ ವಿಕ್ರಮನನ್ನು ಆನಂದಗೊಳಿಸಿತು. ಎಲ್ಲಿಂದ? ಯಾರಿಂದ? ನಾಡಿನ ಜಯಧ್ವನಿ ಮೋಜಗಿತೆಂಬದನ್ನು ತಿಳಿಯಲು ವಿಕ್ರಮನಂತೆ ಪೋಲಿಸರಿಗೂ ಆತುರ. ಸಾಬರು ಆಕ್ರೋಶದಿಂದ ಕೂಗಿದರು. ದಿಕ್ಕೆಟು ಓಡಿದರು ಪರಿಶೋಧಿಸಲು.

ತ್ಯಾಗ ಹಳ್ಳಿಗರು, ರಾಷ್ಟ್ರಧ್ವಜವನ್ನು ಎತ್ತಿ ಗಂಭೀರ ನಿನಾದಗೈಗೈಯುತ್ತೆ ಎರುರಾದರು, ಸಾಬರ ಸಮಾಹವನ್ನು ನೋಡಿಯೋ ವಿಕ್ರಮನನ್ನು ಕಂಡೋ ಇವ್ಯಾಡಿ ಉತ್ತುಕತೆಯಿಂದ ಜಯಕಾರ ಮಾಡಿದರು. ಪೋಲಿಸರು ಎಳೆದರು ಹಳ್ಳಿಗರನ್ನು, ಸಾಬರೆಮರಿನಲ್ಲಿ ನಿಲ್ಲಿಸಿದರು. ದುರುಗುಟ್ಟಿ ನೋಡಿದರು ಸಾಬರು. ಹೇಸರು, ಉರು, ಎಲ್ಲವನ್ನೂ ಕೇಳಿದರು. ಶ್ರೀಕರು “ಕ್ಷ್ಯಾಟ್ ಇಂಡಿಯಾ” “ವಂಡೇ ಮಾತರಂ” ಎಂದು ಸಾವಿರಸಲ ಮೈದುಂಬಿ ಕೂಗಿದರು. ಸಾಬರು ರೇಗಿ ಧ್ವಜ ಕಸಿಯಲು ಆಳ್ಳಿವಿಧಿಸಿದರು. ಸಾಹೇಬರ ಆಳ್ಳಿ; ಹೂಡಿದರು. ಕೈತಿರುವ ಗುಡ್ಡಿದರು. ಧ್ವಜ ಬಿಡದಲೇ ‘ಜಯಾ,’ ಎನ್ನತ್ತಲಿದ್ದರು. ನೆಲಕ್ಕೂರುಳಿಸಿದರು,

ರೈತರು, ಧ್ವನಿ ಎಡೆಯನ್ನು ಅಲಂಕರಿಸಿತು. ಕೆತ್ತಿದರು, ಎಳೆದರು, ಹೆಚ್ಚಿಗರು, ಫೋನಿಸಿದರು, ‘ವಂಡೇ ಮಾತರಂ’ ಎಂದು. ಬೀದಿಯ ಬದಿಯ ಸಾಲೆಯ ಬಾಲಕರು ನೇರಿದು ‘ವಂಡೇ ಮಾತರಂ’ ಗಜರ್ನೆ ಶೈದರು, ಸಾಬರ ಪಯಣ ಬೆಳೆಯಿತು.

ತಂತ್ರಿ ಕೆಡದ್ರ್ಯಾನ್ ಸ್ವರಾಜ್ಯ ಸಿಗ್ರೆದ ಮಗಳ್ !!

ತಿಳಿಯದೆ ಹಳದುದಕ್ಕಾಗಿ ಕೆಡಕೆನ್ನಿಸಿದೆ ವಿಕ್ರಮನಿಗೆ. ನೀಂಚ, ದುಷ್ಪ, ದುರ್ದುಡತೆಯವ ಹಾಗೆ ಹೀಗೆ ಎಂದು ಸಬ್ರಾ ಇನ್ನೆಸ್ಟ್ರೇರ್ ಸಾಹೇ ಬರನ್ನು ಮನಸ್ಸಿಗೆ ಹೆಳದಿದ್ದ. ಕಚೇರಿಗೆ ಬಂದೊಡನೆ ಖುಚಿಯಲ್ಲಿ ಕುಳಿರಲು ವಿನಯದಿಂದ ಹೇಳಿದುದು. ಅಳತೆ, ಮೈ, ಮುಖದ ಗುರುತು ಗಳನ್ನು ಸಲುಗೆಯಿಂದ ಪಡೆದು ಚಹದ ಅಥಧ್ಯವನ್ನೂ ಸನಿ ಮಾತಿನಿಂದ ಏರ್ಪಡಿಸಿದು, ಮನೆಯೂಟ ತರಲು ಸದ್ಗೃಹಣಂತೆ ಅಪ್ಪಣಿ ನೀಡಿ ದುಡು, ಕೈದಿಯ ಭಾವತಳೆಯದೇ ಮನ್ಯಣಿಯಿತ್ತು ಗೆಳೆಯನಂತೆಯೇ ವರ್ತಿಸಿದುದು. ಪರಿಪೂರ್ಣ ಜಾತ್ಯನವಿಲ್ಲದೆ ನಿಂದನೇಗೈದುದು ಮಹಾ ಪೂರ್ಣವೆನ್ನಿಸಿತು. ದಸರೆಯ ದಿನ ಬಂಧಿಸಿದುದಕ್ಕೆ ಸಾಹೇಬರು ವಿಕ್ರಮನೆದುರೇ ವಿಷಾದ ವ್ಯಕ್ತಿಪಡಿಸಿದರು. ಮೇಲಿನವರ ಆಳ್ಳೆ, ಮೀರು ವಂತಿಲ್ಲವೆಂದು ಹೇಳಿದುದನ್ನು ಕೇಳಿ, ಸಾಬರ ಸ್ವಭಾವಕ್ಕೆ ತೀರ ಮುಗ್ದಿ ನಾದ. ತಂಬಾಕನ್ನು ತನ್ನ ಹಣ ಕೊಟ್ಟು ತರಿಸಿ ತಿನ್ನಿಸಿದುದರಿಂದ ವಿಕ್ರಮನ ದೃಷ್ಟಿಯಲ್ಲಿ ಸಾಬರು ಸಾಧುಗಳಾದರು.

ವಿಕ್ರಮನು ಹೆಸರಾಂತ ಸಾಹಿತ್ಯಲ್ಲಾದರೂ ಉರಿನ ಕೆಲವರ ಮನ್ಯಣಿ ಪಡೆದವ. ಅವನ ಏಳಿಯನ್ನು ಬಯಸುವ ಸ್ನೇಹಿತರ ಬಳಗವೂ ದೊಡ್ಡಿದ್ದು. ಅವನ ಭೀಟ್ಟಣಿ ಅನೇಕ ಗೆಳೆಯರು, ಹಿರಿಯರು ಬಂದರು. ಸಾಹೇಬರು ಯಾರಿಗೂ ಆಶಂಕ ಒಡ್ಡಿಲಿಲ್ಲ. ಹೆದರಿಸಿ ಓಡಿಸಲಿಲ್ಲ. ಬಂದವರೆಲ್ಲ ಧೈರ್ಯ ತಳೆಯಲು ಹೇಳಿದರು; ಉಪದೇಶಿಸಿದರು. ‘ಬನ್ನಿ’ ಇತ್ತು ತೆರಳಿದರು. ಸಾಬರ ಗುಣವರ್ಣನೆ, ವಿಕ್ರಮನ ಮುಖದಿಂದ ಬಂದವರ ಎದುರು ಸಾಗಿತು.

ಕತ್ತಲಾಯಿತು. ಕಚ್ಚೇರಿಗಳು ಕೀಲಿ ಕಂಡವು. ಟ್ರೀರ್ಹುರಿ ಶಾಯುವ ಹೋಲೀಸರು ಬಂದೂಕನ್ನೆತ್ತಿ ಲಾಕಪ್ಪಿನೆದುರು ತಿರುಗುತ್ತೆ ಲಿದ್ದರು ನಡುವೆ ಒಂದು ದೀವಿಗೆ ಮಿಣುಕುತ್ತಿದೆ. ಲಾಕಪ್ಪಿನಲ್ಲಿಯ ಕೈದಿಗಳು ಹಣಿಕೆಕ್ಕಿ ಸೋಡುತ್ತಲಿದ್ದಾರೆ. ಎಂಟಿರ ಗಂಟೆ ಒಬಿಯಿತು. ‘ಸಾಬ’ರೂ ಬಂದರು. ಪರಿವಾರದ ದೋಳಕಾಲಕ್ರಮ ಮುಕ್ತಾಯ ವಾಯಿತ್ತು. ಸಾಬರಿಗೆ ಸಾಮೂಹಿಕ ‘ಸಲ್ಲಂ’ ಸಲ್ಲಿತು. ನೇಲ ಅದು ರಿಸುವ ಪರಿವಾರದ ನಡಿಗೆಯು ಮೇಲ್ಲನೇ ಮಾಯವಾಯಿತ್ತು. ಸಾಬರೂ ಸಾಯಕಲ್ಲನ್ನು ಆರೋಭಿಸಿದೆರು. ವಿಕ್ರಮನು ಕತ್ತಲಲ್ಲಿ ಟೀಬಲ್ಲಿನ ಮೇಲೆ ಕುಳಿತು ಎಲ್ಲವನ್ನೂ ಸೋಡಿದೆ. ತಾನೆಲ್ಲಿನುಲಗುವುದು? ರಾತ್ರಿ ಎಲ್ಲ ಕತ್ತಲಲ್ಲಿ ಕಳಿಯುವುದೇ? ಎಂಬುದಾಗಿ ಚಿಂತಿಸಿದೆ. ಕಾವಲರ ‘ಖಟ್ಟ, ಖಟ್ಟ’ ಶಬ್ದ ಕಿವಿ ಕಟ್ಟಿತು. ದೂರದ ಬೀದಿಯ ದೀಪ, ಅಸ್ವಷ್ಟ ವೂತು, ಕಾಣುತ್ತಿದ್ದ ಕೇಳುತ್ತಿದ್ದ ರಾತ್ರಿಯ ಚಿಂತೆ ಬಲವಾಯಿತ್ತು. ಸಾಬರು ಏನನ್ನೂ ಹೇಳಿದೇ ನಡೆದುಕ್ಕೆ ಶಾರಣ ಕಾಣಿದ್ದಾದೆ. ತಾನೇ ಮುಂದಾಗಿ ಕಾವಲರ ಅಪ್ಪಣಿವಡೆದು ಹಾಸಿಗೆ ಉರುಳಿಸುವುದು ಯುಕ್ತಪೆಂದೆ. ಕಾವಲರು ಕೈದಿಗಳನ್ನು ಹೆಡರಿಸುವುದನ್ನು ಕಂಡು ತಾನೂ ತುತ್ತಾದರೆ ಎಂಬ ವಿಚಾರವು ಮಾಡಿತು. ಜಡಪಡಿಸಿದೆ. ಮನೆ, ಮಗು, ಹೆಂಡತಿ, ತಾಯಿ ಯರು ಸುಳಿದರು ಕಣ್ಣಿ ದುರು. ಕೊಸಿನ ನಗೆ, ಅಳು ಚಿತ್ರಿತವಾಯಿತ್ತು. ಹೆಂಡತಿಯ ಕರುಣೆಯ ಸೋಬಿ, ತಾಯಿಯ ಗಾಬರಿ ಕಂಡ. ಅವರೊಡನೆ ಮಾತನಾಡಿದೆ. ಅದೇಗುಂಗಿನಲ್ಲಿ ತೂಕಡಿಸಿ ಬೆಂಚಿನಮೇಲೆ ಮಲಗಿದ ಮೇಲ್ಲನೇ.

“ರಾಯ್ ಓ ರಾಯ್ತಂ” ಕಾವಲು ಜಮಾದಾರರ ಧ್ವನಿಯು ಅಭ್ಯರಿಸಿತು. ಕಪರಿಸಿ ಎಧ್ಯ. ಧ್ವನಿ ಬಂದ ನಿಟ್ಟನ್ನು ಗಾಬರಿಯಿಂದ ಸೋಡಿದೆ. ಕೆರವಿನ ‘ಖಟ್ಟಖಟ್ಟ’ ಸದ್ಗು ಇದ್ದೇ ಇಡಿತು ಕೂಗಿದುದು ನಿಜವೆಂದು ನಂಬಿದ್ದಾದೆ. ತಾನೇ ಮುಂದಾಗಿ ‘ಕೂಗಿದಿರಾ’ ಎಂದು ಕೇಳಬೇಕೆಂದು ಎದ್ದುನಿಂತ. ತಾನಾಗಿಯೇ ಕರೆದರೆ ಉತ್ತರಿಸುವುದೇ ಉತ್ತಮವೆಂದು ಕುಳಿತ್ತ. ಹಾಸಿಗೆಯನ್ನು ತಲೆಗಿಂಬನ್ನಾಗಿಸಿ ಉರುಳಿದೆ.

కట్టుబ్బి ద. మత్తె అదేంద్రుని, కణ్ణిరేద; ఏళలిల్ల. కేరవిన సద్గు ఎచ్చెమెట్టింతె తీర సమీపక్క బంధంతె ఎసిసితు ‘రాయ్యు’ ఇదన్నేను మనిఁ మారిరేను?, నాటకద రావణసంతె నింతు గుడుగిద. మయాఫిచే స్వీధలు ఎద్దు కుళిత. జమాదారన బీఇది య జురుకిన బెళ్ళిసల్లి విక్రునును కండ. హోగే విక్రుమన ముఖు మండలవన్ను ముత్తితు. జడవడిని ఎద్దునింత. ఎదె నడుగుత్త లద్దితు.

‘రాయ్యు పలంగు బేసేను?’

“ఏనంద్రీ....” ఏనెందు హేళబేచేంబుదే విక్రుమనిగే తిళయదు. కత్తలల్లియే దిక్కిసిద. మత్తె యావ కేళ్ళుడి హోర బీళువుచో ఎందు అంజిద. ‘ఏనేనూ, సడ్చీరి ఎత్తి బిభానా,’ ఎందవనే ఆధ్యాత్మయింద ట్రీర్చురియ కడెగే నడెద. లాకప్పినల్లి ఇణికి సోడి నడెద.

విక్రుమను హాసిగే జొత్తు దుగుడదిండ ఆవనెదురు నింత. యాసిగేయ రుడతి ఆయితు కోటు కళేయలేబేచేంముదక్కే బిచ్చి వర వడిసిద. జేముగఁ రుడతి నడెదితు. బరివ్యైయింద స్విల్లేంతె స్విల్లేబేకు, ఉట్టి పంజె సాటలు మాడి జమాదారరు రుడతియన్ను సమాప్తగోళిసిదరు కుడిద గుంగినల్లి ‘హరామ తోర, ‘సాలే, ఒచ్చాచ్, బేయూవ వదెవిగల్ను విక్రుమనిగే నీడిద. స్వీకరిసచే గస్తంతరవిల్ల. ఎల్లవన్ను ముదుడే మాడి ఎత్తిద. లాకప్పిన కేలి కట్టితు. ఆధ్య బాగిలు తెలేదితు. జమాదారరు విక్రుమనన్ను లాకప్పినల్లి దబ్బిదరు బాగిలు ఇక్కితు. కేలి అలంకరిసితు.

ముదుడియన్ను అముకి బాగిలన్ను ఆతునింత కోలడియల్లి ఏనిదే? హేగిదే? యారిరావరు? ఏనూ తిళయదాయితు. వివిధ

ದೇಹಗಳ ಅಬ್ಜರದ ಗೊರಿಕೆಗಳ ಸ್ವರ ಕೇಳಿ ತನ್ನಂತಹ ಜೀವಿಗಳೇ ಉರುಳರುವವೆಂದು ನಿರ್ಧರಿಸಿದ, ಕತ್ತಲಲ್ಲಿ ಏನೂ ಕಾಣದು, ಮಲಗುವೀ ದೆಲ್ಲಿ? ನಿಂತಲ್ಲಿಯೇ ಕುಳಿತು ಬೇಗಷ್ಟು ಪಾರುಗಾಣಿಸುವದಾಗಿ ಯೋಚಿಸಿದ. ಅದೆಪ್ಪು ಸಲ ಕಣ್ಣಿಜ್ಞ ದರ್ಶಕ ಕಾಣಿಸಾಯಿತು. ಸೋಳಿಗಳು ವಿಜಯೋನಾಡಿದಿಂದ ಗರ್ಜಿಸಿದವು. ಆರೋಹ-ಅವರೋಹಗಳ ‘ಗುಂಯ್ಯ’ ರವ ರಾಗವನ್ನು ನಡೆಯಿಸಿದ್ದರು. ಮುಖಕ್ಕೆ ಮುದ್ದಿಕ್ಕೆ, “ಹೊಸ ಬೇಟಿಯಾಗಿ ಬಂದಿಟ್ಟು” ಎಂದು ಸ್ತ್ರೀತಿಯ ಸ್ವಾಗತ ಗೀತೆಯನ್ನು ಅಬ್ಜರದಿಂದ ಹಾಡಿದ್ದವು. ಉತ್ತಾಹದಿಂದ ಕಡಿದುವು. ಚಡವಡಿಸಿದ, ಕುಳಿತ, ಮೈ ಮೋರೆಯನ್ನು ದಿಕ್ಕೆಟ್ಟು ತುರಿಸಿದ. ಮೈ ಉರುಪಿಟ್ಟಿತು. ಕೈಬೀಸಿದ. ಸಂಕಟದಿಂದ ಹೊಯ್ದಾಡಿದ. ಉಸಿರುಗಟ್ಟಿ ಮರಣ ಬರುವಂತಾಯಿತು. ಗಾಳಿ ಇಲ್ಲ!

“ಸಾಹೇಬ್ರು ಜಮಾದಾರ ಸಾಹೇಬ್ರು ”

ಸಂಕಟ ತಾಳದೇ ಕೂಗಿದ ಉತ್ತರ ಬರುವ ಅವಧಿಯೋಳಗಾಗಿ ಮತ್ತೆ ಕೂಗಿದ. ಅವನು ಬಂದು ಬಾಗಿಲಲ್ಲಿ ನಿಂತು ಯಾಕೆ? ಎಂದು ಕೇಳುತ್ತಲಿದ್ದರೂ ‘ಸಾಬ್ರು ಸಾಬ್ರು’ ಎಂದು ಪ್ರಜ್ಞ ತಪ್ಪಿ ಆಕ್ರೋಶಿಸಿದ. ಬಂದೂಕಿನಿಂದ ಬಾಗಿಲನ್ನು ಬಡಿ ಬಡಿದು ಜಮಾದಾರರು ಅಭಿಟಿಸಿದರು. ವಿಕ್ರಮನ ಆಕ್ರೋಶಕ್ಕೆ ಕೈದಿಗಳು ಎಚ್ಚತ್ತರು, ಪಟಪಟ ಹುಳಿ ಬಡಿಯುತ್ತ ಆಕಳಿಸಿ ಎದ್ದು ಕುಳಿತರು.

“ನ ಯಾಕ ಒದರ್ತೀಯೋ? ಸಾಯಿ ಏನು?”

ಬಂದೂಕಿನ ಹಿಂಬದಿಯಿಂದ ಬಡಿಯುತ್ತ ಇಬ್ಬರು ಸಿಪಾಯಿಗಳು ಗದ್ದರಿಸಿದರು.

“ಸಾಬ್ರು ಕೈಮುಗಿತೀನಿ- ಕೈಮುಗಿತೀನಿ”

“ಎನಾಗೇತೀ... ?”

“ಕೈ ಮುಗಿತೀನಿ- ಬದುಕಿಸಿಗೊಳ್ಳಿ”

“ಹಾವು ಕಡೀತ್ತ ಏನು? ”

“ಪುಣ್ಯ ಬರ್ತದ ಹಾಳಂಗಾರೆ ಮಾಡಿ” .

“ಏನು ಹೇಳಿಂತ್ತಾ ನಿನ, ಯಾಕ ಒದರ್ತೀ”

“ಒಗಿಲಾ ತಗೀರಿ ಗಾಳಿ....ಗಾಳಿಲ್ಲ”

“ಪಾರೆವಾ ! ಮಗನ್ತ — ರಾಜಕುಮಾರಾಗ್ಯನ ! ಬೀಳತ್ತಾಗ.
ಒದರಿದ್ದು ಜಜ್ಞೇನು ನಡಿ...”

“ಏನೂ ಕಾಣಸವಲ್ಲಿ ದೀವಾನಾರೇ ತೋರಿಸ್ತೀ”

“ಗ್ಯಾಸ ತರಹ್ಯೇನ್ನಿಂದು” ಎಂದು ನಡೆದರು ನಗುತ್ತ.

ಒಗಿನ ಕೈದಿಯೊಬ್ಬನಿಗೆ ಕನಿಕರವೆನಿಸಿತು. ಮೆಲ್ಲನೆ ಕಡಿಯನ್ನು ಕೊರಿದ. ಬೆಳಕಿನಲ್ಲಿ ನರಕವನ್ನು ಕಂಡ. ನರಕದಲ್ಲಿ ನಡುಗುತ್ತೆ ಅಡಿವತ್ತಿ ಆದರದಿಂದ ಕರೆದ ಕೈದಿಯ ಬಳಿಗೆ ನಡಿದ. ಮತ್ತೆ ಕತ್ತಲು. ಬೇರೊಂದು ಕಡ್ಡಿ ಬೆಗಿತು. ದುರ್ಗಂಧ ವಾತಾವರಣವು ಪಸರಿಸಿತ್ತು. ಅತ್ಯವಶ್ಯಸ್ತವಾಗಿ ಕೈದಿಗಳು ಹಾಸಲಿಲ್ಲದೇ ಹೊದಿಯಲಿಲ್ಲದೇ ಬಿಡ್ಡಿದ್ದರು. ತೆಗ್ಗು ತೆವರುಗಳ ಸೆಲಗಟ್ಟಿನಲ್ಲಿ ಕಸಕಡ್ಡಿಗಳು. ವಿಕ್ರಮನು ಅತ್ಯವಸರದಿಂದ ಹಾಸಿಗೆ ಉರುಳಿಸಿದ. ಹಾಸಿಗೆಯಲ್ಲಿ ಕುಳಿತ. ಹುಳಿಗಳ ಹಾವಳಿ ತಡೆಯಲು ತುಂಬ ಹೊದೆದು ಕುಳಿತ. ಆದರದಿಂದ ಕರೆದ ಕೈದಿ ವಿಕ್ರಮನ ಹಾಸಿಗೆಯಲ್ಲಿ ಕುಳಿತು ಬೀಡಿಗೆ ಬೆಂಕಿ ಕೊಟ್ಟಿ. ವಿಕ್ರಮನಿಗೆ ಕೊಡಲು ಕೈ ಮುಂದೆ ಮಾಡಿ ತೆಗೆದುಕೊಳ್ಳಲು ಬಿನ್ನವಿಸಿದ. ಮುಸುಕಿನಲ್ಲಿಯೇ ಬೇಡನೆಂದ. ಆವರಿವರ ಪರಿಷಯ ಕತ್ತಲಲ್ಲಿ ಕೆಲೆಯಿತು. ವಿಕ್ರಮನು ತನ್ನಂತಹ ಯೋಗ್ಯತೆಯವನೆಂದೇ ಅವನ ಹೊದಲ ಭಾವನೆಯಾಗಿದ್ದಿತು, ಅವನ ಹೆಸರು ಇವನು ಕೇಳಿದ. ಇವನು ಅವನು ಕಾರಣ ಕೇಳಿಯೂ ಆಯಿತು. ಗುಣಾಗುಣ ಮಾತು ನಡೆದಿದ್ದಿವು. ಹೊಸನಾತ ಹೊಸನಾತ ಎಂದು ತಗಳಿಗಳ ತಂಡ ವಿಕ್ರಮನಿಂದ ವಿಚಯ ಪತ್ರ ಪಡೆಯುತ್ತಲಿದ್ದಿವು.

ಒಬ್ಬ ಕೈದಿ ಲಗುಬಗೆಯಿಂದ ಎದ್ದ. ಏತಕ್ಕೆ ಎದ್ದನೋ ಎಂದು ವಿಕ್ರಮನು ಮನದಲ್ಲಿ ವಿಜಾರಣವಷ್ಟು ರಲ್ಲಿ ಕೈದಿ, ಮಲವಿಸಜ್ಞನೆಗ್ಗೆದ.

ದುರ್ವಾತ ಕೊತಡಿಯಲ್ಲಿ ತುಂಬಿತು. ಓಕರಿಸಿದ ವಿಕ್ರಮ; ಮೂಗನ್ನು ಮುಚ್ಚಿಕೊಂಡ. ಬೇರೊಂದು ನರಕವಿಲ್ಲ. “ಲಾಕಪ್ಪಗಳೇ ನರಕ” ಎಂದ. ತಾನಾವುದೋ ಮಹಡಾವ ಗೈದಕ್ಕೇ ನರಕದಲ್ಲಿ ಕಾಲಿರಿಸಿದುದಾಗಿ ನಂಬಿದ. ಇದೊಂದು ಸಲ ಮುಕ್ತನಾದರೆ ಜನ್ಮಿಸಿರುವ ಪರೀಗೂ ಚಳವಳಿಯ ವಿಚಾರ ಮಾಡುವುದಿಲ್ಲನೆಂದು ಪ್ರತಿಜ್ಞಿಗೈದ. ಹೆಂಡರು ಮಕ್ಕಳಿಂದನೆ ಸುಖವಾಗಿರುವುದನ್ನು ಬಿಟ್ಟು ಈ ಹಾಳು ಚಳವಳಿಯ ಕಾರ್ಯ ಕೈಕೊಂಡದ್ದು ಮೂರ್ಖಿತನವಾಯಿತೆಂದು ಮರುಗಿದ. ‘ಕ್ಷೇತ್ರ ಇಂಡಿ’ಯಾ ಎಂದವರನ್ನು ಕೊಲೆಗೈಯಬೇಕೂ ಎನ್ನುವನ್ನು ಸಂತಾಪ ವಾಯಿತು ಅವನಿಗೆ. ಲಾಕಪ್ಪಿನ ನರಕವಾಸಕ್ಕೆಂತ ಪರತಂತ್ರವೇ ಶ್ರೀಷ್ಟವೆನ್ನಿಸಿತು.— ವಿಕ್ರಮನಿಗೆ. ಜೊತೆಯ ಕೈದಿಗಳು ನಿದ್ರಿಸಿದರು. ವಿಕ್ರಮನು ಕುಳಿತಲ್ಲಿ ಕೊಲೆಗೆಲಸ ನಡೆಸಿಯಿದ್ದ, ಕೈಗಳು ರಕ್ತರಂಜಿತ ನಾದುವು.

“ಹುಕುಮ್ಮ ಡರ್, ಫಂಡಾರ ಫ್ಲೊ ?? ”

ಜಮಾದಾರರು ಕೂಗಿದುದು ವಿಕ್ರಮನಿಗೆ ಕೇಳಿಸಿತು. ಉತ್ತರವು ಸಭ್ಯ ಇನ್ನೆಸ್ಟ್ರಿಕ್ಟರ ಸಾಹೇಬರದೆಂದೂ ತಿಳಿಯಿತು. ಸಾಬರು ದಯಾಳುಗಳೆಂಬುವುದು ಅವನಿಗೆ ಗೂತ್ತು. ಅವರಲ್ಲಿ ತನ್ನ ಯಾತನೆ ನಿವೇದಿಸಬೇಕೆಂದು ನಿರ್ದಾರಿಸಿದ. ಎದ್ದು ಬಾಗಲಲ್ಲಿ ನಿಂತ. ಸಲಾಕೆಗಳ ಸಂದರ್ಭಿಯಂದ ಸಾಬರ ಒರುವನ್ನು ಸೀರಿಸ್ಟಿಸಿ. ಹೇಗೆ? ಏನನ್ನು? ಯಾವರೀತಿಯಂದ ಮಾತನಾಡಬೇಕೆಂಬುವನ್ನುಲ್ಲಿ ಯೋಚಿಸಿದ. ಜಮಾದಾರರು, ಪ್ರೋಲಿಸದು ಸಾಹೇಬರಿಗೆ ಶಿಶ್ರಿಸಿ ಸಲಾಂ ನೀಡಿ ಸ್ವಾಗತಿಸಿದರು. ನೇರವಾಗಿ ವಿಕ್ರಮನಿದ್ದ ನರಕದ ಮುಂಭಾಗದಲ್ಲಿ ನಿಂತು ‘ಟಾಚ್’ ಬೇಳಗಿಸಿದರು. ವಿಕ್ರಮನ ದೃಷ್ಟಿವಂದನೆ ಸ್ವೀಕರಿಸಿದರು. ನರಕದ ವೈತರಣೀ ನದಿಯಲ್ಲಿ ಮುಳುಗಿ ಪುಕುತ್ತಿರುವರನ್ನು ಕಂಡೇ ಬಂದರು. ವಿಕ್ರಮನು ಸಾಹೇಬರಿಗೆ ಮತ್ತೆ ವಂದಸೆಯ ಕಾಣಿಕೆನೀಡಿ ಆಲ್ಯೂರಿದು ಬೇಡಿಕೊಂಡ ‘ಯಾಕೀ ರಾಯ್ಕ ಇನ್ನೂ ಮಲಕೊಂಡಿಲ್ಲ—’ ಸಾಬರು ವಿಕ್ರಮನ ಸಮಾಖಾರಕ್ಕೆ ತೊಳಗಿದರು.

“ತಗಟೇ ಚಿಕ್ಕಾಡೂ ಭಾಗ್ರೀ” ಎಂದು ಹೇಳಿದ ವಿಕ್ರಮ.

“ ಇಲ್ಲಿ ಯಾಕ ಹಾಕಿಮ್ಯೋ? ನಾಳೀ ಕಡೀ ಮೊಲ್ಲಾಗ ಹಾಕು. ಸ್ವಚ್ಛ ಮಾಡಿಸಿ ” ಮುಂದೆ ಏನು ಮಾತನಾಥರ್ಚೆಂಬುದು ವಿಕ್ರಮಸಿಗೆ ಹೊಕೆಯಲ್ಲಿ. ಇಂದೆ ಇದೇ ಸರಕದಲ್ಲಿ ಕೂಡೆಯಲು ಹೇಳಿದಂತಾಯಿ ತೆಂದು ಗ್ರಹಿಸಿದ, ತನ್ನನ್ನು ನಾಬರು ಹೊರಗೆ ಮಲಗಲು ಹೇಳುವರೆಂದೇ ಭಾವಿಸಿದ್ದು. ನಾಬರು ಸಿಲ್ಲದೇ ತಮ್ಮ ಕಚೇರಿಗೆ ನಡಿದರು. ಕಚೇರಿ ಬೆಳ್ಗಿತು. ಜಮಾದಾರರೊಡನೆ ಕಿನಿಮಾತನಾಡಿದರು.

ಜಮಾದಾರರು ವಿಕ್ರಮನ ಬಲಭಾಗವ, ಸರಕದ ಉದ್ದ್ಯಾಟನೆಮಾಡಿದರು. ತನ್ನನ್ನೇ ಅಲ್ಲಿ ಕರೆದಿರಿಸುವರೆಂದು ಸಿಶ್ಚಿತವಾಗಿ ನಂಬಿದ. ಸಾಹೇ ಬರ ಕೃಪೆಯಾದರೆ ಜಮಾದಾರರದೇನು? ಸುಖವಾಗಿ ಸಿದ್ಧಿಸಬಹುದೆಂದ. ಜಮಾದಾರರು ಕರೆಯಲು ಬರಲೇ ಇಲ್ಲ. ಒರ್ವ ಕೃದಿಯನ್ನು ಬಡಿದೆಬ್ಬಿಸಿದ. ಕುತ್ತಿಗೆ ಕೃಗೊಟ್ಟು ಹೊರಕ್ಕೆ ಹಾಡಿದ! ಕೃದಿಯು, ಸಿದ್ರೆ ತೊರೆದದ್ದು ಗಾಬರಿಯಾಗಿ ಹೆಲ್ಲಿಸೆ ‘ಯಾಕೇ?’ ಎಂದು ಕೇಳಿ ನಾಬರ ಕಚೇರಿಗೆ ಎಳಿದೊಯ್ದರು ಕೃದಿಯನ್ನು. ವಿಕ್ರಮನು ಸಲಾಹಿಗೆನ್ನು ಪ್ರತಿದುಸಿಂತು ನೋಡುತ್ತಿದ್ದು. ವ್ಯಕ್ತಿಯ ಮುಖಕಾಣದು. ವಿಕ್ರಮಸಿದ್ದ ಲಾಕ್ಷ್ಮಿನ ಎದುರೇ ಸಾಬರ ಕಚೇರಿ. ಕೃದಿ ಬೆದರಿ ನಡುಗುತ್ತ ನಿಂತಿದ್ದ. ಎಡಬಲಕ್ಕೂ ಯಮನಾಳಿಸಂತೆ ತೋರುವ ಸಿವಾಯಿರಿಬ್ಬರು. ಸಾಬರು ಸಮ್ಮಾನಿಸಲ್ಪಿ ಕೊರಡಾಧರರಾಗಿ ತೋರಿಸುತ್ತಿದ್ದರು. ಕ್ರಾರ್ಡ್ಯತೆ ಮುಖದಲ್ಲಿ ಕುಟೀಯುತ್ತಿದ್ದಿತು. ಮಿನೆ ಹುರಿ ಬಿಡಿಸುತ್ತ, ಕೆಂಗಣ್ಣರಾಗಿ ಕೃದಿಯನ್ನು ನೋಡಿದರು. ವಿಕ್ರಮನ ಐಮೆ-ಬಡಿತ ಬಲಿಯಿತು: ‘ ಸಾಧಃ ಸಾಬರಲ್ಲಿ ಕ್ರಾರ್ಡ್ ಎಲ್ಲಿಂದ ಬಂದಿತೂ’ ಎಂದು ಹೌಹಾರಿದ. ಕಿನಿಕಣ್ಣಗಳನ್ನು ಯಮನಾಲಯಕ್ಕೆ ಒತ್ತೆಇಟ್ಟು, ಧೀರತೆ ತರುತ್ತ, ಸಿಂತವಿಕ್ರಮ. ಭಯ, ಕರುಣೆಗಳು, ವಿವಿಧತೆನಾಗಿ ಮುಖದಲ್ಲಿ ಬೆರೆತುವು. ಕಾರಿತ ಮುಖ.

“ಹೆಸರೇನವಾ ತಮ್ಮು” ಸಾನೋವಾಯತೆಯನ್ನು ತೋರಿ ಕೇಳಿದರ ಸಾಬರು. ಕೃದಿ ಇಕ್ಕೆಲದವರನ್ನು, ಸಾಬರನ್ನು ದುರುಗುಟ್ಟು ನೋಡಿದ.

“ ಚೆವರಬ್ಯಾಡಾ, ಸಿನಗಟ ಪನೇಸೂ ಹಾಡೊದಿಲ್ಲ. ನಾ ಇದ್ದಿಸ್ತೀನಿ, ಹೇಳು. ನಾಬರ ಸೌವ್ಯ ವಾಣಿ ಹೊರಬಿತ್ತು. ಕ್ಯಾದಿ ನಾಬರನ್ನು ಅವರ ದಂಡನನ್ನು ಕಂಡ ಉತ್ತರಿಸಿಲ್ಲ. ಮತ್ತೆ ಸಾರು ಅವನಲ್ಲಿ ಕಕ್ಷ್ಯಾಲಕೆ ತೋರಿದರು ಭಯ ಪರಿಹರಿಸಿದರು. ಗದ್ದ ತುಟಿ ಒಡಿದು ಕೇಳಿದರು. ‘ಹೇ ಈ’ ಸೇನು ಪನೂ ಹೆದರೂ ಕಾರಣಿಲ್ಲ ಸಿನ್ನು ನಾ ಉಳಿಂಗೋತ್ತಿರಿ. ನಿನ್ನ ಬಟ್ಟೆ ಬಿಡತ್ತಿರಿ, ಬರೇ ಇದೆ ಹೀ ಹೇಳಿದು. ಹೆಸರೀನಂದೀ? ಹೇ ಈ. ಅಂಜುಯಾಡಾ?’ ಅವನ್ನು ಪರಿಯಾಗಿ ಬಿಂಬಿಸಿ ದರೂ ಕ್ಯಾದಿ ಹಾರಾಡಿಲ್ಲ ಕುಶ್ಚಿರಿಸಿದರು. ಆಶ್ವಾಸನೆ ಸೀಡಿದರು. ಮೂಕನೇ ಎಂದರು. ಕುಡಿಯಲು ಸೀರನ್ನು ತರಿಸಿಕೊಟ್ಟಿರು. ಸೀದು ಕುಡಿಮು ಕುಳಿತನೇ ನಿನಾ, ಒಂದು ಕೆಬ್ಬಿ ವನ್ನೂ ಉಚ್ಚಿರಿಸಲ್ಲಿ

“ ఇన్ను ఒడతాన తింతిరి”....దండె బిదరికి తోరి కోరి
చేయ ‘భట్ట-భట్ట’ ఎంబ నూదవన్ను ఎల్లరిగూ కేళిసిదరు. క్షేద
ఎచ్చుసింత, హేఖువనేందు సాబరు కుతూహలటరాగి కిని తెడి
దరు. మత్తే మాన! కోవప ఉక్కేరితు. కేస్తేగ కనువినింద
ఒందరమేలోందు నాల్కేటు యొడిదరు! దూరసింతు మాత
నాడలు బిదరిసిదరు! కల్లు చొంబియాగిద్ద క్షేది! సాబరిగి
సకసేయాగదాయితు. క్షేగలన్ను ఓండక్కే కట్టి ‘బేడి’గలన్న
తొడకిసలు ‘హుకుం’ హొరటితు. యమునాళుగలు విలంబ
తోరచ సారవేరిసిపెరు. సివాయిగళు తమ్మ క్షేగుచేయింద
క్షేదియ మాక్కుగి, వెంకటాలిగి బడిదరు, సోఎన్ను తాళద
సెలక్కే ఉరుళిద చేరిద. ‘అయ్యో! అవ్వో!!’ ఎందు సరేద.
ఆవేళదించ నాబరు బూటిన పట్టన్ను డాబ్బుక్కే, తిగక్కే నీడిదరు.
యొరళాడిద; సంకటదింద కిరుచిద, యలుబిద.

“ మాతాడై యోకి ఇల్లో కి ? ఇన్నూ సోక్కు ”,

“ ఎన్నిట్రీ....” కైది నరభుత్త నుండి.

“ ಒಂಗ ಮಾತಾಡೋ ಮಗನ್ಡ, ಮೊದಲೇ ಮಾತಾಡಿದ್ದರ ಹೈ ಹಣ್ಣ ಹಣ್ಣಾಗ್ರಿದ್ದಿಲ್ಲಾ, ಹೇಳು, ಇಲ್ಲಾ ಅಂದ್ರು ಸೋಡಿದನ್ನು, ಕೋರಡೆಯನ್ನು ಬಾರಸಿ ತೋರಿಸಿದರು. ಹೆಸರನ್ನು ಕೇಳಿದರು.

“ ಭಾರತಪ್ಪ ” ಕೈದಿ ಹೇಳಿದ.

“ ಏನೂ ಭಾರತಪ್ಪ್ಯಾ? ಅಪ್ಪನ ಹೆಸರು ? ”

“ ಗಾಂಧೀಪ್ಪ ”

“ ಏ! ಸೋಡಿದನ್ನು ”

“ ಕಾಂಗ್ರೆಸ್‌ನವರ ” ಹೇಳಿ ಮುಗಿಸಿದ ಕೈದಿ.

“ ಹೈಯಾಗಿನ ತಿಂಡಿ ತೀರಿಲ್ಲಿಲ್ಲ ಇನ್ನೂ, ಭಾರತಪ್ಪಾ ಗಾಂಧೀ ಪ್ಪಾ ಕಾಂಗ್ರೆಸ್‌ನವರ ss ? ”

“ ಹೌದೂ! ಹೌದೂ!! ಹೌದು sss ”

ಹಟ್ಟವಾದಿಯಂತೆ ಕೈದಿ ಬಂದೇ ಉಸುರಿಸಿಂದ ಹೇಳಿದ.

“ ಮಹಿಳೆಗೆ ಬಂದಿದಿ, ಎಲವು ಷ್ಟಡಿ ಪ್ರಾದಿ ಆದೂ ಅಂದ್ರು ತಿಳೀ ತದ. ಯಾರಾ ರೂಡಿ ತಂತೀ ಕಡದೀ...? ”

“ ನಾ ಒಬ್ಬೇ ಇಂಂಬಾ ಉರುಳಿಸಿ, ತಂತೀ ಕಡದೀನಿ. ನಾನೇ, ನಾನೇ ಕಡದೀನಿ, ಕೆತ್ತಿನಿ ”

“ ಯಾರ್ದೀಳಿದ್ದು ನಿನಗ ತಂತೀ ಕಡಯಲ್ಕ್ಕೆ ”

“ ದೇವರು, ದೇರದ ದೇವರು ! ”

“ ಯಾವನೋ ಅವಾ ದೇವರೂ ! ”

“ ಗಾಂಧಿ ! ಬೋಸ್ ! ಸೆಹರೂ ”

“ ಏನಂತ ಹೇಳಿದೂ ? ”

“ ಅವರಾ ಕಹೇಳಬೇಕು. ನಮ್ಮದೇವರೆಲ್ಲಾ ತುರಂಗದಾಗ ಕೂತು ಭಕ್ತರ ಬಂಡಾಯಾ ಎದ್ದಿತು. ತಂತ ಕೆತ್ತಿನಿ, ಸೈರನ್ ಸುಟ್ಟಿನಿ. ಹಳಹಾರಿ ಹೊಡದೀನಿ, “ರಿಕಾರ್ಡ್ ಸುಟ್ಟಿನಿ” ನಿಭರ್ಯವಾಗಿ ಹೇಳಿದ.

“ ಯಾರಾ ರಿದ್ದಿ? ”

“ ಸೀನು! ನಾನು! ದೇಶದೊಳಗಿನ ಎಲ್ಲಾ ರೂ !!! ”

“ ನನ್ನೂ ಮುಣಗನ ದೇಕಂತಿರು ನನು? ಭಲೋ ಹೊಂಟಿನ್ನೀ ಮಕ್ಕಳ್ವಾಡ ತಂತೀ ಕಡದ್ವು ಏನಾಗ್ನು ಹೋ ? ”

“ ಸ್ವರಾಜ್ಯದ ದಾರಿಸಿಗ್ತದೆ, ಓರಿಷಿಷರು ಓಡಿ ಹೋಗ್ತಾರ, ಕ್ಷೇತ್ರ ಇಂಡಿಯಾ! ಕ್ಷೇತ್ರ ಇಂಡಿಯಾ! ”

“ ಕಚ್ಚೇರಿದು, ಬಡಕ್ಕುಬಾಗ್ದಾ, ತಂತೀ ಕಿತ್ತಿದ್ವು ಸ್ವೇಶನ್ ಸುಪ್ಪುತ್ತ ಸ್ವರಾಜ್ಯ ಸಿಗ್ರೆಡೆ ಮಗನ್ ಸುಡೋ ಮಗನ್ ಸುಡು. ಕ್ಷೇತ್ರ ಇಂಡಿಯಾನ್ ಕ್ಷೇತ್ರ ಇಂಡಿಯಾನ್ ? ”

“ ಹೋದು! ಕ್ಷೇತ್ರ ಇಂಡಿಯಾ! ” ಅವೇಶದಿಂದ ಇಂಗಿದ, ಸಾಬರು ರೊಚ್ಚಿದರು, ಉರ್ಧ್ವಾಂಗದ ಬಲವನ್ನೇ ಖಾಪಯೋಗಿಸಿ ಹೊಡಿದರು ಕೈದಿ ಉರುಳಿದೆ. ಬಣತ ಬಿಂದುತ್ತ ‘ಕ್ಷೇತ್ರ ಇಂಡಿಯಾ’ ಎಂದು ಕೂಗುತ್ತಲಿದ್ದ ಸಾಬರು ಫಾಬರಿಯಾದರು ಕೈದಿ ವಿಸುಗದೇ ಅಲುಗದೇ ಇದ್ದು. ಸಿನಾಯಿಗಳು ಹೆದರಿದರು. ಸಾಬರು ನೀರು ತರಿಸಿ ಸೆತ್ತಿಗೆಬಿಡಿದರು.

ವಿಕ್ರಮನು ಕೈದಿ ಉರುಡುವಾಗಲೇ ಮೂರ್ಖಿತನಾಗಿದ್ದು. ಅವನ ಆರ್ಥಿಕ ಗಂಟಯ ಬಡಿತವೇ ಮಾಡಿತು. ಒಂದು ಬಾರಿಸಿತು, ಕೈದಿಯನ್ನು ಹೊತ್ತುತ್ತಾದು ನರಕ-ಸಂಬರ ಮೂರರಲ್ಲಿದುವುದನ್ನು ಕಂಡ. ಸತ್ತನೇ? ಪ್ರಜ್ಞಾ ತಪ್ಪಿದೆಯೇ? ವಿಕ್ರಮನು ವಿಚಾರಕ್ಕೆ ಒಂಗಾದ. ಮೂಡಲೇ ಹೇಳಿದ್ದರೆ, ಪಟ್ಟ ತೊಡಡಿದ್ದರೆ, ತೊಂದರೆಗೆ ಕಾರಣವೇ ಇರಲಿಲ್ಲವೆಂದ, ತಾನಾಗಿದ್ದ ಇದ್ದ ದನ್ನು ಇದ್ದಂತೆಯೇ ಹೇಳಿ ಪಾರಾಗುತ್ತಲಿದ್ದು, ಎಂದು ಕೊಂಡ. ಅವನಕ್ಕೆ ಧೈರ್ಯದ ಕಂಡು ನಿಜವಾಗಿ ದೇಶಸೇವಕ, ತ್ಯಾಗಿ, ಇವನಂತಹ ನಾವಿರ ಜನರಾದರೆ ಸಾಕೆಂದೂ ಈನ್ನ ಯೋಗ್ಯತೆ.....

ಕೈದಿ ಸೋನಿನ ಶಾಪಕ್ಕೆ ಅಳುತ್ತಲಿರುವುದು ವಿಕ್ರಮ ನಿಗೆ ಕೇಳಿತು. ಸಾಬರ ಕೋವ ಶಾಂತವಾಗಿರಲಿಲ್ಲ ಇನ್ನೂ, ಓಡಿ ಬಂಮ ಕೈದಿಯ ಕೊರಡಿಯ ಬದಿನಿಂತು. “ತಂತೀ ಕಡದ್ವು. ಸ್ವರಾಜ್ಯ ಸಿಗ್ರೆಡೆ ಮಗನ್ ಎಂದು ನಡಿದರು.”

ఏను ? యారు??

తంతి కడిదె భారతప్పనంతే తానూ ఆగలేఁ బేసేందు నిధేరిసిదె. ఏరె జరిత్తెగళన్ను స్కృతిసిదె. అందిన వీరరస్సు, అవచ ధిరోదాత్త కథిగళన్ను నేనేదె. ఇందిన వీరర కృతిగళు ఒందణ ఒతియరిగూ శ్రేష్ఠతరవాదుడెందె. విక్రమనూ సతికాసిక కతే బరెదిరువు. నాటిక రచిసిరువు; బరెయువాగి యోధనాగిరుత్తె లిప్ప. ఆనంత ధన్యవాదగళన్ను కుళితల్లియే తంతియి కైదిగే అపిఫిసిదె. అపనన్నే నాయకనన్నాగి నాటిక బరెయులేబేసేందు మసదల్లియే ఎణికి కాకిదె. మనసు విచారము మాయవాగి ఎదురిగే తంతియ కైది నిల్లుత్తిద్ద. విచారము ప్రవాహదల్లి ధుముకిద విక్రమ. ఉళ్ళద కైగళు నిష్టి - కతయింద సాద్రిశువుదన్ను ఉండు అజ్ఞ రియాయితా

ವಿಕ್ರಮಸಿಗೆ ಬಡಿಯಲ್ಲಿಯೇ ದುರಂತ ಸದೆದಿರುವಾಗ....ನರಕದ ಸಿಹಿದ ಜೀವನದಲ್ಲಿ ತಾದಾತ್ಮ್ಯತೆಯನ್ನೇ ತಳೆದಿರಬಹುದು, ತನ್ನಂತೆ ಮೊದ ಮೊದಲು ಹೆದರಿರಲೂ ಬಹುದು. ಕನ್ನಕರದಿಂದ ಕಣ್ಣೀರು ಕರೆದಿರಲೂ ಬಹುದೆಂದ. ದಿನವೂ ಹೆಣಕಾಣುವನರ ಕಣ್ಣೀರು ಅಡಗುವುದೂ ಸಹಜವೆಂದುಕೊಂಡ.

ತಗಳೇ ಗುಂಗಾಡುಗಳು ಮನಸ್ಸಿಗೆ ಒಡಲನ್ನು ತುಂಬಿಕೊಂಡು ತೇಗಿರಬೇಕು. ವಿಶ್ವಾಂತಿಗಾಗಿ ತೆರಳಿರಬೇಕು, ಇಲ್ಲವಾದರೆ ವಿಕ್ರಮನು ಸಿದ್ಧಿಸುತ್ತಿರಲಿಲ್ಲ. ಗಂಟಿಗಳು ಸಿಹಿಮಂದಂತೆ ಬಡಿಯುತ್ತುಲ್ಪದ್ಧವು. ಕೇರ ವಿನ ತುಳಿತ ಸರಾಗವಾಗಿ ಸಾಗುತ್ತಲಿದ್ದಿತು. ಭಾರತಪ್ಪನು ಬಡಿತದ ಸೋವನ್ನು ತಾಳವೇ ನರಃ ಹೊಯ್ದಾಡುತ್ತಲಿದ್ದು.

ಲೋಕವು ಬೆಳಗಿತು. ಲಾಕಪ್ಪಗಳಲ್ಲಿಯ ಕೈದಿಗಳು ಎಚ್ಚತ್ತರು. ಪ್ರೋಲಿಸರು ಒಂದೊಂದೇ ಲಾಕಪ್ಪಿನ ಬಾಗಿಲು ತೆರಿದರು. ಕೈದಿಗಳು ರಾತ್ರಿಯಲ್ಲಿ ವಿಸರ್ಚಿಸಿದ ಮಲಮೂತ್ರದ ಗಡಿಗೆಗಳನ್ನು ಎತ್ತಿ, ಬಾಗಿ ಹೊರಗೆ ಬಂದರು. ಗಾಂಧಿಬೊಪ್ಪಿಗೆಯವರು, ರುಮಾಲದವರು, ಬಾಲಕರು, ಮುದುಕರು, ತರುಣರು ಲಾಕಪ್ಪಿನಿಂದ ಹೊರ ಬಂದು, ಗಾಳಿಗೆ ಮೈಯೊಡ್ಡಿದರು. ಗಂಥೂಟು ಉದ್ದೇಶಿಸಿದ ಬಹುದಾದ ಕಬ್ಬಿಣದ ಸಲಾಹಿ. ಸಲಾಹಿಯಲ್ಲಿಯ ಬೇಡಿಗಳು ಕೈದಿಗಳ ಕೈಗಳನ್ನು ಅಂಟಿದುವು ಇವುತ್ತು ಕೈದಿಗಳು, ಎದುರು ಬದುರಾಗಿ ಸಲಾಹಿಗೆ ಬಂಧಿತರಾದರು. ಕೆಲವರ ಎರಡೂ ಕೈಗಳು ಬೇಡಿಗಳನ್ನು ಕಂಡುವು. ರಟ್ಟಿಗೆ, ಟೊಂಕಕ್ಕೆ ಹಗ್ಗಿ ಬಿಗಿದರು ಸಿಪಾಯಿಗಳು, ಸೀರು ತುಂಬದ ಚಿಕ್ಕಿಗಳಿಗಳು ನಾಲ್ಕುರು ಕೆಲವರ ಕೈಗಳಲ್ಲಿವೆ. ಜವ್ಹಾದಾರರು ಲಾಕಪ್ಪಿಗಳು ಭವ್ರುವಾದನ್ನು ಮನವರಿಕೆ ಮಾಡಿಕೊಂಡರು. ಕೈದಿಗಳೊಡನೆ ಪ್ರಯಾಣ ಬೆಳಸಿದರು.

ಕೈಸಲಾಹಿಯ ಮನ್ನಣಿ ತಪ್ಪಿದುಕೂಗಿ ಸಂತಸಗೊಂಡ. ಒತ್ತಾಯ ವಿಲ್ಲದುದಕ್ಕೆ ಕೃತಜ್ಞತೆ ಸಮರ್ಪಿಸಿದ. ಸಿನ್ನಿಸರಾತ್ರಿ ಉಂಟಮಾಡಿದ್ದುದೇ ವಿಷಿತವಾಯಿತಂದ. ಹೊಟ್ಟಿಯು ಭಾರವಾಗಿದ್ದರೆ ಸಲಾಹಿಗೆ ಅನಿವಾರ್ಯವಾಗಿ ಶರಣಣ್ಣಲೇ ಬೇಕಾಗುತ್ತಿದ್ದಿತು, ವಿಕ್ರಮನು ಕಣ್ಣುಂಬ

ಕೊರಡಿಯನ್ನು ನೋಡಿದೆ. ಗಡಿಗೆ ಇರಿಸಲಾಗಿದ್ದ ಮೂಲೆ, ಗೋಡೆಯ ಬಿರುಕಿನಲ್ಲಿಯ ತಗಳೆ, ನೆಲದ ಹೊಲಸು, ಜೀಡುಗಳ ಜಾಲ, ಕೈದಿಗಳು ಉಗುಳಿದುದು, ಅಷ ಎತ್ತಿ ಇಡಲು ನಡುಗಿತು ವೆನ್ನು. ಅಂದಾಕ್ಕುಭಾವ ತಳೆಯಲೇ ಬೇಕಂದೆ. ರೂಧಿಸಿದಭಟ್ಟನಾಗಲೇಬೇಕು. ಕೈದಿಗಳು ಬರುವುದರಲ್ಲಿ ಕಸಗೂಡಿಸಿ ಚೊಕ್ಕುಟಿವಾಗಿರಿಸುವ ವಿಚಾರವು ಒಮ್ಮೆ, ತನ್ನಂತಹನು ಬೇಡವೆಂದು ಒಮ್ಮೆ, ಹೊಯ್ದಾಡಿತು ಮನಸ್ಸು.

ಕೊರಡಿಯು ಚೊಕ್ಕುಟಿವಾಯಿತು. ಕಸಮೂಲೆಗೆ ಬಂತು ಜೀಡಿ ಮಾಯವಾಯಿತು. ಅಂಬಿದ ಉಗುಳನ್ನು ಸ್ವೀರಕೆಯಂದ ತಿಕ್ಕಿ ತೆಗೆದೆ. ತಗಳಿಗಳನ್ನು ಮನೆಬಿಟ್ಟು ಮನಸೆ ಕಂಸಿದೆ, ಹುಳಗಳನ್ನು ಓಡಿಸಿದೆ. ಮನಕ್ಕೆ ಪಮಾಧಾನವಾಯಿತು ವಿಕ್ರಮನುಸಿಗೆ—

ಕೈ ಸಲಾಪಿಯ ಕೈದಿಗಳು ತೊಳಿದ ಗಡಿಗೆಗಳಾಡನೆ ಬಂದರು. ಲಾಕಪ್ಪಗಳಲ್ಲಿ ಹೊಕ್ಕರು. ಜಲಕಕ್ಕೆ ಕರೆಮಾರ್ಪುಲು ಆಲ್ಪಿನ್ನರೆದರು, ಮುಖ ತೊಳೆಯಲು ನೀರಾದರೂ ಮೊರೆಯಲೇ ಎಂದರು. ಜವ್ಹಾದಾರರೆ, ಸಿಪಾಯಿಗಳ ಕಾವಲಿನ ಸರತಿ ಬದಲಾಯಿತು. ಗಡ್ಡದ ಸಾಬರ ಕೈಗ ಅಧಿಕಾರ ಬಂದಿತು. ಕೈದಿಗಳ ಎಣಿಕರೂ ಆಯಿತು. ರಾತ್ರಿ ಜವ್ಹಾದಾರರು ಸಿದ್ದೆಯ ಅವಲಿನಲ್ಲಿ ಕಾಲುಕೆತ್ತಿದರು. ಬೇರೊಬ್ಬ ‘ಗಂಡ ಬಂದು ದಕ್ಕೆ ವಿಕ್ರಮನು ಚಿಂತಿಸುತ್ತ ಲಿದ್ದೆ.

ರಾತ್ರಿಯ ಮಬ್ಬೋ ರಾತ್ರಿ ಜವ್ಹಾದಾರರ ಹೆದರಿಕೆಯೋ ತಿಳಿಯದು; ವ್ಹಾನರಾಗಿದ್ದ ಕೈದಿಗಳೆಲ್ಲ ಗಡ್ಡದ ಜವ್ಹಾದಾರನ್ನು ಕರೆಯುತ್ತೆ ಲಿದ್ದರು. ಅವನೊಡನೆ ಸರಸವಾಗ ಮಾತನಾಡುತ್ತೆ ಲಿದ್ದರು. ಬೇಣ ಬೇಡಿದರು. ನಗುತ್ತಕೊಡುತ್ತೆ ಲಿದ್ದೆ. ಎಲ್ಲ ಕೈದಿಗಳ ಪೆನರುಗೊಂಡು ಕ್ಕೇಮು ವಿಚಾರಿಸುತ್ತಿದ್ದೆ. ಜಲಕದ ಬೇಡಿಕ ಸವಾರಸುಮತದಿಂದ ಮುಂದಿರಿಸಿದರು. ‘ತಥಾಸ್ತ’ ಎಂದ ಕೊಡಮೊತ್ತೆ ಕೈದಿಗಳು ಸಿಪಾಯಿಗಳ ಕಾವಲಿನಲ್ಲಿ ಜಲಕಕ್ಕೆ ನಡೆದರು. ವಿಕ್ರಮನೂ ಅವರೊಡನಿದ್ದ! ಕೈ ಸಲಾಪಿ ಬೇಡಿ! ಇಲ್ಲವೇ ಇಲ್ಲ. ಚಕ್ಕಂಡದ ಹರಟೆ, ಕೈದಿ ಗಡ್ಡದ ಸಾಬರ ನಡುವೆ.

ಕಚ್ಚೇರಿಯ ಹಿಂಬದಿಗೆ ಸೇದುವ ಭಾವಿ, ಭಾವಿಯ ಬದಿಯಲ್ಲಿ ಕೈ ತೋಟ. ತೋಟದ ವದುರೇ ಸಿವಾಯಿಗಳ ವಸತಿ. ಕೈದಿಗಳ ಜಲಕ ಅಲ್ಲ.

ಒಳಕ ತರಿಸಿ, ಕೈದಿಗಳು ಗೂಡನ್ನು ಸೇರಿದರು. ವಿಕ್ರಮಸಿಗೆ ಸಿಲ್ಲಲು ಗಡ್ಡದ ಜಮಾದಾರರ ವಿನಂತಿಯಾಗಿದ್ದಿತು. ವಿನಂತಿಯು ಗಂಡಾಂತರವನ್ನುಲ್ಲಿ ತರುವುದೋ ಎಂದು ಖೇತನಾದ. ರಾತ್ರಿ ಅಲ್ಲವಾದು ದರಿಂದ ಸಾಬರು ಹೇಳಿರಲಿಕೆಲ್ಲವೆಂದ. ಭಾರತವು ನಂತೆ ತನಗೂ ಒದಗಿದರ? ಏನೇನೋ ಕಲ್ಪಿಸಿದ. ಗಡ್ಡದ ಜಮಾದಾರರು ಕೈದಿಗಳನ್ನು ಗಿವಿಹೊಗಿ, ವಿಕ್ರಮಸಂಡಿಗೆ ಬಂದರು. ತಾವು ಕುಂತಕೋಳ್ಬುವ ಆಸ ನವನ್ನೇ ಆದರದಿಂದ ಸೀಡಿದರು. ಸತ್ಯಾರದ ಮರ್ಮವೇ ತಿಳಿಯದಾಯಿತು ವಿಕ್ರಮಸಿಗೆ. ಹೆಬ್ಬಾಗಿಲನ್ನೇ ದಿಟ್ಟಿಸುತ್ತಿದ್ದ. ಯಾವಾಧಿದ್ದರು ಕೋಣಾರೋಒಿಗಳಾಗಿ ಬರುವವರೇನೋ ಎಂದು !! ಗಡ್ಡರ ಸಾಬರ ಸಯ ವಿನಯಗಳು, ಬರಲುರುವ ದುರಂತದ ಪೂರ್ವ ಚಿಪ್ಪುಗಳಂದು ಮನಗಂಡ.

ಗಡ್ಡದ ಸಾಬರು ಕಾಗದ ಪತ್ರಗಳ ವೆಟ್ಟಿಗೆ ತೆಗೆದು, ಡಟ್ಟಿಯನ್ನು ಮುಚ್ಚಿತಂದು, ವಿಕ್ರಮಸ ಕೈಗೆತ್ತಿರು.

“ ಸಿಮ್ಮೆ ದೂಸ್ತು ತಂದಿಟ್ಟೂ ರಫರಾ ಮಾಡಿ ”

“ ಯಾರೂ ”?— ನಾಶಂಕಿತನಾಗಿ ಕೇಳಿದ

“ ಕರೀತಿಸ್ಮಿಂದರ್ಪೀ ” ಎಂದು ಪ್ರೋಲಸಸಿಗೆ ಸೂಚನಸ್ಥಿತಿದರು. ಕಚ್ಚೇರಿಯಬಹುದುಯುತ್ತಿದ್ದ ವಿಕ್ರಮನ ದೂಸ್ತ ಬಂದ. ಸಿಕ್ರಮನ ಬದಿಯಲ್ಲಿ ಕುಳಿತ, ಬೇಕಾದಂತ ಮಾತಾಡಲು ಧೃಯವನ್ನುತ್ತಿರು. ತಂದುದನ್ನು ಮೊದಲು ತಿನ್ನಲು ಗಡ್ಡದವರ ವಿಶೇಷ ಆಗ್ರಹವಾಯಿತು. ವಿಕ್ರಮನು ಅವರನ್ನೂ ಆಮಂತ್ರಿಸಿದೆ ಮೂವರ ಪಂಕ್ತಿ ಪ್ರಾರಂಭವಾಯಿತು. ಉಂಡಿ, ಇಡ್ಡಿ, ಅವಲಕ್ಷ್ಯ, ಗಡ್ಡದವರು ಮೂಸ್ತ ಶಾಸ್ತ್ರಕೈ ಕೈಸೀಡಿದ್ದು. ಎಲ್ಲವನ್ನೂ ವಿಕ್ರಮನೇ ತಿಂದ. ಸೀರು ಕುಡಿದ. ರಾತ್ರಿ ಅನ್ನನಿಲ್ಲದೆಕ್ಕ ಜಾಹಿನ್ನು ಗಳಿಂಬಾನು ವಿಕ್ರಮಸಿಯನನ್ನು

ವನ್ನು ತರಲು ಮರೆತಿರಲಿಲ್ಲ. ಗಡ್ಡೆದವರೂ ವಸ್ತುವಿನ ಭಕ್ತರೇ? ಮೂವರೂ ತಂಬಾಕನ್ನು ತುಂಬಿದರು ಗೆಳೆಯರು ಮಾತನಾಡದೇ ಕುಲಿ ತುದನ್ನು ಕಂಡು, ಸಿಭರಿಯವಾಗಿ ಮಾತನಾಡಲು ಹೇಳಿ, ಗಡ್ಡೆಸಾಂದರು ಕೈಗಳನ್ನು ಮಾತನಾಡಿಸುತ್ತ ತಿರುಗ ತೊಡಗಿನರು.

“ಉರ ವಾತಾವರಣ ರ್ಯಾಂಗದರೀ?”

“ಈಗನೆಕೂ ಸಿಮ್ಮೆ ಬಂಧನದ ಸುದ್ದಿನೇ ಸುದ್ದಿ”

“ಬುಲೆಟಿನ್ನೂ ಸಮ್ಮಾನಿಸ್ಯಗ ರ್ಯಾಂಗಬ್ಬಂಮ್ಮೆ”

“ಒ ಜೆನ್ನೆ ಗದ್ದುಯೂ. ಅವನೇ ತಂದಿಬ್ಬುನಂತು ದೆಟ್ಟ ನಾತ್ತಾ ಅದ್” “ಹ್ಯಾಂಗ್ ತಂದಿಬ್ಬು ಅಂತೀರಿ?”

“ಸೀವಿದ್ದ ರೇಸೂ? ಅನಕೋಇತ್ತು ಅಬ್ಬೆದ್ದುತ್ತೀ ತೇಗಬಂದಾನ, ಆ ಮ್ಯಾಲೀ ಪ್ರೈಲಿಸ್ಲ್ರು ಬಂದದ್ದು “ಮನೀಯವರಿಗೆ ರ್ಯಾಂಗ್ ಜೀಲಿಲ್ಲಾ? ಮ್ಯಾಲೀ ರ್ಯಾಂಗ ಬಿಟ್ಟು ನು?”

“ಸಿಮ್ಮೆಸೀಂಡ್ರು ಬರೂ ಅವರುವಷ್ಟು! ಹೋಗೋ ಅವರು ಎಷ್ಟು! ರ್ಯಾಂಗ ಕೇಳ್ತಾರು? “ಬಿ. ಜೀ. ಬಂಡ್ರು ಸಂಶಯ ಬರಲಿಲ್ಲ”

“ಹೋಲೀಸಡ್ರೆಸ್ಸು ಹಾಕೆದ್ದಿಲ್ಲ ಅವಾ ರ್ಯಾಂಗ ಸಂಶಯ ಬರಬೇಕು. ಎಲ್ಲರೂ ಕೆಲಸದಾಗಿದ್ದೂ, “ತಪ್ಪೇನಾತು ಬಡ್ಡಿ ಇನ್ನೂ ಅವಧಿ ಬೇಕಾಗಿತ್ತು ಬಂದಿನ್ನ ಬರಾದೇ ಇತ್ತು ಬಂತು.”

“ಪ್ರಯತ್ನ ಮಾಡೂದೂ ನಿಧಾರ ಮಾಡೀವಿ. ಎಲ್ಲಾ ರೂ ಅಬಿ ಪಾರಿಯ ಬಂದೇ ಅದ,” ಪಕ್ಕೀಲೀ ಪತ್ರಕ್ಕೆ ಸಹಿ ತಗ್ಗೊಳ್ಳಿ ಹಂಗಾರ.” “ಕಚೇರಿ ವ್ಯಾಳ್ಯಕ ಬರಿಸಿ.”

ತನಗೆ ಬೇಕಾದುವಲ್ಲವನ್ನೂ ಕೇಳಿದ ಪಕ್ಕಮನು. ವಕ್ಕೀಲರು ಸಮ ಪರಕ ಸಮಾಧಾನವಾಗುವ ರೀತಿಯಲ್ಲಿ, ಸಂಕ್ಷೇಪವಾಗಿ ನಿರರಸಿದರು ಮತ್ತೆ ತಂಬಾಕನ್ನು ತುಂಬಿ ಮಾತು ಎತ್ತಿದರು ‘ಅದು ಸುರಕ್ಷಿತ ಅದ್ ಇಲ್ಲಾ?’ ತಮ್ಮ ಸಮಾಚಾರವೆಲ್ಲಾ ವ್ರಕಟ ಮಾಡಿ, ಸುರಕ್ಷಿತ ಇದ್ದಿನಿ ಅಂತ ಯೇಡಿ, ಸಿನ್ನು ನಾಯೇಂದರಿಗೆ ಶಾಪ್ಪಾನ್ ಕೂಟಿನ್.

“ಯಾರದ್ದು ಇದೆಲ್ಲಾ ನಿಮ್ಮೇ ಇರಬೇಕು?” “ಲೇಖಕನಾನು ಮುದ್ರ
ಕರೂ, ಪ್ರಕಾಶಕರೂ, ತಮ್ಮ ತಂಗಿ” ಸೋಡಿ ಮಾಡ್ರೆಟ್‌ಪಾ ಹೆಣ್ಣುಕ್ಕೆ
ಕೆಲಸಾ”.

“ಒಂದೇ ಫುಟ್ಟು ಬಡು! ಬಾಳಂತೀ ತಾ ಸೋಡಿದ್ದು, ಏದು ಸಾವಿರ
ಪ್ರತಿ” “ವಾಚಕರ ಸಂಖ್ಯೆ ಹೆಚ್ಚಾಗೇನು?”

‘ತಮ್ಮ ಬಂಧನದ ಪ್ರತಾಪೆಂಥಾದು. ಒಂದ್ದೇ ಇಂದೂ ಮರೆತೇ
ಬಿಟ್ಟು! ಧೀರೂ ಮಾಮಾ ಫರಾರಾಷ್ಟ್ರದ್ದುಂಟು!! ನಿನ್ನ ರಾತ್ರಿ “ಯಾಕ್ರೀ”
ತನ್ನ ಪಿಟೀತಾರಂತ ಮಾವಾ ಬಂದು ಹೇಳಿದಾ. ಹೇಣ್ಣಿನ್ನು ಕಟಗೊಂಡು
ಕೊಪ್ಪಿಕ್ಕು ಜಿಗಿತಾಕೊಟ್ಟಂತ,” ನಗುತ್ತಾ ಹೇಳಿದರು.

ವಕೀಲರಿಂದ ಮನೆಯ ಸಂಗತಿ ಕೇಳಿ ಕಂಡಳಿಸಿದ. ತಂಗಿಯು ಧ್ಯೇಯ
ಹೇಳುತ್ತಲಿರುವುದರಿಂದಲೇ ತಾಯಿ ಉಳಿದುದನ್ನು ಕೇಳಿದ. ವಿಕ್ರಮನು
ಒಂದೆ ಸಂತರ ಪ್ರಳ್ಳೇಶ ತಪ್ಪಿದುದು, ಹೆಂಡತಿ ಗಾಬರಿಯಾಗಿ ಕೇರಿಯವ
ರನ್ನು ಅಳುತ್ತ ಕರೆದುದು, ಎಚ್ಚರಾದಾಗಿಸಿಂದ ತಂಗಿ ಸಮಾಧಾನಗೊಳಿ
ಸುತ್ತು ಲಿ ರು ವ ದ ಸ್ನೇಹ್ ಲ್ಲಿ ಬಿತ್ತಿಸಿದರು. ವಿಕ್ರಮನು ದಿನಕ್ಕು
ಒಂದುಸಲವಾದರೂ ತನ್ನ ಮನಸೆಗೆ ಹೋಗಿ, ಎಲ್ಲರನ್ನು ಸಮಾಧಾನ
ಗೊಳಿಸಲು ಬಿನ್ನೆವಿಸಿದ. ತನ್ನ ಒಂದು ದಿನದ ಅನುಭವನ್ನು ತೋಡಿ
ಕೊಂಡ, ಗಡ್ಡಡ ಸಾಬರು ಗೆಳೆಯರ ನಡುವಿದ್ದ ಎಲೆ ತೆಗೆದುಕೊಳ್ಳುತ್ತ
ನಮ್ಮೀಯ ಭಾವದಿಂದ ಬೇಡಿಕೊಂಡರು. ‘ನಾಹೇಬರೂ ಬರೂ ಹೋತ್ತಾ
ಗೇದ್ದಿ ಅದಕ್ಕು ನನ್ನ ವಾಳೀ ಇದ್ದಾಗ ಬೇಕಾದಾಗ ಬರಿ’ ‘ಹಂಗೇ
ಮಾಡಿ. ಪ್ರೋಲಸ್ತೂರ್ಗ ಸಿಮ್ಮಂಧವರು ಸಿಗೂದಿಲ್ಲ ಬಿಡ್ಡಿ,’ ವಿಕ್ರಮನ
ಗೆಳೆಯಸಂದ.

‘ಎಲ್ಲರೂ ಪ್ರೀತಿ ಮಾಡ್ತಾರ’ ವಿಕ್ರಮನೆಂದ, ‘ನಾವೇನು ಕಟಿಗೊಂ
ಡ್ಯೈ ಗ್ರಿವೀ; ಚಲೋ ಕೆಟ್ಟು ಎರಡೇ ಸೋಡ್ರೀ ಬರೂವು.’

‘ನಾ. ಮಾತ್ರ ಸ ಕೆಟ್ಟ ಮಾಡೂದುಲ್ಲಾ. ಆಗ್ನಿದ್ದ ಭಲೋದೇ
ಮಾಡೂದು,’ ಸಾಬರು ಆತ್ಮಸ್ತುತಿ ಮಾಡಿಕೊಂಡರು. ವಿಕ್ರಮನಂತೆ

ವಕೀಲರೂ ಪುಷ್ಟಿ ತುಷ್ಟಿಗಳನ್ನಿತ್ತರು. ದೇವರಂತಹ ಮನುಷ್ಯರೆಂದರು. ಸುಪ್ರೀತರಾಗಿ ಗಡ್ಡದ ಸಾಬರು ತಮ್ಮ ಬಾಲ್ಯ, ಯಾವ್ಯಾದ, ವ್ಯಾದಾ ಪ್ಯಾದ ಮಹತ್ವದ ಪ್ರಾಟಿಗಳನ್ನು ತಿರುವಿ ತೋರಿದರು. ಎಲ್ಲರಿಂದ ಹೊಗಳಿಸಿಕೊಂಡುದುದನ್ನು, ಜನಮನ್ಯತೆ ದೂರೆತ್ತಿದುದನ್ನು ಶ್ರುತಪಡಿಸಿದರು. ಶೈಲ್ಕೃತ್ಯಗಳೇರ್ದೂ ತಲೆಮೊಗಿ ‘ಭಲೆ! ಭಲೆ!’ ಎಂದರು. ಕೈದಿಗಳ ಕೂಳು ಒಂದುದರಿಂದ ಸಾಹೇಬರ ಸಭೆ ನಿಷ್ಕೇಧಿಸಿತು. ವಕೀಲರಿಗೆ ಮರುದಿನ ಬರಲು ಚೈತಣವೂ ದೊರೆಯಿತು. ಬೇಕಾದುದೇ ಒದಿಯಲ್ಲಿದೆ ಎಂದು ಮನದಂದರು. ವಕೀಲರು ವಿಕ್ರಮನ ನಿರೋವ ಪಡೆದು ಸಾಬರನ್ನು ಸಜ್ಜನರಿನ್ನಿತ್ತ ಹೆಚ್ಚಿಗಿಲ ದಾಟಿದರು.

ಗಡ್ಡದವರ ಸರತಿ ಇರುವಾಗ ಹೊರಗಿರುವುದಕ್ಕೆ ವಿನಂತಿಗಿದ್ದಿತು. ಹಗಲು ಹೊರಗೆ, ರಾತ್ರಿ ಗನಿ. ವಿಕ್ರಮನು ತಂಬಾಕನ್ನು ಮೆಲ್ಲುತ್ತೆ ಕಾರಂಜಿ ಬಿಡುತ್ತೆ ಕುಳತಲ್ಲಿ ಕುಳಿತ. ಗಡ್ಡದ ಸಾಬರು ಕೈದಿಗಳಿಗೆ ಎಣಿಕೆಯಂತೆ ಸಳಿಯ ಸಂದಿಯೋಳಗಿಂದ ರೊಟ್ಟಿ ಕೊಡಿಸಿದರು. ಬೇಕೆ ನೀಡಿ ಸಿದರು. ರೊಟ್ಟಿಗಳು ಬಹಳ ತೆಳ್ಳಿಗಿರುವುದರಿಂದ, ಇನ್ನೂ ಬೇಕೆಂಬ ಗದಲ ಕೇಳಿಸಿತು. ರೊಟ್ಟಿ ತಂದವನು ಸಾಬರ ಸೂಹೆಯಂತೆ ಎಲ್ಲರಿಗೂ ಹೆಚ್ಚಿಂದು ಅಧರ ಅಧರ ಕೊಟ್ಟಿ.

“ಏ ಅಯ್ಯಾ ಸಿನ್ನು ಹೆಂಡ್ಹೂ ಮಕ್ಕಳ ಉಳಿದು ಹೊತ್ತಾರಲೇ ಕಮ್ಮೀ ನೀಡಿದೆಂದ್ರ್ಯ” ಎಂದು ಒಬ್ಬ ಕೈದಿಕೂಗಿದ.

“ಶಾವ ತಟ್ಟಿದೇ ಹೋಗ್ತದೇನು?” ಬೇರೊಬ ನುಡಿದ. “ಯಾಕ ಕಾಡ್ಯೀರಿ ಬಿಡ್ಲೊಯ್ಯೇನಿಮು, ಕೊಟ್ಟೀ ಕೊಡ್ತಾರ ಹೆಚ್ಚಿಗೆ ಅಲ್ಲೀನು.” ಎಂದ್ದು ಶಾಂತಚಿತ್ತದವ.

“ಧರ್ಮಕ್ಕೆ ತಿಳದುಕೊಟ್ಟಷ್ಟ ಕೊಡ್ಲಿ ಬಡು,” ಬೇರೊಬ್ಬ ನುಡಿದ.

“ಏನು? ಧರ್ಮ ಎಲ್ಲಿದೋ? ತಮ್ಮಪ್ಪನ ಮನೀದು ಕೊಡ್ತಾನೇನು?” ರೂಟ್ಟಿನಿಂದ ನುಡಿದನೊಬ್ಬ.

“ಖನಾರ್ಟ ಇವತ್ತ ಚೇಂಜಿನಾಗ್ಟ ಪನೇನು ತರತಿರಿ. ಸೋಮಾರಾ ನಂದು. ಒಂದೆಷ್ಟಿತ್ತೆಲ್ಲಿ.” ಒಬ್ಬನು ಬೇಡಿದ. ‘ಸೆಂಗಾ

ಬೇಲ್ಲಾ ತ್ತೀರ್ತಿನಿ. ಅತಿಲೊ' ಅಯ್ಯನವರೆಂದರು. ಸಾಬರ ಸೂಚನೆ ಯಂತೆ ಅಯ್ಯನವರು ಬರಿ ಬುಟ್ಟಿ ಯೋಡನೆ ಓಡದರು. ವಿಕ್ರಮನು ಕ್ಯಾದಿಗಳ ಅರಹೋಟ್ಟಿಯ ಸಾಕಟಿ ಸ್ವರ ಕೇಳಿದ. ಅವರ ಕೃತಿಯನ್ನು ನಿಕೇ ಧಿಸಿದ. ತಿದುಕರಂತೆ ಕಾಡಿದುದು ವಿಕ್ರಮನಿಗೆ ಸರಿವನ್ನಿಸಲಿಲ್ಲ. ಅಯ್ಯನವರು ಏನೂ ಮಾತನಾಡದೇ ಶಾಂತರಾಗಿ ನೀಡುತ್ತಲಿರುವಾಗ, ತಲೆತುಂಬಹಳಿದು, ಹೆಂಡರು ಮನೆ ನಾತವಾಗಲೀ ಎಂದು ಹಂತೂ. ತೀರ ನಿಂದ್ಯ ಕರ್ದನೆಂದ. ಇದ್ದು ದರಲ್ಲಿ ಯೋ ತ್ತಸ್ತರಾಗಿರುವದೇ ಉತ್ತಮವೆಂದು ಅವನ ಅಭಿಮತ ತನ್ನ ಅಭಿಪ್ರಾಯಗಳನ್ನು ಗಡ್ಡ ದವರೆದುರು ಸಾರಿದ.

ಹೆಬ್ಬಾಗಿಲಿಂದ ನೂರಾರು ಕಂಬಳಿ ಹೊಡೆದ ರೈತರು ಬರತೊಡಗಿದರು. ಸಿವಾಯಿ ಓಡಿ ಹೋಗಿ ತರುಬಿದ. ಮಾಮಲೇದಾರರಲ್ಲಿ ಕಾಣಿಸ ನಿನಂತಿಯ ಅರ್ಚಿರುವು ತಂಡವರೆಂದುದಕ್ಕೇ ಪ್ರೇರಿಸ ಒಂತಿರುಗಿದ. ರೈತರ ಗುಂಪು ಬರುತ್ತಲೇ ಇತ್ತು. ಕೆಲವರು ಮೈತುಂಬ ಕಂಬಳಿ ಹೊಡೆದುವರು ಕಂಬಳಿ ಹೆಗಲಿಗ ಹಾಕಿದವರು ಸಾಲಾಗಿ ಕಚೇರಿಯ ಎದುರು ಕುಳಿತರು. ‘ಧ್ಯಾವಾಂ ಬಂದ್ದೇನೋ ಸಿದ್ಧ? ಎಂದ ನೊಬ್ಬಿ. ಇಲ್ಲೇ ಅದಿಸ್ತ್ರೀ ಹಿರೇರ್ಕ.’ ಎಂದು ಮಾತನಾಡುತ್ತಲೇ ಇದ್ದರು ಅವರ ಗಡ್ಡಲು ಸಿವಾಯರ ಬೇದರಿಕೆಗೇ ನಿಂತಿತು. ಗಡ್ಡ ದವರು ತಂಬಾಕ ಸೇವನದಲ್ಲಿ ಮಗ್ಗುರಾದರು. ಸಿವಾಯಿಗಳು ವಿಕ್ರಮನೋಡನೆ ಸವಿಸಂಭಾಷಣೆಗೆ ತೊಡಗಿದರು.

ರೈತರು ಹೆಬ್ಬಾಗಿಲನ್ನು ಇಕ್ಕೆದರು. ಮುಸುಕಿನ ಕೊಡಲಿಯನ್ನು ಎತ್ತಿತ್ತರು! ಕೆಲವರು ಬಿಡ್ಡ ಹುರಿದರು. ಎಡದ ಕ್ಯಾಯಲ್ಲಿ ರಾಷ್ಟ್ರಧ್ವಜ! ಮಾನ್ಯೇದಾರರ ಕಚೇರಿಯ ಬಾಗಿಲು ಮುರಿಯಿತು ‘ವಂಡೇಮಾತರಂ’ ಎಂದು ಘೋಷಿಸಿದರು. ಸೀವಾಯಿಗಳು ಹೌದಾರಿದರು

ಸೀಟಿಯನ್ನು ಉದಿದರು. ಉದಿಯೇ ಉದಿದರು. ಎತ್ತ ನೋಡಿದರೂ ರಾಷ್ಟ್ರಧ್ವಜ! ಕತ್ತಿ! ಕೊಡಲ! “ಕಾಂಗ್ರೆಸ್ ಸರಕಾರ ಜಿಂದಾಜಾದ” ಎಂದು ಏಕ ಕಂಠದಿಂದ ಕೊಗುತ್ತಲೇ ಕಚೇರಿಯಲ್ಲಿ ನುಗ್ಗಿದರು. ನೀವಾಯಿ: ಓಟ ಹೋಗಲಿ ಮಾಡುತ್ತಿದ್ದ, ಸ್ವತಂತ್ರ ದೇವಿಯ ಜಯ

ಕಾರವು ದಿಗುಣಿತವಾಯಿತು. ಮಾಹೀದಾರರಾದರು ರೈತರೇ. ‘ಬ್ರಿಟಿ ಶರು ಭಾರತ ಬಟ್ಟೆ ಓಡಿಯೋದರು, ಕಾಂಗ್ರೆಸ್ ರಾಜ್ಯವಾಯಿತು. ನಾವು ಸ್ವತಂತ್ರರು. ಎಂದು ಸೂರ್ಯಾಸ್ತಿದರು, ಕಚೇರಿಯಲ್ಲಲ್ಲಿ ಧ್ವಜ ವಸ್ತು ಪ್ರತಿಷ್ಠಾಸಿಸಿ ಓಡಿದರು. ‘ಧಂ ಧಂ, ಎಂದಿತ್ತಾ. ಓರ್ನೆಸ್ ಉರು ಇದೆ ಉಳಿದೆರು ಅವನನ್ನು ಎತ್ತಿ ಒಯ್ದಿರು. “ವಂಡೇಮಾತರಂ” ಕ್ಷೇತ್ರ ಇಂಡಿಯಾ ಕ್ಷೇತ್ರ ಇಂಡಿಯಾ ಒಬ್ಬರೂ ಉಳಿಯದಂತೆ ಓಡಿದರು.

ಲಾಕ್ಷ್ಮಿನಲ್ಲಿಯ ಕೈದಿಗೆಂಂತು ಕುಣಿ ಕುಣಿದು ಕ್ಷೇತ್ರ ಇಂಡಿಯಾ, ನಂಡೇಮಾತರಂ ಎಂದು ಯಷಣಭರಿತರಾಗಿ ಪ್ರತ್ಯುತ್ತರ ಸೀನಿದರು.

ನಿಕುಮನು ಗಾಬರಿಗೊಂಡಿರಲ್ಲಿ “ಕ್ಷೇತ್ರ ಇಂಡಿಯಾ ಎಂದು ಹುವ್ಯನಗೊಂಡು. ಕೂಗಿದವರಲ್ಲಿ ಅವನೂ ಒಬ್ಬಸಾಗಿದ್ದ ಗಡ್ಡದ ಸಾಬರು ಅತ್ಯೇವಷರವಾಗಿ ವಿಕ್ರಮಸನ್ನಿ ಲಾಕ್ಷ್ಮಿನಲ್ಲಿ ತುರುಕಿಸರು. ಬಡಿಗೆ ಬಂದೂಕುಗಳಿಂದಸೆ ಹೋಲೀಸರು ಓಡಿ ಒರುತ್ತಲಿದ್ದರು. ಏನು ಯಿತು? ಯಾರು? ಎಲ್ಲಿರುವರು? ಎಂದು ಪ್ರಶ್ನಿಸಿ ಒನ್ನರು ಓಡಿದ ಕಡೆಗೆ ಓಡಿದರು. ಕೆಲ ಸೀವಾಯಿಗು ಶೈತ್ಯತರು ಅಲಂಕರಿಸಿದ ಧ್ವಜ ಗುಂಪು ಕೆತ್ತಿ ಚಲ್ಲಿದರು. ಬಂದೂಕನ್ನು ಕಳಿದುಕೊಂಡ ಸೀವಾಯಿ ‘ಬಂದೂಕ. ಹಮಾರಾ ಬಂದೂಕ! ಹಮಾರಾ ಬಂದೂಕ!! ಎಂದು ಹುಚ್ಚಿನಂತೆ ಕಚೇರಿಯ ತುಂಬ ಕೂಗುತ್ತಾ ತಿರುಗಿದ. ಲಾಕ್ಷ್ಮಿಗಳ ಮರು ನಿಂತು ಶೈಲಿಶ್ಲಾಷ್ಯನಾಗಿ ಬಂದೂಕ! ಸಮಾರಾ!! ಹಮಾರಾ ಬಂದೂಕ ಎಂದು ಅರಚಿದ. “ಕ್ಷೇತ್ರ ಇಂಡಿಯಾ” ರಾಷ್ಟ್ರೀಯ ರೈತರು ವಂಡೇಮಾತರಂ ಎಂದು ಗಜಿಸಿದರು. ಹೋಲೀಸರು ಓಡಿ ಬಂದು, ಓಡಿ ಹೋಗುತ್ತಲಿದ್ದರು. ಇನ್ನೂ ಬಂದವರು ಅತ್ಯಾಚರಿಸಿ ವಟ್ಟಿ ಏನು? ಯಾರು? ಎಲ್ಲಿಗೆ? ಎನ್ನತ್ತಲಿದ್ದರು.

ಡಿಸ್ಟ್ರಿಕ್ಟ್ ಆದಿರಿ ಸಾಹೇಬರ್

ಸ್ವತಂತ್ರ ಕಚೇರಿಯ ಸಂದರ್ಭನಲ್ಲಿ ಪಾವನತೆ ಪಡೆಯಲು ಕಚೇರಿಯ ಎದುರು ಜನ ಕಲೆತಿದೆ. ಬಂದವರು ಯಾರು? ರೈತರೇ? ಕಂಬಳಿಯ ರೈತರಲ್ಲಿ ಇಂತಹ ಧ್ಯೇಯ ಎಲ್ಲಿಂದ ಬಂದಿತು? ಫರಾರಿಯಾದ ಮುಖಿಂದರು ಗುಂಪನ್ನು ಕಟ್ಟಿಕೊಂಡು ಬಂದಿರಬಹುದೇ? ರೈತರಲ್ಲಿ ಸಂಘಟನೆ ಗೈದರೇ? ರೈತರೇ ನಿಜವಾಗಿದ್ದಲ್ಲಿ ಭಾರತದ ಭಾಗ್ಯದ ಬಾಗಿಲು ತೆರೆಯಿತೆಂದರು. ಬೋಸರ ಪಕ್ಷದವರಿಂದಲೇ ಜರುಗಿದೆ ಎಂದು ಕೆಲವರವಾದ. ದೇಶದಾಢ್ಯಂತವೂ ಬೋಸರ ಪರಿವಾರವಿದೆ. ಅವರಿಂದಲೇ ಸ್ವತಂತ್ರ ಕಚೇರಿಗಳು ನೇರಿದಿನೆ ಎಂದರು. ಜಿತಗಾಂಗದಲ್ಲಿ ಪೈಮಾನಿಕ ದಾಳ ಕೈಕೊಂಡು, ಸುಭಾಸ ಸೈನಿಕರೇ ರೈತರ ವೇವ ಧರಿಸಿ ಬಂದಿರಲೇಬೇಕೆಂದು ಕೆಲವರು ಸಿದ್ಧಾಂತ ಮಾಡಿದರು. ಸಾವಿ

ರಾರು ಜನ ಕಲೆತ್ತಿತು ಅಲ್ಲಿ ಇಲ್ಲಿ ಕಾಣುವ ಕಚೇರಿಯ ರಾಷ್ಟ್ರಧ್ವಂಸ ಗಳಿಗೆ ಮನಸಾ ವಂದಿಸಿದರು. ಉರ ತುಂಬ ಹಾತೆ ಪನರಿಸಿರಲೇ ಬೇಕು. ಬ್ರಿಟೀಶರು ಜರ್ಮನರಿಂದ ಸೋತರಂತೆ! ಭಾರತ ರಾಷ್ಟ್ರನು ಸ್ವತಂತ್ರವಾಯಿತು. ಕಚೇರಿ ಬ್ರೀಮುರಿಗಳು, ರಾಷ್ಟ್ರೀಯ ಸೈನಿಕರ ವರ್ವಾದುವು ಪ್ರೋಲೀಸರು ಓಡಿದರು. ತುರಂಗಗಳಿಂದ ಮುಖಂಡರೆಲ್ಲ ಪಾರಾದರು ತಂದ ಕೊಸೆ ಇಲ್ಲದವಾತ್ಮಕ ಹರಡಿದುದಕ್ಕೆ ಸಮಾಧ ನೇರಿಯಿತು. ಪುಂಡರ ಹಾವಳಿ ಎಂದು ಕೆಲವರು. ಬ್ರಿಟೀಶರ ಪುಣ್ಯದ ಭಾಗ್ಯ ಶೀರಲ್ಲ. ಸೋತಿಲ್ಲ. ಸೋಲಳಾರರು, ಎಂದು ಕೆಲವರ ಅಭಿಪ್ರಾಯ. ಲಾಕಪ್ರುಗಳಲ್ಲಿ ಕ್ಯಾಡಿಗಳ ಉತ್ಸಾಹಕ್ಕೆ ಬೆಲೆಯೇ ಇಲ್ಲ. ಬಿಡುಗಡೆಯಾಗುವುದೆಂದು ಕೆಲವರು. ತಿರುಗಿ ಗುಂಪು ಬರುತ್ತಿದೆ. ಲಾಕಪ್ರುಗಳನ್ನು ಒಡಿದು ಬಿಡುಗಡೆ ಮಾಡುತ್ತಾರೆ. ಅವರನ್ನು ಕೂಡಿ, ತಾವೂ ಬೇರೆ ಉರ ಕಚೇರಿಯನ್ನು ವರ್ವಾದಿಸಿಕೊಳ್ಳುವೆನೆಂದು ಉತ್ಸಾಹಿತರಾಗಿ ಗುಂಪಿನ ದಾರಿ ಕಾಯುತ್ತ ‘ವಂದೇ ಮಾತರಂ’ ಎಂದು ಜಯ ನಿಸಾದ ಮಾಡಿದರು.

ಲಾಕಪ್ರಿನ್ ವಂದೇ ಮಾತರಂ ಕಚೇರಿಯ ಎದುರು ನೇರದ ಜನಕ್ಕೆ ಕೇಳಿಸಿತು. ಜನರು ಪ್ರತ್ಯುತ್ತರ ನೀಡಿದರು. ಭಗ್ನಿ ಮನಸೋರಧರಾದ ಸಿವಾಯಿಗಳು ಜನಜಂಗುಳಿಯ ಮೇಲೆ ರೇಗಿದರು ಜದುರಲು ಎಚ್ಚರ ನೀಡಿದರು. ರಾಷ್ಟ್ರದೇವಿಯ ಜ್ಯೇಜ್ಯೇಕಾರವು ಕಡಲ ತೆರೆಗಳಿಂತೆ ಅಪೂರ್ಣಿಸಿತು. ಪ್ರೋಲೀಸರು ಗುಂಪಿನಲ್ಲಿ ಸುಗ್ಗಿದರು. ಲಾಲಿಗಳಿಂದ ಥಳಿಸಿದರು. ಜನದಿಕ್ಕಿಟ್ಟು ದಾರಿಕಂಡತ್ತ ಓಡಿದರು. ಮನಸೆಂಡಲ್ಲಿ ಹೊಕ್ಕಿರು. ಓಡಿ ಬರುವ ಗುಂಪನ್ನು ಕಂಡು, ಮನೆಯ ಬಾಗಿಲುಗಳು ಪಟ್ಟಪಟ್ಟನೇ ಇಕ್ಕಿದುವು. ಪ್ರೋಲೀಸರು ವಿಜಯಿಗಳಾದರು.

ಹತ್ತು ಹನ್ನೆರಡು ದ್ವಿತರನ್ನು ಹಿಡಿದು ತಂದರು. ದಿಕ್ಕೆಟ್ಟು ಓಡಿದು ದಕ್ಕೆ ಪ್ರತಿಫಲ ಬೇಡವೇ? ದ್ವಿತರ ಕ್ಯಾಗಳಿಗೆ ಬೇಡಿಗಳು ತೊಡಕಿದ್ದಿವು. ಅಳುತ್ತಲಿದ್ದರು. ಸಿವಾಯಿಗಳ ಕಾಲಿಗೆ ಎರಗಿ ದೈನ್ಯತನದಿಂದ ಬೇಡುತ್ತಲಿದ್ದರು. ಗಾಬರಿಯಿಂದ ನಡುಗಿದ. ಸಿವಾಯಿಗಳ ಹೊದೆತ ಸ್ವೀಕರಿಸುತ್ತಲಿದ್ದರು. ಅಂತಹ ಮಹತ್ವದ ಕೆಲಸ. ಹಿಡಿದು ತಂದವರಿಂದ

ಆಗರಲಿಕ್ಕೆ ಲಿಪೆಂದು ಸಿವಾಯಿಗಳೇ ಗೊಣಗುಟ್ಟಿದರು ಗುಡ್ಡ ತೋಡಿ ಇಲಿ ತಂದಂತಾಯಿತೆಂದು ಮರುಗಿದರು. ಎಧಾರೀತಿಯಾಗಿ ಗಂಟೆ ಬಡಿತ ತಿನ್ನುತ್ತೆ ಲೇ ಇತ್ತು, ಹಮಾರಾ ಬಂದೂಕ! ‘ಹಮಾರಾ ಬಂದೂಕ! ’ ಬಾಲಕ್ಕೆ ಬೆಂಕೆ ತಗುಲುಗ ಬೆಕ್ಕಿನಂತೆ, ತಿರುಗುತ್ತಿದ್ದ ಸಿವಾಯಿಗಳು ರೈತ ರನ್ನ ಲಾಕವ್ವದಲ್ಲಿ ತುರುಕಿದರು ಬಿಡಿತಂದ ರೈತರು! ಹೆಂಡಿರನ್ನ ಮನೆ ಮಕ್ಕುತ್ತನ್ನು; ಹೊಂಪನ್ನು ಸನೆಯುತ್ತೆ ಲೇ ಆಕುತ್ತೆ ಲಿದ್ದುದು. ತಾವು ಅವರಾಧಿಗಳಲ್ಲಿವೆಂಬುದೇ ಅಳುವಿನ ವಲ್ಲವಿ. ಹಾಡಿಯಾಡಿ ಅತ್ತರು. ಬೆದ್ದಿರಕಗೆ ಮೆಗೆಯಲ್ಲಿ, ದರೆಯಲ್ಲಿ, ‘ಬಂಡಿ ಎತ್ತುಗಳು ಪೇಟಿಯಲ್ಲಿವೆ. ಅವುಗಳ ಗತಿ ಏನಾಗುವದೋ’ ಎಂದು ಅತ್ತರು. ಸತ್ತವರ ಮನೆ ಯಾಯಿತು ಲಾಕವ್ವ.

ವಿಕ್ರಮನು ತನ್ನ ಕೊತಡಿಯಲ್ಲಿರುವವರಿಗೆ ಸಮಾಧಾನ ಹೇಳಿದೆ. ಒದುಗದೆಯಾಗುವುದೆಂದೂ, ಚೈತ್ಯಾಂತಗಳನ್ನು ತೋಡಿ ಆಶ್ಚರ್ಯಾಸನೆ ನೀಡಿದೆ. ಅವನಂತೆಯೇ ಮಾತನಾಡಿದ್ದರೂ ಅಂತ್ಯ ಅಷ್ಟು ಅವರು. ಈ ಮುಂದಿಗೆ ರೂಪಂಗ ತೀರ್ಥಾದಿಲ್ಲಿರೇ’ ಕೂಡಿಗೆ ಗರಿಬಿಲ್ಲದ್ದು ಕುಂತೀವಿ. ನಾವು ಮಾಡ್ತಿರ್ಪುಣ ಈ ಕೆಲಸಾಡ ‘ಗಡ್ಡಲ್ಲಿಗ್ಗೆ ತಿಳಿದೆ ಬಿಡಿದಾರ, ಈಗೆ ಸಾಯೇಭರು ಒಂದ್ರೆಂಜ್ಯ ಬಟ್ಟೆ ರೈತ್ತಿರ ಅಷ್ಟಗ್ಗಿ ಅಷ್ಟಾಗಿ ಅವರ ಸಿನ್ಮಾಬಿಯಿ ಹಿನ್ನೆಲೆಯಿಂದ, ಏನ ಕಾಡಾಪ್ಪೀ, ದೇಶದಾಗ ಇಷ್ಟು ಜನಾ ಏತಿ, ಎಲ್ಲರನ್ನು ಬಟ್ಟು ನನ್ನು ಕಾಡ್ತಾನ್ನೋಡಿ, ತೆಸಿಮಾರಾಯ. ‘ಒಂದೂಂದು ವಾಳ್ಳು ಕಟ್ಟಿರತಾನ. ’ ಕೆಟ್ಟಿಂದ್ರ ಮುಗೀತ್ತಿಬ್ರಿ. ನಾಂತರ ಜೀವಾ ಪಿಡಕೊಂಡು ಅದೇಸ್ಥಿ. ಸೊಸ್ತೇರ ಹಾಂಗ ಹೊಳೀ ಹಾರಿಕೊಂಡು ಸತ್ಯೋಗ್ರೀಕೂ ಅಂತ.....’ ‘ಸಸೀ, ಯಾಕ ಹೊಳಿ ಹಾರಿದ್ದು? ’ ಬರೆವುವಕ್ಕೆ ವಿಷಯದೊರೆಯುವುದೆಂದು ವಿಕ್ರಮನು ಕುತೂಹಲದಿಂದ ಕೇಳಿದ. ರೈತರು ಒಡಲುರಿಯನ್ನು ತೋಡಿಕೊಂಡರು. ವಿಕ್ರಮನು ರೈತರು ಹೇಳುವಾಗ ‘ಅಯ್ಯೋವಾವ’ ಎಂದು ದುಃಖದಲ್ಲಿ ಸಮಭಾಗಿಯಾಗುತ್ತಿದ್ದ ‘ಯಾಕ ಅಂದ್ರೇಸ್ರಿ.’ ಕಾಡೂಕಾಲಕ್ಕೂ ಎಲ್ಲಾನೂ ನಷ್ಟಾವು. ಸೆಟ್ಟಿವಿ ಉದೂ ಕಟ್ಟಿಗೇ ತೋಗೊಂಡು, ಕೆತ್ತಾಗ್ಯಿಲ್ಲೇ ನನ್ನ ಹೀಮ್ಯಾಲೆ.”

“ವೇವರ್ತಿಂದದ್ದಕ್ಕೆ ಯಾತೇನ್ನಾಡುದದ್ದನ್” “ಏನ್ನೇವರ್ತ್ತಿ. ಅವನ್ನು ನಾಗೃಣ್ಯಾಶಾಟ, ೫೧೦೫೧ರು ಆರಾವರ್ದಿಸೀ ಅನ್ನಾದ್ರಾಗ್ತ, ಸುರೂ ಅತ್ಯೋಧಿ! ನನ್ನಲಾಗೇ ಕುಂತಿರ್ತಾಪ್ರಿ ಇದಿವಾಯಿ ಹೊಟ್ಟು ಹೇರಿ ಕೊಂಡು, ವ್ಯಾಟ್‌ಬ್ಯಾಗ್‌ಂದ್ರ್ಯು ಹೊಡದೂ ಬಡದೂ ಎಕೊಂಡು ಬಂದ್ರು ಇಂತಾದೆಲ್ಲ ನಾವ್ಯಾಕ್ಷಾಡೂನ್ನಿ? ” ‘ನಿಮ್ಮಾರೂರಾಗ ಚಳವಳಿ ಮಂದಿ ಇತ್ತೇನು? ’ ‘ಅದಾರ್ಥ ಗ್ರಾಂಟ್‌ಮಾರ್ಗ್‌ನ ಚಾವಡ್‌ಗ್ರಂತ್ . ಏನೇಸೋ ಬೆಳಗಾಗುದ್ರಾಗ್‌ನ ಒರಡೆ ಹಚ್ಚಿ ಹೋಗ್ತಾರ್ತಿ. ಗೊಡರ ಮಗ್‌ನ ಒಂದ್ರ್ಯಾರ್ಥ ಆಗೇತ್ತಿ’ ‘ಏನ್ನಾಡಿದ್ದು? ’ ‘ಕಾಗವಾ ಹಂಭಿಷ್ಟುಂತ್ತಿಂದಿ... ಬಲೇ ಬಂಟಿ ಬಿಡ್ರಿ ಅವಾ ಹೌದೆನವಗ ಕುಕ್ಕಣ್ಣಿ ಶೈನ್‌ನ ಕಡಿ ಸಿದ್ದ ’ ‘ಯಾಕ್‌ನ? ’

“ಚೆಳವಳಿ ಸುದ್ದೀ ಸರಕಾರಕ್ಕೆ ತಿಳಿಸ್ತುನಂತ್ತೀಳಿ ಕೈನ್‌ನ ಕಡದ್ರು ಅದೂ ಓಡೇ ಹೋತು. ಸಂಸಾರ ಕಿತಗೊಂಡು” “ ಕುಲಕಣ್ಣ ಇಲ್ಲೇನವಾ ಸಿಮ್ಮಾರೂರಾಗ? ” “ಕುಲಕಣ್ಣರು ಯಾರೂ ನಿದ್ರಾರ್ಗಿಲ್ಲ ನಿಮ್ಮಾರೂರಾಗ ಕ್ಕೆಕಡೂತಾರಂತ್ರ, ಹೆಡರಕೇ ಬಹ್ಯಾಹೊಕ್ಕೆತ್ತಿ. ವಾರದಾಗೊನ್ನೀ ಸ್ವಾರ್ಥಿಸರ ಗೂಡ ಬಂದು, ಹೋಕ್ಕಾನ ಕುಲಕಣ್ಣಿ ” “ಕ್ಕೆಕಡಿಸಿಕೊಂಡವನ? ” “ ಅವಾ ಅಲ್ಲೀ ಮತ್ತೊಬ್ಬಾವ. ನಡಕ್ಕಿತ್ತಿ ಒಳನಂಚು. ಬಿಡೂಡಿಲ್ಲೇ ಕಡೂರ್ ತಾರ ಅವನ ಕೈನ್‌ನೂ. “ ಅಂತೂ ನಿಮ್ಮಾರೂರಾಗ್‌ನ ಚೆಳವಳೀ ಧಾಂಡೀ ಇದ್ದೀ ಇರತೆನ್ನು.” “ಇದ್ದು ಇರ ತ್ಯತಿ ನೂರೀ ಪಾಪ ಸನ್ನೇಸ್ಗೆ ಅಂತಾರಲ್ಲಿ, ಹಾಂಗಾಗ್ನಿತಿ ನನ್ನ ದಣೆ ಬಾರು. “ಸನ್ಯಾಸಿನ್‌ನ ಖರೆ.... ಇದ್ದಬೇಡು. ಯಾಕ್‌ತೆತೀದಿ. ಎರಡು ಹೊತ್ತು ರೊಟ್ಟೇ ಕೊಡತಾರ! ” ಕುಳಿತ ಬೇರೊಬ್ಬ ಕೈದಿ ಕೆಣಕಿದ.

ಸಾಬರು ಬಂದರು, ಸಲಾಹು ಕೈಕೊಳ್ಳುತ್ತ. ಸಿವಾಯಿಗಳು ಸಾಮೂಹಿಕ ರೀತಿಯಿಂದ ಸಲ್ಲಿಖಿದರು. ಸಾಬರ ಕೊಣವನ್ನು ಸಿವಾಯಿ ಕಟ್ಟಿದ. ದಳ್ಳಿಗೆ ಹೋದುಪರಿಂದ ನಡೆದ ಸಂಗತಿಯನ್ನುಲ್ಲಿ ಕೇಳಿ ಕೊಂಡರು. ಬಂಧಿಸಿದ ಹಳ್ಳಿಗರನ್ನು ಕರೆತರಲು ತಿಳಿಸಿದರು. ಬೇಡೀ ಒಡವೆಯ ರೀತರು, ಅಳುತ್ತ ಉರಸಾ, ಸಿರಸಾ, ದೃಷ್ಟಿಗ್ರಾಮ, ಮನಸಾ,

ಸಾಷ್ಟ್ರೀಗ ಸಮಾಷ್ಟಿರ ಗ್ರ್ಯಾಮದು. ತಿಬರಾಧಿಗಳು ತಾವಲ್ಲಿವೆಂಬುದಕ್ಕೆ, ಅನೇಕರು ವಿಪಿಧ ತೆರನಾಗಿ ಮಂಡಿಸಿದರು. ನಾತ್ಯಶಾಸ್ಯ ಜಾವೀನು ಬೇಡಿದರು, ಶ್ರೀತರೆ ಒಳಗೆ ಸೆಬ್ಬುಗಳಲ್ಲಿ ಖನ್ನವೇ ಇತ್ತು ಸಾಬರು 'ಸೂಫ್' ಮಾಡಿಸಿರು ಹೀಗೆ ಸಾಜಿಳಾ ಸೆಂತು. ಸಾಂತಿಕಾರು ರಿಂಡರಕೆ ಯಾಕೆ ಯಾರಿವರು.

'ಆದಷ್ಟೇ ಲ್ಲಾ ಒತ್ತೇ ಅಯಿಂಜೈ ಸಾಬಗ ಸಂಪತ್ತಾಯಿತ್ತೆ' ಎಂದು ವಿಕ್ರಮಸು ಹಾಡಿನ. ಕ್ಯಾದಿ ಕೇಳಿವರು, ಯಾಡಿನ ಅಥವ ಹೇಳಲು. ವಿಕ್ರಮ ವಲ್ಲಿನಿಯಾಸ್ಯ ತಿಂದು 'ಗೋಽಂತಾಳ ಪ್ರತಿಷ್ಠಿ ತುಂಬಿದುದಕ್ಕೆ ಬಿಂಗಡೆಯಾಯಿತು ಸೆಡೆಂಟೋ ಮನಿಗೆ' ಅಥವ ಹೇಳಿದುಪನ್ನು ಕೇಂದ್ರಕ್ಕೆ ದೂರ, ಇನ್ನೊಂದೂ ನೀ ನರಾಗೆನಾಗಿ ಸುಣಿಗುಲು ಜೀಡಿದರು ಅವನಾತೆ ಲಾಘ್ವ ಕಲತರು ಎಲ್ಲರೂ ಒಂದೇ ಸ್ಥಾನದಲ್ಲಿ 'ಗೋಽಂತಾಳ ಪ್ರತಿಷ್ಠಿ ತುಂಬಿದುದಕ್ಕೆ ಬಿಂಗಡೆಯಾಯಿತು ನಡೆಯೋ ಮನಿಗೆ' ಎನ್ನೆ ಹಾಡಿವರು

ನಾವರೆಂದೂ ಹೀಗೆ ಗೂಡಲಿಲ್ಲ. ಘಟಿಸಿ ಸುರಿಕ್ಕಿಸಿ, ಬಂದಿಲ್ಲ ಬಂಡೊಕಸ್ಯ ಕ್ಷಮಿತ್ತಾ ಇಂದ್ರ, ಕಚ್ಚೇರಿ ಸುಂದರಿಲ್ಲ ಪ್ರೀರ್ಯಾರಿ ಲಾಭಿ ಸದೆದಿಲ್ಲ. ರೇಷಾದುರ್ಗ ಇದ್ದಂತೆಯೇ ಇವೆ. ಧೃಜಗಳು ಕ್ಷೇತ್ರವಾಗಿವೆ. ಬಂಡೊಕು ಹೋದುದಕ್ಕೆ 'ಹಮಾರಾ ಬಂಡೊಕ.' ಹಂಚ್ಚಿ ನಾಗರುವ. ದಿಸರೆಂತೆ ಕಚ್ಚೇರಿಗಳು ವಾರ್ತಾರಂಭವಾದವು ಯಾವ ಸಮಯಕ್ಕೆ, ಹೇಗೆ' ಗುಂಪು ಇರುವವೇಂದು ಮತ್ತೆ! ಆದೇ ಪಾತು ಅದೇ ಚೆದರಿಕೆ ಅಗ್ನಿಸರಪರಿಗೆ. ಮಾನವರಸ್ಯ ಕೂಡಿ ಒಳಗೆ ಬಿಡುತ್ತಾರದೆಂದು ಲೇಖಿವಣ್ಣೇ ಕೆತ್ತಿಸಿದ್ದರು. ಈನಾದರೂ ಜೀವಕ್ಕೆ ಗುಂಡಾಂತರವೆಂದು ಸುಂದರೆ ಹರಣಾಗಳ ತಿಂದನ ಗೋವಾಂದ ಅಥವ ಬುಟ್ಟಿಯಣ್ಣೇ ಮುಡುವಿಟ್ಟಿರು. ಕುಲಪೆನಾಗೆ ' ದಯಾನಿಧಿ ಜೀವದಿಂದ ಪಾರು ಮಾಡು. ಅಕಲುಕ ಭಕ್ತುಪತ್ನೆಲೂ ಮೊರೆ ಕೇಳು. ಜಳಂಧರಿಯ ರಾಕ್ಷಸರ ಬಾಧಯಿಂದ ರಕ್ಷಿಸು. ಕರುಣಾ ಖಿಂಡಿಯಲ್ಲವೇ ನೀನು?' ಎಂದು ಬೇಡಿಕೊಂಡರು.

ನಿಕ್ರಮನು ಜೀವಿರಲಿಲ್ಲ. ವರ್ಚಲರ ಇಡ್ಲಿ ಒಡಲಲ್ಲಿದ್ದವು ನೀನ್ನು. ಉಟಿ ಹಾಡಲು ಕ್ಯಾದಿಗಳು ಇಷ್ಟುವ ಪಶ್ಚಿಕಗಳನ್ನು ಪ್ರಕಟಿಸುತ್ತಿಲ್ಲಿ ಇದ್ದರು. ನಿಕ್ರಮನು ಕ್ಯಾದಿಗಳಿಗೆ ಪ್ರೀರುನಾಡು ಅವನನ್ನು ಕಾಣುತ್ತಿಲ್ಲಿ ಒಂದು ಉಕ್ಕಾಗಿ ಎಂದು ಹೇಳಿದರು ತಿಳಿಗಮ್ಮಿಬಂಧ ತೊಂಬಡ ಪೆನ್ನ, ಕಣ್ಣಿನಲ್ಲಿ ಈಕರ್ಕರಕೆ ಇದೆ. ಸೃಷ್ಟಿಯು ಸಯನಾದುನ್ನು. ಸೂರ್ಯನಾಡಲ್ಲ, ಹಾಡಲ್ಲ, ಕ್ಯಾಂಪ್ಲೋಜೀಕೆಂದು ಕಿಸಗುನಿಕ್ರಮನನ್ನು ಆಕ್ರಮಿಸುವುದು,

ಸಿರಸ್ಟೇದಾರರು ನಿಕ್ರಮನಿಗಾಗಿ ಒಂದೆ ಮನೆಯನ್ನು ವನ್ನು ಹರಿಸ್ತೀವಿದರು. ಅವರೆಲುರೇ ನಿಕ್ರಮನು ಹೊರಗೆ ಕುಳಿತು ಉಟಿಮಾಡಿದೆ. ಸಿರಸ್ಟೇದಾರರು ಕಚ್ಚೆರಿಯು ‘ಪ್ರತಾದ್ವಂತ ಕಾಂಡವನ್ನು ನಿಕ್ರಮಿಂದ ಕೂಲಿತಕಷನಾಗಿ ಕೇಂದ್ರಿಸಿ. ಸಿಕ್ರನುನ ಸೂರ್ಯದಹರಿಜರ್ಪವನ್ನು ಖರಸ್ತಿರೆರು ಮಾಡುತ್ತೀರು ಇದ್ದು ಪ್ರಯೋಗಿಸಿದರು ಮಂದಿರಾಳ್ಳಿನ ಉಭಯದಿನನ್ನು ತಾವು ಕೇಳಿದುದಾಗಿ ನಿಕ್ರಮನೆಯರು ಹೇಳಿದರು. ಉಟಿ ಮುಗಿಯು ವದರಿಂದೀ ವಚನ-ಘಾಜ್ಲಿಗು, ದಾಸಸಂಪಿತ್ಯ, ಅನೇಕ ಆಧುನಿಕ ಸಾಹಿತ್ಯ ಎಂಬ ವಿಷಯಗಳು ಜಟಿತವಾಡುವು ಸಿರಸ್ಟಿರೆರು ಬರಯುವ ಒಗನವರೆಂಬು ತಿಳಿಯಿತು. ಬಾಂಧವ್ಯ ಚಿಳಿಯಿತು.

ನಿಕ್ರಮನೆಯದನ್ನು ಗಡ್ಡಿದ ಸೂಬರು ಕೋಪಗೊಂಡಿರಬಹುದು ತಂಬಾಕಕ್ಕೆ ಕರೆಯುತ್ತಿರುವುದು ಒಂದರಜುಸೆಲ ಇಳಿಕಿದ. ಹ್ಯೂಲೀನನೇ ಒಳಯೋಗಿಸಿದ. ಕ್ಯಾದಿಗಳು ಕಢಿಯೇಲು ಆಲ್ತೊರಿದರು. ನಿಕ್ರಮನು ಜೂಷ್ಟುಪುರಕ್ಕೆಂದು ಆಸನ ಸಿದ್ಧಾಗೋಳಿಸಿದರು. ಸುತ್ತುಲೂ ಕೇಳಲು ಕುಳಿತರು. ಅಭಿರುಚಿಯ ಅಭಿಜ್ಞಾನಿಕ್ರಮನು, ಕನ್ನಡ ನಾವಾರ್ಜ್ಯದ ಕತೆ ಹೇಳಿದೆ.

ಶ್ರೀಂಗಾರ, ವೀರ, ಕರುಣರಸಗಡಲಲ್ಲಿ ಎಳಿದು, ಸಾಗಿಸಿದ. ಕಣ್ಣಲ್ಲಿ ಕರುಣೆಯ ನೀರು, ಮೈಯಲ್ಲಿ ವೀರಶ್ರೀಯ ಹುಮ್ಮೆಸೆ, ಸಯನ

దట్లి నూరియు సీమాగు-డ్రెంగాద అన్నట రమ్య కథి సరాగవాగి పునరుణుత్తిద్ది తు.

కథి వసగయుషుదక్కు, కత్తులు తోరు పుదక్కు వేర్చోసితు. కచ్చి, ర ఎందినంత దంకొగార్చుతు. గడ్డదెవరు తంబాకు దాన సిఱి శ్రీఎంబోగగణావు అటక, ఎల్లి, తంబాకు గుర్తు అన తపసిమెవు. సిక్కమునిగ స్నా బుచరుచ ఉండ కాణికగుకుచు గడ్డు దెవరు నగే ఒరివెరు. అపికుచు, తాడునక్కు కెల్లు, కృసేరితు అయ్యిపాపు బొట్టి ఒకటిటియొడస ప్రస్తురాగి, ఇష్టుధం గళన్ను ఈడేరిసి నడిచరు హోగే-నోడగలు తంరాదిచువు ఆచోయ, అవరోహగలు లయబడ్డవాగి నిత్య నియముదంతి రాగజ్ఞున కొడుత్తలిద్దను.

గడ్డద బాబర న్నార నిశ్చచునిదువ లుకప్పిన ఎములే క్రస్తు పనగొప్పికు. బేగన శ్రీరామభుత కుండచు వొచలిన అధ్యుము వాగి, కోసగే స సేతనజ కథాగణాచును. వొచలసేయ హండతి ఓవ చోటుకు, ఎరకచుయ చుకుచే, ఆమచుక్కుక జింపన కుచు, నొకరీసువుతిన ఫ్లల, కాలగా ఖుంక తంములే ఉస సస్మాగ గు బుదుక్కుప్పాట్లు.

యెట్టుగులవ బాయి తెలేయితు. గడ్డద సాబరు, నావాసి కొండు, శాయిగ తత్తు రజైయు ఇషిభాధవ తోరిదచో పిక్కము ‘భారతప్పనూగునేసే ఈ రాత్రి,’ అంముకొళ్ళుత్త ఖరుశింద్ర కూసిగెయ మేలి. మనద దుగుడ, తగణి చిక్కుడుగఁ కదితక్కు నిశ్చేయిల్ల. కైదిగలు కనసు కాణుత్తలిద్దరు. మనవు జిగిము రాలి ఏసస్సో యించిసిపు. గుమధనుగరు వాళస్సుకోరేలే.... బాధిసుత్తలిద్దితు. మనేయ విచార నడిచాగలూ యమధమరు నూక్కుత్తార దయవాలిసుత్తలిద్దరు.

ಗಡ್ಡದವರೇ ಆಮಂತ್ರಣ ಪಶ್ಚಿಮಕೆ ತುದು ವಿಕ್ರಮನಿಗೆ ನೀಡಿದರು. ದಿಗಿಲುಗೊಂಡ, ಕೋರದೆಯ ಹೊಡಿತಗಳಿಂದ ನುಗ್ಗಾಗಲೇ ಬೇಕಾಗುವುದೆಂದ ಮಾತನಾಡಲು, ಏಳಲು ಶಕ್ತಿಯು ಸಾಲದಾಯಿತು ಅಮಾನುಷ ಪಿಂಸೆಗೆ ಗುರುತ್ವಾಗುವ ಚಿತ್ರ ಕಂದ, ಎಡಬಲಕ್ಕೆ ಯಾವನಾಳುಗಳಿಂದಿರುದಂತೆ, ತ್ರಿಕೂ ಸಲಕರಣೆಗಳು ಎದುರೇ ಇರಿಸಿದೆ, ಭಾವವಾಯಿತು. ಪನ್ನಾ ತೋಚದ ಸಿಂಹರಿಸಿದ. ತನ್ನ ಮೈಲು ಉಳಿಯಬೇಕಾಗಿದ್ದಲ್ಲಿ ಕಾರ್ಯಕರ್ತರ, ವಸ್ತುನಿನ ಸಂಗತಿ ತಿಳಿಸಲೇ ಬೇಕಾಗುವುದೆಂದ. ಎಲ್ಲ ಸಂಗತಿ ತೋಸಿಮಿದಕ್ಕೆ ಜನ ಸಿಂಹಿಸಿದರೇ! ಸಮಾಧಾನಕಾರಕ ಖತ್ತರವನ್ನು ಸಿದ್ಧಗೊಳಿಸಿದ. ಕಾಂಗ್ರಸ್ ಕಾರ್ಯಕರ್ತರು ಸುಳ್ಳಾಯಿತ್ತು ಕೇಳಬಾಡು. ಬಪುರಂಗವಾಗಿಡಲೇಬೇಕು ಮೂಚ್ಚು ಮರೆ ಏಕೇ? ಎದ್ದು ಹಾಸಿಗೆಯ ಮೇಲೆ ಕುಳಿತ ಮರ್ಪುತ್ತರ ತತ್ವಕ್ಕೇ ಹೊರ ಹೋದೆ. ‘ನಾನ್ಯಾತಾ ತ್ವಾತಕೆಂ ಹರಂ’ ಎಂದು ಹಿರಿಯರೇ ಹೇಳಲುನೇ? ಗಡ್ಡದವರ ಸ್ವಾರೀ ದಯವಾಟಿಸಿತು.

“ ರಾಯರ್ಡ್ ನ....” ಕರುಣಾಧ್ಯಾನಿಯಿಂದ ಸಾಬರು ಸುಣಿದರು.

‘ನ.... ಏನು? ? ’

“ ಸಾ - ಹೇ - ”

“ ಯಾ - ಕ್ರಿ? ”

“ ಕರಿದಾಗ ಬರಬೇಕಂತ - ಬಲ್ಲಿಲ್ಲಾ ಅಂದ್ರ್ ನ ಎಳಕೊಂಡ್ರಿ ಅಂತ್ರ್ ನ ನ.... ”

“ ಹೆಂಡ್ ನ.... !! ”

ಕ್ರಿಕರಿಂ ಹೇಳಿದರು ಸಾರ್ವತ, ದುಕೆಂ ಹೊರಬಿತು ಕರೆತರಲು, ಕೇಲಿ ಕಳೆಚಿತು. ಗಡ್ಡದವರು ಮರುಗಿ ಹೊರಗೆ ಬರಲು ತಿಳಿಸಿದರು. ಉತ್ತರನಿಲ್ಲಾ ವಿಕ್ರಮಸ್ಥಿಂದ ಸಾಬರ ಅಭ್ಯರದ ಕರ್ಕಾರದ ಕರೆ, ಕಚೇರಿಯಿಂದಲೇ ಕೇಳಿಸಿತು. ‘ ಯಾರ್ಥನ್ ಕಡಯುವವರು ! ’ ‘ ಹೆಂಗ್ ಗ್ರಾಹಿತ್ತಿ ಹೀಗೆ ನಿಟ್ಟಿಗೆಂದಾರು? ’ ‘ ಬದುದುಲ್ಲಾ ಅಂತ ಹೇಳಿ ’

‘ಬರುದುಲ್ಲಾ ಅಂದ್ರ್ಯ ಬರೂಢುಲ್ಲಾ’ ಪ್ರತಿಧ್ವನಿಯಾಗುವಂತೆ ಆಕ್ಷೋತ್ತ
ಗೈದ. ಕೋರಡಿಯೊಡನೆ ಸಾಬರೇ ಸಮೃದ್ಧಿಕ್ಕೆ ಬಂದರು.

- “ ತಿಸ್ತು ರಾಹುರ ! ” ಸಾಬರ ನಾಕ್ಕಿ ಮಾಯಿತು.
- “ ಏನ್ನು ನಾಮೇಬಳ್ಳಿ ? ” ನಿಕ್ರಮೋಳನಾಚ
ದೆಹುಮಾಡಿ ಕಚ್ಚೇರಿಗ ಬರತ್ತಿರೇನು ? ”
- “ ಹಯಮಾಟ ಯಾಕ ಹೀಗೆ ರೆಂದು ? ”
- “ ಕಲಸದ ಬ್ರಹ್ಮ ”
- “ ಏನ್ನುಲನ ಹೇಳಿ ! ”
- “ ಅಲ್ಲಿ ತಿಳಿತದ ”
- “ ಸೀವೇ ತಿಳಿಕೊಂಡಿ ”
- “ ಬರತ್ತಿರೇ ಇಲ್ಲೋ ! ”
- “ ಒ ರು ... ದು.... ಲ್ಲಾ ? ”
- “ ತಿಳಿದನಲಿರಿ ಹಿಂಬಾ ಮಾಡಿಪರಿದ ”
- “ ಇರ್ಣಾಟಲ್ಲಿ ! ”
- “ ಮಯಾದಪಯಂಡ ಬರಿ ”
- “ ಸಾಕ ಸುಮ್ಮಿ ಹೊಗಿರಿ ”
- “ ಏ ಬಾರ್ಹೋ ಚೊರಗೆ. ಎಷ್ಟು ಮಾತಾಡಿರಿ ”
- “ ಗೂತ್ತದ ಹೊಗ್ಗೆ ”
- “ ಒದ್ದು ಎಷ್ಟುಂಡು ಬಾರ್ಹೋ ? ”
- “ ಗಂಡ್ಯಾದ್ವಾಹ ಬ್ರಹ್ಮ. ಸೀನೇ ಬಾ ಸೋನ್ನೀನಿ ”
- “ ಏನ್ನಾಡ್ಯಿಯೋ ? ”
- “ ಒಳಗ ಬಂದು ಸೋಡ್... ಚಾಜಾಸಿಂಟ್, ಕೋಟ್ಟೀದಿ
ಮಾಮಲೆದಾರರ ಕಡೆಗ. ಸೋಂಬಾ ಕಾಲ. ಹೀ ಕಲಸಿ ಏನೋ
ಮುಗನ್ನೆಡ ನುಕ್ಕಿ ಮ್ಯಾಲನ ತ್ರಾಗಲು ಕ್ರೈಕ್ ರಿಗ ಬಂದ್ದೇನು?
“ಬಾ ಬಾ ಬಾ ”

“ ಇಂಥಾ ಮುಂದಿನ್ನು ಭಾಕ್ ನೋಡಿನಿ. ಹೋಗೋ ! ! ”

“ ಏನ ನೋಡಿಯೋ ನಂದೊಂದು ಕೈಗುಣ ನೋಡಿದು. ಜೀವಂತ ಹುಗಿಸಿ ಬಟ್ಟೇನು ”

“ ಈ ! ಪ ! ಚ ! ಹ ! ” ತಾತ್ತ್ವಿಕರದ ಸಗೆ ಬೀರಿದ ವಿಕ್ರಮನು ಸಾಬರು ಸಾವಿರ ಸಲ ಎಚ್ಚರಕೆ ಕೂಟ್ಟು ಹೊರಗೆ ಬರಲು ತಿಳಿಸಿದರು. ವಿಕ್ರಮನು ನಗುತ್ತೆಲ್ಲೇ ಇದ್ದು. ಸಾಬರು ಕೋವಾಕ್ತ್ರಾಂತರಾದರು. ಬಾಗಿ ಲಾಕ್ಷ್ಮಿನಲ್ಲಿ ಒಂದು ಒಂಟಿಗಾಲನ್ನು ಇರಿಸಿದ್ದರು. ಟೂಚ್ ತೋರಿತು. ‘ ಬು. ಹೊರಗ ಬಾ ? , ಎಂದರು. ವಿಕ್ರಮನು ಆವೇರದಿಂದ ಅಡಕಿಯ ತಾಡನ ಸಾಧನೆಯನ್ನು ತೆಗೆದುಕೊಂಡ ಸಾಬರು ಕೋರಡೆ ಯನ್ನು ಬಾರಿಸಿದರು.

“ ಮುಂದ್ವಾ ನೋಡ್ತ್ವೇನಿ ”

“ ಸನಗ ಹೊಡಿತ್ತಿಯಾ ? ”

“ ಸಿನಗ ಹೊಡಿಲಕ್ಕು ಹುಚ್ಚು ಅಲ್ಲಾ ನಾನು ”

“ ಕಲ್ಲಾನ್ನಿಕ ತೊಗೊಂಡಿದಿ ? ”

“ ನಿನ್ನ ಎಲ್ಲಾ ವ್ಯಾಲೀಸರ್ದು ಸುನಿಗೆ ಕಳಿಸಲಿಕ್ಕು ! ”

“ ಹುಚ್ಚು ಒಡದದೇನೋ ? ”

“ ಒಡಿದು ತಿರುಗೂಹಾಂಗ ಮಾಡತ್ತಿನಿ. ಈ ಕಲ್ಲು ಅಂದ್ರು ನಿನ್ನ ಗಂಡ ! ಯಾವಾ ! ನೊಕರಿ ಕೆಳದೂ ಜೀಲಿನ್ನಾಗ ಕೂಡುಸೋ ಸಾಧನ ! ದಿಸ್ತ್ರಿಕ್ ಅದಿತ್ತೀ ಸಾಬರ್, ಇಲ್ಲಿ ಇಲ್ಲಿ ಘಟ್ಟಿಸಿಕೊಂಡೂ ರಕ್ತದ ಕಾಲುವೆ ಹರಸ್ತಿನಿ. ನಿಂದಲ್ಲಾ ಸಂಮು.... ಮತ್ತೆ ನಂದು ! ! ”

“ ವಾರೆ ವ್ಯಾ ಚಿಗರಕಾರೆ ನು ” ಅವರ ಗುರು ನಾನು. ವಿಚಾರ ಮಾಡಿಕೊಂಡು ಮುಂದಕ್ಕೆ. ಕಾಯುವೇ ಸೋಡಿದ್ದಿಲ್ಲ ಅಂದ್ರು ಓದಿ ಬಾ ನು ಒಂದೂಂದ್ದೇನೇ ರಕ್ತಕ್ಕು ನು ಒಂದೂಂದು ವಷಣ. ಧ್ವಯಾರ

ಇದ್ದರ್ಕ ಬಾ” ಎಂದು ಕಲ್ಲನ್ನು ಎತ್ತಿ ಒಡಿದು ನಿಂತೆ. ಮುಸುಗುಡು ತ್ರಿದ್ದೆ! ಒತ್ತು ರದಿಂದ ಉಸುರಾಡಿಸಿದ. ಕೆಕ್ಕರಗಟ್ಟಿನಿಂದ ಸೋಡಿದ, ಸಾಬರು ಕಾಲನ್ನು ಹೊರಗೆ ಎಳೆದುಕೊಂಡರು. ದಪ್ಪ ತೋರದೇ ಬಿಡಲಿಲ್ಲಾ. ಸಿಪಾಯಿಗಳು, ಗಡ್ಡದವರು ಬೇಡವೆಂದರು. ತಮ್ಮನೊಕರಿಯ ಚಿಂತಯೇ ಹಿಂದಕ್ಕೆ ಇನ್ನಿತು.

“ ಸೋಡಿನಿ ಸೋಡಿನಿ ಅಂದೆ. ಸಾಯಕ್ಕೆಲ್ಲು ಸ್ವಾಯಿಲ ಹೊರಗೆ ತೆಗೆದೇ ತೀರತಿನ್ನಿಂದ್”

“ಹುಟ್ಟಿ ಬಾ ಇನ್ನೊಮೈ; ಡಿಸ್‌ಮಿಸ್ ಆದೀರಿ ಸಾಹೇಬರ ಡಿಸ್‌ಮಿಸ್ ಆದೀರಿ.”

ಕನಸು ಬಿದ್ದಿತು ಕನಸು !

ಶಿಲಾಸ್ತ್ರ ಪ್ರಯೋಗದ ಭಯಂಪೋ ಬೇರೆ ಕಾರಣವೋ ತಿಳಿಯದು. ಸಾಬರು ವಿಮುಖರಾದರು. ಗಡ್ಡದವರ ಗೆದ್ದರು. ವಿಕ್ರಮನಲ್ಲಿ ಗೆದ್ದ ಗರುವು ಇರಲೇ ಇಲ್ಲ. ಇರುವುದರಲ್ಲಿ ಸಾಬರು ಮೈಮೆತ್ತಗೆ ಮಾಡಿದೆ ಬಿಡರೂ ಎಂಬ ಅಂಜಿಕೆ ಅಳುಕೆಸುತ್ತಲಿದ್ದಿತು ವಿಕ್ರಮಸಿಗೆ. ಪ್ರಶಸ್ತಿ ಪ್ರತಿಕೆ ಕೈದಿಗಳಿಂದ, ಗಡ್ಡದವರಿಂದ ದೊರೆಯಿತು. ಸಾಬರ ಅಲ್ಲಿ ಇಲ್ಲಿಯ ಕೇಡಿನ ನಡತಯ ಅನೇಕ ಕತೆಯೋರಟಿನು. ವೀರ ವಿಕ್ರಮನು ಕಲ್ಲುಕಾಳಗದಲ್ಲಿ ದಣಿದುದರಿಂದ, ಎಲ್ಲರೂ ಒರ್ಗಿವಿದು. ಬೆಳಕಾಯಿತು. ದಿನವೂ ನಡಿಯಳೇ ಬೇಕಾದುದೆಲ್ಲವೂ ನಡಿದುವು. ಲಾಕಷ್ಯದಲ್ಲಿ ಕೈದಿಗಳು ಹೆಚ್ಚು ದುದರಿಂದ ‘ಡಿಸ್ಟಿಕ್ಟ’ ಜೇಲಗ ಕಳುಹಿಸಿದರು. ಲಾಕಷ್ಯನಲ್ಲಿ ತಗಣಿ ಗುಂಗಾಡುಗಳೊಡನೆ ಅಟಿವಾಡುತ್ತ ಒಬ್ಬನೇ ಕುಂತ. ಸಾಬರು

ಲಾಕ್ಷಪನ್ನು ಮರಗುಟ್ಟಿ ಸೋಡಿ ನಡೆಯುತ್ತಲದ್ದುದನ್ನು ಒಂದೆರಡು ಸಲ ಕಂಡ. ಅನೇಕ ಕಂಲುಸಿಕೆ ವ್ಯಕ್ತಿಗಳೂಡನೆ ಸಂಭಾಷಿಸಿದೆ. ತಿರುಗಿದ; ಕುಚಿತ; ಮಾಲಿಗಾದ. ‘ದೊತಿ’ಯನ್ನು ಕಾಲಕ್ಕೆ ಸರಿಯಾಗಿ ಗಡಿಗೆಯಲ್ಲಿ ಉದುಳಿಸುತ್ತಲದ್ದ ಕಚ್ಚಿರಿಗೆ ಬರವಾಗ್ಯಾವ ಜನ, ಕ್ಯಾದಿಗಳನ್ನು ಕಂಡು ಮರೆಯಾಗುತ್ತಲದ್ದು. ತನ್ನ ಗೆಂಜುರೆ ದಾರಿಕೊಂಡು. ಗಡ್ಡದವರ ಸರತಿ ಇರಲಿಲ್ಲವಾದುದರಿಂದ ವಕ್ಕೆಲೂ ಬರುವಿಕೆ ಎಯಿಸಿರಲ್ಲ.

ಅಷ್ಟುದಲ್ಲಿಯ ‘ಆಕ್ಷಿಪ್ತ’ ವಾಯ್ಕೃತ್ಯ ದಿನದೆಂತದೂರಿತು. ಶಿರಸ್ತೇ ದಾರದು ಗಡಿಬಟ್ಟ ಇರುವುದರಿಂದ ‘ಮಿಶ್ರಪುಂಡಾ ಗೊಪಿಂದ ನಾಟಿಕದ ಪಿಮಿರ್ಯಯನ್ನಷ್ಟೇ ವಾಡಿ ಕಲಸಕ್ಕೆ ಹೊರಟ್ಟದು. ಓಡಿದ ಬಂದ ಕತ್ತಾಂತಿ ಬುಲೆಟ್ಟಿನ್ನುನ್ನು. ‘ರೈತರದಾಳ’ ‘ಲಾಲಿಪ್ರಹಾರ’ ‘ರೇಲ್ಲೈಹಳಿ.ಹಾರಿದವು’ ‘ಮಹಾತ್ಮರ ಸಂದರ್ಭ’ ‘ಸಿ.ಆಯ್.ಡಿ.ಗಳಿಗೆ ಸ್ವಾಗತ.’ ಈ ಮೊನ್‌ಲಾದ ಲೇಖನ, ಓದಿದ. ಸಾಯಕ್ಕೊಂಡಾಯೆಲ್ಲ’ ಯಂತ್ರವನ್ನು ಲೇಖಕ, ಮುದ್ರಕರನ್ನು ಓಡಿದುಕೊಡಲು ಸಿ.ಆಯ್.ಡಿ.ಗಳೇ ಬಂಧಿರು ವರೆಂಬುದು ‘ಕತ್ತಾಂತಿ’ಯನ್ನು ಓಡಿದನಂತರ ತಿಳಿಯಿತು ವಿಕ್ರಮಸಿಗೆ.

ತನ್ನನ್ನೇ ಕೂಗಿದಂತಾಗಲು ‘ಕತ್ತಾಂತಿ’ಯನ್ನು ಓಡಿಸಿ ಇರಿಸಿದ. ಬಿ.ಜಿ.ಗೂ ವಿಕ್ರಮಸಿಗೂ ಗಳಿತನ. ಬಿ.ಜೇನ.ನಡತಯು ಸರಿಕಾಣಿದುದ ರಿಂದ, ಹೊಟ್ಟುಯ ವಾಡಿಗಾಗಿ ಪೂರ್ವಾರ್ಥಿನಾದುದರಿಂದ, ಗಳಿತನ ಓದಿಗೆ ಅಂಟಿದ್ದು. ಪೂರ್ವಾರ್ಥಿನರ ಸಂಗ ಮಾನಭಂಗವೆಂಬ ಭಾವನೆಯೇ, ಗಳಿತನ ಇಲಿತಕ್ಕ ಬಂದಿದ್ದು. ಕೂಡಿ ಕಲತ್ತು, ತಿಟ್ಟಿ, ವಾಡಿ, ನಲ್ಲಿದಾಡಿದುದೆಲ್ಲ ಮರಿತು, ದಾರಿಯಲ್ಲಿ ಕಂಡರೆ ‘ನಮಸ್ವಾರ್ಥಿ’ ಎನ್ನುವುದುಷ್ಟು ಉಳಿದಿದ್ದಿತು. ಅವನು ಇವನ ಮನ ಮುಳುಗಿಸಿಲ್ಲ. ಇವನು ಅವನದನ್ನು ಕೆಡಿಸಿಲ್ಲ. ಪೂರ್ವಾರ್ಥಿಗ ತಾಯಿತಂದೆಗಳಲ್ಲಿಯೂ ಮಾತ್ರ ಇಲ್ಲವಾಗುವುದೂ ಸಿಜವೆ. ತಂದ ಮಂಗನನ್ನೂ ಗುಂಡಿಕ್ಕೆ ಹೊಂದ ಸಂಗತಿ ಸೂಕ್ಷ್ಮವೆ, ಚಳವಳಿಯ ಇತಿಹಾಸದಲ್ಲಿ, ಒಜ್ಜೇನನ್ನು ಕಾಣುವ ಚೈತ್ಯ ವಿಕ್ರಮನು ನಲ್ಲಿ ವಲ್ಲಿಟಿವಾಗಿದೆ. ಮತ್ತೆ ಯಾರಿಗಾದರೂ ಮಾಡಿದ್ದರೆ ವಿಕ್ರಮನು

ದ್ವೇಷಿಸುತ್ತಿದ್ದನೋ ಇಲ್ಲವೋ, ತನ್ನ ಮನೆಯಲ್ಲಿ ತಾನಿಲ್ಲದಾಗ ಗೊಪ್ಪೆ ವಾಗಿ ಬುರೆಟಿಸ್ತುಗೆ ಸ್ನಿಫ್ಟ್‌ದುದೇ ಉರಿತಕ್ಕ ಕಾರಣವಾಗಿದ್ದು. ಅವನನ್ನು ಕಾಣಲು ಅವನೂಡನ ಮಾತನಾಡಲು ಇಚ್ಛೆ ಇರಲಿಲ್ಲ.

“ನಿಕ್ರಮಾ...ನಿಕ್ರಮಾ. ” ಹಾಗಲಲ್ಲಿ ನಿಂತು ಕೊಗಿದೆ ಬಿ.ಜೆ.೧ ಶಿರಸ್ತೇದಾರರ, ಸಾಃರ ಅಪ್ಪಣಿವರೆಯಾವ ಕಾರಣವಿರಲಲ್ಲ ಕ್ಷದಿಯನ್ನು ಕಾಣಲು ಸಿವಾಯಿಗೂ ಸಿಬ್ರಾಧವೇ? ಸಮವಸ್ತುದ ವೇಷದಲ್ಲಿ ಬಿ.ಜೆ.೧ ನಿಕ್ರಮನ ಭಟ್ಟಿಗೆ ಬಂದಿರಲಲ್ಲ ಕಾಲ ಕರತ್ತುಗಳೇ ಹೇಳುತ್ತಲದ್ದವು, ನನ್ನನ್ನು ತುಂಬುವವನು ಸಿವಾಯಿಯೇ ಎಂದು. ನಿಕ್ರಮನು ಮುಸಿ-ನನ್ನು ಶೋಧಿದೇ ಬಂದೆ. ವಾದಿಸಿದ

“ ಶೀಯಾಕ ಬಂದೊ೦೧ ಬಿ.ಜೆ.೧ ”

“ ಜರ್ಡನ್‌ಲಸ್ಟ್ ”

“ ನನ್ನದೇ ಏನ್ನೆಲಸ್ವಾ ಮತ್ತು ಈ....!! ”

“ ಅಂಥಾದೊಂದೇ ಕಲನದೆ ”

“ ಸಾಕ್ರಾತಿಸ್ತೇ ಲಾಕ್ಸಿಸ್‌ನ್ನು ರಕಡಾಗ ”

“ ಎಲ್ಲಿಟ್‌ರೇಸ್ನ್‌ ಆಕಲನಾ... ”

“ ಎಷ್ಟೇ ಇಂದು? ”

“ ನನ್ನಡಂಡೆ ಒಂತಪ್ಪಾಗೇದ? ”

“ ಏನು? ”

“ ಶಿನೆಗ್ಡ ಗೊತ್ತಾಗೇದ ”

“ ಒಂಗ ಕೂತಿಸ್ತಿನಿ ನನಗೇಸ್ತೂ ತ್ತು ”

“ ಬುರೆಟಿಸ್ತು ಚುಟ್ಟು ”

“ ಏನುವು ಮತ್ತು ಖಾಲ್ಕುಟ್ಟು ”

“ ರವ್ವೆಗೇದ್ದುಂಘ್ರಿಂದ ಉಳಿಸುಗು... ಎಂದೇ ಇಲ್ಲಿನ್ನೀ ”

“ ಏನಾಗೇದ ಅದೇ ತಿಳಿವಲ್ಲ? ”

“ ನಾವೂಡಿದ್ದೆ ಲ್ಲಾ ನೂ ಹೇಳಿಬಿಡ್ಡಿ ನಿ ” ಅವನು ಹೊರಗೆ ಇವನು ಒಳಗೆ. ನಡುವೆ ಸಲಾಹಿಯ ಬಾಗಿಲು ಸಾಕ್ಷಿ.

“ ನಿಮ್ಮನ್ನಾಗ್ಡ ಬುಲೆಟಿನ್ ತಂದಿಟ್ಟುವಾ ನಾಸೇ. ಒಡತೀ ಆಶಾಕ್ಷ್ಯ ಮಾಡಿನಿ ”

“ ನಿನ್ನಡೇ ಹ್ಯಾಂಗ್‌ಂಡೂ ಅಷ್ಟುಬುಲೆಟಿನ್ನು ? ”

“ ಕೆ. ಜೇ. ಬಿಂಡ್ಯಾಗ್ಡ ಹಂಚ್‌ಕೆಕ್ಕೆ ಯಾರೋ ಕೊಟ್ಟಿದ್ದುಂತ. ತಿಂಗಳ್ಳಿನಗಟ್ಟೀ ಚಹಾ-ಕುಡಿಸಿ ಒಡಕೊಂಡೆ ”

“ ಭಲೋ ಆಶು. ನಿನ್ನೆಲಸಾ ನೀ ಬರೋಬರಿ ಮಾಡಿದಿ. ತಪ್ಪೇ ನಿದರ್ಶಗ ? ”

“ ಇಂಥಾ ಕೆಲಸಾ ಮಾಡ್ಬಾರ್ದಿತ್ತು ಮಾಡಿಸಿ, ಉಳಿಸೂ ಕೆಲಸಾ ನಿಂದು. ”

“ ವಕೀಲಿಕೊಡಬ್ಬಾಡಂತೀ ಏನು ? ”

“ ಅದೂಅಲ್ಲಾ—ಉಂರಾಗ ತ್ರಾಸ ಭಾಳಾಗೇದ ಅದಕ್ಕುss....”

“ ಪೂರೀಲಿಸವಾ ನೀನು. ನಿನಗೇನು ತ್ರಾಸು ? ”

“ ಇಲ್ಲವಾ ನಿನಮುಂದ ಸುಳ್ಳ ಹೇಳಾದುಲ್ಲಾ ”

“ ಏನು ತ್ರಾಸಾಗೇದ ? ”

“ ಮನಿಯಿಂದ ಕಚೇರಿಗೆ ಬರಾದೊಳಗ್ಗೆ ಮೂರಾರ್ಪೆ ಪಾಂಡವರನ್ನು ss....”

“ ಯಾರೆಪಾ ಅವರು ? ”

“ ಎಲ್ಲ ನಿನಮಂದಿನೇ ! ”

“ ಬೇಡೀ ಹಾಕಿಕೊಂಡು ಜೀಲಿಗ್ಗು ಕು ? ”

“ ಸಾಕಾರಾಯಾ ಏನಂತೀದಿ ? ”

“ ನಾ ಏನನಬೇಕು ? ”

“ ನಿಮ್ಮಂದಿಗ ಹೇಳಿಕಳಿಸು ”

“ ಏನಂತ ? ”

“ బి.జీ.ందు తన్ని ల్లో హొబియుల్డో, ఉషియుల్డో కొడ
బ్యాట్రీ అంత ” ‘ సిన్న ! ఈ అదరాగ బి.జీ. వ్యూలినస్సు ! అదు
యావ గండ్చ్య్లో ? ’

“ పండవబ్సు కండు నాకూగేచ ర్యాంగూరే దేశీ....”

“ మట్టే సోఎ పేజూ తర్తుది నస్సుట్టిలేసు, తిశీత బిడు ”

“ అల్లినా ఇల్లి సేసరాణి దాది యేళ్లిసు. ఓణ్ణుగ తిథ్య
ద్లిక్కే అంజికేసో ఒర్లిక్కే నృత్తేచ ”

“ ననగేసూ ఏక్కుసిల్ల బిడు. సిన్నాళిన మ్యాలే ”

“ హెచ్చిగే పున చేల్లి. హెణమళ్ల మదలవాడి ఇవసేసోచ్చేర్లో
సుట్టువారియవా, ఇవస్సు హొడ్చివల్లు, అంతార. ఒండరడు
కెల్లూబిచ్చు ”

“ ఏసో మారాయా ఎష్ట లుతేసో ఎష్టు సుళ్లో ! ”

ఎల్లిర లక్ష్మీ కచేరియు కడిగ ధానిసిక్కు మూరు వదువుడ
ముద్దు బాలక, కచేరియు పుచుచ రాక్షాధ్యుజ ఎత్తి నిడిదు బాల
భాషయించ కూగుత్తల్లో, ‘ ఇచు సిన్న కచేలీ సిన్న దేశద
కచేలీ, ఈగ నాపేల్ల స్వంతకెల్లామ్చేప. ఇదు నమ్ము కచేలీ
యల్ల. గులాములచు. ఒప్పికలు ఓడువలు పేకసేపేగ ఏలీ.
‘కిత్తా ఇందియా, కిత్తా ఇందియా’ ఎంచు కూగిలీ నొకలల్లు
లాజీనామేకొడలి.. ప్రోలిసత్రీ కేళిలి. బస్సి. గుండు మద్దు
గళొడనే ఓడిబన్ని. నమ్ముదాద ఈ నిశానేగే నమ్ముస్సులమాడిలి.
ఇదల సేవే మాడిలి. కచేలిగళన్ను కాఖుమాడిలి. తంత-
యస్సు కత్తలిసలి. నాను బిక్కునషిలువే. సిప్ప చొడ్డువలు.
జయా భాలతమాతే! జయా కాంగ్లీస్!! కిత్తా ఇందియా కిత్తా
ఇందియా వందే మాతలం.

ಧ್ವಜ ಕ್ತಿತ್ತಕೊಳ್ಳಲು ಮಾತನಾಡಡಂತೆ, ಭಾಯಿ ಒತ್ತಿ ಹಿಡಿಯಲು ಪೈಲಿಸರು ಮುಂದಾದರು ಕಚೇರಿಯಲ್ಲಿದ್ದ ಸಾಬರು ಬೇಡವೆಂದು ಸನ್ನೆಗೈದರು. ಕೇಳಲು ಬಾಲಭಾವೆ ಸಾಬರಿಗೆ ನಂತನವಾಗಿರಬೇಕು. ಕೇಳಲು ಕೆಸಿನಿಮಿರರಬೇಕು ಬಾಲಕನ ಬಿಡಿಯಲ್ಲಿ ನಿಂತರು. ಕಿರುಸಗೆ ತೋರುತ್ತ, ಮುದ್ದು ವರಾತುಗೆ ಸನ್ನೆ ಲಾಲಿನುಡ್ಡೆ ಸಾಬರಂತೆ ನಿವಾಯಿಗಳೂ ಮುಗ್ಗಾರಾದರು. ಶಿರಸ್ತೇದಾರರೂ ಹೆಚ್ಚಿದರು. ಕುರಕೂನರು ಬಾಲಕನ ದಿಟ್ಟತನ, ಮನಮೋಹಕ ಮುಖ, ಕಕ್ಷುಲತೆ ಉಕ್ಕಿಸುವ ವಾಟಿಗೆ ಮನಸ್ಸೋತರು. ದರ್ಜಕ್ಕೆ ಬದಲು ಮನೆ ಮಾನಸ್ಸು ಕಂಡಷ್ಟು ಪ್ರೀತಿಬಲಿಯಿತು. ಕಚೇರಿಯ ಕೆಲಸಕ್ಕೆ ಒಂದಪರೂ ಬೆರಗಾಗಿ ನೋಡಿ ಬರು ದುಂಡ ಹೊಗೆ ಒಪ್ಪುವ ಲಂಡಚೆಣ್ಣ, ಬೀಯದ್ದು ಅಂಗಿ. ಬಳಿ ಟೊಪ್ಪಿಗೆ, ಅದೇ ತರುದ ಸಂಪಿಗೆಯ ಹೆಬ್ಬಬಣ್ಣ. ತನೆಯಲ್ಲ ಕುಂಕುಮ. ರಾಷ್ಟ್ರಧರ್ಮಜವನ್ನು ಎತ್ತಿ ತೋರುತ್ತ ಸರೆದ ಸಮಾಧವನ್ನು ಸುತ್ತಲಾ ತಿರುಗಿ ನಿರುಕ್ಷಿ ಕಿತ್ತಾ ಇಂದಿಯಾ ಎಂದು ಹೇಳಿದ ಸಾಬರು ಅವನ ಧೈರ್ಯಸ್ಥಿರ್ಯಕ್ಕೆ ಹೆಚ್ಚಿ ಕೇಳಿದರು

“ಇಷ್ಟೆಲ್ಲಾ ಮಾತು ಯಾರು ಕರಿಸುದ್ದೇವಾ ನಿನಗ್ಡ ? ”

“ನಮ್ಮಪ್ಪೇ ಕಲಿಸ್ತಾನ ”

“ನಿಮ್ಮಪ್ಪೆ ಎಲ್ಲಿದ್ದಾನ ? ”

“ನನಗ ಗೊತ್ತಿಲ್ಲ ”

“ಅವನ ಹೆಸರೇನೂ ”

“ಗಾಂಧೀವಾ ? ”

“ಸಾಲಿಗೆ ಹೋಗ್ಗೀ ಇಲ್ಲಿಂದ್ ? ”

“ಇಲ್ಲಿ ? ”

“ಯಾಕ ಹೋಗಾದಿಲ್ಲ ? ”

“ಜೀಲಿನ ಸಾಲಿಗೇ ಹೋಗೆ ಇಂತಿಟ್ಟಿಸಿ ”

“ಜೀಲಿಗೆ ಕಳಸಾದೇ ಇಲ್ಲಾ ನಿನ್ನ ”

“ ಸೋತ್ಕದೇನು ಸಲಕಾಲ ”

“ ಸಿನ್ನ ಸೋಡಿ ಹೆಡರೀ ಬಟ್ಟುದವಾ ”

“ ಹೆಡಲದಲ ಮುಂದಿನ ಉಲಿಗೆ ಹೋಗತೀಸು ”

“ ಯಾಕ್ಕ ? ”

“ ಈ ಉಲಾಗ ಮೂಡಿದ್ದು ೦ಗೇ ಮೂಲ್ಲ ಕ್ಕೆ ”

“ ಅಲ್ಲಿಂದ ವಿನ್ಯಾಸಿತ್ತೀ ? ”

“ ಹಿಂಗ ನೂಡಿಸಿ ” ಎಂದೆನ್ನೇ ಜೀಬನಲ್ಲಿಯ ನೂರಾರು ‘ಕ್ರಾಂತಿ’ ಪಶ್ಚಿಮ ಪ್ರತಿಗಳನ್ನು ಗಾಳಿಗೆ ತೂರಿದ. ಗಾಳಿಯ ವೇಗಕ್ಕೆ ಎಲ್ಲೆಲ್ಲಿಯೂ ಪಾರಿನಾಲೆದಂತೆ ರಾರಿದವು. ಸಿವಾಯರಿಗೆ ನಾಬರಿಗೆ, ನೀರೆದವರಿಗೆ ಗಾಳಿಸ್ತುತ್ತಿಗೇ ಸ್ನಾನ ಕೂಟಿತ್ತಾ. ಜನ ಆತುರಗೊಂಡು ಓದಿದರು. ಕಸಿಯಲು ಹೇಳಿದುದಕ್ಕೆ ಜನಕೊಟ್ಟಿದು. ಬಾಲಕನು ಕ್ಕೆತಟಿಟ್ಟ ನಗುತ್ತಲಿದ್ದ ಬಾಲಕನ ಪತ್ರಕಣ ಅಸಹಸ್ರೀಯವೆಂದು ಸೆರೆದ ಜನಕ್ಕೆ ಅನ್ನಿಸಿದರೂ, ನಾಬರಿಗೆ ಕೊಡ ಒರಲಿಲ್ಲ. ಧ್ವನಿಜಿಡಿದು ಎಡೆ ಉಭ್ಯಾಸಿ ನಿಂತ ಬಾಲಕನನ್ನು ಎತ್ತಿದರು. ನಾಬರು ವಾತ್ಸಲ್ಯದಿಂದ ಸೋಡಿದರು. ಬಾಲಕನು ಅನುಕೂಲವಾಯಿತೆಂದು ಧ್ವನಿಜಿವನ್ನು ನಾಬರ ಶಿರೋಭೂಪಣಿಯನ್ನಾಗಿಸಿದ. ಕೆಳಗಿಳಿಸಿದರು; ಕೇಳಿದರು.

‘ ಈ ಕಾಗದಾ ಯಾರು ಕೊಟ್ಟಿವಾ ನಿನ ಕ್ಕೆಯಾಗ ? ’

‘ ಅದು ಒಂದು ಮಜ್ಜಾನೆ ಅದಲ್ಲಿ ! ’ ಹಕ್ಕು ಸುಡಿದ ಬಾಲಕ.

ನಾಬರು ಕೇಳಿದರು ಹೇಳೂ ಎಂದು. ವ್ಯಾರಂಭವಾಯಿತು, ಬಾಲಕನ ಹೇಳಿಕೆ.

‘ ದಿನಾ ಕನಸು ಬಿದ್ದು ’

‘ ಈ ಕಾಗದಾ ಸಿನ್ನದೇ ಯಾಂಗ್ವಿಂದೂ ಹೇಳು. ಕನಸ್ಸೇ ಇಂಬ್ಯಾಡಾ....’

‘ ಒಂದು ಮೊದ್ದೆ ಕನಸು ಬಿತ್ತು. ಕನಸಿನಾಗ್ನ ಏನೇನೀಂ ಕಾನಿಸ್ತು. ಅದೆಲ್ಲಾ ಮತ್ತೆ ಹೋತು. ಒಂಬಡಿಲ್ಲಿತ್ತು. ಗಾಡಿ ಮ್ಯಾಲೀ ದೇವಲು, ನಾನೋತ್ತಿದ್ದ. ಚೇವಲ ಚಿತ್ರಹೋಗಿ ಗಾಂಥಿದಾತು. ಅದಲಾಗಿಂದ ಬದಿಗೀ ಉಲ್ಲೇಖ ಉಲ್ಲೇಖ ಬಂದಾ ಗಾಂಥಿವ್ವಾ? ’ ಸಾಬರನ್ನು ನೋಡಿದೆ. ನಾಬರು ಹೇಳಲು ಹುರಿದೆಂಬಿಸಿದರು.

“ ಬಂದರ್ನೇ ಕೈಟಿಟಿದೆ ಎಬ್ಬಿಸಿ ಕೂಲಿಸಿ. ಆಗ ಹೇಳಿದ್ದೆಲ್ಲಾ ಅವೆಲ್ಲಾ ಮಾತು ಕಲುಸಿದಾ. ಕಲ್ಬಿಡಕ್ತ ಕಾಗ್ನಿನ ಕಚೇಲ್ಲಾಗ್ನ ಹಂಚೂ ಅಂದಾ ಎಚ್ಚು ಲಿಕ್ಕಾತು. ”

“ ಮುಂದೇನಾಗ್ನಿದಿದೀ ”

“ ಕನಸೂ ಮತ್ತೀ ಹೋಗಿತ್ತು, ಹೊಲಗೆ ಹೋದೆ ಆಡಿಕ್ಕೆ ಅಲ್ಲೀ ಒಂದು ಕಲ್ಲು ಬಿಡ್ಡಿತ್ತು. ಕರೆನ್ನಿಡಿ ವಾತ್ತು ಕನಸಾ ಹೇಂಡಾತು. ಎತ್ತಿ ತಗೂದ್ದಾಗೇ ಚು ಸಾನಿ ಕಾಗದಾ ಸಿಕ್ಕಾ. ತಗೂಂದು ಓಡಿಕೊತ್ತ ಬಂದೆ. ”

“ ಬಂದೀದ ಕೆಲ್ಪ ಮಾಡಿ. ಹೋಗಿನ್ನು ” ಎಂದು ಸಾಬರು ಧ್ವಂಸ ಕಸಿದುಕೊಳ್ಳಲು ಮುಂದಾದರು. ಬಾಲಕನು ಹಟ್ಟ ಮಾಡಿದ. ಕಚೇರಿಯಲ್ಲ ಕರಮೋಯ್ದಿರು ಬಾಲಕನನ್ನು. ಪಿಕ್ಕಮನು ‘ಕಸಿಸಿದಿತ್ತು ಕನಸು. ಎನ್ನತ್ತ ತಿರುಗ ತೂಡಿಗದ ಲಾಕ್ಕಿನಲ್ಲಿ.



ಅಯೋ ! ಪಾಠ !!

ಬಿ. ಜೇ. ಹೆಚ್‌ದುಮು ನಿಜವೇ ? ಅಣಕವಾಡಿವನೇ ? ಅನನ್ತ ಹೇಳಿದಂತೆ ಪಾಂಡನ ಪ್ರತಿಷ್ಠಾನಸೆ ಅಗಿಧ್ಯಲ್ಲಿ ಉತ್ತಮವೇ ಆಯಿತೆಂದೆ. ಇನ್ನೂ ತೊಂದರೆಗಳು ಮುತ್ತಲಿ. ನಾಕಾಗಿ ರಾಜೀನಾಮೆಕೊಡಲೆ ಎಂದು ಹಾರ್ಡ್‌ಸಿದ್. ಒಬ್ಬನೇ ಕುಳಿತು, ತಿರುಗಿ, ವಿಚಾರಿಸಿಯೂ ಬೇಸರಗ್ಗೂಂದೆ. ಬಾಲಕನ ವಿಷಯ ತಿಳಿಯಲು ಆತುರ ಅವನಿಗೆ. ಕಲ್ಪಿಸಿದವರ ಹೆಸರು ಕೇಳಲು ಹೊಡಿದರೆ ? ಎಳಿ ಮಗುವನ್ನು ಒಬಟಿಸಿಂದ ತುಳಿದರೆ ? ಗುಣಿಯಿಂದ ಫ್ಲಾಟ್‌ಸಿದರೇ ? ತಿಳಿಯುವ ಬಗೆ ಹೇಗೆ? ಯಾರನ್ನು ಕೇಳುವುದು? ಬಾಲಕನ ಗತಿ ಏನಾಯಿತು? ಭಾರತವು ನಂತಹ ಬಾಲಕನಿಗೆ ಆಗದಿರಲಿ ಎಂದು ದೇವರಿಗೆ ಬೇಡಿದ.

ಭಕ್ತವಶ್ವಲನಲ್ಲವೇ ಭಗವಂತ. ವಿಕ್ರಮನ ಮೊರೆ ಕೇಳಿದ. ಬೇಡಿಕೆ ಈಡೆರಿಸಿದ. ಬಿ.ಜೆ. ಸಂದೇಶ ತಂದ. ಬಾಲಕನನ್ನು ಮನೆಗೆ ಕಳುಹಿದರಂತೆ! ತಂದೆತಾಯಿಗಳಿಗೆ ಬಾಲಕನನ್ನು ಒಪ್ಪಿಸಿಬರಲು ಜೊತೆ ಹೋಲಿಸನನ್ನು ಕಳುಹಿದರಂತೆ ಸಾಬರು. ಸಾಬರು ಬಾಲಕನ ವಿಷಯ ವಾಗಿ ತೋರಿಸಿದ ಸ್ತೀತಿಪಡರಗಳನ್ನು ಕೇಳಿ, ಕೊಂಡಾಡಿದ. ತನ್ನ ಅವೇ ಕ್ಷೇತ್ರಂತೆ ಬಿಡುಗಡೆ ತೊಂಟೆ ಇಲ್ಲದೇ ಆದುದಕ್ಕೆ ಹಿಗಿದ.

ಬಿ. ಜೇ. ತನ್ನ ಕತೆ ಬೇಳಿಸಿದ. ವಿಕ್ರಮನಿಂದ ಆಶ್ವಸನೆ ವಡೆಯಲು ಯತ್ನಿಸಿದ. ಪೂರ್ವ ಸ್ವೇಹದ ದಿನಗಳನ್ನು ಸೃಷ್ಟಿಸಿದ. ವಿಕ್ರಮನ ಸಾರ್ಥಕವೈತ್ತಿ ದೂರವಾಗಲಿಲ್ಲ. ಎಲ್ಲದಕ್ಕೂ ಎದುರುಮಾತು. ಹೋಲಿಸಬಿ.ಜೆ. ದ್ವಾರಿವಿಡ ಪರಣಾಯಾಮಗೈದ. ಹೋಲಿಸ ಜೀವನವು ಮುಂತ್ತು ಹಾಸಿಗೆಯಂದ. ದೇಶದ್ವೇಷಿ ಎಂದು ತನ್ನನ್ನು ತಾನೇ ಚಳಿದುಕೊಂಡ. ಏನಾದೂ ವಿಕ್ರಮನಲ್ಲಿ ಕರುಣೆಕೊನರಲಿಲ್ಲ. ಅಭಿವಚನ ನೀಡಲಿಲ್ಲ. ಹೊಟ್ಟಿಯಲ್ಲಿಹೊಕ್ಕು ಬರಿಯುವ ಉಪಾಯವೆಂದೇ ಭಾವಿಸಿದ ವಿಕ್ರಮ. ಬಿ. ಜೇ. ನಿರುಪಾಯನಾಗಿ ನಮಸ್ಕಾರ ಕೊಟ್ಟಿ ನಡೆದ. ವಿಚಾರ ಲೋಕಕ್ಕೆ ವಿಕ್ರಮನು ತೆರಳಿದ.

ಹೋಲಿಸರ ಕಾವಲಿನಲ್ಲಿ ಕೈದಿಗಳ ಹೊಸ ತಂಡ, ಸಿರಸ್ತೇದಾರರೆ, ಸಂದರ್ಶನ ಕೊಂಡಿತು. ವಿಕ್ರಮನಿಗೆ ಜೊತೆಗಾರರು ದೂರಕಿದರು. ಹದಿ ಮೂರು ಗೆಳಿಯರು ದೊರಿತುದುದಕ್ಕೆ ಕುಸೀದ. ಹನ್ನೇರದು ವರುಷದ ಹುದುಗನೂ ಅದರಲ್ಲಿದ್ದ. ಅವನು ಯಾವ ಅಪರಾಧ ಗೈದಿರಬಹುದು? ಏತಕ್ಕೂ ಒಂಧಿಸಿದರು? ಕದಿದ ವಸ್ತುವು ದೂರೆತಿರಬಹುದೆಂದು ನಿರ್ಧರಿಸಿದ. ಕೆಲವರು ನಗುವದು! ಒಬ್ಬಿಬ್ಬರು ಮೊಳ್ಳಿಕಾಲಲ್ಲಿ ಮುಖವಿರಿಸಿ ಮೊನತಿ ವಹಿಸಿದ್ದರು ಕೆಲವರು ಮುಂದಿನ ಚಿಂತೆಗೆ ತೊಡಗಿದ್ದರು. ಒಬ್ಬನು ಚಿಂತೆ ಪರಿಹಾರ ಪರಮಾತ್ಮನೇ ಆಗಿ ರುಮಾಲದ ಗಂಟೆನ್ನು ಸದಿಲಿಸಿದ. ಹಣೋರ್ದೇಕ್ಕಿದಿಂದ ನಲಿದರು, ‘ಕೃಷ್ಣಮುಖಿ’ ಯು ಎಲ್ಲರ ಕೈಬೆರಿಳ ಸಂದಿ ನೇರಿ ಅಗ್ನಿ ಸಂಸ್ಕಾರ ಹೊಂದಿ, ಹೊಗೆ ಹೊರ ಡಿಸಿತು. ಗೆಳಿಯರ ಬಳಗದ ಪರಿಚಯಕ್ಕೆ ತೊಡಗಿದ. ಅವರು ಲಾಕಷ್ಮೀ

ಗಳನ್ನು ಕಂಡ ಕಾರಣ, ಮಾಡಿದ ಅಸರಾಧ, ಉರು, ಕುಲಗೋತ್ತು ಗಳನ್ನು ತಿಳಿದ. ಬಾಲಕನ ವಿಚಾರ ಅವನ ಅಂತಃಕರುಣವನ್ನೇ ಕಲುಕಿತು. ಏತಕ್ಕೆ ಹಿಡಿತಂದರು ಎಂದು ಕೇಳಿದುಹಕ್ಕೆ ಕಟ್ಟಿರೇ ಉತ್ತರ. ಹರಕು ಹರಕಾದ ದಪ್ಪಂಚಿನ ಪಂಜಿ ಉಟ್ಟಿರುವ. ಕಂಪು ಬಣ್ಣದ್ದೇ ಇರಬಹು ದೆಂದು ಅನ್ನಿಸುವ ಹರಕು ಅಂಗಿ, ಸಿಸ್ತೇಜ ಮುಖ, ಅರ್ಥಭಾವವು ಮುಖದಲ್ಲಿ. ದೀಸಭಾವದಿಂದ ಸೋಡುತ್ತಲೇ ಇದ್ದ. ತಾನು ಎಲ್ಲಿಗೆ ಬಂದೆ? ತನ್ನ ತಂಡ ತಾಯಿಗಳು ಎಲ್ಲಿ? ಮುಂದೆ ತನಗೇನು ಮಾಡುವರು? ಇವರೆಲ್ಲರೊಡನೆ ಹೇಗೆ ಇರಲಿ? ಎಂಬ ವಿಚಾರಗಳು ಹುಡುಗನಲ್ಲಿ ಹುಟ್ಟಿರಬಹುದು.

ಗಡ್ಡದಸಾಬರು ಸಾದಾ ವೇಷದಲ್ಲಿ ವಿಕ್ರಮನನ್ನು ಮಾತನಾಡಿಸಿ, ತಾತ್ಮಾತ್ಮಕವಾಗಿ ಮುಕ್ತಮಾಡಿದರು. ಸಿಪಾಯಿಗಳ ಸಮೂಹ ಗಂಟಿಯ ಬುಡಕ್ಕೆ ಕುಳಿತಿದ್ದಿತು. ವಿಕ್ರಮನನ್ನು ಮರ್ಯಾದೆಯಿಂದ ಬರಮಾಡಿ ಕೊಂಡರು. ಗಡ್ಡದವರಿದ್ದುದರಿಂದ ಭಯಕ್ಕೆ ಕಾರಣವೇ ಇರಲಿಲ್ಲ. ಅಷ್ಟೂ ಜನಕ್ಕೂ ಮಿಗುವಷ್ಟು ಸಿರಾ, ಉಸ್ಟಿಟ್ಟು, ಚಹ, ಬಿಸ್ಕಿಟ್‌ನ್ನು ಆಗ್ರಹಮಾಡಿ ತಿನಿಸಿದರು. ತಾವೂ ತಿಂದರು. ವಿಕ್ರಮನ ವಶಕ್ಕೆ ನಾಲ್ಕು ದಿನ ಸಾಲ ಬಹುದೆನ್ನುವಷ್ಟು ದೌತಿಯ ಸಾಮಗ್ರಿಗಳನ್ನು ಅನುಗ್ರಹಿಸಿದೆ. ವಿಕ್ರಮನಿಗೆ ಸಿಲುಕದ ವಿಷಯವಾಯಿತು. ತನ್ನಮನಸೆಯಿಂದ ಈ ತರಹದ ಸಾಮಗ್ರಿಗಳು ಬಂದಿವೆ ಎಂದು ಯಾರು ಹೇಳಿದರೂ ಸಂಬಂಧಿಸಿಲ್ಲ. ಯಾರು ಕಳಿಸಿಬಹುದು? ಗೆಳೆಯರೇ? ಅವರಲ್ಲಿ ಯಾರೂ ದೊರೆಯಲಿಲ್ಲ. ಪ್ರೇರಿಸರೇ.... ಉಂಟೇ ಎಲ್ಲಿಯಾದರೂ ಈ ವಿಚಾರ! ಕೊನೆಗೆ ಯಾರಿಂದ ತಿಂಡಿತೀರ್ಜಿ ಗಳು ಬಂದುವೆಂಬುದು ನಿಧಾರವೇ ಆಗದಿರಲು, ಯಾರೇ ತಂದಿರಲಿ, ತಿನಿಸಿದರು. ಸಾಕು. ಎಂದು ಸುವೃಂಜನಾದ ಅಧಾರ ಯೋಚನೆ ಸಿಲುಕದಕ್ಕೆ ಬೆಪ್ಪನಾದೆ.

ತಿಂಡಿತೀರ್ಜಿಗಳು ಸಿಪಾಯಿಗಳನ್ನು ‘ಅಂ. ಬ್ಬ.ಕ ಎನ್ನಿಸಿ ಉಳಿದಿದ್ದವು. ವಿಕ್ರಮನು ಕೈದಿಗಳಿಗೆ ಹಂಚಬೇಕೆಂದು ಮನದಲ್ಲಿ ಯೋಚಿಸಿದ.

ತನ್ನದು ಅಹುದೋ ಅಲ್ಲವೋ ಕೇಲದುದಕ್ಕೆ ಜೀಡನೆಂದರೆ ಎಂಬದು ಕಾಡಿತು. ಗಡ್ಡದಸಾಬರು ವಿಕ್ರಮನ ಅಪ್ಪಣಿ ಕೇಳಿದರು. ‘ರಾಯ್ ನ ಇವನ್ನು ಲ್ಲಾ ಕೈದಿಗೆ ಕೊಡೋಣ ಹ್ಯಾಂಗ್? ನಿಮ್ಮನ್ನು ಕೇಳಬೇಕು.’

“ನಾಯಾಕ ಬ್ಯಾಡ ಅನ್ನಿ, ಕೊಡ್ರಿ”

“ನಿಮಗಂತ ಕೆಳಿಸಿದ್ದು, ಇಟ್ಟಿನ ಕೆಟ್ಟಿ ಹೋಗ್ನಿದ, ಪಾವ ಕಂಡಿರೋದೇ ಇಲ್ಲಾ, ಸೆನಿಸಿಕಿಂತಾವ.” ಎಂದು ಸಾಮಗ್ರಿಯನ್ನು ಎತ್ತಿದರು ಗಡ್ಡದವರು. ಕೈದಿಗಳಿಗೆ ವಿಕ್ರಮನದೆಂದು ಹೇಳಿ ಎಲ್ಲರಿಗೂ ಸಮ ಪ್ರಮಾಣದಿಂದ ಹಂಚಿದರು. ಎಂತಹ ಆನಂದ ಕೈದಿಗಳಿಗೆ ಕಾಣಿವೂ ಎಂದುದು ಕೈಸೇರಿದುದಕ್ಕೆ ಆನಂದಿಸಿದರು. ಗಡ್ಡದವರೇ ನಿನ್ನಕ್ಕೆವಾತ ದಿಂದ ಕೊನೆಗೆ ಚಹವನ್ನು ಸೀಡಿದರು. ವಿಕ್ರಮನು ಗಡ್ಡದವರ ಗುಣ ವರ್ಣಿಸಿಕೊಡುತ್ತ ಕೈದಿಗಳ ಸಂಥಾಪ ಭಾವನ್ನು ಕಾಣುತ್ತ ನಡಿದೆ.

ವಿಕ್ರಮ್ ತನ್ನ ಕೂಡಿಡಿಯ ಎಮರುನಿಂತು ಬಾಗಿಲು ತೆರೆಯಲು ಹೇಳಿದ

ಕುಳಿತಲ್ಲಿಂದರೆ ಕಿ... ನರು. ಹೊರಗೇ ರೀದಲು. ವಿಕ್ರಮನಿಗೆ ಒಳಗಿರುವದೇ ಸ್ವಿಲ್ಲಾಗಾದ್ದಿತು. ಬರವೈದಕ್ಕೆ ಹಷಯ ಸಮಂಜಸ ಸಮರ್ಪಾತ್ಮಕವಿದ್ದರಿ?

ಕೈದಿಗಳ ಒಳಗದ ಅಧ್ಯಕ್ಷತೆ ವಹಿಸಿದ ಅವನನ್ನು ಕೂಡು ಕಾಣದ ಕೈದಿಗೇ ಬಾಯ್ಯಂಬ ಹೊಗಳಿದರು. ರುಚಿಯಾದ ಸಿರ, ಉಪಿಟ್ಟಿ, ಹೊಟ್ಟಿ ಹೊಕ್ಕುಮುದರಿಂದ ಹೊಗೋಕೆ ಬಹಳವ್ಯಾ ಅವನಿತ್ತ ಅನ್ನ ಒ೦ಗಿರುವುದರಿಂದಲೇ ಇರಬಹುದು. ತಾವು ಬಂದ ಕಾರಣವನ್ನು ವರ್ಣಿಸೇ, ಅತಿಶಯೋಕ್ತಿ ಅಸತ್ಯಗಳಿಲ್ಲದೆ, ಇದ್ದುದನ್ನು, ಮಾಡಿದುದನ್ನು, ಇದ್ದಂತೆ ಹೇಳಿದರು. ಕಾಯಿದ ಕೇಳಿದರು. ಬಿಡಬಹುದಲ್ಲವೇ ಎಂದರು. ತಮ್ಮದು ಮೊದಲು, ತಮ್ಮದು ಮೊದಲೆಂದು ಹೇಳಿದರು. ಯಂತ್ರಧರ್ಮನ ಹಿಂಸೆಗೂ ಬಾಯಿ ಬಿಡದ ಬಂಧರು. ವಿಕ್ರಮನ ಸವಿನುಡಿಗೆ ಮಾಡಿದ ಗುಹ್ಯಕೃತಿಗಳನ್ನು ಬಹಿರಂಗಪಡಿಸಿದರು.

ತಾಯಿಯ ತಂಗಿಯನ್ನು, ಹೆಂಡತಿಯನ್ನು, ಸಡತೆ ಸರಿ ಇಲ್ಲವೆಂದು ಸಿಧರಿಸಿ, ಅಕ್ಕನೇಂದ್ರಿಯ ಹೆಂಡತಿಯ ತಾಯಿಗೆ ತಿಳಿಸಿ, ಕುದುಗೋಲಿಗೆ ಬಲಿಕೊಟ್ಟ ಕುಂಟಿ! ತುಡಗೇ ಜೀವನದ ಆಧ್ಯ ಕರ್ತೃವ್ಯವೆಂದು ಸಾರುವ ಬಂಟ್! ಸಂಗೀತ ಶಿಕ್ಷಕ ಪ್ರೇಮದ ಬೀಜಬಿತ್ತಿ ಘಲವೆಂದು ಜೇಲಿಗೆ ಬಂದ ಮಾಸ್ತರ. ಒಡವೆ ಮಾಡಿಸಲು ಬಂದವರ್ಕನ್ನು ಕೆಡಸಿದನೆಂದು ಅವವಾದ ಹೊತ್ತು ಬಂದ, ಪತ್ತುಗಾರ. ತೆಸ್ಸ ಕದ್ದುವಕ್ಕಾಗಿ ಶೀರಮನೆ ಕಂಡ ಶಾರ, ಪೂರೀಲಿನ ಇನ್ನನ್ನೇಕ್ಕರರ ಮನೆಯ ದಂತದ ಒಡವೆ ತುಡುಗು ಮಾಡಿದ ಚಿಗರಕಾರ. ಉರಿಗೇ ಹೊತ್ತುನಿಂತ ಹೆಣ್ಣಿನ್ನು ಉರಿಯುವ ಬಣವೆಗೆ ಹಾಕಿದವ, ಹೊಲದ ಬದುವಿನ ನ್ಯಾಯದಲ್ಲಿ, ಎದುರಾಳಿಯ ಕ್ಕೆ ಕಡಿದವ. ಜೂಜಾಡಿದಾಗ ಸಿಪಾಯಿಗಳಿಗೆ G. P. L. ಕೊಡಬ್ಬದ್ದು ಬಂದರೆಲ್ಲರೂ, ಚಿಕ್ಕದಾದ ರೀತಿಯಲ್ಲಿ, ವಿಕ್ರಮನಿಗೆ ಕಥಾಶ್ರವಣ ಮಾಡಿಸಿದರು, ವಿಕ್ರಮನಿಂದ ಸಲಹೆ ಸೂಚನೆಗಳನ್ನು ಬಯಸಿದರು.

ವಿಕ್ರಮನು ವಕೀಲನೆಂಬುದಾಗಿದ್ದ ತೋ ಅವರೆಲ್ಲರ ಭಾವನೆ. ವಿಕ್ರಮನು ಮನೆ, ಮಕ್ಕಳ ಚಿಂತಿಇಲ್ಲದೆ ಬರಿಯುವ ಹುಚ್ಚು ಸಂಡಿತಿ ಎಂಬುದು, ಕೈದಿಗಳಿಗೆ ತಿಕುವುದು ಸಾಧ್ಯವಿಲ್ಲ. ಹ್ಯಾವಹಾರ ಜಣ್ಣನಿಯನ್ನು ಜೀಕೇ.— ಹೇಳಿಗೆ ಕಾಲಿಕ್ಕಿದರೆ ತಮ್ಮ ಕಡೆಗೇ ಗರಂಕಿ-ಬರಲಿ ಎಂದು ಆಗ್ರಹದಿಂದ ಕರೆಯುವರು. ವಿಕ್ರಮನು ತಿಕುದುದು— ತಾನು ಎಲ್ಲರಿಗೂ ಬೇಕಾದವನೆಂದು. ಹೇಳಿದ ಬೆಲೆಕೊಟ್ಟ ವಸ್ತುವನ್ನು ಒಯ್ಯಾದೇ ಆಗ್ರಹದೆ ಕಾರಣ. ಲೋಕಾನುಭೂವವೇ ಗುರುಪಾಲವರದುರೇ ಗಂಭೀರನಿನಾದ. ಶ್ರೀಮಾತೆನ್ನೇ ನಾಕಾ ಹೇಳಿಗೂ ಹೇಳಿಗೂ ಕು... - ನಾ ಹೇ... -

ಸಂಘರ್ಷಣೆ. ಯಾಂತ್ರಿಕ ಸಂಘರ್ಷ ಸಂಘರ್ಷ ಸ್ವಾಂತ್ರ್ಯ ಸಂಘರ್ಷ, ಅಂತರ ಜಿತರು ಕಸಗೂಡಿಸುವವರು. ಹುಲ್ಲು ಗುಂಪಿಲಲ್ಲಿ ಇರುವವರು, ಥರು ಕರು, ಕುರುಡರು, ಇವರೇ. ಜಗತ್ತಿನಲ್ಲಿ ಅತ್ಯಾಸೂನೆಯರ ಕಾಳಗ ಸಂಧಿ ಸಿರಲಿ, ಪ್ರಣಯಿಗಳ ಪ್ರೀಯಮಾತಿರಲಿ, ಕಮ್ಮ ಕೇಳುವ ದೇ. ಭ. ಗಳ

ಗೆಳಿತನ ನರಕಕ್ಕೆ ಎಳಿದುದರಿಂದಲೇ ಬಂದವ. ದೇಶಪೇಮವೆಲ್ಲ ಬರಿಹ ದಲ್ಲಿಯೇ! ಒಂದೊಂದುಸಲ ಹೇಳಿಕೊಳ್ಳುವ ಸ್ವಭಾವವೂ ಇದೆ. ಜೀಲಿ ನಲ್ಲಿ ಮಾತ್ರ ಸ್ವಭಾವದ ಪರಿವರ್ತನೆಯೂ ಆಗತೋಡಿದೆ.

“ ಏನು. ಕಲ್ಲಿದ್ದಿರ ಇನಾನವಾ! ಅಬ್ಬಬ್ಬಿ!! ”

“ ಯಾರ್ಥಿ ರಾಯ್ತ್ರಿ. ” ಎಲ್ಲರೂ ಕೇಳಿದರು.

“ ಈ ಪ್ರೇರಿಸರಿಗೆ ಕರುಣಾ ಅನ್ವಯಾದು. ಎಷ್ಟುಷ್ಟು ಇರೊದಿಲ್ಲ ”

“ ಈಗೇನಾತ್ಮಿ ವಾತ್ತ್ರಿ ? ”

“ ಈ ಹುಡಗನ್ನೂ ಇದ್ದು.... ” ಹುಡುಗನನ್ನು ಹತ್ತಿರ ಕೂಡಿಸಿ ಕೊಂಡು ಕಕ್ಕೂಲತೆ ತೋರಿದ. ಹುಡುಗನು ವಿಕ್ರಮನಿಂದ ಹೂಡಿಸಿದು ಅನಾಧನಂತೆ ನೋಡಿದ. ಆಪ್ತರು ಯಾರೂ ಇಲ್ಲವೆಂದು ಮನದಲ್ಲಿಯೇ ಮರುಗಿರಬೇಕು. ಮಾರನಾಡಿಸುವದರಲ್ಲಿ ಜಯಿತೀಲಯಾದನು ಈಕ್ರಮ. ಕಲವರು ತಮ್ಮ ಕಥೆಯೇ ಮಹಾಭಾರತದಷ್ಟಿರಾಗ, ಹುದುಗನಿಂದ ಬೇಡವೆಂದು, ಒರಗಿದರು. ಸಿಕ್ರಮಸಿಗೆ ಅವಮರ್ಯಾದೆ ಆದೀತೆಂಬ ಭಯ ದಿಂದ, ಬರಗಡೇ ಕುಳಿತರು ಕಲವರು. ಕೇಳುವ ಕುತೂಹಲದಿಂದ ವಿಕ್ರಮನಂತೆ ಕುಳಿತ್ತರು ಕೆಲವರು. ‘ಆಗ ಅಂತ ಎಡ್ಡು ರೂಟ್ಟಿ ತಗೂಂಡು ಒಂದು ತುಣುಕು ಮುರಿದು ಕುಂತಿದ್ದೀ’ ಹೇಳಿದ ಹುಡುಗ.

“ ಯಾವಾಗ್ತ ”

“ ಗೊಡಷ್ಟುವರು ವಾಲೀಕಾರನ ಕೂಡ ಬಂದಾಗ ”

“ ಯಾಕ ಬಂದಿದ್ದೂ ! ”

“ ನನ್ನ ಹಿಡಕೊಂಡು ಹೋಗಾಕರಿ ”

“ ಏನ್ನಾಡಿದ್ದೀ ? ”

“ ನೋಡಿ ಬೆಳಗಿನ್ನಾಗಿದ್ದು ಎತ್ತು ಬಟಗೊಂಡಕ್ಕಾಸ ಹೊಲಕ್ಕೆ ಹೋಡಿದ್ದೀ ”

“ ಯಾರ್ಥಿರು ? ”

“ ನಾನಿರೇ-ನಮ್ಮ ತಂಗೀ ಗಂಡಾ ಶಿವಬಸಪ್ಪಿರು, ಮತ್ತೆ ಗುರು ಸಿದ್ದಾ- ದ್ಯಾವಾ ? ”

“ ಮುಂದೆ ? ”

“ ಗುರುಶಿದ್ದಾ- ದ್ಯಾವಾ ತಮ್ಮ ಶ್ವಾಟದಾಗ ಹೋಡರ್ತೇ ! ಅವರ ಶ್ವಾಟದಿಂದೆ ನಮ್ಮ ಹೊಲಾಬಂದೆ ಕೊಗಳತೀ ಮಾರ್ಹಾಗ ಷತ್ತಿ ನಮ್ಮ ಹೊಲದ ಅತ್ಯಾಗಿನ ದಂಡ್ಯಾಗೆ, ಹೊಳಗಂಗವ್ವ ಕಲ್ಲಾಗಿಂದ ಹರಿದು ಬಂದಾಳಿ ”

“ ಆಮಾರ್ಹಾಗ ”

“ ಆಮಾರ್ಹಾಗ ಸೋಡಿರ್ತೇ, ಎಡೀ ಹೊಡೆಯೂ ಹಂಗಾಮು. ಗೇಣ ಎಡ್ಡಿಗೇಣ ಮಾರ್ಹಾಗ ಎಡಿದ್ದಾರಿ. ಹಚಾಟಗ ಮುರೀತಿತ್ತು ಭೂಮಿ. ಎನ್ನು ಕಾಯ್ದುಂತ ಕುಂತೆ ಬದುವಿನ ಮಾರ್ಹಾಗ ”

“ ನಿಮ್ಮ ತಂಗೀ ಗಂಡಾ ? ”

“ ಶಿವಬಸಪ್ಪಿರೇ ? ಎಡೀ ಹೊಡ್ಯಾಕ ಸುರು ಮಾಡಿದ. ನಾನೂ ಎನ್ನು ತಿರುವಿಕೊಂಡು ಸುತ್ತಾಡಿದಿಸ್ತೀ. ಆರ್ಥಾಸು ಯೊತ್ತಾಗಾಣಾ, ಎತ್ತು ಚಿಷ್ಟೀ, ಕ್ಯಾಕೇ ಹಾಕಿದಾ ಶಿವಬಸಪ್ಪ. ಕ್ಯಾಕೇ ಕೇಳಿ, ಅಲ್ಲಿಂದ ಎನ್ನು ಓಡಿಸಿಕೊಂಡು ಹೊಕ್ಕೇ ಹೊಕ್ಕೇ. ಎನ್ನೀ ನೀರಾಗ ಬಿಟ್ಟು, ಜಳಕಾ ಮಾಡಾಕ ನೀರಾಗ ಇಳಾತಿದ್ದೀ, ಗುರುಶಿದ್ದಾ-ದ್ಯಾವಾ ಕೂಡಿಕೊಂಡು ಜಳಕಕ್ಕೆ ಇಳಿದ್ದು ? ”

“ ದ್ಯಾವಪ್ಪ ಅಂದ್ರ ಯಾರು ? ”

“ ಗುರುಶಿದ್ದಪ್ಪನ ಮನ್ಯಾಗಿನ ಜೀತದವಾ. ದ್ಯಾವಗೆ ನನಗೆ ನೀರಾಗ ಇರೂದೂ ಅಂದ್ರ ಮುಗೀಶ್ತ. ಗುರುಶಿದ್ದಪ್ಪ ಅಂದ್ರ ಇದ್ದು ಖ್ಯಾಪಿ. ಗುರುಶಿದ್ದಪ್ಪ ‘ಪಶ್ಚಲೇ ಮಕ್ಕಾಯಿ’ ಅಂದಾ, ಎದ್ದಿವೆ. ಒಂದೆರಡು ಹೊಲಾ ದಾಟಿರಬೇಕೀ, ಎನ್ನೀ ಈಟು ಹೀಂದಾತು. ಗುರುಶಿದ್ದಾ- ದ್ಯಾವಾ ಮಾತಾಡಕೊಂತೆ ಬರ್ತಿದ್ದು ಹಿಂದಿಂದ, ಒಂದು ಕಲ್ಲು

ತಗೊಂಡು ಒಗೇಬೀಕಂತನಿಂತೆ, ಶಿವಬಸಹ್ಯಾ ‘ಬ್ರಹ್ಮನ್ನಾದೀ’ ಅಂದಾ, ‘ಎಮ್ಮೆ ಬಿಟ್ಟೆ ಕೆಂದೆಲೇ ಮೂಳಾ’ ಅಂತಾ ಕೆವಾಗ್ಯಾ ಅಂದು, ಗಡಾ ಬರಾಕ ಬಾಯಾಗ್ಯಾದಿ, ಕಲ್ಲು ಒಗ್ಗೆ-ಕಲ್ಲು ! ಆ ಕಲ್ಲು ಗುರಶಿದ್ದ ಗಬಡೀತು, ತಿರಿಗಿ ಒಗೇತಾನಬಾಯಿಸ್ಯಾ ಅಂದೆಟ್ಟು ರಪಾಷಿ ಬಿಟ್ಟೆ. ಮನೀಗಿಬಂದಾವ್ಯಂ ರೊಟ್ಟೀ ಕಗೂಂಡಂಗಡ್ಡ ಬಂದದ್ದು ವಾಲೇಕಾರ್ಪು”

“ ಎಲ್ಲ ಕರಕೊಂಡೆಲ್ಲೂ ಇದ್ದು ? ”

“ ಹೊಡಕೊಂತ ಬದಕೊಂತ ಎಳಕೊಂಡು ಹೋದ್ದು ಚಾವ ಡ್ಯಾಗ ನಮ್ಮೆ ನವ್ಯಾ ಅತಗೊಂತ ಬಂದ್ಲು. ಕಂಬಕ್ಕ ಕಿಟ್ಟಿದ್ದು. ತಿನ ಬಸಪನ್ನೂ ಒಗದ್ದು ”

“ ಯಾಕ ಈ ”

“ ಗುರುಶಿದ್ದಪ್ಪ ಸತ್ತೆ ಹೋದ್ದುಂತ್ತಿ !! ನಾ ಎಮ್ಮುಗೆ ಒಗೆದ ಕಲ್ಲು ಮುಲಿಕಿಗೆ ಬಡಪ್ಪೆತ್ತಿ, ಬದ್ದ್ವಿಡ್ಯಾನ ! ಸಂಕಟಿಕ್ಕ ಚೀರಾನಿರಿ ! ಹೋಗೇ ಬಿಟ್ಟೆತ್ತಿ ಜೀವಾ !! ”

“ ಪಾಪಾ !! ”

“ ದೇಹಾ ಬಕರ್ಣ್ಯಗ ಹಾಕಿ, ದೊಬಾಖಾನ್ಯಾಗ ಹಾಕಿದ್ದು, ನಮ್ಮ ಬ್ರಹ್ಮರ್ಹಿ ”

“ ಏನಪಾ ಇದೂ ”

“ ಈಗೇಸೇಸೋ ಅಂತಾರಂತ್ತೀ. ಶಿವಬಸಪ್ಪನ ಹೆಂಡತಿಗೇ ಹೊಗ್ಗಿದ್ದೆಂತ್ತ ಅದ್ದ ಹಂಗಸಿಗೆ ಗುರುಶಿದ್ದಪ್ಪ ! ಅದ್ದ ಇಟ್ಟಿಂದ ಶಿವಬಸಪ್ಪು ಸೂಧಾ ಸ ಅಂತಾರಂತ್ತಿ. ಖರೇ ಅಂತ್ರ ನಾನೇ ಕೊಂದಿನ್ನೀ. ಅದಾ ಸತ್ತದ್ದು ನಸ್ಸಿಂದೆರಿ. ಪಸ್ತಾಪ್ಪೆಕರಿ ! ಇರಂತೇ ಒಗದೇನ್ನೀ ಕಲ್ಲು. ”

ವಿಕ್ರಮನು ಅಯ್ಯೋ ಪಾಪ ! ಎಂದು ಕನಿಕರದಿಂದ ಸುಡಿದು ನಿಟ್ಟಿಸಿರನ್ನು ಬಿಟ್ಟು.

ನನ್ನ ಸ್ತೋತ್ರ ರತ್ನ ಇಲ್ಲಿಕ್ಕೆ !!

ಜನನ ಮರಣ ! ಜನನ ಮರಣಗಳು ಪ್ರಕೃತಿಯ ನಿಯಮಕ್ಕೆ ಅನುಸಾರವಾಗಿ ನೆರವೇರುವುವು. ಮರಣವು ಅನಿವಾರ್ಯ ಮರಣದಿಂದ ಉಳಿಸುವುದು ಮನುಷ್ಯಮಾತ್ರರಿಂದ ನಾಧ್ಯವಿದೆಯೇ? ಮರಣಕ್ಕೆ ಕಾರಣ ಗಳು ಸಾಮಾನ್ಯವಿರಚಿತವಾಗಿ ಹಿಡಿತ ಮರಣಕ್ಕೆ, ಬೇಸೆಯೂ ಕೊಲೆಗಾರರ ಪಂಗಡಕ್ಕೆ ಸೇರಿದುದಲ್ಲವೇ? ಬೇಸೆಯೂ ಮನುಷ್ಯ ರೂಪ ದಲ್ಲಿದ್ದರೆ, ಸರಕಾರದವರಿಂದ ಕರೆಸಿರಿನ ಶಿಕ್ಷೆಯನ್ನೂ ಗಲ್ಲಿನ ಶಿಕ್ಷೆಯನ್ನೂ ಅನುಭವಿಸುತ್ತಿದ್ದಿತು. ಮರಣವು ಪ್ರಕೃತಿ ನಿಯಮವೇ ಆಗಿರುವಾಗ ನಿಮಿತ್ತಕಸಿಗೆ ಶಿಕ್ಷೆ ಏಕೆ? ಪ್ರಕೃತಿಯನ್ನೇ ಆರೋಪಿಯಾಗಿ ಶಿಕ್ಷೆಯನ್ನು ಏತಕ್ಕೆ ವಿಧಿಸಬಾರೆದು? ಪ್ರಕೃತಿಯ ಅವಳಾಧವು ಅಕ್ಷಮ್ಯವಾದುದು. ಜನನಕ್ಕೆ ಕಾರಣವಾಗುವದೇ ಪ್ರಕೃತಿ. ಮರಣಕ್ಕೂ ಅದೇ.

ತನ್ನ ಮಕ್ಕಳನ್ನು ತಾನೇ ಕೊಲೆಗೈವುದೆಂದರೆ ಪ್ರಕೃತಿಯ ಪ್ರಕೃತಿ ಎಂತಹ ಕೌರ್ಯತರ ! ರಾಕ್ಷಸತರ !!

ಬೇಸೆಯಿಂದ ಬಳಲುವವನ ತಾಯುಂದೆಗಳು, ಡಾಕ್ಟರನ್ನು ಬದುಕಿ ನಲು ಬೇಡುವರು. ಕೊನೆಗೆ ಅವನ ಉತ್ತರ “ಪ್ರಯತ್ನಿಸುವೆ, ದೈವದಲ್ಲಿ ಇದ್ದಂತಾಗಲೀ” ಎಂದು. ದೈವ ! ಅದೂ ಪ್ರಕೃತಿ. ಪ್ರಕೃತಿಯು ಜನ್ಮವಿತ್ತ ಜೀವಕೋಟಿಗಳಾಲ್ಲ, ಮರಣ, ಜೊತೆಗೆ ಕಾರಣ ನೀಡಿರುವಳು. ಎಡವಿಬಿಧ್ಯ ಪ್ರಾಣಬಿಟ್ಟು, ರಕ್ತ ಸ್ವಾವವಾಯಿತು, ಹೃದಯವಿಕಾರದಿಂದ, ಅನೇಕ ಕಾರಣಗಳಿಗೂ ಜನ್ಮದಾತೆ ಪ್ರಕೃತಿಯೇ. ಅಲ್ಲವೇ ? ಒಬ್ಬನ್ನು ಹೊಡೆದು ಹಾಳು ಭಾವಿಯಲ್ಲಿ ಚಲ್ಲಿದಾಗ, ಎದ್ದು ಬಂದು ನಿಲ್ಲಿವನು. ಆಗ ಯಾರು ರಕ್ಷಿಸಿದರು ? ಪ್ರಕೃತಿ. ಮಾನವನು ನಿಮಿತ್ತ ಕನಾದರೂ ಜೀವಕೋಟಿಯ ಸ್ವೇಜ ಕೊಲೆಗಾರ ಪ್ರಕೃತಿಯೇ !!

ಎಮ್ಮೆಗೆ ಎನೆದ ಕಲ್ಲು ಗುರಸಿದ್ದನಿಗೆ ತಾಕಿತು. ಮರಣವು ಪ್ರಕೃತಿಯ ನಿಯಮದಂತೆ ಒದಗಿತು. ಕಾರಣ-ಕಲ್ಲು, ಹುಡುಗ. ಇವರ ಹಿಂದೆ ಪ್ರಕೃತಿ ! ದೈವ ! ಹುಡುಗನಲ್ಲಿ ಕೊಲೆಗೈಯುವ ಆಶೆ, ಇಚ್ಛೆ ಇದ್ದಿತೇ ? ಯಾರು ಕಾರಣರು ? ಪ್ರಕೃತಿಯ ವಾವ ಕೃತ್ಯಕ್ಕೆ ಹುಡುಗನು ಕಾರಣ ನಾಗಬೇಕೆ ?

ಪೋಲೀಸರ ‘ಅವಫಾತ’ ಸೂಚಕ ನಿರ್ಣಿತಿಗಳು ಕೇಳಿತೊಡಗಿದವು. ಟ್ರೇರ್ಯುರಿಯ ಸಿವಾಯಿಗಳು ಮಾತ್ರ ಕಕ್ಷಾವಿಕ್ಷಯಾಗಿ ಸ್ವರ ಬರುವುದು ಎಲ್ಲಿಂದ ? ಎಂಬುದನ್ನು ಹುಡುಕುತ್ತಲಿದ್ದರು. ಬಡಿಗೆ ಬಂದೂಕಗಳಿಂದನೆ ಸಿವಾಯಿಗಳು ಓದಿದರು. ಕೃಂಡಿಗಳು ಬಾಗಿಲಲ್ಲಿ ನಿಂತು ನೋಡಿದರು. ಆಫೀಸರರು ಹೌಹಾರಿರಬೇಕು. ಒಳಗಿಂದ ಹೊರಕ್ಕೆ, ಹೊರಗಿನಿಂದ ಒಳಕ್ಕೆ ಬರುತ್ತ ಏನಾಗಿದೆ ? ಸೀಟಿ ಏಕೆ ? ಎಂದು ಕೇಳುತ್ತಲೇ ಇದ್ದರು. ವಿಕ್ರಮನ ಮನದಲ್ಲಿಯ ‘ಪ್ರಕೃತಿ’ ಮಾಯವಾಗಿ ಸೀಟಿಯ ಬೆನ್ನಿಟ್ಟು. ಹೊರಗಿ ನವರು ‘ ಇಂತಹ ಅವಫಾತವಾದುದಕ್ಕೇ ಸಿವಾಯಿಗಳು ಓಡಿದರು.’ ಎಂದು ಬೇಗನೆ ಏತಕ್ಕೆ ತಿಳಿಸಬಾರದೂ ಎನ್ನಿಸಿತು.

ಗಂಟಿಗಳು ಉರುಳಿದವು. ಒಡಿ ಹೋದ ಪೋಲೀಸರು ತಿರುಗಬರಲೇ ಇಲ್ಲ. ಕುತೂಹಲವು ಅಭಿಪ್ರಾಯಿ ಪಡೆಯುತ್ತಲೇ ಇತ್ತು. ಸಂಗತಿ ತಿಳಿಯಲೇ ಇಲ್ಲ. ಚಳವಳಿಯೇ? ರಾಷ್ಟ್ರದ್ವಾಜದ ಮೇರವಣಿಗೆ ಪ್ರತಿ ಬಂಧಗೊಳಿಸಿದರೇ? ಹಿಂದು-ಮುನ್ನಲ್ಲಾನರ ದಂಗಯೇ? ಏನು? ಏನಾಗಿರಬಹುದು? ಏತಕ್ಕೆ ಧಾರ್ಮಿಕದರು? ತಿರುಗಿ ಪತಕ್ಕೆ ಬರಲಿಲ್ಲ? ತಾಕೆ ಲಾಟಿಗಳು ಸೆಣಸುತ್ತಲಿದ್ದವು. ವಿಕ್ರಮನು ಕಾತರಗೊಂಡು ಕಿಟಕಿಯಿಂದ ಒಬ್ಬನ ಹೆಗಲಲ್ಲಿ ಸಿಂತು ನೋಡಿದ. ಒಡಿ ಜನ ಮೋಗುವುದು ಕಾಣುತ್ತಲೇ ಇತ್ತು. ಹಾಹಾಕಾರದೆ, ಜನ ಜಂಗುಳಿಯ ಅಬ್ಜರದ ಸ್ವರ ಕೇಳುತ್ತಲಿದ್ದವು. ಬೀದಿಯ ಜನ ಗಾಬರಿಗೊಂಡು ಓಡುತ್ತಲಿದ್ದರು. ಕಿಡಕಿಯಿಂದ ನಿರಾಶನಾಗಿ ಇಂದ. ಕುತೂಹಲಕ್ಕೆ ವಿಷಯದ ಜ್ಞಾನಾನ್ನು ದೊರೆಯಲಿಲ್ಲ.

ಶ್ರೀರಾಸ್ತೇದಾರರ ಕಚೇರಿಯಲ್ಲಿ ಎಚ್ಚಲ ಸೇವಕರ ನಡುವೆ ವಿಕ್ರಮನು ಸಿಂತ. ಕೃದಿಗೆ ಖಚಿತಯ ಮನ್ನಾಣ ದೊರೆತಿತು. ವಕೀಲರ ಕಾಗದಕ್ಕೆ ವಿಕ್ರಮನ ಸಬಿ ಮಾಡಿತು. ಈವರಿಗು ಸುಕ್ಕೇಮಿಗಳು ನಿಮ್ಮಿಯೆ ಹೇಮ ಪದಾಭ್ಯವಾರ್ತೆಯನ್ನರುಹುಗಳು ನಡೆದುವು. ವಿಕ್ರಮನು ವಕೀಲರನ್ನು ಕೇಳಿದ. ‘ಸಿವಾಯಿಗೂ ಹೀಂದೂದೂದು ಏಕ?’ ಎಂದು. ಧೈರ್ಯ ಧುರಂಧರೇತ್ಯಾದಿ ಬಿರುದಾಂಕಿತ ವಕೀಲರು, ಕಾಗದಗಳನ್ನು ಜೀರ್ಣಗಟ್ಟಿ, ವಿಕ್ರಮನನ್ನು ಹಳಿದು ನಡೆದರು. ಸ್ಥಾನಕಾಲಗಳ ಜ್ಞಾನವೇ ವಿಕ್ರಮನಿಗಿಲ್ಲವೆಂದರು. ‘ಬರೆವರರಿಗೆ ಬುದ್ಧಿ’? ಎಂದರು.

ಸ್ವಸ್ಥಾನೇವಾಸಃ ಆದನು ವಿಕ್ರಮ. ಸ್ಥಾನಭರಷ್ಟ ಸುಯೋಗವು ಉಳಿದ ಕೃದಿಗಳಿಗೆ ಒದಗಿತ್ತು. ಗ್ರಹಗಳ ಗತಿಯೇ ಬದಲಾದುದರಿಂದ ಜಾಮಿನಿನ ಜೋಕಾಲಿ ಏರಿ, ಗೃಹಕ್ಕೆ ತೆರಳುವಂಥವರಾದರು. ಏಕ್ಕೆ ವೀರನಾಗಿ ವೈರಿಗಳೊಡನೆ ಹೋರಾಡುವದರಲ್ಲಿ ನಿರತನಾದ. ಕಾದಿ ದಣಿದು ದರಿಂದ ಒರಗಿದ ನಿದ್ರೆಯೂ; ಆವರಿಸಿತು.

ಬರುವವರ ಎಣಿಕೆ ಆಗದು. ಬರುವರು ಹೋಗ. ವರು. ಲಾಕಪ್ಪು ಧೀಮಾಶಾಲೆಯಂತಾಗಿದೆ. ವಿಕ್ರಮನ ಕೊರಡಿಗೆ ತರುಣರ ಆಗಮನ

ವಾಯಿತು. ತೀರ ಪರಿಚಿತವಿರಬೇಕು. ಲಾಕಪ್ಪು ಅವನಿಗೆ. ಅಡಿಯಾಡಿದ, ಬರಿಮೈಯಿಂದ ವಿಚಾರಪರನಾಗಿ ತಿರುಗಿದ, ಕೈಕಟ್ಟಿ ತಿರುಗಿದ, ಕೈ ಬೀಸಿದ. ತಲೆಗೆ ಎರಡೂ ಕೈಗಳನ್ನು ಹೇರಿಸುತ್ತಿದೆ. ಗೋಡೆಯನ್ನು ದಿಟ್ಟು ಸಿದೆ. ಕುತ್ತಿಗೆಯನ್ನು ಬೆರಳಿಸಿದ ತಿಕ್ಕೆ ಮಣಿನ್ನೇ ಹೊರಡಿಸಿದ. ಗೋಡೆಯ ಮೇಲೆ ಮಣಿ ನಿಂದಾ ‘ರತ್ನಾ’ ಎಂದು ಬರೆದ. ಮೈ ತಿಕ್ಕೆ ಮಣಿನ್ನು ತೆಗೆದೆ. ಬೇರೊಂದು ಕಡೆಗೆ ಬರೆದ ‘ರತ್ನಾ’ ಎಂದು. ಮಣಿ ಹೊರಡಿಸೇ ತಿಕ್ಕೆದುದಕ್ಕೆ ಮೈ ಉಂದಿರಬೇಕು! ಬರೆದ. ನಾಲ್ಕೊ ಗೋಡೆಗಳಿಗೂ. ‘ರತ್ನಾ’ ‘ರತ್ನಾ’ ರತ್ನಾ’.... ಬರೆದ ಶಬ್ದವನ್ನು ತುಂಬಿ ಒಲುಮೇಯಿಂದ ಸೊಡಿದ. ಗೋಡೆಯ ಶಬ್ದಕ್ಕೆ ಮುದ್ದಿಕ್ಕೆದೆ. ಮನಬಂದಷ್ಟು ದೂರ ನಿಂತು ‘ರತ್ನಾ’ ಶಬ್ದವನ್ನು ಸೊಡಿದ, ಸಾಮೀಕ್ಷೆ ದರ್ಶನಕೊಂಡ. ಓರೆ ಗಣಿಂದ ಕಂಡ. ಕುಳಿತು ಮಲಗಿ ಸೊಡಿದ. ಎದ್ದ ವನೇ ಚುಂಬಿಸಿ ‘ರತ್ನಾ’ ‘ರತ್ನಾ’ ‘ರತ್ನಾ’ ಎಂದು ಕರುಣಾಸ್ವರ ತೆಗೆದೆ.

ವಿಕ್ರಮನಿಗೆ ಎಚ್ಚರವಾಯಿತು. ಹೊಸಬನು ವಿಕ್ರಮನನ್ನು ಬೆದರಿ ಸೊಡಿದ. ಕುಳಿರಲು ಬೇಡಿಕೊಂಡ ವಿಕ್ರಮ. ಗೋಡೆಯನ್ನು ಅಲಂಕರಿಸಿದ ‘ರತ್ನಾ’ ಸೊಡಿದ. ಹೊಸಬನು ಕಣ್ಣ ತಿಕ್ಕುತ್ತಿದ್ದ. ‘ಮೇಮಭಂಗದ ಇಲ್ಲವೆ ವಿರಪಿ, ಎಂದು ಕಲ್ಪಿಸಿದ. ಗೋಡೆಯ ರೂಪ ಕಂಡು ‘ರತ್ನಾ’ ಎಂದುದನು ಸಂಸದಾಗ ಕಾಳಜಾಸನ ಮೇಘದೂತನು ಸುಳಿದ. ಗೋಡೆಗೆ ರತ್ನಾ ಎನ್ನುವ ಹೊಸಬನೇನು! ಮೇಘಗಳೊಡನೆ ಸಂದೇಶ ಕಳುಹಿದ, ಕಾಲಿದಾಸನ ವಿರಪಿ ಯಕ್ಕನೇನು? ‘ಧೂಮಜ್ಞೋತಿಃಸಲಲಮರುತಾಂ ಸನ್ನಿಪಾತಃಕ್ಷಮೇಷಃಃ ಸಂದೇಶಾಧರಃ ಸ್ವಾಹಾಃ ಕುಳಿಂತಿರುತ್ತಾನ್ ಭಿಃಪಾರ್ಪಣೀಯಃ’ ಎಂದು ಕಾಲಿದಾಸನು ಕರುಣೆ ಇಲ್ಲವ ಹೇಳಿದಂತ, ಹೊಸಬನಿಗೆ ವಿಕ್ರಮ ಹೇಳಲಿಲ್ಲ. ಅವನ ದುಃಖದಲ್ಲ, ವಿರಹವ್ಯಧಯಲ್ಲ, ಸಮಭಾಗಿಯಾದ, ವಿಚಾರಣೆ ಉಚಿತ ರೀತಿಯಲ್ಲ ನಡೆಯಿತು.

“ನಿಮ್ಮ ಹೆಸರೇನಂದಿ? ”

“ ಹೇಸರು ಹೇಳಿ ಇಚ್ಛಾ ಇಲ್ಲಾ. ನನ ತಲಿ ಸಮಾಂ ಅದೋನೋ ಇಲ್ಲೋ ನೋಡಿ ಹೇಳಿ; ನಿಂವು ಶಾರದಾನ ಭಕ್ತರು. ಕವಿಗಳು. ನಿಮಗೆ ಎಲ್ಲಾ ತಿಳಿತದ. ಹೇಳಿ ನನಗೆ ಪೂರಾಟ ಹುಚ್ಚೇ ಒಡದ್ದೊ, ಅಥವಾ ಹಿಡಿಯೂಡ್ಲೋ ಅದನೋ? ನಿಂವೇ ಹೇಳಿ.” ಹೊಸಬನೆಂದ

“ ನಿಂವು ದಾಖ್ಯಾ ಅಂತರ್ವಾರ ಹೇಳ್ತಾರಿ? ”

“ ಯಾರ ಹೇಳಿದು ಬ್ಯಾಡ, ನಿಂವು ಹೇಳಿದರಾತು ”

“ ನನಗುರ್ತಿ ನಿಮಗದನ್ತ? ” “ಅದ. ಸಭಾದಾಗ ನೋಡಿನಿ. ಮಾತಾಙೂದು ಕೇಳಿನಿ, ನಿಮ್ಮನಾಟಕಾ -- ಕಾದಂಬರಿ ಓದಿನಿ, ಅದಕೇ ಕೇಳತಿನಿ. ನಿಂವು ಸಮಾಜದ ದಾಕ್ಷರಲ್ಲಾಂಗ ಹೇಳ್ತೀ? ”

“ ಸಿಮ್ಮೆ ತಪ್ಪಾಗ ಹುಚ್ಚು ಅಂತ ಯಾಕಸೇರೇದ್ದ? ” “ನಿಂವು ಇಲ್ಲದ ಸಮಾಧಾನ ಮಾಡಿ ಕೈ ಪ್ರಯತ್ನವಡಬ್ಬಾಟಿ ಹುಚ್ಚು ಅಂದ್ರು ನನಗೇನೂ ಕೆಡಕೆನ್ನೂದಿಲ್ಲ. ಸಂತೋಷಾನೇ ತಗ್ಗೆದ. ”

“ ಹುಚ್ಚಿನಾಗ ಏನಾಸಂತೋಷಾ? ? ”

“ ನಾವನೂ ಕವಿ ಅಲ್ಲಾ. ಕಲ್ಲುವಲ್ಲಾ. ಈಗ ನೋಡಿತ್ತಿ..... ನಿಂವೇನೂ ತಿಳಕೊಂಬೂದಿಲ್ಲ, ಅಂದ್ರು, ಹೇಳಿನಿ? ” “ ಅದರಾಗೇನಿಸ್ತು ಏನೂ ತಿಳಕೊಂಬುದಿಲ್ಲ, ಹೇಳಿ. ” “ಹುಚ್ಚಿ ತಂದ್ರೇನು? ತಾದಾ ತ್ಯಾವೇ! ಹುಚ್ಚಿ! ಭಾನನಾವರವಶವಾಗೂದೇ ಹುಚ್ಚಿ! ವೇದಾಂತೀ ಯಾರು? ಹುಚ್ಚಿ!! ಜಗತ್ತೀ ಹುಚ್ಚಿದ!!! ”

“ ಸಾಗಲಿ ನಾಗಲಿ ಸ್ವಾರಸ್ಯದ್ದ ಸಾಗಲಿ ”

“ ಕೂಳೂ ನೀರಿನ ಬಿಬರಿಲ್ಲೇ ವ್ಯಾಪಾರ ಮಾಡೂದು, ಅದೂ ಒಂದು ಹುಚ್ಚೇ, ಸಂಪಾದನ ಮಾಡೂದೂ, ಸಂಸಾರ ಮಾಡೂದೂ ಹುಚ್ಚೇ! ಪೂರ್ಣ ಹುಚ್ಚಿದಾಗೇ ಅನುಭವ ಕಾಣಸ್ತುದ. ದೇವರು ಕಾಣಿಸುವದು ಯಾವಾಗ್ತಿ? ಪೂರ್ಣ ದೇವರ ಸಲುವಾಗಿ ಹುಚ್ಚಿ ಹಿಡಿಯುದೂ ದಾಗೆ. ಹೆಣ್ಣಿನ ಹುಚ್ಚು ಅಂದ್ರು ಹುಚ್ಚಿ! ಹುಚ್ಚಿ ಹಿಡಿಯುದೂ

ಅಂದ್ರೇನ, ಪ್ರಜಾಜ್ಞತ್ವಿ, ಹೇಗೆ ಹೊಲಸಿನ ಭಾವನಾ ಇಲ್ಲದ್ದೀಂಗ ಅಗಿ, ಒಂದೇ ವಿಷಯ, ಒಂದೇ ವ್ಯಕ್ತಿ ಸಮರಸ ಆಗುವದೇ ಹುಚ್ಚು! ಏನಂತಿರೀ? “ಬರೋಬ್ಬಿರ ಅದ ನಿವ್ಯಾ ವಿಚಾರ.” ‘ಹೊಡ್ಡಿ! ವಿಚಾರ ಬರೋ ಬರದನ್ನ ? ಯಂಗಾರ ನ ಹೇಳಿ? ನಾಹ್ಯಾಂಗಿದ್ದೀನಿ? ಪ್ರಾಣತ್ವಕ್ಕೆ ಮುಟ್ಟೀನೋ ಇಲ್ಲೋ?’ ನಿಕ್ರಮನು ಇರುಕ್ಕಿನಲ್ಲಿ ಸಿಲುಕಿದ. ಹುಚ್ಚನಾಗಿರುವೆ ಎಂದರೂ ಕಣ್ಣ, ಇಲ್ಲವೆಂದರೂ ಕಷ್ಟ, ಉತ್ತರಕೊಡದೇ ಗತ್ಯಂತರವಿಲ್ಲ. ಸೂಚ್ಯನ ಕೂಡಾ ಮಾತನಾಡುವದೇ ಶ್ರಮವೇನ್ನೀಸಿತು. ವಿಚಾರ ಸರಣಿಗೆ ತಲೆ ದೂಗುವನು. ಒಂದರಿಂದು ದಿನ ಅವಸ್ಥಾಷಿದ್ದರೆ ತಾನೂ ಪ್ರಾಣತ್ವ ವಡೆಯುವದರಲ್ಲಿ ಸಂಶಯವಿಲ್ಲವೆಂದ. ಅಗ್ನಿ ಸಾಕ್ಷೀಯಾಗಿ ಪ್ರತಿಜ್ಞೆಮಾಡಬೇಕೇಂದರೆ ಚುಟ್ಟಿದ ದಾವಾಗ್ನಿಯೂ ಇರಲಿಲ್ಲ. ಇನ್ನು, ಜೀಲಿನಲ್ಲಿ ಇರುವವರೆಗೆ, ಯಾರೂಡನೆಯೂ, ಯಾವ ರೀತಿಯಿಂದಲೂ, ಯಾವದೇ ತರದರ ಸಂದರ್ಭದಲ್ಲಿಯೂ, ಮಾತನಾಡತಕ್ಕ ದ್ವಿಲ್ಲ! ನಾಬ್ರಹ್ಯಮುಕ್ಕೆ ವಿಷಯಗಳನ್ನು ಜೀಲಿನಲ್ಲಿ ಸಂಶೋಧಿಸತಕ್ಕುದ್ವಿಲ್ಲ! ಇದು ವಿಕ್ರಮ ಪ್ರತಿಜ್ಞೆ. ವಿಜಯನ ಪ್ರತಿಜ್ಞೆಯಲ್ಲ.

“ ಕವಿಗಳು ತಿಳಿತು ನೀವ್ಯೂ ಯಾಕವಿಚಾರದಾಗ ಒದ್ದು ಗ್ರಿಡ್ಡೀರೀ ಅನ್ನುದು ತಿಳಿತು ರೋಗಿ ತನಗ ಏನೇನಾಗ್ತದ್ದ, ಏನೇನು ತಿಂದಾ, ಏನೇನಮಾಡಿದೂ, ಎಲ್ಲಾನೂ ಹೈಪ್ಪಿನಮುಂದ ಹೇಳಿಕ್ಕೇಬೇಕು. ಇಲ್ಲದೇ ಇದ್ದರ್ಬ, ತಿಳಿಬೇಕ ಹಾಣಿಗಳ, ಸೀವು ಡಾಕ್ಟರರು! ಸಮಾಜದ ನಾಡಿ ನೋಡ್ತೀರಿ, ಸಮಾಜದ ಸಂಗತಿ ತಿಳಿಕೋತೀರಿ. ಆವ್ಯಾಲೆ ಶೈವಧಾತರ್ಯಾರಮಾಡಿರಿ, ಕೇಳಿ ಪೂರಾ ಕೇಳಿ, ಆವ್ಯಾಲೆ ಹೇಳಿ ಹುಚ್ಚುಹೋಡೋ ಅಲ್ಲೋ. ಕೇಳಿ, ಕೆಳದ್ದಕ್ಕೆ ಉತ್ತರಾ ಹೇಳ್ತೀನಿ” ಹೊಸಬನು ಹೇಳಿದ.

ಪ್ರತಿಜ್ಞೆ ಭಂಗವಾಗಲೇ ಬೇಕಾಯಿತು. ಒಂದು ಸಮಾಧಾನ ಪ್ರತಿಜ್ಞೆ ಭಂಗವಾದರೆ ಅಗ್ನಿ ಪ್ರವೇಶದ ನಿರ್ಬಂಧವು- ಇರಲೇಇಲ್ಲ. ತನಗೂ ಪ್ರಾಣತ್ವದ ಸಂದರ್ಭವೇ ಒದಗುವಂತೆ ಕಂಡಲ್ಲಿ, ಬೇರೋಂದ :

ಕೊರಡಿಗೆ, ಬೇಡಿಕೊಂಡು ತೆರಳುವೆನಾಗಿ, ಹೊಸಬನ ಸಾಕ್ಷಿ ಪ್ರತಿಜ್ಞೆ ಕೈಕೊಂಡ. ಅದಕ್ಕೆ ತಪ್ಪಿದಲ್ಲಿ ಒಂದು ರಾತ್ರಿ ನಿಂದೆ ಇಲ್ಲದೇ, ಫೋರ್ ಮೇರಾಟಿವನ್ನು ಹುಚ್ಚಿನೊಡನೆ ಸಾಗಿಸವೆಸಂಬ ನಿರ್ಬಂಧಕ್ಕೆ ತೊಡಗಿದ.

“ನೀವೂ ಹೆದರಿದ ಹಾಗೆ ಕಾಣಸ್ತುದ. ಕಲ್ಲಿಗದು ಕುಣಿಯಾ ಹುಚ್ಚಿ ಅಲ್ಲ. ನಿಮಗ್ನ ತ್ರಾಸಕೊಡುದಿಲ್ಲ. ನೀವು ಡಾಕ್ಟರಂತ ಮಾತಾಡಿ ತಿಳಕೋಬೇಕೆಂತಿಸೇ ಯಾರ ಸಂಗತಿನೂ ಮಾತಾಡಿಲ್ಲ. ನೀವು ಹೇಳಿ ಅಂದ್ರು ನನ್ನ ರೋಗದ ಕಥಿ ಹೇಳಿಸಿ. ಒಣ್ಣಡಂಡು ಸುನ್ನ ಮಲಕೋತ್ತಿಸಿ ಹೆದರಬ್ಬಿಡ್ರಿ! ” “ಭೇ! ಭೇ! ಯಾಂಗೇನಿಲ್ಲ. ನಿಮ್ಮ ವಿಚಾರದಾಗ ಮಾನ್ಯಗೇನಿಸಿ. ಬೆಂಬರ ವಿಚಾರ ಮಾಡೂ ಹಾಂಗದ ನಿಮ್ಮಾತ್ಮ ಹೆದರಾಧ್ಯಕ? ದೆವ್ರು ಭೂತಕ್ಕ ‘ವಿಕ್ರಮನೆಂದ’ ‘ನಿಮಗ ತ್ರಾಸಾಗ್ನಿದಿಲ್ಲ ಅಂದ್ರು ಹೇತ್ತಿಸಿ. ನಾತಿಳಕೊಂಡದ್ದನಕಾ, ನೀವೂ ನಮ್ಮ ಜಾತಿ ಅವರೇ ಅಂತಾ ಹೇಳಂದ್ರ ಹೇಳಿಸಿ? ಹೊಸ ಬನು ಹೇಳಿದ. ‘ಮಂದಿ ಮಾತು ಕೇಲ್ಲಿಲ್ಲ ಅಂದ್ರು ಬರದೇವಾಯಿಂಗ! ನಾಚ್ಚೇಬಿಟ್ಟು, ಬರಿಯಾಅವಾ ಆಗಬೇಕು.’ ”

“ನಾವೂ ನೀವೂ ಒಂದೇ ಅಂತಾ ಯಾಕ ಹೇಳಿಸಿ. ಅದಕ್ಕೂ ನಾಚ್ಚೇ ಅಂದ್ರ ಏನು? ಅದು ಪ್ರೌಢತ್ವದ ಒಂದು ವಿಷ್ಣು!! ಹೊಸಬನೆಂದ” “ನಿಮಗ್ನ? ನೀರುಗೇರು ಏನಾರಬೇಕೇನು? ನಡುವೇ ನಿಂದರಬಾರ್ದಿ ಅಂತ, ಯಾಕಂದ್ರು ಇಷ್ಟೇತ್ತನಕ ಮಾತಾಡಿರಿ, ” “ಪೂರ್ವತ್ವಕ್ಕ, ಮೇನಕಾ ರಂಭಾ ಇದ್ದಾಂಗ ನೀರೂ, ನಿಂದೂ ಅನ್ನೂವು. ದಣವು ಯಾರಿಗೇ....ಸಾದಾ ಮಂದಿಗೆ? ಹುಚ್ಚಿತನದ ಮಾರ್ಗ ಹಿಡಿದ ವರಿಗೆ. ನಮನಿಮಗಿನೂ “ಪೂರಂಭಾಗ್ಗಿ? ” ವಿಕ್ರಮ ನಿನಂತಿಯನ್ನು ಮಾಡಿದ, ಇಲ್ಲಿಗೆ ನಾಯಾರ ಪ್ರೇರಣಾದಿಂದ ಬಂದೆ?

“ ಯಾರ ಪ್ರೇರಣಾದಿಂದ? ”

“ ದೇವತಾ ಪ್ರೇರಣಾನೇ ಕಾರಣ? ”

“ ಯಾವ ದೇವತಾ ”

“ ರತ್ನ ದೇವತಾ ”

“ ಯಾದೇವತಾ! ಪಾರ್ವತಿಯೋ, ಲಕ್ಷ್ಮೀಯೋ, ದುರ್ಗಾನೋ? ‘ಇಂತಿ ಇಂತಿವಳ್ಳಿಂ ಸಾಕ್ಷಾತ್’ ಪರಮೇಶ್ವರರಾಮುಂಗುಂ ಆಕಾರದೊಳ್ಳಿ ನಸುಭೇದ ಪುರದೇ, ’ ಅಂತ ಮುದ್ದಣಕವಿ ಹೇಳಿಲ್ಲ. ” ‘ ಎಲ್ಲಾ ರೂಂದೇ ತಿಳಿತ್ತಿ ಆನನ್ದ ದೇವತಾ ರತ್ನನ್ದ ಪ್ರೇರಣಾದಿಂದ, ರಾಷ್ಟ್ರಧ್ಯಜಾತಗೊಂಡು, ಜಯಕಾರ ಮಾಡಿದೆ. ಹಿಡಿದ್ದು, ಬಂದೇ.

“ ರಾಷ್ಟ್ರದ ಪ್ರೇಮಾ ! ”

“ ರಾಷ್ಟ್ರದ ಪ್ರೇಮಾ ಅಂತ ಬಂದಿಲ್ಲ. ದೇಶಭಕ್ತಿ ನಾಶಲ್ಲಾ, ರತ್ನನ ಭಕ್ತಿ, ಪ್ರೀತಿಯಿಂದ ಬಂದಿಸಿ, ರತ್ನ ಅಂದ್ರ ಯಾರು? ನಾ ಅಂದರ ಯಾರು? ”

“ ನನ ಪ್ರೀತಿ ರತ್ನ ಇಲ್ಲಿಕ್ಕೇ... ರಾಷ್ಟ್ರಪ್ರೇಮಂತಃ ...
ರಾಷ್ಟ್ರಪ್ರೇಮ.

ಯಾ-ಅಲ್ಲಾ.

“ ಯಾಕೇ ರಾಯ್ಕ ಏನ್ನಡವನ ? ”

“ ಯಾದು ? ” ಎಂದು ನೋಡಿದ. ಗಡ್ಡದ ಸಾಬರು. ಪ್ರೋಲಿ-ಸರು ಓಡಿದುದೇಕೆ ಎಂಬ ಕಾರಣ ಇನ್ನು ಗುಹ್ಯವಾಗಿರದೆಂದು ನಂಬಿದ, ಕೇಳಿದ. ಗಡ್ಡದ ಸಾಬರು ಉಪನ್ಯಾಸ ಪ್ರಾರಂಭಿಸುತ್ತಲೇ ಒಂದರು.

“ ಗಂಡಗಬರೂಮಂದಿ ನೋಡಿ, ಈಸರ್ತೇ ಚಳವಳಿ ಮಾಡೊ ಅವರು, ಒಬ್ಬರೇ ಸಿಕ್ಕಾರೇನು ? ಹೌದಂದೇನವರಿಗೆ ”

“ ಓಡಿ ಹೋದ್ರು? ಇಷ್ಟಮಂದಿ ಪ್ರೋಲಿಸಿದೂ ತಸ್ಸಿಹೋದ್ರು? ”

“ ನಿಮಗೆ ಗೊತ್ತೇ ಇಲ್ಲ ಏನು ? ”

“ ಗೊತ್ತು ಆಗಬೇಕ್ಕಾಯಂಗ್ಡ. ನಾನಿಮ್ಮಾದೀನೇ ಸೋಡಿದ್ದೆ. ನೀವು ಬಂಪ್ರೇ ಖರೇ ಸುದ್ದಿ ತಿಳಿಯೂದು”

“ ಇದನೋಡಿ. ಪ್ರೋಲಿಸ್ಟ್ ಪ್ರೋಪ್ರೆ ಆಫೀಸು ಕಾಲ್ಪನ್ಕೆ ಹೋಗ್ತಾರ ದಿನಾ. ಒಬ್ಬನ್ನು ಕೂಡಿ ಚಹಾಕ್ಕು ಹೋಗ್ಯಾರ, ಉಂಟದ ಮಬ್ಬಿನ್ಯಾಗ ಮಲಗಿಬಿಟ್ಟಾನೆ ಅವಾ ! ! ನೋಡಿ ‘ಹಗಲಹೊತ್ತು, ಸಾರು ಮಂದಿ ಬರತಾರ, ಹೋಗ್ತಾರ. ಈ ಹೋತ್ತಿನ್ಯಾಗ ಬರುವವರು ಯಾರು?’ ಅಂತಾ ಅವನ ನಿಚಾರ. ಮುನುಕು ಜಡದಾನಃ ಚಾಕುಡ್ಡಿ ಬಂದೊಂದ್ದುತ್ತಾರೆ ! ಬಂದೂಕಾಡ್ ಕತ್ತೀ ಮಾಯಾಗ್ಯಾವ ! ಹೊಡದೇ ಕೇಳಬ್ಬರ, ತಂದೂ ಹೋದದ್ದುಕ್ಕು ಅವನೂ ಫಾಬ್ರ್ಯಾದಾ ! ಏ ಕ್ಕಂ ‘ಥಂ’ ಅಂತಾ ಅವಾಜಾಗೇದೆ. ದಿಕ್ಕೆಟ್ಟು ಓಡ್ಯಾರ, ಪ್ರೋಪ್ರೆ ಆಫೀಸು ತಳಾಸಹಿತ ಕೆತ್ತಿ ಬಿಡ್ಡದ ದಂಗದಂಗ ಉರ್ಲೀ ! ಶೇಟಿ ಉದಿದ ಮ್ಯಾಲಿ ನಾವೆಲ್ಲಾ ಓಡಿ ಹೋಡ್ದೀ ಕಾರಕೂನ್ನು ಪ್ರೋಪ್ರೆ ಮಾಸ್ತರರೂ ಕಟ್ಟಿಗೇ ಖಚಿತಲ್ಲೀ ಉರಮು ಹೋದ್ದು. ಆ ಉರ್ವಿಗಾಳಿಗೆ ಹಬ್ಬಿತು. ಸಮಾವದಾಗೇ ಒಂದು ಅರಬೀ ಅಂಗಡಿ, ಅದಕ್ಕೂ ಹತ್ತಿತ್ತು. ಜನಾ ಆರಿಸಲಿಕ್ಕೆ ಬರುವಲ್ಲೂ, ಪ್ರೋಲಿಸ್ಟೀ ಆರಿಸಬೇಕು. ಅರಬಿ ಅಂಗಡ್ ಇಂಧ ಬಂಡಜಕೆಂದು ಅಳಹತ್ತಿದ್ದಾ ಪರದೇಶಿ ಅರಬಿ ಇಟಿದ್ದೀ ಮಗನ್ಕ, ಸೆಟ್ಟಿಗಾತು ಒಬ್ಬಂತಾನ. ಹರತಾಳ ಮಾಡಿಲ್ಲಾ, ಅದಕ್ಕೆ ಉರದ್ದೊಳ್ಳೊತ್ತೊಡ್ಡು, ಅಂತ ಒಬ್ಬಿ, ಶೀರ್ಣಿಸ್ತು ಆರ್ತದ ಅನ್ನಾದೊರ್ಕೆರ್ತಾರ್ತ, ಉದ್ದುಡವಿನ ಚಾವಟಿಗೆ ಬೆಂಕಿ ಹತ್ತೀದ ಅಂತ ಸುದ್ದಿ ಬಂತು. ಇಂದು ಹಚ್ಚಿದುರು? ಯಾವಾಗ ಬಂದೆರು? ಹ್ಯಾಂಗಹಚ್ಚಿದೊ? ಕಡೆತನಕಟ ತಿಳಿಯಲಿಲ್ಲ. ಪ್ರೋಪ್ರೆ ಫೀಸು, ಅಂಗಡಿ, ಚಾವಟಿ ಕರೆಮನಸದಿ ಮಾಡಿಕೊಂಡು ಬಿಡ್ಡಾವ. ಹೆಣ್ಣಾ ದವಾಶಾನಿ ಕಂಡೂ, ನಾಸಮ್ಮಾಡೀ ಬಂಡ, ಸುಂದ್ರ ಹೇಳಬೇಕಂತೆ”

“ ಏನ ಭಯಂಕರ ಮಾಡ್ಯಾರ್ತೀ ?

“ ಇದೇನು ಭಯಂಕರ ಬಿಡ್ರೀ ಕೇಳಿದ್ದು ಎದೀ ನಡಗಬೇಕು. ನಾನೇ ಕಣ್ಣಿಟ್ಟಾ ಸೋಡಿನಿ ಅದನ್ನು ”

“ ಏನದು ? ”

“ ಚಳ್ಳವಳಿ ಮಂದಿರದ್ದ! ಡ್ಯೂಟಿವ್ಯಾಲೀ ಹಾಕಿದ್ದು, ಜಿಲ್ಲಾ ದಿಂದ ಜಿಲ್ಲಾ ಕ್ಷೇತ್ರದಲ್ಲಿ ನಮ್ಮ ಜಿಲ್ಲಾ ತಾಂತ್ರಿಕ. ಆಗ ಅತ್ಯಾಗಿನ ಹಾವಳಿ ತಡೆ ಯೂದಕ್ಕೂ ಕಳಿಸಿದ್ದು, ಗಂಡಸರನ್ತಬೇಕು ಅದೇ ಮಂದಿ.”

“ ಮುಂದೇನಾತು ಹೇಳೋ? ಬಲೆಸ್ಟಾರ್ಸ್ಟ್ ಸಿಮ್ಮ ಬಾಯಾಗಿನ ವಾತು. ”

“ ಈಗ ಬ್ಯಾಡಿ. ಇವತ್ತರಾತ್ರೀ ನಂದೇ ಅದ ಡ್ಯೂಟಿ, ಬಂದ ವ್ಯಾಲೀನದ ಕೆಲವು ”

“ ನಿಮ್ಮದ್ದಾರ್ಕ ? ”

“ ಗುಸ್ಸೆ ತಪಾಸಿಗೆ ಈಗಿದ್ದಾನ್ನೇಬೇಕೆಂತ. ನೀನು ಮಾಡಬೇಕಂದೂ ಹೂಂ ಅಂದೆ. ತಾಟು ಬಡಿಸಿದ್ದೂ ಬಿಟ್ಟು ಬರೂದ್ದು. ಹೊತ್ತು ಹಾಂಗದ ”

“ ಒಂದೇ ದಿನದಾಗ ಮೂರು ಅಂದ್ರು ! ಅಬ್ಜಬ್ಬು !! ”

“ ದಿಕ್ಕುತಪ್ಪಿ ಬಿಡ್ಡು ನಮಗೆಲ್ಲಾ. ಯಾರ್ದುಂತ ಹಿಡೀತೀರಿ. ಕಣ್ಣತ್ತಿನೊಂದ್ದು ಲ್ರಮಂದಿ, ನಮ್ಮ ಮಂದಿ ಕಿಮ್ಮತೀ ಅಲ್ಲಿಬ್ಬಿರ್ದೀ ”

“ ನನಗೂ ಹಂಗೇ ಅನಿಸೇಬಿ. ಇಪಾಸ್ತೇ ಹೊಕ್ಕು ಹಾವಳಿ ನಡ್ಡಸ್ಯಾರ. ಹಾರೂ ಬಾಂಬಿಟ್ಟು ಜಿಗದಾರ, ಗಿಡ್ಡಪುಟವಾ ಪುತಾಣಿಗೋಳೀ ಇದೆಲ್ಲಾ ”

“ ಇದ್ದೂ ಇರಬೇಕೀ....” ಸಾಬರು ಗಡ್ಡವನ್ನು ತೀಡುತ್ತ ಹೆಚ್ಚಿ ಹಾಕಿದರು. ಕೇಳಲರುವ ಸತ್ಯ ಕಢೆ, ಯಾವತರಹದಿಂದ ಪರಿಪೂರ್ಣ ಗೊಂಡಿರಬಹುದು ನಾಡಿಗೆ ಸತ್ತರನಿಂಡಿದ ಕತೆ ಹೇಳಬಹುದು— ಸಾಬರು. ಲೋಕವು ತಮೋವಾಯವಾಗುವುದ್ದೇ ಸೀರಿಸ್ತೇದ. ಹುಚ್ಚೆ ‘ರತ್ನ’ವಿರಹಿ, ಮೂಲಿ ಬಿಟ್ಟು ಬಾಗಿಲ ಸಂದಿಯಲ್ಲಿ ಕುಳಿತ, ಹೊರಗಿನ ಜನವನ್ನು ಭಾವನಾಶಾಸ್ಯನಾಗಿ ನೋಡುತ್ತಲಿದ್ದ, ಮೈಮುಖ ಸುಟ್ಟಿ

ಕೊಂಡ ಸಿವಾಯಿಗು, ಜರುಗಿದೆನ್ನೇ ಜ್ಯೇಶ್ವರ ಬರುತ್ತಲಿದ್ದರು. ಶೋಷಿಸಲ್ಪಿನಲ್ಲಿ ಸೈನ್ಯಟಿಕಪ್ರವ್ಯವಸ್ಥಿರಿಸುವರಿಂದಲೇ, ಅನಭ್ರ ಒದಗಿತು, ಹೊರಗಿಸವರ ಢ್ಯೇಯರ್ವಾಹಿ ಅಲ್ಲ ಶೋಷಿಸ ನೊಕರರಲ್ಲಿ ಯಾವಸೂರೀ ಸೌರ್ಯ ದ್ವಾರಾ ಉತ್ಸಾಹ ಮಾಡಿದ್ದರು. ಶೋಷಿಸಲ್ಪಿನಲ್ಲಿ ಅವರಿಂದ ವಾಯಿಸಿತು. ಅವನು ಅಲ್ಲಿ ಇಚ್ಛಾ ಹಿತ ಹಿತ, ಪ್ರಕ್ರಿಯೆ ಸು ಸಂತಾಪಿತಿದ್ದು ಕೇಳುತ್ತಿರುತ್ತಿರುವಾರಿಯಾದಿರಲ್ಲ, ಇಲ್ಲವ ವ ತರಗತಿ ಬಂದಿನ್ನರಿಮಾತ್ರ ಮಿಡುಕುತ್ತಿದ್ದು.

ಅನ್ನಾರ್ಥಿ ಕೃಷ್ಣ ಆರಾಧನೆ, ಕೃಧಿಗಳ ಆರ್ಥಿನಿನಾದದಿಂದನೆರವೇರಿತು. ಗಡ್ಡದವರು ವಿಕ್ರಮಾಂಶು, ನಾನಿ ತಿಸಸುಗಳಿಂದ ಕೃಷ್ಣಿವಡಿಸಿದರು. ತಮ್ಮ ‘ಅವಕ್ಷೇ’ ಮಾಡಿಮಾಡಿದ್ದ ನೂರು ಶಳ ಹೇಳಿಕೊಂಡರು. ರಾಘವನೆಯ ಮಳಿಗರೆಯಾತ್ತ, ಒಡಲಿಗೆ ಇಳಿಸುವ ವಿಕ್ರಮನ ಕೊರಣಿಯಲ್ಲಿಯೇ ರಾತ್ರಿಯನ್ನು ಕಳ್ಳಿಯಲ್ಲು ಯುತ್ಸಿಸಿದರು ಕೃಧಿಗು. ಗಡ್ಡದವರಿರುವದ ರಿಂದ ವಿಕ್ರಮನಲ್ಲಿಗೆ ಕುಸ್ತಿದಾಡುತ್ತ ಬಂದರು ಚಿಂತೆ ಮೂರಾಗುವಾದಿದ್ದು ಕೆಲವರು. ಕತ್ತ ಕೆ.ಜಲು ಮೊರೆಯಾವದಿಂದು ಕೆಲವರು ರತ್ನಾವಿರಹಿ ವಿಕ್ರಮನ ಕೊರಣಿಯ ಮೂಲೆಯನ್ನು ಒಡಿದಿದ್ದು.

ಒಂದು ಗಂಟೆಯೂ ‘ಅವಕ’ ವರ್ಣನೆಯಲ್ಲಿಯೇ ಗತಿಸಿತು. ಜಂವಡಿ, ಶ್ರೋಣ್ಯಗಳು ಸುಟ್ಟಿ ಸುಧಿಗೂ ಅವಕಾಶನಿದ್ದಿತು. ಅಲ್ಲಿ-ಇಲ್ಲಿಯ ಬೆಳ್ಳಿನ ಮಾತುಗ ಈ ಸಾರೆದುವು ರಾಘವನು ಖಂಡರೂ ತನಗೆ ತೀರ ಪರಿಚಿತರೆಂದು, ಗಡ್ಡನವರು ಹೇಳಿಕೊಂಡರು ತನಗೆ ಬೇಕಾದು ದನ್ನು ಹೇಳಿದ ರೂಳಿ ಪರಬೆಯನ್ನು ಕೊಳ್ಳಿದುವಕ್ಕೆ ವಿಕ್ರಮನು ಆಕಳಿಗೆ ತೊಡಗಿದ. ಕೃಧಿಗಳು ಕೇಕುತ್ತಲೇ ಕಣ್ಣಿಷ್ಟಿದರು. ವಿಕ್ರಮನು, ತಂಬಾ ಕದ ರಸವನ್ನು ಉರುಳಿಸಿ ಬಂದು ಕೇಳಿದ.

“ ಮಾತ್ರೇ ಬಿಟ್ಟಿರೇನಿರೇ ನಾಮೇಬ್ರಿ ? ”

“ ಏನು ? ”

“ ರಾತ್ರಿ ಹೇಳ್ತೇನಿ ಅಂದಿದ್ದೆಲ್ಲಾ ? ”

“ ಓಹೋ ! ಒಳ್ಳೀ ಸೆನೆಪಿಟ್ಟೀರೀ ”

“ ಮನೀ.... ಮಕ್ಕಾ ಮತ್ತೀಹೋಗ್ತಾರ ನಿಮ್ಮಾತ್ಮಿತಾಗ ಅಂದ್ರ ಸ್ತುತಿ ತಂತ ತಿಳಿಕೋಬ್ಬಾಡಿ. ನಿಮ್ಮಾರಾತಂದ್ರ್ಯ ನ ತಮ್ಮತ ಇದ್ದಾಂಗ” ಸಾಬರು ನಕ್ಕರು. ನಿಕ್ರಮನು ಅಮೃತವಸ್ತು ಮಧಿಸಿದೆ ಮಾತಿನ ಮಥನ ದಿಂದ ಸಾಬರೂ ಉಬ್ಜದರು. ತಂಬಾಕ್ಕಣ ಮಿದ್ದಿದೆಲು. ತಂಬಾಕದೆ ಭಾರವಾದ ಬಂಯಂ ಉಸ್ತೇಷ್ಟ ರಬ್ಬಿಗೆ ಅಸ್ವಾರಸ್ಯವಾಗಿ ಬರುತ್ತೆ ಲಿದ್ದುವು, ಎದ ನಡುಗುವಂತಹದಂದು ಗಡ್ಡದವರೇ ಹೇಳುವ ಕತೆಯನ್ನು, ಹೇಳಲು ತೊಡಗಿದರು. ಸ್ವೇಶಲ್ ಪ್ರೇಸಿನ ವರ್ಣಾಸ್ ಅರ್ಥಿತು. ಅಪ್ರೇಸಿ ನಲ್ಲಿ ೩೦೦ ಪ್ರೇಶೇಸದು, ಪ್ರೇಶೇಸರಿಗೆ ಮೊರೆತ ಜರು, ವರೇಡ ಮಾಡುತ್ತ ಸ್ವೇಶನನ್ನು ಒಟ್ಟು ರಾಯಫಲ್ಲಿನ್ನಿತ್ತ ಸಡಿಮಂಚ, ಆಲ್ಯಂ ಟಿಪ್ಪುರ್ಕೆ ಮೈ ರಿಂಬಿಂಡಿಂಟಿರು, ತವ್ಯಾನಾಯೆಕನನ್ನು ಕರೆದು ಹೀಳುವುದು ಸ್ವಲ್ಪಿಲ್ಲ ತಿಳಿಸಿದರು ಗಡ್ಡದವರು

X X X X X X

ಕಾಂಗ್ರೆಸ್ ಸಮೌಜ್ಞದ ಪಟ್ಟಿ ಉಸಾಪೆರಕ್ಕೆ ಮಿಕ್ಕದ ಜನಪದತಿ ಆ ಹಳ್ಳಿಯದು. ಜನಪೆಲ್ಲ ಸ್ವತಂತ್ರವಾದುರಾಕ್ಷ್ಯ, ಉತ್ತಮದಲ್ಲ ತೊಡಗಿದ್ದಾರೆ. ಮನು-ಮರಗಳು ರಾಷ್ಟ್ರಧ್ವಜ ಇರಿಸು-ತೂರಣಗಳೇಂದ ಶೃಂಗಾರಗೊಂಡಿನೆ. ಮನುಭಾಗಿಲದ ಇಕ್ಕೆಲಗಕಳ್ಲು, ಬಾಳಿಯ ಕಂಬಗಳು ಕಾಯಿಯೊತ್ತು ಇಂತಹ ಏರಾಡಿದ ಚಟ್ಟರ್ಯಾಲ್ಕಿ ಸೂಲು ದುರು... ರೋಭಸುತ್ತಲಿನವೆ. ಯಬ್ಬಿಗಿಲದಮೇಲೆ ನಾಭಾಸರ, ನಾರೂತ್ತರ, ಜವಾಂದರಬಿತರಗಳು, ಹೂವಿನರೂರಗಳಿಂದ ಅಲಂಕೃತವಾಗಿವ. ಜರತಾರೀ ಪನ್ನುಗಳು, ಜಿತ್ತುಗಳ ನೂತ್ತುಲೂ ಗೂಂಡಲು ಗೂಂಡಲಾಗಿ ಇಂಬಂಡ್ವಿವ. ಮನುಯ ಮುಂಭಾಗದಲ್ಲಿ, ರಂಗವಲ್ಲಿ, ರುಂಕುಮಾಗಿಂದ ‘ವಂಡೇ ಮಾತರಂ’ ‘ರಾಮರಾಜ್ಯ’ ಸ್ವತಂತ್ರಭಾರತವೆಂದು, ಬಲುವ ಕ್ಷಮಿದ ಸಂಬಂಧಿಲ್ಲಿ ಬರೆಯಲಾಗಿದ. ರಂಗವಲ್ಲಿಯದೇ ಧ್ವಜ. ಕ್ರಾಕೆಮಾದ ಕಾಂತಿಯಲ್ಲಿ ಸುಭಾವಂ, ಅರಿಷಣದಲ್ಲಿ ಜವಾಹಿರಾ ವದ್ದು ಬದುವಂತೆ ತೊರ್ದು-

ತ್ತಿದೆ. ಮನೆ ಮನೆಗಳು ಜೀಲುವಾಗಿವೆ. ನಗಾರಿ ನೋಬತ್ತುಗಳನಿನಾದ. ಚೌಷಣೆ ಇಂಚರರವ. ಕಹಳಿಗಳ ಉತ್ಸಾಹದೆ ಕರೆ ಕೇಳಿತು. ನಾರಿ ಯರು ಕಲಿಗೆನ್ನು ಹೊತ್ತು, ಸ್ವದೇಶಿಯ ಜರದ ಹೂತನ ವಸ್ತುಗಳನ್ನು ಉಟ್ಟಿ ಬರಾತ್ತಲಿರುವರು ಹುಡುಗರು, ಇರಿಯರು ಸ್ವಾತಂತ್ರ್ಯ ಹಬ್ಬದಲ್ಲಿ ರೀತಿನುಂರು ಬಟ್ಟೆ ಉಟ್ಟಿ, ಮಕ್ಕಳನ್ನುತ್ತಿ ಸಡೆದಿರುವರು. ದೂಡ್ಜದಾದ ರಾಷ್ಟ್ರಧ್ವಜವು ಸಲಯುತ್ತೆ, ಪೆರವಣಿಗೆಯಲ್ಲಿ ಸಡೆದಿದೆ. ಚಾವಡಿಗೆ ಒಂದಿತು, ನರನಾರಿಯರ ಗಡಣ. ರಾಷ್ಟ್ರಧ್ವಜವನ್ನು ವೇದಫೋನ್ ಸ್ವತಂತ್ರ ಫೋನಗಳೊಡನೆ ಏರಿಸಿದರು; ಹಾರಿಸಿದರು. ಕೋಮಲೆಯರು ಆರುತ್ತಿ ಬೆಳಗಿವರು. ಹೂವಿನ ಮಳಿಗರಿದರು. ಜಯಕಾರವನ್ನು ಸುದರಾಜ್ಯಕೂಜ್ಞ ಕೇಳಿಸಿದರು. ಚಾವಡಿಯ ಎದುರು, ಜನ ಅಲಗಡೇ ಕುಳಿತರು ಚಪ್ಪರ ಮೊಸಿಯ ಮುದುಕ ರಾಷ್ಟ್ರಧ್ವಜದಿಗೆ ಒಂದು ವಂದಿ ಸಿದೆ. ಮೈದಂಬಿತು. ಕಂಠಬಿದಿತು. ಕಣ್ಣಗಳಲ್ಲಿ ನೀರುತ್ತಂಬಿದವು.

‘ವಂದೇ ಮಾತರಂ’ ಎಂದೆ. ಮುದುಕನು ಮಾತನಾಡಿದೆ. ‘ಬಾಂಧ ವರೇ ಅಕ್ಷತಂಗಿಯಾರೇ; ಇಂದು ನೀವೆಲ್ಲ ಸ್ವತಂತ್ರರಾಗಿಬ್ಬಿಂದ. ನಾನು ಮಾತ್ರ ಇನ್ನೂ ಬ್ರಿಟಿಷರ ಗುಲಾಮನಾಗಿರುವೆ. ಧ್ವಜದ ಬುಡದಲ್ಲಿಯೇ ನಾನೂ ಸ್ವತಂತ್ರನಾಗಲಭಿ ಸುತ್ತೇನೆ. ಬ್ರಿಟಿಷ ಸರಕಾರದ ಕುಲಕಣೆಯಾಗಿ ದೇಶಕ್ಕೆ ಅನ್ಯಾಯ ಮಾಡಿರುವೆ. ನಿಮಗೂ ಮಾಡಿರುವೆ ಅದೆ ಕ್ಷಾಗಿ ನೀವೆಲ್ಲ ಕ್ಷಮಿಸರಿ. ಸ್ವತಂತ್ರರಾದ ನಿಮ್ಮ ಕೈದಿಯಾಗಿರುವೆ. ಗುಲಾಮನು ತನ್ನಲ್ಲಿದ್ದ ಕಾಗದ ಪತ್ರಗಳನ್ನು— ಸ್ವತಂತ್ರ ಸರಕಾರದ ಪ್ರತಿನಿಧಿಗೆ ಒಪ್ಪಿಸುವನು. ಈಗ ನಾನೂ ನಿಮ್ಮಂತೆ ಸ್ವತಂತ್ರನಾಗುವೆ. ಎಂದು ಒಬ್ಬನನ್ನು ಕರೆದ, ಒಂದವನು ಶಬ್ದಿಖಾದೀ ವಸ್ತುಧರಿಸಿದ್ದೆ. ಕಾಗದ ಪತ್ರಗಳು ಚಾವಡಿಯ ಎದುರು ಉರಿದುವು. ನಡೆದರು ಸ್ವತಂತ್ರ ಭಾರತಮಾತೀಗೇ ಎನ್ನುತ್ತೆ.

ಮಾನ್ಯೇ ದಾರರು ಪೋಲಿಸೆಪಡೆಯೋಂದಿಗೆ ಸ್ವತಂತ್ರ ಹಳ್ಳಿಗೆ ದಯಮಾಡಿಸಿದರು ಮರುದಿನ. ಸ್ವತಂತ್ರ ಸರಕಾರದ ಮಾನ್ಯೇ ದಾರರಲ್ಲ. ಬ್ರಿಟಿಷ್ ಸರಕಾರದ ಮಾನ್ಯೇ ದಾರರು. ಸ್ವತಂತ್ರ್ಯ ಅವಹಾರಕ್ಕೆ ಆಗ ಮಿಸಿದರು. ಯುರೋಪಿಯನ್‌ರಲ್ಲ. ಭಾರತೀಯರೇ ! ಕಾವಡಿಯಲ್ಲಿ ದರ್ಶಕಿಂದ ನಡೆದರು. ಯಾರೂ ತಡೆಸೀಡಲ್ಲ. ಮಾನ್ಯೇ ದಾರರು ಕುಳಿತರು. ರೈತರ ಜಯಕಾರದಿಂದ ರೋಗವು ಸೇರಿತು. ಎತ್ತನ್ನು ಶೃಂಗರಿಸಿ, ನೀರು ಕುಡಿಸಲು ಹೊರಟ್, ಒಕ್ಕುಲಿಗನನ್ನು ಕೂಗಿಕರೆದರು. ಕಿವಿಗೂಣದೇ ನಡೆದ. ಬಾಟಿಯನ್ನು ಹೊತ್ತು ಹಾಡುತ್ತ ನಡೆದವನನ್ನು ಕರೆದರು. ಕಿವುಡನಂತೆ ಸಾಗಿದ. ಹೆಂಗುಸರನ್ನು ಕರೆದರು, ಹುಡುಗರನ್ನು ಕರೆದರು, ಅವರೊಡನೆ ಯಾರೂ ಮಾತನಾಡಲಿಲ್ಲ ಆಕ್ರೂಶದ ಆದಿ ಶೇಷರಾದರು ಅದೇ ಸ್ಥಳದಲ್ಲಿ ಅದೇ ರೈತರಿಂದ ‘ ಸರಬರಾಯಿ ’ ಹೊಂದಿದುದು ಸೆನಪಾಯಿತು. ಗೌಡನನ್ನು ಎಳಿತರಲು, ಸಿವಾಯಿಗಳಿಗೆ ಹೇಳಿದರು. ಕುಲಕೆಣಿಯನ್ನು ಅದೇ ರೀತಿಯಾಗಿ ಎಂದರು ಮಾನ್ಯೇ ದಾರರು.

ಗೌಡರಮನೆಗೆ ಸಿವಾಯಿಗಳ ಸ್ವಾರಿ ಬಂದಿತು.

“ ಗೌಡ್ಯಂ”

“ ಯಾರು ? ”

“ ನಾವು ! ”

“ ನೀವೆಂದರೇ ಯಾರು ? ”

“ ಸಿವಾಯಿಗಳು ”

“ ಏನು ಕೆಲಸ ? ”

“ ಮಾನ್ಯೇ ದಾರರು ಕರ್ತಿತಾರ ”

“ ಯಾವ ಮಾನ್ಯೇ ದಾರರು ? ”

“ ಅಂದರೆ ? ”

“ ಕಾಂಗ್ರೆಸ ಸ್ವತಂತ್ರ ರಾಜ್ಯದವರೇ ? ”

“ ಅಲ್ಲ. ನಮ್ಮವರು. ”

“ ಬರುವದಿಲ್ಲ ! ”

“ ಯಾಕೆ ? ”

“ ನಿಮ್ಮನೇಕರನಲ್ಲಿ ”

“ ಒಳ್ಳೆ ಮಾತಿಸಿಂದ ? ”

“ ಕಟ್ಟಿರ ಇವರನ್ನು ”

“ ನಮ್ಮನ್ನೇ ? ”

“ ಹೂಂ—ನಿಮ್ಮನ್ನೇ ” ನಾಲ್ಕು ಸೂಡು ಜನ ವ್ಯಮೇಲೆ ಏಕ ಉತ್ಸು ಬಂದುದರಿಂದಸಿಪಾಯಿಗಳು ಬೆದ್ದಿರದು. ಗೋಳಿಬಾರಿಗೆ ಸಾಬರ ಅನುಜ್ಞೆ ಇರಲಿಲ್ಲ ಸಮಾಹಕ್ಕೆ ತಲೆಬಾಗಲೇ ಬೇಕಾಯಿತು. ಬಂದ ವರೆ ನಾಲ್ಕುರು ಬಡಿಗೆ ಕೊಡಲಿಗೇ ತುತ್ತಾಗುವದು ಸರಿವನ್ನಿಸದೇ, ಶಾಂತರಾದರು. ಬಂತೂಕಗಳನ್ನು ಕೇಳಿರಿಸಿ, ವಂಡೇ ಮಾತರಂ ಎಂದರು ‘ ಗುಂಧಿ ’ ಪೊಪ್ಪಿಗೆ ಹಾಕಿಕೊಳ್ಳಲೇ ಬೇಕಾಯಿತು. ಗೌಡರು ಬೇಡಿ ಕೊಳ್ಳಲ್ಪತ್ತಿ ಲಾದ್ದರು. ಶಾಂತರಾಗಲು, ಸಿವಾಯಿಗಳು ಬೆಂದರಿ, ಚಾವಡಿಗೆ ಬಂದರು. ಒನ್ನ ಬೆನ್ನಪ್ಪಿತು. ಕುಲಕರ್ಮ ಮುದುಕೆ, ಧ್ವಜಹಿಂಡಿ ಚಾವಡಿಯಲ್ಲ ಸಿಂತಿದ್ದ. ವಾಮ್ಲೇವಾದಾರರು ಕೇಳಿದರು.

“ ದ್ವಾರೆಖ್ಯವ ? ”

“ ಸುಟ್ಟಿಯ್ದೆದು ! ”

“ ಅಮೇ ಗುಸ್ಸೇ ಆಗ್ತದ ? ”

“ ಆಗ್ಲೇ ಸ್ವತಂತ್ರ ನಕಾರವನರೇ ಸುಬ್ಬರ,

“ ಗುಸ್ಸೇ ಆಗ್ತದ !! ”

“ ಆಗ್ಲೇ.... .. ”

“ ಜೀಲಿಗೆ ಹೋಗ್ನೀರಿ ತಿಳಿತಲೆನ್ನೇ ಮುನಕಾಗೀರಿ. ಬುದ್ಧಿ ಹ್ಯಾಂಗ್ವರಲಿಲಾ, ನೂಕಕೂಟ್ಟೇ ”

“ ಹಿಂಣ ಬ್ರಿಂಬಿನ ನಕಾರಕ್ಕೆ ಹ್ಯಾಂಗ ಕೊಟ್ಟಿದ್ದಿ ಈಗ ಸ್ವತಂತ್ರ ಸರ್ಕರ ನರಿಗೂ ಹಂಗೇ ಕೊಟ್ಟೇನಿ ”

“ ಬೇಡೀ ಹಾಕೋಣ ಇವರ ಕ್ಯುಗೆ ”

“ ಬಿಡಿಸ್ಸಿಲ್ಲ ಕ್ಯೇ ನನ್ನ ಸರ್ಕಾರ ಫೋಟ್ ಅಡು ”

“ ಏನಂದೀ ? ”

“ ನೀವು ಯಾರು ? ”

“ ಹೇಳಿಸಿಂದ್ದು ಈಗ್ಗ ”

“ ಚಾವಟೀ ಬಿಟ್ಟು ಸತ್ಯೇರಿ ಮೊದಲ. ಸ್ವತಂತ್ರ ಚಕ್ಕಿ ಅದ ಇದು ”

“ ಪ್ರೋಗ್ರಾಂ ಸೊಣ್ಟಿಸಿ ಅರೆಷ್ಟು ಮಾಡೋರೇ ? ”

ಖಾದಿ ಟೊಪಿಗೆಯ ಸಿವಾಯಿಗಳು ಮುಂದೆ ಬಂದರು. ಸಾಬರು ಹೆದೆದರು. ಉವಾಯದಿಂದ ವಾರಾಗಿದ್ದರೆ ಬದುಕುವ ಆಶೀಯೇ ಇಲ್ಲ ಹೆಂಡು ತಿಳಿದರು. ಮಾಮ್ಮೆ ಇದಾರರು ಗೌಡನನ್ನೇ ಬೇಡಿದರು ತಮ್ಮ ಹೆಂಡತಿ ಚಿಕ್ಕವಳಿರುವುದರಿಂದ, ಮೂನ್ಸೆಯೇ ಲಗ್ನಮಾಡಿಕೊಂಡಿದುದರಿಂದ ಕಾಲು ಯಡು ಜೀವದಾನ ಮಾಡಲು ಆಲೋಚಿಸಿದರು. ತಮ್ಮ ಕಾಗದ ಪತ್ರಗಳನ್ನು ಗೌಡರ ವಾದಕ್ಕೆ ಒಪ್ಪಿಸಿದರು. ಜನಸಮಾಜದ ಜೀವಕರ್ಮಾಣಿಗಳು ಘರಿಸಿ ನಡುಗಾ ‘ವಂಡೀ ಮಾತರಂ’ ಎಂಬರು. ಸಿವಾಯಿಗಳು ಸಮವಸ್ತುಗಳನ್ನು ಕೆಳೆಸೂಗದರು. ಮಾಮ್ಮೆ ಇದಾರು ಇನ್ನೆಂದೂ ಬುಟ್ಟಿಷ ಸರ್ಕಾರದ ನೇರಿಗೂಡುವದಿಲ್ಲವೆಂದೂ, ರಂಜಿನಾಮು ಕೂಡುವವೆಂದೂ ಹೀಳಿದೂ ಬಿಡುತ್ತಾರೆಂದರು. ಹೂರಬೂಗ ಜನ ಜಯಕರ್ತರ ಮಾಡುತ್ತಲ್ಲದ್ದರು. ಗೌಡರು ಹಾಂತರಾಗಲು ಜನಕ್ಕೆ ಬಿಸ್ತುಪಸದಿದ್ದಲ್ಲ, ಮಾಮ್ಮೆ ಇದಾರರು ಹೀಗೆ ಉತ್ತರಾಕಂತಹ ಪ್ರಜರಾಗುತ್ತಿದ್ದರು. ಮೂರ್ಮೆ ದಾರರು ಮನದಲ್ಲಿ ಸುಂಡುದು ಬಿಗೆ. ‘ಶಾಂತಿ ಖಡ್ಡಂ ಕರೇ ಯಸ್ಯ ದುಜಾಸಂಕೆ ಕೆರಿಷ್ಯತಿ ? ’

ನಡುರೆತ್ತ. ಸ್ವತಂತ್ರ ಚಕ್ಕಿಯ ಸ್ವತಂತ್ರ ಪ್ರಾಲಿಸರು ಬೇರೆಯಾಗಿ ದ್ವಾರೆ. ಶಿಸ್ತಾಲನ ಸಂಭರು, ಕಾರಿಸುಂದರೆ ಇಂದು. ೧೦-೨೦ ಮೊಟ್ಟು ರಾಗ್ಗು ಸಂಲೋಗಿ ಚಂದ್ರಿಕಾ ಪ್ರಭಯಲ್ಲಿ ಬ್ರಹ್ಮಾತ್ಮಾ. ಅಂತಂತೆ ನಾಲ್ಕು ತುಕಣಗಳನ್ನು ಪರಿಷಿಸಿದರು. ನಲ್ಕು ಬಿಕ್ಕಿಸಿಂದ ಹುಂಟಿನ್ನು ನುಗ್ಗಿಲ.

ಅವ್ವಣಿದೊರೆತಿತು. ಮೇಲ್ಲನೇ ಹೆಳ್ಳಿಯ ಒಳಹೊಕ್ಕು ರು. ಗೊಡನಮನೆಯು ಎದುರು, ಸ್ವೇಚ್ಚಿಸಿದ್ದು ಉಪಸ್ಥಿತರಾದರು. ಕುಲಕರ್ಮಿಯ ಮನೆಯೂ ಸಿವಾಯಿಗಳನ್ನು ಕಂಡಿತು.

ಹುಸಿಗುಂಡುಗಳು ಆಕಾಶಕ್ಕೆ ಹಾರಿದವು, ನಾಲ್ಕು ಘಢಕಗಳು ಸಂಕೇತದಂತೆ ಮುಗಿಲಿಗೆ ಗುಂಡುಗಳನ್ನು ಎಸಿದವು. ಪ್ರಶಾಂತವಾತಾ ವರಣವು ಕಡೆಡಿತು. ಬೇಲಿಯಾದ ಸಿವಾಯಿಗಳು ‘ಧಂ ಧಂ ಧಂ’ ಎನ್ನಿಸಿದರು. ಗಿಡಗಳ ಗೂಡಿನಲ್ಲಿ ಅಡಗಿದ ಪಕ್ಕಿಸಂಕುಲವೇ ಕಿರಜಿ ಹಾರ ತೊಡಗಿದವು.

ಗೊಡರು ಉರಲ್ಲಿಲ್ಲವೆಂದು ಹೆಂಡತಿಯಿಂದ ಉತ್ತರ ದೊರೆಯಿತು. ಬಾಗಿಲ ತೆರೆಯಲು, ಆಗ್ರಹಪಡಿಸಿದರು. ಬಾಗಿಲನ್ನು ಮುರಿದರು, ಒಳಹೊಕ್ಕು ರು ಮುದುಕಿ, ಪಡಸಾಲೆಯಲ್ಲಿ ಮಲಗಿದ್ದಿತು. ಅಂಜಿರಲ್ಲಿ.

“ ಯಾರ್ಥವಾ ನೀವು ? ”

“ ಎಲ್ಲಿದ್ದಾನ ? ”

“ ಯಾರು ? ”

“ ನಿನ್ನ ಹಿರಾಯ.... ”

“ ಯುದ್ಧಕ್ಕೆ ಹೋಗಾಗ್ಯನ ”

“ ಮನ್ಯಾಗ ಯಾರಿದ್ದಾರ ? ”

“ ನಾನೇ ಒಬ್ಬಕಿ ”

“ ಮಾ ”

“ ಅವನೂ ಹೋಗಾಗ್ಯನ ”

ತಲೆ ನಡುಗುವ ಮುದುಕಿಯನ್ನೇ ಗುಡಿದರು. ಕೆಲವರು ಒಳಹೊಕ್ಕು ರು. ಶೋಭಿಸಿದರು. ಗೊಡರು ಇಲ್ಲವೆಂದು ಸಿಧರಿಸಿ ನಡಿದರು.

ಕುಲಕರ್ಮಿ ಮಂಗಲು ತರುಣಿ. ಬಾಗಿಲು ಮುರಿದಾಗ ಹೊರಬಂದಳು. ರಾಷ್ಟ್ರಧ್ವಜವನ್ನೇ ಎತ್ತಿಕೊಂಡು ಹೊರಗೆ ಬಂದಳು. ಮುಕಿಕಟ್ಟಿರ

ಲಿಲ್ಲ. ಕೂಡಲು ಗಾಳಿಗೆ ಅಲೆದಾಡುತ್ತಿದ್ದವು. ಬಿಳಿಪತ್ತುಲವನ್ನು ಉಟ್ಟಿ
ದ್ದಳು. ಜಯಾನಿನಾದವು ಉನ್ನಾದಿಸಿಯ ಮುಖದಿಂದ ಹೊರಬರುವಂತಿ
ದಿದ್ದತು. ಬಂಡೂಕದವರೂ ಬೆದರಿರಬೇಕು. ಸಿಪಾಯಿಗಳನ್ನು ಸರಿಸಿ ಓಡಿ
ದಳು. ಬೆನ್ನಾಟ್ಟಿ ಕೈಗೆಡಿದು ಸೀಲ್ಸಿದರು. ಸೆರಗನ್ನು ಎಳಿದೇ ಸಾಬರು
ಕೇಳಿದರು.

“ ಎಲ್ಲಿಗೆ ಹೋಗ್ನಿದಿ ? ”

“ ನೀನು ಯಾರು ? ನನ್ನೆಲ್ಲಿಕ್ಕೆ ? ”

“ ನಿಮ್ಮಪ್ಪೆ ಎಲ್ಲಿದ್ದಾನಿ ? ”

“ ಈಗ ಬರ್ತನ ”

“ ಎಲ್ಲಿಗೆ ಹೋಗ್ಯಾನ ”

“ ದಂಡು ತೊಂಗೊಂಡ್ರಿಲ್ಲಿಕ್ಕೆ ”

ನಾಬರು ದರದರ ಎಳಿದರು. ಧ್ವನಿ ಕಸಿದು ಚಾವಡಿಯಲ್ಲಿ ಕಟ್ಟಿ
ಕೆಡವಿದರು ‘ವಂದೇ ಮಾತರಂ’ ಗಜನೇ ಕೇಳಿಸಿತು. ಸಹಸ್ರಾರು
ಜನರ ಘೋಷಣೆ ಕೇಳಿ ನಡುಗಿದರು. ಎಲ್ಲಿಂದ ಸ್ವರಭರುವದೆಂಬದನ್ನು
ಕಾಣಿದಾದರು. ನಾಲ್ಕು ಸಿಟ್ಟಿನಿಂದಲೂ ಜಯಫೋನ ! ಕೆಲ್ಲಿಗಳು
ವೇಗವಾಗಿ ಹಾರಿ. ತೂರಿ ಬರತೊಡಗಿದುವು. ಹೌಹಾರಿದರು. ಕೆಲ್ಲಿಗಳು
ಬರುವ ಕಡೆಗೆ ಗುಂಡನ್ನು ಎಸೆದರು. ಹಾರಿಸಿದರು. ಗುಂಡು ತೀರುವ-
ವರಿಗೆ ಹಾರಿಸಿದರು. ಕೆಲ್ಲಿನ ಮಳೆನಿಲ್ಲಲ್ಲ. ಗುಂಡುಗಳೇ ತಿರುಗಿ ವೇಗ
ವಾಗಿ ಬರುತ್ತಲಿದ್ದವು. ಹತಾಶಾದರು. ಬೇಲಿಯ ಸಿಪಾಯಿಗಳೂ
ಗುಂಡನ್ನು ಹಾರಿಸಿದರು. ಕೆಲ್ಲಿನ್ನು ಯಾರು ಎಸೆಯುವರು ? ಗುಂಡು-
ಗಳನ್ನು ಯಾರು ಹಾರಿಸಿದರು ? ಏನೂ ತಿಳಿಯದಾಯಿತು ‘ಭರ್ಬರ್’
ಎಂದು ರಬ್ಬಿಗ್ರಯುತ್ತ ಕೆಲ್ಲಿಗಳು ಬರುತ್ತಲೇ ಇದ್ದವು. ಸಿಪಾಯಿಗಳ
ತಲೆಬಡಿಡತು. ಕೃಂಕಾಲುಗಳು ಮುರಿದುವು. ಡಲ್ಲಿಗಳು ಉದುರಿದುವು.
ದಾರಿಕಂಡತ್ತ ಓಡಿದರು. ಮರೆಯಾಡರು. ಶಿಲಾಪ್ರಷ್ಟಿ ಸಂತಸವಾಗಿ
ವೇಗವಾಗಿ ಸಾಗಿದ್ದಿತು.

ಜಯಂತ್ರೋಽಷದ ಸಮಾಹವು ಸಾಲಾಗಿ ನಿಲ್ಲಿಸಲಾದ ಮೋಟಾ-
ರನ್ನು ಆಕ್ರಮಿಸಿತು. ಡ್ರಾಯವ್ವ ರರು ಬೆದರಿ ಹೀಡಿದರು. ನಿಮಿಷಾಧ್ಯ
ದಲ್ಲಿಯೇ ಮೋಟರುಗಳು ಉರಿಯತ್ತೊಡಗಿದೆವು ಜನ ಸಮಾಹವು
ಉಂಟಿಲ್ಲ ನುಗ್ಗಿ ತು. ಚಾವಡಿಗೆ ಬಂದರು. ಸಿಪಾಯಿಗಳು ಇರಲ್ಲ. ಕುಲ
ಕರ್ಣಿಯ ಮಗ್ಗು ಜಯಂತಯವೆನ್ನುತ್ತು ಉದ್ದೇಶಿ. ಒಟ್ಟಿದೆರು. ಉತ್ಸಾಹ
ದಿಂದ ಕೂಗಿದರು. ಸರ್ನಾರಿಯರ ಗಡಣ “ ವಂದೇ ಮಾತರಂ ”
ಎಂದಿತು. ಮೂಡಣ ಬೆಳಗತು. ಕಲ್ಲಿನ ಮಳೆ ನಿಂತಿತ್ತು.

೯ ೯ ೯ ೯ ೯ ೯ ೯

‘ ಇಷ್ಟದ ಮ್ಯಾಲೇ, ನಾವು ಹೋದ್ದಿ. ಮುಲಟ್ಟೇ ಮಂದಿನು
ಇತ್ತು ’ ಗಡ್ಡದ ಸಾಬರು ಹೇಳಿದರು.

“ ಮುಲಟ್ಟೇ ಅವರು ಎಷ್ಟಿದ್ದು ? ”

“ ನಮ್ಮಷ್ಟೇ ಇದ್ದು. ಹಗಲಿಯೂತ್ತಿರ್ಲೇ, ಉರಾಗ ಹೋಕ್ಕೆ.
ಗಂತನಾಯಿ ಸಹಿತ ಉರಾಗಿದ್ದಿದ್ದಿಲ್ಲ . ”

“ ಎಲ್ಲಿಗೆ ಹೋಗಿದ್ದು ? ”

“ ಓಟ ಹೋಗಿದ್ದು. ಮುಲಟ್ಟೇ ಮಂದಿ ಉರಾಗ ಹಾವಳಿ ನಡಿ
ಸಿದ್ದು. ಚಿತ್ತ ಸಿಕ್ಕೇ ಕುಡಿದ್ದು. ಮತ್ತೇ ಸ್ನೇಹಿತಾದದ. ಮನಿಗೆ ಇಬ್ಬಾರು
ಮೂರ್ಚಂದಿ ಹೋಕ್ಕು, ಹೆಣವಕ್ಕು ಫಾಬ್ರೂಗಿ ಓಡಣಿತ್ತಿದ್ದು !
ಯಾರು ಅಡಗಿದ್ದು, ಯಾರು ಕೈಯಾಡ್ಯಿಗ ಸಿಕ್ಕು, ರಸ್ತೇದಾಗ್ರೀ ಕೆಡವಿ
ಕೆಡಿಸಿದ್ದು, ಅಭಿತದ್ದು, ಚೀರಿತದ್ದು. ಎಂಕೂಂಡ್ರ ದೂರೂ ಕೆಡಸೂದೂ.
ಗಲ್ಲಾ ಕಡದಿದ್ದ ತಾತೇ ಬಿಡ್ಡಿದ್ದು. ತುಟ್ಟೇ ಹರದಿದ್ದು. ಎಂತಂತೆ
ಹುಡಿಗೇರಿ ! ! ಎತ್ತಾಗ ಸೊಡಿದ್ದು ಅದೇ ಹಾವಳಿ ! ಒಸರಿದ್ದವರ್ನು,
ಹಡದ ಮೂರ್ದಿಂದಸರ್ವ, ಸಣ್ಣ ಸಣ್ಣ ಹುಟಗೇರೂ ಕಟ್ಟು. ಒಬ್ಬಂದು
ಆತಂದ್ರ ! ! ! ಹೀಂಗಾಗಿ ಉರನ್ನೂದೂ ಯಾಂಗ ರ್ಯಾಂಗ್ ಗೋ
ಆತು ! ಮುಖ್ಯಾದೀ ಹೆಣವಕ್ಕು, ಭಾವೀ ಹಾರ್ಷಣಿಯು. ಖಬರತಪ್ಪಿ

ಬಿದ್ದ ದ್ವಾರ ಏನಾದೀನು? ಸಾಗ್ನಿರೇ ಅರ್ಥಸ್ತನಕಾ! ಪಡದಿನಿ ಅಂತ ಅತ್ಯರ ಕೇಳಿಲ್ಲ, ಹೊರಗ ಕೂತಿನಿ ಅಂದ್ರ ಕೇಳಿಲ್ಲ. ನೇರತಿಲ್ಲ ಅಂದ್ರ ಕೇಳಿಲ್ಲ, ದೊಡ್ಡ ಮೊಡ್ಡ ಮನೆತನದ ಮಕ್ಕಳಿಲ್ಲ ಕೆಟ್ಟೂರಿ!

“ ಮುಂದ ನಿರ್ವೇನಾಗ್ನಿದಿಂದೇ ? ”

“ ಮಾಡೂನೇಡ್ಡು ತಿರ್ಗ್ನಿಪ್ಪೆ, ಬಂದೂಕಾ ಹೊತಗೊಂಡು. ಸಮ್ಮಜಿಲ್ಲದ ಮಾಲೀಸ್ತ ಮಾತ್ರ ಎಲೇ ಹೊಗರಣ ಮಂದಿ. ಓಡಿ ಹೋಗೂ ಹೊಮಕ್ಕಣ್ಣ ತರಬ್ಬೀ ಇಲ್ಲ, ಕೂನು ಕುಸ್ಸಿ ಕಟಗೊಂಡು ಉರೆತ ಬೆಟ್ಟು. ಎರಡೆಂದೂಗ ಉರನ್ನೂ ದೂ ರೂತ ರೂತ ಮರಿತೂ. ಸಮಗ ದುಕುಮಾತ್ರ, ಹೊರಟು ಬಂದಿ, ಮುಂದ ಏನಾತೋ ಏನೋ ತಿಳಿಲೇ ಇಲ್ಲ. ”

“ ಅಯ್ಯೋ ವಾವ! ಎಂದು ನಿಕ್ಕಿನಿನು ಕುಳಿತ. ಗಡ್ಡ ನವರು ಯಾ ಅಲ್ಲ ಸರವರಿಗಾರ, ಎಂಬರು. ಪಿಕ್ಕಮನು ‘ಅತಿಕಯೋತ್ತಿ ಹೀಗೆ ಜರುಗಿರಲೂರದು ನಾಬರು ತಾಯಿ, ಕ್ರಿಂಜಿನಿ ಹೇಳಿಸಿರಬೇಕು ಅತಿ ಶಯೋತ್ತಿ ಎಂದು ತಲೆ ಹಾಕಿದ

ಕಾರ್ಬುಲ್ಯಾ ದೇವರು. !!

“ ಕಾರಣಂ ವಿನಾ ನಕಾರ್ಯಂಭವತಿ ” ವಿಕ್ರಮನು ಜ್ಞರದಿಂದ ರಾತ್ರಿ ಎಲ್ಲ ಸರಳಿಯದಕ್ಕೂ, ಕಾರಣವಿರಲೇಬೇಕು. ಸೊಳ್ಳಿಗಳೂ ಕಾರಣವಿರಬಹುದು. ಸ್ವತಂತ್ರ ಸರಕಾರದ ಹಳ್ಳಿಯ ಕಡೆ ಕೇಳಿ ಜ್ಞರ ಬಂದವೇ ? ಕಾರಣ ಸಂಶೋಧನೆ ಬೇಡವೇಬೇಡ. ಜ್ಞರಕ್ಕೆ ಕಾರಣ ಸೊಳ್ಳಿಗಳೇ ಎಂದು, ಸಂಶೋಧಕರು ವರದಿಯನ್ನು ಒಪ್ಪಿಸಿದರೆ ಶಿಕ್ಷೆ ವಿಧಿ ಸುವ ಸಾಮಧ್ಯವೇ ಸರಕಾರಕ್ಕಿಲ್ಲ. ಸಂಶೋಧಕರಿಗೆ ಶ್ರಮವೇಬೇಡ. ವಿಕ್ರಮಸಿಗೆ ಜ್ಞರಬಂದುದನ್ನು ತಿಳಿಯ, ಕೃದಿಗಳೇ ಉಪಚಾರಕರಾದರು. ಜ್ಞರನ ತಾಪಕ್ಕೆ ಬಡುಬಡಿಸಿದೆ. ಸ್ವತಂತ್ರ ಸರಕಾರದ ಕಲೆಕ್ಟರನೇ ಆಗಿ, ಆಡಳಿತೆ ನಿರ್ವಹಿದೆ. ರತ್ನಾವಿರಹಿ ನಿದ್ರಿಸಲಿಲ್ಲ. ವಿಕ್ರಮನು ಬೇಡ

ವೆಂದೆರೂ ತಲೆ ಒತ್ತುತ್ತೆ ಕುಳಿತ. ಗಡ್ಡದವರಿರುವದರಿಂದ, ಯಾವು ದಕ್ಕೊಂಡಿರುತ್ತಿದ್ದೀರು. ಬಿಸಿನೀರು, ಹಣ್ಣು, ಸೋಡಾ, ಚಹೆ! ಕೈದಿಗಳಿಗೆಲ್ಲ ದೊರೆಯಿತು. ಜ್ಞಾರ ಆರುತ್ತಲಿದ್ದರೂ ವಿಕ್ರಮನು ಹಾಸಿಗೆ ಯಲ್ಲಿಯೇ ಮಲಗಿದ್ದ. ತಮೆ ಕುಲಕಾಲನಲ್ಲಿ ಲೀನವಾಗಿದ್ದುವು. ಬೇಸೆಯು ಬಾಧೆಯು ಇರಲಿಲ್ಲ. ರತ್ನಾವಿರಹಿಯು ಕೈಪಿಡಿದು, ಅವನನ್ನೇ ನಿಟ್ಟಿಸುತ್ತಿದ್ದ.

“ ಡಾಕ್ಟರ ಹ್ಯಾಂಗದ ಈಗ? ” ರತ್ನಾವಿರಹಿ ಕೇಳಿದ.

“ ಆರಾಮದ ನಿಮಗ ತ್ವರಿಸು ಕೊಟ್ಟೇ. ”

“ ಅದೇನಿಲ್ಲ ನಾ ನಿಮಗ ಮಾಡಿನೀ ಅಂತ ತಿಳಕೋಬ್ಯಾಡಿ ನನ ರತ್ನಾನ ಸೇವೆ.... ”

“ ರತ್ನಾ ನಿಟ್ಟಿಗಿದ್ದಾರ? ”

“ ಹೇಳಬೇಕಂದ್ರೆ ಭಾಳವ, ನೀವೂ ಜಡಿಸವರು. ಹುಚ್ಚೆ ಅಂತಾ ಮೊದಲೇ ಅಂತಿರಿ ”

“ ಹೇಳಿ- ನಾ ಏನು ಹಾಂಗನ್ನುದಿಲ್ಲ ”

“ ಸ್ವಾಂ ! ಚನುತ್ವಾರಿಕ ಸ್ವಾಂ !! ”

“ ರತ್ನಾ ದೇವಿದ ನ ”

ಭಾಳ ಭಲೋ ಸ್ವಷ್ಟಿದು. ನಿಮ್ಮ ಕಡೆ ಬಂದೇ ಬರಾಡ ಎಂದು ನೀರನ್ನು ಯಾಚಿಸಿದ. ರತ್ನಾ ವಿರಹಿಯೇ ನೀರನ್ನು ಕೊಟ್ಟಿ. ವಿರಹಿ ಮಾತನಾಡುತ್ತಿದ್ದ, ವಿಕ್ರಮನು ಸಮ್ಮತಿ ಸೂಚಿಸುತ್ತಿದ್ದ. ಕೈದಿಗಳು ಅಗ್ನಿ ಮಥನದಲ್ಲಿ ತೊಡಗಿದರು. ಬೇಗ.ಅಗ್ನಿ ಸಾಕ್ಷಾತ್ಕಾರವು ಚಕ್ರಮಕಿಯಿಂದ ಆಗಲೇ ಇಲ್ಲಾ. ವಿಕ್ರಮನು ಅವರ ಆಶುರತೆ ಕಂಡು “ ಅಗ್ನಿಯೇ ಜಾತಾನು ಬೂರ್ಹಿ. ಅಗ್ನಿಯೇ ಜಾತಾಂ ಜನಿಷ್ಯ ಮಾಣಾಂಚಾ ” ಎಂದು ಆವ್ಯಾಸಿಸಿದ. ಮೈದೋರಿದನು ಧೂಮದೇವ “ ಯತ್ರಧೂಮಃ ತತ್ತ್ವಾಗ್ನಿ ಎಂದ. ಪ್ರಸನ್ನಾದನು. ಚುಟ್ಟಿಗಳು ಸುಟ್ಟವು. ವಿಕ್ರಮ ನಿಗೂ ನೆನವಾಗಲು, ಎದ್ದು ಕುಳಿತು ಎಲೆಗೆ ಸುಣ್ಣ ವನ್ನು ಷವರಿದ.

ಡಾ. ಭಟ್ಟೀಯವರು ಹಣಿಕಿದರು. ವಿಕ್ರಮನು “ ವಂದನಾಮಹಾ ದೇವ ” ಎಂದ. ರಾತ್ರಿ ಜ್ವರದಿಂದ ನರಳಿದುದನ್ನು ತಿಳಿಸಿದ. ಸೊಳ್ಳಿಗಳ ಕಾಟ ತಪ್ಪಿಸಲು, ಕೊರಡಿಗಳನ್ನು ಸ್ವಚ್ಛನಾಗಿರಿಸುವಂತೆ ತಿಳಿಸಲು, ವಿನಂತಿಯನ್ನು ಕೈದಿಗಳೆಲ್ಲರ ವತ್ತಿಯಿಂದ ಇಟ್ಟಿ. ಮೂತ್ರವಿಸಜ್ಞಿಸುವ ಸ್ಥಳದಲ್ಲಿ ಉಂಟು ಹಾಕಿ, ಗಡಿಗೆ ಒಡಿಸಲು ಬೇಡಿದ. ತನ್ನ ಪ್ರಕೃತಿಯನ್ನು ಪರೀಕ್ಷೆಸಿ ಡೋಕ್ಫ ಕಾಳಿಸಲು ಕೈಮುಗಿದ ಡಾಕ್ಟರನು ಹೊರಗೆ ಬಂದ. ವಿಕ್ರಮನನ್ನು ಡಾಕ್ಟರರು ನೋಡುವಂತೆ ನೋಡಲೇ ಇಲ್ಲ. ಮುಂಟ್ಟಿದರೆ ವೈಲಿಗೆ ಆಗುವಸೆನ್ನುವ ಹಾರುವರಂತೆ, ದೂರನಿಂದಲೇ! ಅಸ್ಟ್ರಾಕ್ಟಾಯ್ ಬ್ರಾಹ್ಮ ಎನ್ನುವುದೇ ಅವರ ಪರಿಷಾಠವಿರಬಹುದು. ಎಲ್ಲ ಕೊರಡಿಗಳಿಗೂ “ ಅಸ್ಟ್ರಾಕ್ಟಾಯ್ ಬ್ರಾಹ್ಮ ” ಮುಂಟ್ಟಿಸಿ, ಸಿವಾಯಿಗಳು ಒಡಿದೇ ನೀಂತ ವುಸ್ತೆಕದಲ್ಲಿ ಸಹಿ ಇಕ್ಕೆದರು. ಕೈಂಟಗಳು ಮಾತನಾಡಿಸದಿದ್ದರೂ, “ ಅಸ್ಟ್ರಾಕ್ಟಾಯ್ ಬ್ರಾಹ್ಮ ಎನ್ನು ನಡೆನರು.

ಗಡ್ಡುವನರು ಬೆಡವೆಂದರು. ಸಿವಾಯಿಗಳು ಬೇಡವೆಂದರು. ವಿಕ್ರಮ ಕೇಳಲೇ ಇಲ್ಲ. ಉಡುಪಿಯವರ ತೀರ್ಥ ಪ್ರಸಾದಗಳನ್ನು ಭಯ ಭಕ್ತಿಗಳಿಂದ ಸ್ವೀಕರಿಸಿದ. ಸಿವಾಯಿಗಳು ವಿಕ್ರಮನ ಗುಣಶಾಂತವಾದು ದೆಂದು ಹೊಗಳಿದರು. ವಿಕ್ರಮನು “ಅಸ್ಟ್ರಾಕ್ಟಾಯ್, ಬ್ರಾಹ್ಮ ” ಎಂದ. ಗಡ್ಡುದವರು ‘ಜಟ್ಟ’ ಶಾಚಿದರು ‘ಅಸ್ಟ್ರಾಕ್ಟಾಯ್ ಬ್ರಾಹ್ಮ ’ ಗುಣಾವ ಗುಣಗಳ, ಕಟು ಟೆಕ್ಕಿಗಳೂ ಸರಿದುವು. ಅವರ ಮರಾತಿಯ ಭಾವೆಯ ವ್ಯಾಮೋಹ, ಇಧಿಕಾರದ ದುರಡಂಕಾರ, ಎಲ್ಲರೂ ಕೇಳು, ತಾನೇ ಮೇಲೆನ್ನುವ ಸ್ವಭಾವ, ಲಂಜಿಲುವಿನ ಸವಿಯ ಒಂದೊಂದು ಕೆತೆಗಳು, ಸರತಿಯಂತೆ ಸಿವಾಯಿಗಳ ಮುಖದಿಂದ, ಹೊರಬಿದ್ದವು. ವಿಕ್ರಮನು ಶೈಲ್ಕೃಷ್ಣವಾಗಿದ್ದ.

‘ ಮುದ್ದುತು ’ ಇದೆ ಎಂದು ವಕೀಲರ ಕಾರಕೂನರು, ವಿಕ್ರಮ ನಿಗೆ ಜ್ಞಾನಮಾಡಿಕೊಟ್ಟಿರು. ಕೇಳಿದುವಕೆನ್ನೋ ಏನೋ ಜ್ವರಪರಿದುವು. ಉಡುಪಿಯರ ತೀರ್ಥಪ್ರಸಾದಗಳ ಮಾರ್ಗ ಎಂದರು ಸಿವಾಯಿಗಳು. ಜ್ವರಕ್ಕೆ ಸಹಾಯವಾಗಿ, ತಲೆನೋವೂ ಎದ್ದಿತು. ವೈಕ್ಕೆಶೂಲಿಯೂ

ಇದ್ದಿತು. ಕೊರೆಡಿಯನ್ನು ಅಶ್ರಯಿಸಿದೆ. ತಾನು ಮಾಮ್ಲೆ ದಾರರೆಂದು ಹೇಳಬೇಕಾದುದೇನು? ಅಪರಾಧಿ ಅಳ್ವಿನೆಂದು ಹೇಳುವುದೇ? ತನಗೆ ಶಿಕ್ಷೆ ಎಷ್ಟಾಗಬಹುದು? ವರ್ಷ-ಎರಡು ವರ್ಷ ಕಾರಾಗೃಹದಲ್ಲಿಯೇ ಇರುವುದಾದರೆ, ಮನೆಯವರ ಗತಿ? ಇಂತಹ ಅಪರಾಧಿಗಳಿಗೆ ಶಿಕ್ಷೆವಿಧಿನಿದುದು ಎಷ್ಟೇಂಬುದನ್ನು ಸ್ವೀರಿಸಿದೆ. ಆರು ತಿಂಗಳಾಗಬಹುದೆಂದೆ. ಮೂರು ದಿನಗಳೇ ಕಲ್ಪದಷ್ಟಾಗಿದೆ ಅವನಿಗೆ. ಜ್ಯಾರದ ಏರಿಕೆ ಇವ್ಯಾದಿಯಾಯಿತು. ವಿಚಾರವೂ ತಕ್ಕುಂತೆ ಬೆಳೆಯಿತು. ‘ಅವ್ಯಾ! ಅವ್ಯಾ!!’ ಎಂದು ಒರಲಿದ.

ಕೈದಿವಿಕ್ರಮನನ್ನು ಮಾಮ್ಲೆ ದಾರರ ಕಚೇರಿಗೊಯ್ದಿರು ಸಿಹಾಯಿಗಳು. ಮಾಮ್ಲೆ ದಾರರು ಕಣ್ಣನ್ನೇಯಿಂದ ಮರ್ಪಾದೆ ನೀಡಿ, ಕುಳಿರಲು ತಿಳಿಸಿದರು. ಸರಕಾರಿ ವಕೀಲರ ಜೊತೆಯಾಗಿ, ವಿಕ್ರಮನ ವಕೀಲರು ಕುಳಿತಿದ್ದರು. ಆರೋಪಿಗೆ ಬಂಧಿಸಿದ ಕಾರಣ ತಿಳಿಸಿ, ಕೆಲಸಕ್ಕೆ ಆರಂಭಿಸಿದರು. ಸಾಫ್ಟೀಯಾದವರು ಪ್ರವೇಶಿಸಿದರು. ದೇವರನ್ನು ಕೂಲಿಗೈಸಿದರು. ಉಮ್ಮೋಗ - ಒಕ್ಕುಲುತನವೆಂದರು. ‘ಉದವೀರಯ್ಯ’ ಸದುದ್ದೋಗಿ ಎಂಬುದು ಕಚೇರಿಯಲ್ಲಿ ಕುಳಿತವರಿಗಲ್ಲಿ ಗೊತ್ತಿದೆ. ಕೆಲವರು ಆವನಹಣ್ಣಿನ ರುಚಿಯನ್ನು ಆಷ್ಟಾದಿಸಿದ್ದಾರೆ ಕುಳಿತವರಲ್ಲಿ. ಉದವೀರಯ್ಯನವರಲ್ಲಿ, ಸುಳಿನ ಆರೋಪಹೋರಿಸುವುದರಲ್ಲಿ ತಥ್ಯವಿಲ್ಲ. ಕಚೇರಿಯೇ ಕಲಿಸಿದ ಹಾಗೆ ಹೇಳುವುದಕ್ಕೆ. ಬೀದಿಯ ಭಿಕ್ಷುಕನಿರಲಿ, ಕಳ್ಳನಿರಲಿ, ಉಮ್ಮೋಗದ ರೀತಿಯನ್ನು ತಿಳಿಯದವನಿರಲಿ, ಕಚೇರಿಯಲ್ಲಿ ‘ನಿರುದ್ದೋಗಿ’ ಎಂದು ಹೇಳುವಂತಿಲ್ಲ. ಒಕ್ಕುಲುತನವೆಂದು ಹೇಳಲೇ ಬೇಕು. ಸಿರುದ್ದೋಗಿಯಾಗಿರುವೆನೆಂದು ಹೇಳುವುದಕ್ಕೆ, ನಾಜಿಕೆ ಬೇರಿ. ಹೇಳಿದರೂ ಉದ್ದೋಗ ಕೊಡಿಸುವದೂ ಅಷ್ಟರಲ್ಲಿಯೇ ಇದೆ. ಉದವೀರಯ್ಯನವರು, ಪರಂಪರೆಯನ್ನು ಕಾಯ್ದು ಕೊಂಡು ಬಂದ ಶ್ರೀಯಸ್ವಿಗೇ ಪಾಶ್ರರಾದರು. ತಾವು ವೇಶ್ಯಯ ತಂದೆವಂದೂ, ಅವಳು ನೈಮಾರು ವುದೆರಿಂದ, ಹೊಟ್ಟಿ ಹೋರೆಯುವೆನೆಂದು ಹೇಳಬೇಕಾಗಿದ್ದಿತೆ? ಮಗಳು ಎಳಿವಾಳಿಯ ಸುಳಿಯಂತೆ ಇರುವಳಿಂದೂ, ರೋಗದ ತವರಾದರೂ ಬಣ್ಣಬಳಿದೆಕೊಂಡು, ತನ್ನ ತಂದೆಯು, ಅವಳ ತಾಯಿಯ ಒಳಲಿಗಾಗಿ ದುಡಿ

ಯುವಳೆಂದು ಹೇಳಬೇಕೇ? ಸುಳ್ಳಾ ವ್ಯವಹಾರ ಮೋಷ! ಶಾಸ್ತ್ರಕಾರರೇ ಹೇಳಿಲ್ಲವೇ? ಹಂಚಾ ಸ್ವತಾ ನ್ಯಾಯರ ಪಾಠಕಾಣ' ಎಂದು.

ಹಂಚನಾಮೆಯು, ತನ್ನಿಂದಲೇ ಬರೆಯಲಾಯಿತೆಂದೂ, ಸಹಿ, ಅಲ್ಲಾ ಹೆಚ್ಚಿರಳನ ಗುರುತು, ತನ್ನದೇ ಎಂದೂ, ಆರೋಪಿಯ ಪರೀಕ್ಷೆಯ ತನಗಿದೆಯಿಂದೂ, ಆರೋಪಿಯ ತಾನು ಮೋಲೀಸರೊಡನೆ ಹೋದಾಗ ಮನೆಯ ಪದಸಾಲೆಯಲ್ಲಿ ಕುಳಿತಿದ್ದನೆಂದೂ, ಮೋಲೀಸರು, ಹಂಚರು, ರುಡತಿಯನ್ನು ವಿಕ್ರಮನಿಂದ ಪಡೆದರೆಂದೂ, ಕಾಗದಗಳು ಅಟ್ಟದ ಮೇಲೆ, ಎಲೆ ಚೀಲದ ಕೇಳಿಗೆ, ಇದ್ದನೆಂದೂ, ಮಾಡದಲ್ಲಿಯೇ ಚೀಲವಿತ್ತಿಂದೂ, ವೇಳೆ ಬೆಳಗಿನ ಉಫಂಟೆ ಆಗಿರಬಹುದೆಂದೂ ತಿಳಿಸಿದ. ಮಾಮ್ಮೀದಾರರು ಬರೆದುಕೊಂಡರು. ಸರಕಾರೀ ವಕೀಲರು ಉದವೀರಯ್ಯನವರ ಹೇಳಕೆಯಿಂದ ತೃಪ್ತರಾದರು. ವಿಕ್ರಮನ ವಕೀಲರು ಬರೆಯಕೊಳ್ಳುತ್ತಲಿದ್ದರು.

ವಿಕ್ರಮನು ಬೇಸರಗೊಂಡು. ವಕೀಲರು ಕೇಳುವದೇನು? ಉದವೀರಯ್ಯನು ಹೇಳುವುದೇನು? ಸುಳಿನ ಸಾಮಾಜ್ಯದಲ್ಲಿ ತಾನಿರುವದಾಗಿ ನಂಬಿದ. ಜ್ಯಾರದ ತಾಪಕ್ಕೆ ಬಳಲಿದ. ಜ್ಯಾರ ಏರುತ್ತೆಲೇ ಇದ್ದವು. ಸಾಕ್ಷಿದಾರನ ಹೇಳಿಕೆ ಕೇಳುವದಕ್ಕೆ ಸಾಧ್ಯವಾಗದಾಯಿತು. ತನ್ನ ಸ್ಥಿತಿಗೆ ಮರುಗಿದ. ವಕೀಲಿಕೊಟ್ಟಿದುದೇ ತಪ್ಪಿನ್ನುಸಿತು. ಮಾಡಿದುದು ನಿಜ. ಅವರಾಧಿ ಅಲ್ಲವೆಂಬುದಕ್ಕೇ ಅಲ್ಲವೇ? ಆಡಂಬರ! ತಾನೂ ಒಪ್ಪಲೇ ಎನ್ನುಸಿತು. ನರಳಿಕೆ ತಿಳಿಯದೇ ನುಗ್ಗಿತು, ಕಚೇರಿಯಲ್ಲಿರುವವರ ಅರಿವು ತಪ್ಪಿತು, ನರಳಿದರೂ ತಾನೇ ನರಳಿದವನೆಂಬದೂ ತಿಳಿಯದು. ಮಾಮ್ಮೀದಾರರು, ವಿಕ್ರಮನ ಸ್ಥಿತಿ ತಿಳಿದು ವಿಚಾರಣಾಸಭೆ ಮುಂದೊಡಿದರು.

ಉರ ಡಾಕ್ಟರರೇ ಇಂಜರ್ನ್ ಕೊಟ್ಟರು ವಿಕ್ರಮನಿಗೆ. ಒಂದುಸಲ ಬೈಷಧಿಯನ್ನು ಕುಡಿಸಿ ಮಲಗುವಾಗ ತೆಗೆದುಕೊಳ್ಳಲು ಹೇಳಿ ಸಡಿದರು. ಗಡ್ಡದವರು ವಿಕ್ರಮನ ಮನೆಯವರೇ ಆಗಿ, ಬೇಗ ಗುಣಪಡಿಸಲು, ಇನ್ನೂ ಒಂದು ಇಂಜರ್ನ್ ಮಾಡಲು, ಕಳಕಳಿಯಿಂದ

ಕೇಳಿಕೊಂಡರು. ವಿಕ್ರಮನು ಡಾಕ್ಟರನ್ನು ಹೇಳದ, ಗಡ್ಡದವರನ್ನು ನಿಂದಿಸಿದ. ಮಗುವನ್ನು ತಾಯಿಯನ್ನು ಕರೀತರಲು ಅಭರಣಿಸಿದ. ತಾನು ಜ್ಞರದ ಬೇನೆಯಿಂದ ಬದುಕುವದಿಲ್ಲವೆಂದೂ ತನ್ನ ತಾಯಿ, ಹೆಂಡತಿ ಕೂಸು ಅನಾಥರಾಗುವರೆಂದೂ ಅತ್ತ, ಕೊನೆಗೆ ಸಾಯುವಾಗ ಸಂಸಾರದ ವಿಚಾರಗಳು ಬೇಡವೆಂದೂ ಭಗವಾನ್ ಶ್ರೀಕೃಷ್ಣನ ವಿಶ್ವರೂಪದ ದರ್ಶನ ಪಡೆದ. ಗೀತೆಯ ಶೈಲೀಕಗಳನ್ನು ನರಭೂತ್ತಲೇ ಅಂದ. ಹೊರಳಾಡು ತ್ತಲೇ ಕೃಮುಗಿದ. ಪಶ್ಚಾಮಿದೇವಾಂಸ್ತವದೇವದೇಹೇ ಸಂಖಾರಂಸ್ತಧಾ ಭೂತ ವಿಶೇಷ ಸಂಘಾನಾ ಬ್ರಹ್ಮಾಣಮಿಶಂ ಕಮಲಾಸನಸ್ಥಂ ಮುಷೀಂ ಶ್ಚ ಸಂಖಾನಾ ಉರಗಾಂ ಶ್ಚ ದಿವ್ಯಾನಾ ಎನ್ನತ್ತ ಅನುವಾದವೂ ಪಾರಂ ಭವಾಯಿತು. ವಿಶ್ವರೂಪಿ ಪರಮಾತ್ಮಾ; ನಿನ್ನಲ್ಲಿ ಸರ್ವವೂ ಅದೆ. ಲಾಕಪ್ನು ಇದೆ. ಕೈದಿಗಳು, ಸರ್ವರೂಪಿಸಲಾಗಿಗಳು. ಮುಷಿ ಸದ್ಯ ಶೋಷಿ ಸಂಘಗಳೂ ಮನುದೇಹಾಸನಸ್ಥತಗಣಿಗಳೂ ನಿನ್ನಲ್ಲಿವೆ. ಅಜುಂ ನನು ಇವೆಲ್ಲವನ್ನು ಕಾಣಲು ಶಕ್ತನಾಗಲಿಲ್ಲ. ನೀನು ದಿವ್ಯದೃಷ್ಟಿಗಳನ್ನು ದಯವಾಲಿಸಿದುದರಿಂದ ನರಕಾವಲೋಕನೆ ಒದಗಿತು. ಇನ್ನೂ ಏನೇ ನನ್ನೊಂದು ಬಡಬಡಿಸುತ್ತಿದ್ದ. ಜೀರೆ ಲಾಕಪ್ನಿನ ಕೈದಿಗಳು ಕೇಳಿ ನಗತ ಲಿಧ್ದರು. ಕೆಲವರು ‘ಪಕ್ಷತಿಯಗಣ’ವೆನ್ನುತ್ತಿದ್ದರು. ಸಿತ್ತದ ಪರಿ ಜಾವುವೆಂದರು. ಅಬ್ಜಿರಬಡಕನೆಂದರು.

ನೇಸರನು ನೇವಧ್ಯದೊಳಸೇರಿದ, ಸಹಾಯಕ ಸ್ವಯಂಸೇವಕ ಕೈದಿ ವಿಕ್ರಮನಲ್ಲಿಗೆ ಬಂದ. ವಿಕ್ರಮನ ತಲೆ ತಿಕ್ಕಿದ. ಕೈಬತ್ತಿದ, ಎಷ್ಟುಸಲ ಬರುವದಿಲ್ಲವೆಂದರೂ ಕೇಳಿದ್ದಕ್ಕೆ ಅಪಸ್ತರದಲ್ಲಿ ಆಲಾಪಮಾಡಿ’ ಚಿಂತಿ ಯಾಕ ಮಾಡ್ತಿದಿ ಚಿನ್ನಯಿನಿದ್ದಾನೇ’ ಎಂಬ ಪದವನ್ನು ಹಾಡಿದಕ್ಕೆದಿ.

ಸಿದ್ರಿಸಲು ಯಶ್ವಿಸಿದ. ಕೈದಿಯು ವಿಕ್ರಮನ ಸೇವೆಮಾಡುತ್ತಲೇ ಇದ್ದ. ಒಬ್ಬಿಂಬಿರೇ ಬರತೊಡಗಿದರು. ಬೇಡವೆಂದು ಮಾಡಿದರೂ ಕೇಳಿದಾದರೂ ಮಾತನಾಡಿಸಿದರು. ರೇಗಿದಾ! ಮಗ್ಗಲು ಹೊರಳಿದ,

ಮುಸುಕನಲ್ಲಿಯೇ ಬಂದರು. ‘ ಸೆರೆಹಿಡಿದುದಕ್ಕೆ ಬೀದರಿದೆಯಾ ’ ಎಂದ ನೊಬ್ರು ‘ ಅವಕ್ಕೇ ಜ್ಞಾರ ಬಂದವು ’ ಎಂದ ಬೀರೊಬ್ರು ‘ ಆದುವುದು ಸುಲಭ. ಮಾಡುವುದು ಕರಿಣ ’ ಎಂದ. ‘ ದೇಶಭಕ್ತಿಗೆ ದೇಹವನ್ನು ಮುದುಪಿಟ್ಟವರಿದ್ದಾರೆ ಇಷ್ಟಕ್ಕೆ ಜ್ಞಾರಬಂದರೆ ? ’ ರೊಚ್ಚಿನಿಂದ ಎಷ್ಟು ಕುಳಿತ ವಿಕ್ರಮ. ಕೈದಿ ಬೀದರಿದ. ಮತ್ತೆ ಜ್ಞಾರ ಬಂದವೇನೋ ಎಂದು, ಅಂಜಿಕೆ ಅವನಿಗೆ. ವಿಕ್ರಮನು ತಲೆಗೆಲೆ ಬಡಿದುಕೊಂಡು, ಮತ್ತೆ ಮಲಗಿದ. ಹೊಸ ರೋಗವೇ ಸೇರಿತೆಂದು ಕೈದಿಯ ಕಲ್ಪನೆ. ಮುಸುಕನ್ನು ತೆರೆದು ಹೊಕ್ಕರು ಬೀರೆಯವರು. ಬಿ. ಜೆ. ಬಂದು ನಕ್ಕ ! ಅವನೊಂದನೆ ಕುಸ್ತಿಯನ್ನೇ ಅಡಿದ. ಉದ್ವಿರಯ್ಯನವರೂ ಕಾಣಿಸಿಕೊಂಡರು ‘ಮಗ ಇಂದ ಹೊಟ್ಟಿ ತುಂಬದ್ದಕ್ಕೆ ಖೊಟ್ಟಿ ಸಾಕ್ಷಿಧಾರನಾಗಿ ಸಂಪಾದಿಸುವಿಯಾ ? ಅಗಲಿ ಕಾಂಗ್ರೆಸ ರಾಜ್ಯವಾಗಲಿ, ನಿಮ್ಮನ್ನೆಲ್ಲ ಲಾಕ್‌ಪ್ರಿನಲ್ಲಿ ಇರಿಸುತ್ತೇನೇ’ಅಂದೆ. ನೂರಾರು ಮಾನವ ಪಾರಿಗಳಲ್ಲದೆ, ಚರಾಚರಿಗಳೂ ಕಾಣತೋಡಿದುವು.

ಪ್ರಸಾದ ಪಾರಿದುರ್ಘತವಾಯಿತು. ಜ್ಞಾರ ಏರಿದವು. ಜೊತೆಯ ಕೈದಿಯೊಂದನೆ ತಾನೂ ಎದ್ದುಬಂದು, ರೊಟ್ಟಿಕೊಡಲು ಅಯ್ಯನವರನ್ನು ಬೇಡಿದ. ಕೇಳಿದುದಕ್ಕೆ ಸಂತಸಗೊಂಡ ಅಯ್ಯನವರು, ಎಳ್ಳಿನ ಚಟ್ಟಿಯನ್ನು ಹಚ್ಚಿ ರೊಟ್ಟಿಕೊಟ್ಟಿರು. ಜೊತೆಯಕ್ಕಿದಿ ಬೇಡವೇನ್ನು ವಾಗಲೇ ಗಬಗಬ ತಿಂದು ನೀರ್ಮಡಿದ್ದಿ. ಜ್ಞಾರ ಇನ್ನೂಎರುತ್ತಲೇ ಇದ್ದವು. ಜೊಲಿ ಹೊಡಿಯುತ್ತ ಅಥ್ರ ಮೈಯನ್ನು ಹಾಸಿಗಿಗೆ, ಅಥ್ರ ಮೈಯನ್ನು ನೆಲಕ್ಕೆ ಹಾಕಿ ಬಿಡ್ಡ. ಕೈದಿ ಎತ್ತಿ ಮಲಗಿಸಿದ. ಸರತಿಯ ಶೋಲಿಸನನ್ನು ಕರೆದು, ವಿಕ್ರಮನ ಸ್ಥಿತಿಯನ್ನು ತಿಳಿಸಿದ. ಸರಕಾರೀ ಆಸ್ತಿತ್ವಗೇ ಕರೆದೊಯ್ಯಲು ಸಿರಸ್ತ ರರೇ ಆಜ್ಞೆವಧಿಸಿದಂತೆ, ಟಾಂಗಿಯಾ ಬಂದಿತು. ಸಿವಾಯಿ ವಿಕ್ರಮನ ಮುಸುಕನ್ನು ತೆಗೆದ.

“ ರಾಯ್ಯಾ ಏತ್ತಿ....”

“ ಯಾಕ್ರಿಪಾ ಹುತ್ತ ಇ ? ” ದೀನನಾಗಿ ಕೇಳಿದಾ.

“ ದೇವಾಶಾಸ್ನೀಗೆ ಹೋಗೋಣ್ಣೇ?....”

“ ಏನು...ದ....ಅ-ಲ್ಲೀ?....”

“ ನಿಮಗೆ ಜ್ಯಾರಾ ಭಾಳ ಬಂದಾವ. ಅದಕ್ಕೂ ಹೋಗಣಾ”

“ ಏಳ್ಳೀ—ಏಳ್ಳೀ—ಟಾಂಗಾ ಬಂದದ ನೋಡಿ? ”

“ ನಾ ಒಲ್ಲಿ ರೇ— ಕಾಡಬ್ಯಾಟ್ರಿ...ಒಲ್ಲೀ”

“ ಜ್ಯಾರಾ ಹೆಚ್ಚವ ನೋಡಿ....”

“ ಇದ್ದು ಇಲ್ಲಿ. ನಾಾಎನುದೇವಾಶಾಸ್ನೀಗೆ ಹೋಗೂದಿಲ್ಲಾ”

“ ನಿಮ್ಮ ತಾಯಿಯವರು ಹೇಳಿಷ್ಟಾರಿ?....?”

“ ಏನಂತ?....”

“ ದೇವಾಶಾಸ್ನೀಗೆ ಕರಕೊಂಡೇ ಹೋಗ್ಗು ಅಂತಾ.”

“ ಹೋಗೂ ಅವರು ಅವರೊಂದು ನಾನೋ? ”

ಸಿರಸ್ತದಾರರ ಪ್ರಯತ್ನವೂ ಸಿಷ್ಟುಲವಾಯಿತು. ಮಾನ್ಯೇ ದಾರರೂ ವಿಫಲರಾದರು. ಟಾಂಗಾದವನೂ ಶಿಪಾಯಿಯನ್ನು ಹಳದಿರಬಹುದು. ಏನೂ ತೋಚದ, ನಿತ್ಯದ ಕೆಲಸಕ್ಕೆ ತೂಡಿಗಿದರು. ಡಾ. ಭಟ್ಟೀಯವರನ್ನೇ ಕರೆಕಳುಹಿದರು. ‘ಅಸ್ಟ್ರಿಕ್ಟ ಕಾಟ ಯಾ ಒಟ ರ್’ ಸಮ್ಮೇಲನದ ಅಧಿಕೃತಿ ವಹಿಸಿದ್ದರು. ಸಮ್ಮೇಲನದ ಪಿತ್ತೆಷಿಗಳೂ ಆಶ್ರಯದಾತರೂ ಅದ ಡಾ. ಭಾರತೀ, ಡಾ. ಹೋಟಾಟೆಯವರು, ಸಭೀಯ ಮಹತ್ವದ ಕನ್ನಡ ಟೀಕೆಯನ್ನು ಅತ್ಯವಶ್ಯ ನೆರವೇರಿಸಲೇಬೇಕಾದುದಂದ; ಅಧ್ಯಕ್ಷರಿಗೆ ಅಪ್ಪಣಿ ನೀಡಲಿಲ್ಲ. ಡಾ. ಭಟ್ಟೀಯವರು ಅನಿವಾರ್ಯ ಅಡಚಣೆಗಳ ಮೂಲಕ, ಸಾಯಂಕಾಲ ಬರುವುದಾಗಿ ನಿರ್ಮಾಪ ಕಳಿಸಿದರು.

ಗಡ್ಡದವರೇ ಶುಂಠಿಯ ಕವಾಯವನ್ನು ಕುಡಿಸಿದರು. ಜ್ಯಾರ ಇಲ್ಲಿ ಯಾವಂತಿ ಕಾಣದ್ದಿರಂದ ಕಳವಳಗೊಂಡರು. ತಲೆಮುಟ್ಟಿ, ಮೈತಿಟ್ಟಿ ನೋಡಿದರು. ವಿಕ್ರಮನಿಗೆ ಪ್ರಷ್ಟೆ ಇರಲಿಲ್ಲ. ವಿಕ್ರಮನನ್ನು ಕಾಗಿದರು. ‘ಟಿ’ ಗೊಟ್ಟಿ. ‘ನೀರು ಬೇಕೇ! ’ ಎಂದರು. ‘ಕಾಫಿ ತರಲಿಯಾ! ’ ಎಂದರು. ಉತ್ತರವೇ ಇಲ್ಲ. ಮನೆಯವರಿಗೆ ವಿಕ್ರಮನ ಪರಿಸ್ಥಿತಿಯನ್ನು

ತಿಳಿಸುವುದೇ ಯುಕ್ತವೆನ್ನಿಸಿತು. ‘ಆಂತಹ ವಿಷಸಮಯ ಬಾರದಿರಲೀ’ ಎಂದು ಬಯಸಿ ಹೊರಟ್, ತಿಳಿಸಲು ‘ಗಾಬರಿಯಾದರೆ....’ ಬೇಡವೆನ್ನಿಸಿದುದರಿಂದ ತಿರುಗಿದ. ‘ಕ್ಷೇತ್ರಾಯಿನ ಕೊಟ್ಟಿರೇ....’ ಎನ್ನಿಸಿತು. ದಾರಿಯಲ್ಲಿ ನಿಂತು, ಮುಂದೆ ಹಿಂದೆ ಹೋಗಿ, ಸ್ಥಾರಿಸಿ, ಜೈವಧಿಯನ್ನು ತಂದರು. ವಿಕ್ರಮನಲ್ಲಿಗೆ ಬಂದು ಸೋಡಿದರು. ವಿಕ್ರಮನು ಹೊದಲಿ ನಂತಿರಲಿಲ್ಲ. ಜ್ಞಾರ ಆರುತ್ತಲಿದ್ದವು. ಗಡ್ಡದವರೊಡನೆ ಮಾತನಾಡಿದ. ಗಡ್ಡದವರ ಆನಂದಕ್ಕೆ ಎಣಿ ಇಲ್ಲ. ತಂದ ಜೈವಧಿಯನ್ನು ಕೊಟ್ಟಿರು. ವಿಕ್ರಮನು ಅವರಮನದ ತೃಪ್ತಿಗಾಗಿ ಕುಡಿದ.

“ ಈಗ ಅರಾಮಾತ್ಮೋದ್ದಿ ನಿಮಗ್ ” ಗಡ್ಡದವರು ಮುಖ ಸೋಡುತ್ತ ಸುಡಿದರು. ಅವರ ಸುಡಿಯಂತೆ, ಮಾಗದ್ದೀರು ಸಿಸ್ತೇಚತೆ ಮಾಯವಾಗ ತೊಡಗತು. ತನಗೆ ಗುಣವಾಗಿದೆ ಎಂಬ ಭಾವನೆ ಪ್ರಬಲ ವಾಯಿತು.

“ ನಿವು ಬಂದ್ವುತ್ತಾರುತು. ಕಡಿಮಾತೇ- ಒಂದಿನ ಜನ್ಮವ ತಂದಿಸೋದ್ದಿ ನೀತು. ಸಾರೇಬ್ಯ ಬಂದ್ಯಾಧಿ ಹೇಳಿ ? ”

“ ನಡದ ಕಧಿನ ಹೇಳ್ತನಿ ಕೇಳಿ ”

ಹೇಳಿಕೆಗೆ ಸಾಬರು ಅಣಿಯಾದರು.

ಕೇಳಿಕೆಗೆ ವಿಕ್ರಮನು ಸಿದ್ಧನಾಡ. ಇದು ಸೋಡ್ರೀ ಅವಕ್ತ್ವ ಬಸ್ತಿನಷ್ಟಿಗಂಡ ನಾವೆಲ್ಲಾ ಆಳಾಗ್ರೀ ಹೋದ್ದಿ. ಇಳದ್ವೋಡಿದ್ರು ದಿಕ್ಕು ತಪ್ಪಿತು. ಎತ್ತಾಗ ಸೋಡಿದ್ದೂ ಹೆಣಮಂಕ್ಕ ಹೆಣಮಂಕ್ಕ! ಎಲ್ಲಾರೂ ಚಿಳೇ ಪತ್ತಾ ಉಟಗೊಂಡಾರೆ. ಕೈಯಾಗ ನಿಶಾಸಿ ಹಿಡದಾರ, ಬಗಲಾಗಿನ ಕೂಸಿನ ಕೈಯಾಗೂ ಒಂದೊಂದು ನಿಶಾಸಿ! ಹಾಡ್ತಾರ! ಜಡ್ಲಾಜಯಕಾರ ಮಾಡ್ತಾರ! ಖರೀ ಹೇಳ್ತನಿಸ್ತೂರೇ.... ಮೈತುಂಬಿತು ನಮಗೂ! ಒಂದು ನಿಶಾಸಿ ತಗೊಂಡು ಅವರ ಸಂಗ್ರಹೇ ಹಾಡಬೇಕೂ ಅನಿಸಿತು. ನಮ್ಮ ಸಾಬರ ಹುಕುಮಾತು. ಎಲ್ಲಾರ್ಮ್ಮ ಹಿಡಸ್ತಿಕ್ಕೆ! ಬಡಿಗೀ ಬಂದೂಕಾ

ಎತ್ತಿದ್ದಿ. ಓಡಿಲ್ಲಕ್ಕೆ ಮರು ಆತ್ಮೋದ್ದೀ. ದಿಕ್ಕೆಟ್ಟು ಓಡಿದ್ದು. ಇನ್ನೇನು
ಮುಗೀಶೂ ಅನ್ನೂದಾರಗಡ ಮತ್ತೆ ಹೆಣಮಕ್ಕೂ ಬಂದೇ ಬಿಟ್ಟು.

“ ಏನ ಮಾಡಿಲ್ಲಕ್ಕೆ ಬಂದಿದ್ದು. ”

“ ಹೇಳ್ತಿನಿ ಅದನ್ನೇ ಹೇಳ್ತಿನಿ. ಬಂದವರ್ತ ಮೋಟಾರಿನ ಮುಂದ
ಬಿದ್ದು. ಮೋಟಾರಕ್ಕೂ ನಿಶಾನಿ ಹಚ್ಚಿದ್ದು. ನಾನೂರರ ಮ್ಯಾಲೆ
ಇರಬೇಕು ಹೆಣಮಕ್ಕು! ಬೆಕಾದಷ್ಟು ಹೇಳಿದ್ದೀ, ಅವರೇನು ಹಿಂದ್ವೈ
ಸರೀಲಿಲ್ಲಾ. ಇಂತಾ ಚೆಂದಿತ್ತಿರೇ.... ಗೊಡನ ಹೇಣ್ತಿ-ಕುಲಕಣ್ಣ-
ವಾಲೀಕಾರಹೆಂದ್ರೆಲ್ಲಾನಿಶಾನೀ ಹಿಡಕೊಂಡು ನಿಂತಾರಿ! ಗೊಡ-ಕುಲ
ಕಣ್ಣಾರು ಮ-ತಮ ಹೆಂಡ್ರು ಕ್ಕೆಯಾಗಿನ ನಿಶಾನೀ ಕಸಗೋಳಿಕ್ಕೆ ಷೀಡಷ್ಟೆ
ಡ್ರಾರ, ಏನಾದ್ದೇನಿ? ಗಂಡಂದ್ರೆವದೀಮ್ಯಾಲೆ ಕ್ಕೆಕೊಟ್ಟುಸರಿಸಿ, ಮುಂದ
ಬಂದೇ ನಿಶಾನೀತೋಗೊಂಡು. ಗೊಡಕಿಗೆ ರಾಜೀನಾಮೆ ಕೊಡಿಂಬಂತ
ಗೊಡನ ಹೇಣ್ತಿ ಬದರತಾಳ. ”

“ ಏನಾಡಿಲ್ಲಕ್ಕೆ ಹೊಂಟಿದ್ದೂ ”.... ?

‘ಚಾವಡೀ ಒಳಗಕೂತು ಕಾಂಗ್ರೆಸ್‌ದ ಕಚೇರಿ ಮಾಡಾವು ಇವರು!!
ಬೇಲೀನೇ ಕೂತು ಹೊಲಾ ಮೇದ್ರೆಟ್ ಯಾಜವಾನಾ ಏನಾಡ್ರಾಪ್ರೀ?
ಮನ್ಯಾಗಿನ ಹೆಣಮಕ್ಕೇ ಕಾಗದ-ಪತ್ರ, ಸುಟ್ಟು, ಬಂದೂಕಾ ಕತ್ತೀ ಎತ್ತಿ
ಕಳಿಸಿದ್ದಂತ.’

“ ಮುಂದೇನಾತು ಹೆಣಮಕ್ಕುಳ್ಳ ? ”

“ ಕಿಡಿಗೇಡಿ ಮಂದಿ ಎಲ್ಲ ಹೊಂದೂ ಇದ್ದೇಇರ್ತಾರಲ್ಲಿರಿ. ಕಲ್ಲು
ಒಗೀಲಿಕ್ಕೆ ಹತ್ತಿದರು. ಸಿವಾಯ್ಯ ಚಾವಡೀ ಕಾಯಿತ್ತಿದ್ದು. ಒಬ್ಬರ್ಯೂ
ಒಳಗ ಬಿಟ್ಟಿದ್ದಿಲ್ಲ. ಗುಂಪು ಜೋರಿನಿಂದ ಚಾವಡಿತನಕಾ ಬರೂದೂ
ಹಿಂದ್ವೈ ಸರಿಯುದೂ ನಡದಿತ್ತು. ಕಲ್ಲು ಬೀಳೂದರಕೆಂತಾ ಮೊದಲು
ಏನೇನು ಗಡ್ಡ ಇದ್ದಿದ್ದಿಲ್ಲ. ಸಾಹೇಬ್ಯ ನಮಗೆಲ್ಲಾ ಹೇಳಿದ್ದೂ ಯಾರ್ಯೂ
ಹೊಡಿಂಬ್ಯಾಡ್ರೀ ಅಂತ. ಸುಮ್ಮೇ ಬೆದರಸಬೇಕು. ಕಲ್ಲು ಯಾವಾಗ
ಜೋರ್ವಿಂದ ಬೀಳಿಕ್ಕೆ ಹತ್ತಿದೂ, ಆಗ ನಾಹೇಬ್ಯ ಸಿಟ್ಟಿಗಿ ಬಂದು,

ಹೇಣಮಕ್ಕು ಜಯಕಾರ ಮಾಡಕೋತ್ತ ಚಾವಡ್ಯಗ ಹೊಕ್ಕೇ ಬಿಟ್ಟು. ಶ್ರೋಲಿಸ್ತ್ರಾಪನಾಳ್ವಿಕು? ಒಬ್ಬ ಕಿ ಚಾವಡೀ ಮಾಳ್ಗೆ ಮಾಯ್ಲೆ ನಿಶಾನಿ ಏಂಸ ವಂದೇಮಾತರಂ ಅಂದ್ಲು. ನಿಶಾನಿ ಏರಿತು ಜನಾ ಹುಯಾ-ಹುಯಾ ‘ಅಂತರೇಗಿತು. ನಮ್ಮಸಾಹೇಬರ ಟೊಪಿಗಿ ಕಲ್ಲಿನಬಡತಕ್ಕ ತೇಳಗ ಬಿತ್ತು. ಭಯಂಕರ ಸಿಟ್ಟಾಡ್ದೇ ಹುಕುಂ ಕೊಟ್ಟು. ”

“ಯಾಕ ಈ”?

“ಗೋಳಿಬಾರಮಾಡಿ ಕೈ! ‘ಹಿಂದ್ಯಸರೀರೀ ನಿಮ್ಮನಿವ್ಯಾ ಮನೀಗೇ ಹೊಗ್ಗೇ ಗೋಳಿಬಾರಮಾಡ್ತವೀ’ ಕೂಡಿದಮಂದಿಎಂದ್ರು ಹುಚೆ ಮಂಗಾಣ್ಣಿ! ಇದ್ದಾಂಗ! ಶ್ರೋಲಿಸರಕ್ಕೆಯಾಗಿನ ಬಂದೂಕಾನೇ ಕಸಗೋಳಿಕ್ಕೆ ನಿಂತ್ತು. ಒಂದೆರಡು ಬಂದೂಕಾ ಮಟಾಮಾಯಾದು!! ‘ಥಂ ಥಂ ಥಂ’ ಅಂತಮೂರ್ಖುಂಡು ಹಾರಿದು !”

“ಹೇಣಮಕ್ಕುಳಮಾಯ್ಲೆ ? ”

“ನನಕಣ್ಣಾಗ ಸೀರಿಳಿತಿದ್ದು. ಚಾಣವಡೀಮಾಯ್ಲೆ ನಿಶಾನೀ ಹಿಡ ಕೊಂಡು ನಿಂತಿದ್ದಲ್ಲಿರೇ ಆ ಅವುನ ಬಗಲಾಗಿನ ಕೂಸು! ಕೂಸು ಬಿಡ್ಡೇ ಬಿಟ್ಟು! ಕೈಯಾಗ ಸಣ್ಣ ನಿಶಾನಿತ್ತು! ಅದನ್ನು ಬಿಟ್ಟಿದ್ದಲ್ಲ, ಸಾಗರ ಬಿದ್ದು ಕೂಸಿನ್ನು ನಾನೇ ಎತ್ತಿದೆ. ಕಸಕ್ಕೇ ಕಸಕೊಂಡು ನನಗ ಅಂದ್ಲು ‘ಮುಟ್ಟಿಬ್ಬಾಡಾ ಸರೀ’ ಅಂದ್ಲು. ಹೆದರಿಕ್ಕಾತು. ಕೂಸಿನ ಹೆಣ್ಣಾ ಎತ್ತಿ ಧಡಾ ಧಡಾ ತೇಳಿಗೆ ಇಳಮು ಬಂದ್ಲು. ಕೂಸಿನ ತೋರಸ್ತುಳ್ಳ ಮಂದ್ರೀ ಸರಕಾರದ ಅನ್ಯಾಯ ನೋಡ್ರಿ ಅಂತಾಳ — ರಾಯು ಕ ಕೂಸಿನ ಹೊಟ್ಟುಗ ಗುಂಡು ನಟ್ಟಿತ್ತು. ಏನ ಹೇಳೀಕ್ಕೇ.

“ ಎಷ್ಟು ಪುಣ್ಯಾನಪಾ ಹೊಡಿದವಗ ! ”

“ಏನ ಪುಣ್ಯಾರೀ! ಆ ತಾಯಿನ್ನ ನೋಡಿದರ್ಕ ಮೈ ‘ಜುಂ’ ಅನೆ ಬೇಕು. ಕಣ್ಣಾಗನಿರರೂದನೋಡಿ ಕೆಲವ ಹೇಣಮಕ್ಕು ಕೂಸಿನತಾ

ಅಂದ್ರೆ, ಅಳಬ್ಯಾಡಂತಹೇಳಿದವರೆ ಏನನಬೇಕು. ‘ನಾಉಳಿದುಲ್ಲಾ’ನನ ಕೂಸಿನ ಭಾಗ್ಯನನಗಿಲ್ಲಲ್ಲ ಅಂತ ಕಣ್ಣಾಗ ನೀರ ಬಂದಾವ, ಅಳಿದಿಲ್ಲಾ ಬ್ಯಾನೀ ಬ್ಯಾಸರಿಕೆಯಿಂದ ಸತ್ತಿಲ್ಲ ನನಕೂಸು ! ವಂದೇ ಮಾತರಂ ಅಂತ ಅಂಡಕದ. ಇಂಥಾ ಕೂಸು ಸತ್ತೇ ಇಲ್ಲಾ ‘ಅಂದ್ಲು’ ಕೂಸಿನ್ನು ಎತ್ತಿ ಚಾವಡಿಗೇ ಶೋಗೊಂಡು ಹೋಂದ್ಲು. ಸಿಶಾನೀ ಮಾಲೀತಗದು ಕೂಸಿನಮ್ಮಾಲೆ ಹಾಕಿದ್ದು? ನಾವೆಲ್ಲಾ. ಹೌಹಾರಿನಿಂತ್ತು. ಈ ಆವಾ ಏನತಾಯೀ ಆಕೇ? ಕೂಡಿದ ಮಂದ್ರ ಹೇಳ್ತಾರ್ತ ಕಲ್ಲು ಬಗೇಬ್ಯಾಡಿದ್ದೇ ಸಿಪಾಯುಂದ್ರ್ತ ಅವರೂ ನಮ್ಮವರೇ ಶಾಂತರಾಗ್ರೀ ಏನ ಮಾತ್ರೀ ಅವು, ತನ್ನ ಕೂಸು ಸತ್ತ್ವದ ಅಂದೇನೂ, ಇಂಥಾ ಮಾತುಹೇಳಿದು ಅಂದೇನು ? ”

“ ಅಲ್ಲಿಂದ ನೀವೇನಾಷಿದಿರ್ತೀ ? ”

“ ಏನಾಷಿದಿ ನೋಡಕೋತ್ತ ನಿಂತ್ತು ಕಲ್ಲಿನಾಷಿಂಗ ! ಕೂಸಿನ ಮ್ಮಾಲೆ ಹೂನಿನ ರಾಸಿ ಬಿತ್ತು! ಯಾರು ಕುಂಕುಮಾ ಹಾಕ್ತಾರ! ಅರಿಷ್ಲು ಹಾಕ್ತಾರ! ಬುಕ್ಕೆಟ್ಟಿ ಗುಲಾಲೂ ಹಚ್ಚೆತಾರ! ಉದಿನವಿದ್ದೀ ದೀಪಾ! ನಡಿತ್ತೀ ಉರಮಂದಿ ಬರುದೂ ಕೂಸಿನ್ನನೋಡಾಡೂ ಹೋಗೂದು. ”

“ ನಿಮ್ಮ ಸಾಬಾರ್ ? ”

“ ಅವರ ಮಾರಿನೂ ಸಣ್ಣಾಗಿತ್ತೀ. ಆಗೇನಾರೇ ಮತ್ತ ಗೋಳೀ-ಬಾರ ಆಗಿದ್ದ್ರ್ತ ಎಲ್ಲಾರ್ಥ ಮುಗದ್ದ ಹೋಗ್ರಿತ್ತೀ ಮೋಟರ ಮುಂದ ತೋಗೊಂಡೂ ಪಾರಾಗಿ ಬರಬೇಕಾದ್ರ್ತ ಸಾಕಸಾಕಾತು! ”

“ ಯಾರ್ಥ ಅರೆಸ್ಟ್ ಮಾಡಿಲ್ಲ ? ”

“ ಹೋತ್ತೀ ಅದೂ....ನಾಳೀ ಅಲ್ಲಿಗೆ ಹೋಗೂಹಾಂಗ ಕಾಣಸ್ತೇದಿ ಏನಾಷಾಕ್ತಾರ್ದೋ ಏನೋ. ”

“ ಆ ಉರ್ಸುದ್ದೇನ್ನಂದೇ ಇಲ್ಲಿ? ”

“ ಸುದ್ದೀ ಬಂದಿತ್ತಂತೇ ಆ ಉದ್ದೀ ಪ್ರೋಲೀಸ್ಪೃಚ್ರೀ ತೊಗೊಂ
ಡ್ಯೂಡ್ರು ಸಾಬ್ರು, ಮುನ್ನಾದಿನ ಹಪ್ತೇ ಲಾಟಿ ಮಾಡಿದ್ದ್ರಂತ್ತ! ಚಾವ-
ಡ್ಯಾಗ ಕೂತಾಗೇ ಮಂದಿ ಬಂದು ನುಗ್ಗಿ, ಹಣಾ ಎಲ್ಲಾ ಬಳಕೊಂಡು
ಹೊಗಿದ್ದು ಇಂಥಿಂಥವರಿದ್ದೂ, ಅಂತ್ತ ಪ್ರೋಲೀಸ್ಪೃಚ್ರೀಲಾ ರಪ್ರೋಟ್ರು
ಮಾಡಿದ್ದ್ವಾ. ಅವರ್ದು ಹಿಡಿಬೇಕಂತಹೊಗೋದ್ದೂ ಇಗ್ರಾಕೂಸಿನ್ನು ಕೊಂಡು
ಬರಬೇಕಾಯಿತು. ”

“ಶತಕ್ಯಮಾಡಿದ್ದು! ಗುಂಡ್ಡು ಕಿದವನ ವಂಶಭದ್ರ ರವಾಗಲೀ! ”

“ರಾಯ್ತು ಒಟ್ಟು ನಾಹಿಂಗತೀನ್ನು ಏನ್ನಾಡಿದ್ದೂ ಮಾಡ್ದೇಕು.
ಪ್ರೋಲೀಸಾಗ್ಬಾರ್ದು. ಮಾಯಾ ಮೋಹಾಣನ್ನು ದೆಲ್ಲಾ ಸುಟ್ಟು ಹೊಗಿರ್ತದ,
ಒಂದು ಪಾಯಖಾನೀ ಕೆಲ್ಲಾಗಿ, ಕಂಡವರಕಾಲ್ತು ಇತ್ತಾ ತಾಳ್ಬು ಹುದು, ಕಲ್ಲಿ
ನಕೆಂತಾ ಕೆಲ್ಲ ಎದೀ ಪ್ರೋಲೀಸಾಗ್ಬಾರ್ದು. ”

“ ಎಲ್ಲಾ ರೂ ನಿಮ್ಮಾಂಗೇ ಇದ್ದ ರು ಬ್ರಿಟಿಷ ಸರ್ಕಾರಾ ಗುಡಜಾ
ಪೀನೇ ಕಿತ್ತಿತ್ತು. ಪ್ರೋಲೀಸಿರಂದೇ ರಾಜ್ಯಾಳಾದು ಅವರು....”

“ ಅಗದೀ ಖರೇರಿ ನಿಮ್ಮಾತು, ನನಗೂ ಸಾಕ್ಷಿ, ನೊಕರಿ
ಸಾಕಾಗೇದ್ದಿ....ಹಿರೇರಿ ಪ್ರುಣಾದಿಂದ ಹೊಲಾ ಅದಾದರಾಗೇ ದುದ
ಕೊಂಡು ಚಟ್ಟೀರೊಟ್ಟೀ ತನ್ನು ಮಸುಖಾ. ”

“ ಮನೆತನದ ಚಾರಿತ್ರ್ಯಗಳು ತಲೆವತ್ತಿದುವು. ತನಗೆ ಅಕ್ಷರ
ಬಾದಶಹನೆಂದು ಹೆಸರಿರಿಸಲು, ಫಕೀರರೀ ಹೇಳಿದುದಕ್ಕೆ ತಂದೆಯವರು
ಹಾಗೆ ಮಾಡಿದರೆಂದು ಹೇಳಿದರು. ವಿಜಯನಗರರದ ರಾಜರೊಡನೆ ಕಲಿ
ತನದಿಂದ ಕಾದಿಗೆಲಿದ್ದಕ್ಕೆ, ಅಲ್ಲಿ ಆದಿಲಶಾಯಿಯಿಂದ ಒಂದು ಹಳ್ಳಿಯೇ
ತನ್ನ ಮನೆತನಕ್ಕೆ ಇನಾಮ ಇಡ್ಡಿತೆಂದೂ, ಕಾಲಾಂತರದಲ್ಲಿ ಕುಡುಕ-
ತನವೇ ಹಳ್ಳಿಯನ್ನು ನುಂಗಿತೆಂದೂ, ತನ್ನ ತಂದೆಯೂ ಸಿವಾಯಿಯಾ-
ಗಿಯೇ ಸತ್ತನೆಂದೂ, ಅವನ ಮಗನಾದುದಕ್ಕೆ ಕರೆದು ಬಂದೂಕನ್ನು
ಒಪ್ಪಿಸಿದರೆಂದೂ ಅಕ್ಷರಸಾಹೇಬರು ಹೇಳಿಕೊಂಡರು.

ಬೆಳಗನ ಉಂಟಿಬಡಿದುದರಿಂದ ವಿಕ್ರಮನು ನಿದಿಸುವದಕ್ಕೆ ಅಕ್ಕರಸಾಹೇಬರ ಅಪ್ಪಣಿಪಡಿದೆ. ಅಕ್ಕರ ಸಾಹೇಬರು ತಾವೂ ಎರಡು ದಿನ ಹಾಸಿಗಿಗೆ ಮೈತ್ರಿಸಿಲ್ಲವೆಂದು ಹೇಳಿ ನಡಿದರು. ವಿಕ್ರಮನು ಕೂಗಿ ದುದರಿಂದ ಹೆಬ್ಬಾಗಿಲದವರಿಗೂ ಹೋದವರು ಬಂದರು. ಕರೆದ ಶಾರಣ ತಿಳಿದಿದ್ದು ತು. ನಗುತ್ತ ಬಂದುಕೊಟ್ಟು ಸಾಗಿದರು. ಅವರು ಅರಿಯದಂತೆ ಅವರ ಕಕ್ಷದಲ್ಲಿ ‘ರಾಷ್ಟ್ರಧ್ವಜಕ್ಕೆ ಜಯ ಜಯ’ ಎನ್ನುತ್ತಿದ್ದಿತು. ಮುಳಿಗಾಳಿಯು ಜಯ ಜಯವೆನ್ನು ಸಿತು. ಅಕ್ಕರಸಾಹೇಬರಿಗೆ ಗೊತ್ತಿದೆ ಜಯ ಜಯವೆಂದರವನ್ನು ಜೀಲಿಗೆ ಎಳಿದೊಯ್ಯುವರೆಂಬುದು ಜಯವೆಂದರವನ್ನು ತಾವೇ ಸರೀಮನೆಗೆ ತಂದು ಸಿಲ್ಲಿಸಿಲ್ಲವೇ? ಕಚೇರಿಯಲ್ಲಿ ಅದೂ ಅಕ್ಕರ ಸಾಹೇಬರ ಕೊರಲನಲ್ಲಿ, ಪೋಲೀಸರ ಸಾಕ್ಷಿ ಜಯನಿನಾದವೇ? ಪ್ರಕೃತಿಯು ಪ್ರೇರೇಪಿಸುತ್ತಲಿದ್ದಾಳೆ ರಾಷ್ಟ್ರಧ್ವಜದ ಜಯಫೋಷವು ಭಾರತೀಯರ ನರನಾಡಿಗಳಲ್ಲಿ ಜಾಗ್ರತ್ಸ್ವಾಷ್ಟವ ಸುಮಾರ್ತಾವಸ್ಥೆಗಳಲ್ಲಿಯಾಗಿನದಿ ಸಲ್ಲಿ ಎಂದು ಸಂದೇಶ ಬೇರಿದ್ದಾಳೆ. ಚಳಿ-ಮಳಿಗಾಳಿಗಳೂ ಸ್ವಾತಂತ್ರ್ಯ ಸ್ವಾತಂತ್ರ್ಯ ಯನ್ನು ತಿಳಿಯದಲೇ, ಪ್ರಕೃತಿದೇವಿಯ ಆಜ್ಞೆಯಂತೆ ನೀಡುತ್ತಲ್ಲಿರುವಳು. ಗಾಳಿಯೇ ಗಡ್ಡದವರ ಮಿದುಳನ್ನು ಮಿಟಿ ಜಯನಿನಾದಗ್ನಿಸಿತು.

ಕೊರಡಿಯಲ್ಲಿ ‘ಭಂವಾಭಂವಾ’ ಎಂಬ ಸದ್ಗು ಎಲ್ಲಿಯಬು? ಕಿವಿಯಲ್ಲಿಯೇ ಮುಸುಕಿನಲ್ಲಿಯೇ ಸ್ವರಜಸಿಸಿದಯೇ? ವಿಕ್ರಮನು ಎಚ್ಚೆತ್ತುದು ಸದ್ಗುಗಾಗಿಎದ್ದು ಕೇಳಿದ ಸ್ವರವನ್ನು ನೋಡಿದ ಕಚೇರಿಯ ಎದುರು ನರದ ಹುಚ್ಚು ಜನವನ್ನು. ಮುಗಿಲಿನಲ್ಲಿಯೇ ಕತ್ತೆತ್ತಿ ಕುಶಾಹಲದಿಂದ ನೋಡುತ್ತಲಿದ್ದರು. ಅಲ್ಲಿ- ಅಮೋ ಅಲ್ಲಿ, ಬರುತ್ತಿವೇ!! ಎಂದು ತೋರುತ್ತಲಿದ್ದರು. ಹಾಂ! ಕಂಡಿತು ಎಂದರು. ವಾತಾವರಣದಲ್ಲಿ ಸ್ವರವನ್ನು ಉಧ್ಬಿಂಬಿ, ಜನದ ಚೈತ್ಯಯನ್ನೇ ತನ್ನಡಿಗೆ ಎಳಿದುಕೊಂಡದ್ದು ವಿವಾನ! ಸಾಲಾಗಿ ಸಾಲಾರು ವಿವಾನುಗಳು ಮುಗಿಲಲ್ಲಿ ತೇಲುತ್ತಿವೆ. ವಿಕ್ರಮನು ನೋಡಲು ಆಪೇಕ್ಷಿಸಲಿಲ್ಲ. ಅಪೇಕ್ಷಿಸಿದರೂ ಹೊರಗೆ ಬರುವುದು ಸಾಧ್ಯವಿರಲಿಲ್ಲ. ಮಾನ್ಯೇದಾರರು ವೊದಲಾಗಿ ಕಚೇರಿಯ ನೌಕರರಿಲ್ಲ ಅಷ್ಟಿರಿಯಿಂದ ನಿರುಕ್ಷಿಸುವದನ್ನು ಕಂಡು, ವಿಕ್ರಮನು ಬೀರಗಾದ. ಮರುಗಿದ.

ವಿಜ್ಞಾನವು ಲೋಕವನ್ನೇ ಬೆರಗು ಗೊಳಿಸುತ್ತಲಿದೆ. ವಿಜ್ಞಾನವು ಪ್ರಗತಿಯಿಂದ ಲೋಕವನ್ನೇ ಮೆರಗು ಗೊಳಿಸುತ್ತಲಿದೆ. ವಿಜ್ಞಾನವು ಅನಂತಾನಂತ ವೈಚಿತ್ರ್ಯ ರೂಪಗಳನ್ನು ತಳೆದುಹೋರುತ್ತಲಿದೆ. ವಿಜ್ಞಾನದ ವಿರಾಟಸ್ವರೂಪವು ಧೃಗ್ಗೂಚರವಾಗುತ್ತಲಿದೆ ಪ್ರಗತಿಫಥದ ಮಾನವನಿಗೆ. ಪ್ರಪಂಚದ ಪ್ರಾಳಯ ಪ್ರಫಲ್ಲತೆಗಳು ವಿಜ್ಞಾನದ ವಿರಾಟರೂಪದ ಕೈವಾರಿಯಾಗಿದೆ. ತನ್ನ ರಾಷ್ಟ್ರವು ಇಂದು ವಿಮಾನವನ್ನು ನೋಡಿ ಬೆರಗಾಗಬೇಕಾದುದೇ ಅವನ ದುಃಖಕ್ಕೆ ಕಾರಣ ! ತನ್ನವರು. ಈ ದಿನದವರಿಗೂ ಭಾಯಿಷ್ಟ್ಟು ವಿಮಾನ ಬಂದರಿ ನೋಡಬೇಕಾಗಿದೆ. ಅಲ್ಲ! ಎನ್ನುವನು. ವಿಮಾನ ಉತ್ಪಾದನೆಯ ಮುನ್ಚವೇ ತನ್ನವರದೆಂದ. ಕಾಡುಸ್ಥಿತಿಯಲ್ಲಿರುವದರ ಕಾರಣವೇ ತಮ್ಮ ಪಾರ ತಂತ್ರಜ್ಞ ! ಸ್ವತಂತ್ರ ರಾಷ್ಟ್ರವಾಗಿದ್ದರೆ ತಾನೂ ವಿಶ್ವಮೇಧದಲ್ಲಿ ಯೋಧನಾಗಿ, ವೈಮಾನಿಕನಾಗಿ, ವಿಮಾನದಲ್ಲಿ ಹಾರಿ....ತನ್ನ ನಾಡಿಗಂಗೆ ಇಂದು ಲಾಕಪ್ರಿನಲ್ಲಿ, ಕುಳ್ಳಿರುವ ಕೆಡುಗಾಲ ತನಗಿದೆ ಎಂಬುದನ್ನು ಭಾವಿಸಿ ಉಸಿಗರೆಯ ಹಾಸಿಗೆಗೆ ಸರಿದ.

ಹಗಲು ಹತ್ತರವರಿಗೆ ನಿಧಿಸಿದುದಕ್ಕೆ ತಾನೇ ಅಚ್ಚರಿಗೂಂಡ ನಿತ್ಯನಿಯಮಗಳು ಸಿವಾಯಿಗಳ ನೇತ್ಯತ್ವದಲ್ಲಿ ಸಾಂಗವಾದವು ಸಿವಾಯಿಯು ವಿಕ್ರಮನ ಬಳಿಬಂಡು ಅಡಿಕೆ ಚೇಡಿದ. ನಿಕ್ರಮಕೊಡಿದ್ದರಿ....

“ ನಿಂವಾಳೀ ಬಂದದ್ದ ಕಾಣ್ಣದ ” ಸಿವಾಯಿ ಎಂದ.

“ ಯಾತರವಾಳೀ ? ”

“ ಜಿಲ್ಲಾದ ಜೀಲಿಗೆ ಹೋಗುವದು ”

“ ಎಂದ ? ”

“ ಇವತ್ತೀ ”

“ ಯಾಡ್ದೀಳದ್ದು ”

“ ಸಿರಸ್ತಾರ ಸಾಬ್ಯ ಹುಕುಂ ಕೊಟ್ಟಾರಿ ”

“ ಯಾಕ್ ನ ? ”

“ ಅದು ಎನ್ನೆತ್ತೋ ಏನೋರಿ ಈಗಿನ ಗಾಡಿಗೆ....”
 “ ನಾ ಒಬ್ಬೇನೋ ಉಳಿದ ಕೈದಿ....?? ”
 “ ನೀವುಂಬಬ್ಬಿ ರಿ ! ”
 “ ನನಗೇನು ? ಎಲ್ಲಿಬೇಕು ಅಲ್ಲಿ ಇಡ್ಲಿ ? ”
 “ ನಿಮಗೇನು ಬಿಡ್ರಿ.... ರಾಯ್ಟ. ಖಣ್ಡಿ.... ”
 “ ಮುಟ್ಟೆ ಸಲೇ ಇಲ್ಲ.....ನೋಡ್ರಿ.... ”
 ‘ ಕೊಡ್ಸಿ.... ”
 ‘ ನಾನೇ ಬರ್ತಿಸಿರೇ ? ”
 ‘ ಎಲ್ಲಿಗೆ ? ’
 ‘ ಜಲ್ಲಾದ ಜೀಲಿನಾಗ ಬಿಟ್ಟಬರಾಕ ”
 ‘ ಒಬ್ಬೋ..... ? ’
 ‘ ಜಮಾದಾರಸಾಬ್ದು.... ನಾನು’
 “ ಆಗ್ನಿ.... ”
 “ ಹಾಡ್ಯಾಗ ಚಾ ಪಳಾರಾ ಮನ್ಯಾಗಹೇಳ ಕಳಿಸಿ-ಹತ್ತೆಂ
 ಟ್ರುವಾಯಿ ತರಸಿ.... ”
 “ ತರಸೋಣು ? ”
 “ ಇನ್ನ ವ್ಯಾಳ್ಯಾ ಎಲ್ಲಿಪ್ಪತ್ತಿ- ರೋಟ್ಟೀ ತಿಂದದ್ದೇ ಹಾದಿ ಹಿಡಿ
 ಯೂದ ಹೇಳುತ್ತ ನಡೆದ ಸೀಪಾಯಿ.

ವಿಕ್ರಮನ ತಳಹೊಟ್ಟಿ ನೋಯ ತೊಡಗಿತು ಅಲ್ಲಿ ಎಂತೆಂತಹ
 ಕಷ್ಟಗಳನ್ನು ಎದುರಿಸಬೇಕಾಗುವುದೋ ಎಂದು ಬೆದರಿದ. ಅಲ್ಲಿಯ
 ಸೀಪಾಯಿಗಳು, ಅಲ್ಲಿಯ ಉಂಟ, ಅಲ್ಲಿಯ ಜನ ಎಳ್ಳವನ್ನೂ ಕಲ್ಪಿಸಿದ
 ಎದೆಯು ಬಡಿದುಕೊಂಡಿತು. ಅಯ್ಯನವರ ಎರಡು ರೋಟ್ಟಿಗಳು ಕೈ
 ಸೇರಿದುವು. ಭೀಮನಿಗೆ ದಾನ ಮಾಡಿದ, ತನ್ನ ಹೊಟ್ಟಿ ಹಸಿದಿಲ್ಲವೆಂದು
 ಹೇಳಿ. ಸೀಪಾಯಿಗಳು ಲಾಕಪ್ಪಿನಿಂದ ಮುಕ್ತ ಮಾಡಿದರು. ಹಾಸಿಗೆ
 ಸುರೂಳಿಯನ್ನು ಹೊತ್ತಿದ್ದ. ಟೊಂಕಕೈ ಹಗ್ಗವನ್ನು ಬಿಗಿದರು. ಕೈಗಳಿಗೆ

ಬೇಡಿಯನ್ನು ಇಡಿಸಿದರು. ಸಿರಸ್ತಾರರಿಗೆ ಶರಣಿಂದರು. ಪರಿಚಿತ ಕೈದಿಗಳು, ಸೀಪಾಯಿಗಳು ವಿಕ್ರಮನಿಗೆ ವಂದಿಸಿದರು. ಅವನಿರುವದರಿಂದ ಲಾಕಪ್ಪ ಮನೆಯಾಗಿದ್ದ ತೆಂದು, ಕಷ್ಟಗಳನ್ನು ಮರೆತಿದ್ದ ರೆಂದು ಮುಖ ಸ್ತುತಿ ಮಾಡಿದರು. ಕಚೇರಿಯ ಹೆಬ್ಬಾಗಿಲು ದಾಟಿದರು.

ವಿಕ್ರಮನ ಮನದಲ್ಲಿ ದ್ವಂದ್ವಯುದ್ಧವೇ ಸಾಗಿತ್ತು. ಕೈಗೆ ಬೇಡಿತೊಡಕಿಸಿದಾಗ ಬೇಡವೆಂದು ಕಾಲು ಹಿಡಿಯುವದಕ್ಕಾಗಿ ಸಿದ್ಧನಾಗಿದ್ದ ಮನಸ್ಸಿಂದ. ಕೊಲೆಗಾರನಲ್ಲಿ ತುಡುಗನಲ್ಲಾ ಜನ ಸ್ತುತಿಸಬಹುದು. ತನ್ನಂತಹನಿಗೆ ಬೇಡಿಗಳು ಬಂದುದನ್ನು ನೋಡಿ ಮರುಗಬಹುದು ಎಂದು ಸಮಾಧಾನ ತಳೆದ. ಮನದಲ್ಲಿ ಸ್ವಾಫ್ಥವಿರಲಿಲ್ಲ. ಕ್ವಾರಕಾಣದ ಮುಖ, ಜ್ವರಿದಿಂದ ಸೋರಿದ ವ್ಯೇ. ಚಿಂತಿಯ ನಿಸ್ತೇಜ ಕಣ್ಣಗಳು. ಟೊಂಕದ ಹಗ್ಗ ಹಿಡಿದ ಸೀಪಾಯಿ ಹಿಂದೆ. ವಿಕ್ರಮನ ಮುಂದೆ ಹವಾಲದಾರರು ಬಂದೂಕನ್ನು ಎತ್ತಿ ಸಡೆದಿದ್ದರು. ಬ್ರಿಡಿಯ ಜನ ವಿಕ್ರಮನನ್ನು ನೋಡಿ ಶೋಡದವರಿಗೆ ಒಟ್ಟುಮಾಡಿ ತೋರುತ್ತಲಿದ್ದರು. ನಿರ್ಭಯ ವೃತ್ತಿಯವರು ವಿಕ್ರಮನನ್ನು ನಿಲ್ಲಿಸಿ ಕ್ಷೇಮದ ಮಾತನಾಡಿ ಸೀಪಾಯಿಗಳಿಗೆ ಬೇಡಿಯ ಪ್ರಸ್ತುವನ್ನು ನೇರವೇರಿಸಿ ನಡೆದರು. ಸಂದರೂ ಕಾಣದಂತೆ ಸಾಗಿದರು ಕೆಲವರು. ಸೀಪಾಯಿಗಳ ಹೆದರಿಕೆಯೋ ವಿಕ್ರಮನೋಡನೆ ಮಾತನಾಡಿದರೆ ತಮ್ಮನ್ನು ಅವನೋಡನೆ ಹಿಡಿದು ಒಯ್ಯಿವರೆಂಬ ಭಯವ್ಯೋ ನಡೆದಿದ್ದರು.

ಹವಾಲದಾರರ ಕಣ್ಣನ್ನೇ ಗೈದುದರ ಕಾರಣ ತಿಳಿಯದಿದ್ದ ರೂ ನೋಡಿದ. ಸೀಪಾಯಿಯೂ ಮನದ ಇಂಗಿತವನ್ನು ತಿಳಿದ. ಸೀಪಾಯಿಯು ಸೂಚನೆ ನೀಡಿದಸನ್ನೆಯಿಂದ. ಹವಾಲದಾರರು ಸಂಕೇತದಂತೆ ಹಿಂದುಳಿದರು. ವಿಕ್ರಮಪಶುವಿನ ಟೊಂಕದ ಹಗ್ಗ ಎಳೆಯುತ್ತ, ಜಗ್ಗತ್ತ ಸೀಪಾಯಿ ಸಾಗಿದ್ದ. ಹುಡುಗರ ಗುಂಪು ಬೆಂಬತ್ತಿತ್ತು. ವಿಕ್ರಮನು ನರಕ ನಂಬರ ಎರಡರ ವಿಚಾರದಲ್ಲಿ ಮಗ್ನನೇ ಆಗಿದ್ದ.

“ ರಾಯ್ ನ”

“ ಏನು ? ”

“ ಹವಾಲದಾರ ಸಾರ್ಥಕರೆ ಹೇಳೋಡ್ಡಿ ? ”

“ ಏನಂತ ? ”

“ ಬೇಡಿ ತಗೀ ಅಂತ ”

“ ಇಲ್ಲಿಬಿಡು, ನನಗೇನು ಮಾಡ್ತಾವ ? ”

“ ಅವರಂಗೇ ಮುಟ್ಟೊಂದು ಮುಟ್ಟಿದ್ದಾರುತು. ”

“ ತಗ್ಗಿಬ್ಬಿಡ್ಡಿ ನಿಮ್ಮಂದಿ ಮಕ್ಕಳು ಇರ್ತಾರ ಭಂದಲ್ಲಿರೇ ”

“ ಬೇಡಿದ್ದರ್ ನನಗೇನು ಅಪ್ಪಣಾಗುವದಿಲ್ಲ. ”

“ ಕೊಡ್ಡಿವಿ ಅಂತಾ ಹೇಳಿ ಬಿಡ್ಡಿ ? ಭಂದಲ್ಲಿರೇ ”

“ ಸ್ವೇಶನ್ನಾದಾಗ ಮಂದಿ ಮಕ್ಕಳು ಪಾಡಲ್ಲಿರ್ ”

“ ವಸ್ತ್ರೀ ನಿಮ್ಮಂತವರು ಹೀಗೆ ಮಾಡಿದ್ದರ್ ಕೊಟ್ಟು....

ತುಟ್ಟು ಕುಡುದು ಬಂದ್ದಿಡ್ಡಿವಿ. ”

“ ಈ ಬೇಡಿ ಅಂಜಿಕೆ ನನಗಿಲ್ಲೋಂದು. ಬೇಡಿ ಅಂದ್ರ ಏನೇಂತ ತಿಳಿದಿದ್ದೀ ? ”

ಹಿಂದೂ ಹೆಣಮಕ್ಕಳ ಹಣೀಮ್ಮಾಗಿನ ಕುಂಕ್ಕಿದಾಧಾರಂಗ , ರಾಜ ಕೈದಿಗೆ. ”

“ ಹುಂ. ಅಂದ್ದಿಡ್ಡಿ ರಾಯ್ ನ ”

“ಹಂಗೇ ಬೇಡಿ ಕೊಡ್ಡಿನಿ. ಬೇಡಿ ಇಲ್ಲಿ ಬೇಡಿ ತಗೀರಿ ಅಂತಾನಾ ಏನು ಬೇಡಿಕೊಂಬುದುಲ್ಲಾ. ಬೇಡಿದಾಗ ಉಂಟಾಬಟ್ಟೀ ಸಿಕ್ಕಾವ ಬೇಡಿ ಸಿಗ್ಗಾವ ಕ ? ಕೈಗೆ ಭೂಷಣ ಅಂದ್ರ ಬೇಡಿನೇ ಈ ದಿವಸಕ್ಕೆ. ನಿಮಗೇನು ಗೊತ್ತು, ಹವಾಲದಾರರು ಓಡಿ ಬಂದು ಬೆರಿತರು. ನಿಲ್ಲಿಸಿ ಬೇಡಿಯನ್ನು ತೆಗೆದು ಮಗ್ಗಲು ಚೀಲದಲ್ಲಿ ಇರಿಸಿದರು. ಬೇಡವೆನ್ನಾತ್ತ ತೆಗೆಯಲು ಕೈಗಳನ್ನು ಮುಂದು ಮಾಡಿದ. ತೆಗೆಯುವದೇ ವಿಕ್ರಮನಿಗೆ ಬೇಕಾಗಿದ್ದಿತು. ಇವರಂಗೆ ಹಣವನ್ನು ಯಾರಿಂದ ಕೊಡಿಸಲೀ ಎಂಬಚಿಂತೆಯೂ ಮೂಡಿತು

ಕುಡಿಯಲು ದೊರೆಯದೆಂದ. ಉತ್ತಮಹದಿಂದ ನಡೆದರು. ಲಗುಬಗೆ ಯಿಂದ ಅಪರಾಧಿಗಳು ತಾವಲ್ಲಿವೆಂದರು. ಸಬ್ಜಿನಸ್ವೈಚ್ಯರರು ಬೇಕಿ ಹಾಕಿಯೇ ಕರೆದೊಯ್ಯಲು ತಿಳಿಸಿದೆನ್ನು ನಡೆದಂತೆಯೇ ಕೇಳಿಸಿದರು. ತಾವು ಎಂದೂ ಯಾರಿಗೂ ಕೀಳು ರೀತಿಯಿಂದ ನಡಿಸಿಕೊಂಡಿಲ್ಲವೆಂದು ಹೇಳಿಕೊಂಡರು ‘ಯಾಶಿ’ ಮಾತ್ರ ಕೊಟ್ಟೇ ಕೊಡುವರೆಂಬುದನ್ನು ಹೇಳಲು ಮರೆಯುಲೇ ಇಲ್ಲ. ಯಾಶಿಯೇ ಪ್ರಧಾನ ಪಟ್ಟ ಪಡೆದಿದ್ದಿತು ಮಾತಿನಲ್ಲಿ.

ಸ್ವಯಂಸೇವಕರ ಅವಶ್ಯಕತೆ ತೋರಲೇ ಇಲ್ಲ. ಸ್ವೀಶನದ ಕಿಕ್ಕು-ರಿದ ಜನಸಮಾಹವು ಸರಿದು, ದಾರಿ ಕೊಟ್ಟಿತು. ವಿಕ್ರಮನು ಮುಖಿಂದ ನೆಂದಲ್ಲ ಅವರು ಸರಿದುದು. ದುರುಳರ ಕಂಡು ದೂರಿರಬೇಕೆಂಬುದನ್ನು ಕಲಿತರಲೇಬೇಕು. ಸಿವಾಯಿಗಳು ಜನತೆಯ ಕಣ್ಣಿಗೆ, ಹಾಗೆ ರೂಪ ಗೊಂಡಿದ್ದಾರೆ. ಜನತೆಯ ಸೇವಕರೇ ತಾವೆಂಬುದನ್ನು ವರೀತು ತೋಷ ಣಿಗ್ರೀದುದರಿಂದ ದುರುಳರೆಂದೇ ನಾಮಾಂಕಿತರಾಗಿರುವರು. ಸಿವಾಯಿ-ಗಳು ಕಂಡಲ್ಲಿ, ಅನಧಿಕಾರಿಗಳಿಗೆ, ಹಣಸುಲಿಯುವರು ಎಂಬ ಸೊಲ್ಲು ಇದ್ದುದೇ! ಅವರನ್ನು ಮಾತನಾಡಿಸುವದು ಪಾಪವೆನ್ನುವದರ ವರೀಗೂ ಅವರ ಕೀಳುಡತೆಗಳು ಜನತೆಯ ಮನದಲ್ಲಿ ಬೇರೂರಿವೆ. ಬೃಹತ್ತಣನೆಂದರೆ ಸತ್ಯಾಶೀಲ, ಸದಾ ಚಾರ ಸಿರತ ಬ್ರಹ್ಮಜ್ಞಾನಿ, ಲೋಕಹಿತ ಕತ್ಯು. ಸರ್ವೇ ಜನಾಃ ಸ್ವಾಖಿನೋಽಭವಂತುಸಮಸ್ತಸನ್ನಂಗಲಾನಿಭವಂತುವಂಬುದೇ ಜೀವಿತದ ಆಧ್ಯ ಮಂತ್ರ ಧ್ಯೇಯ ಅಲ್ಲವೇ? ಈಗ ಬೃಹತ್ತಣ, ಬ್ರಹ್ಮಿಕರ ಶೀಪಾಯಿ, ಒಂದೇಟಿಂಕಶಾಲೆಯ ನಾಣ್ಯಗಳು. ಕಂಡವರು ಕೈಮುಗದೇ ದೂರಿರುವರು. ಮಯಾಂದಿ ನೀಡುವುದಕ್ಕಿಲ್ಲ, ನಮಸ್ಕಾರ. ಮುಟ್ಟಿದರೆ ಕೆಟ್ಟೇತೆಂದು. ವಿಕ್ರಮನಿಗೂ ನೊಡಲು ತಿಳಿದಿರಲೇಬೇಕು. ವಿಕ್ರಮನ ಹಿತದವರು ಸ್ವಾಗತ ಕೊರಿದರು. ಗಳಿಯರು, ಗುರುಗಳು, ಹಿರಿಯರು ಸುಸ್ವಾಗತಂ ಎಂದರು. ಹಣ್ಣುಗಳನ್ನು ಬೇನೇಯವನೆಂದು ಒಪ್ಪಿಸುತ್ತಾರೆ. ಕುಳಿತಲ್ಲಿ ಚಹವೂ ಬಂದಿತು. ಬೇಡವೆಂದರೂ, ಸಾಕೆಂದರೂ ಆಗ್ರಹ. ಹವಾಲದಾರರು ಆಸ್ವದ ಕೊಟ್ಟುದುದರ ಕಾರಣವು,

ಗೇಳಿಯನು ವಿಕ್ರಮನ ಕಿವಿಯಲ್ಲಿ ಹಾಕದಿದ್ದರೆ, ಗೂಡಿನಾಗಿಯೇ ಇರುತ್ತಿದ್ದಿತು. ಚಿಂತೆ ದೂರವಾಯಿತು ಎಂದ. ಜೇಲಿನಲ್ಲಿ ಅನೇಕ ನಾಟಕ ಬರೆಯಲು ವಿನಂತಿಗಳನ್ನು ಇರಿಸಿದರು. ಜೇಲನ ವಿಷಯವನ್ನೇ ಪ್ರಾರ್ಥಾನ್ಯವಾದ ಕಾದಂಬರಿ ಬರೆಯಲು ಒಬ್ಬ ಕೇಳಿದ. ಕುನೂರ ವ್ಯಾಖನ ಸಂಪುಟಗಳನ್ನೇ ಒಬ್ಬ ಕೊಟ್ಟಿ. ಗೀತೆಯೂ ಕೈಚೀಲದಲ್ಲಿ ಹೊಕ್ಕಿತು. ವಿಕ್ರಮನ ಪ್ರೀರು ಸಾಹಿತಿಗಳಾದ ಅ. ನ. ಕೃ. ರವರ ಕಾದಂಬರಿಗಳೂ ಒದಗಿದವು. ಗುರು ಪ್ರಿಯರು ರುಭಾಶೀವಾದ ಕೋರಿದರು. ಗೆಳೆಯರು ನಮಸ್ತೇಕಾಟ್ಟಿರು, ತೆಗೆದುಕೊಂಡರು. ಗಾಡಿಬಂದಿತು. ಹೊರಟಿತು. ಪ್ರವಾಸಿಯಂತೆ ಕುಳಿತಿದ್ದ, ಕೈದಿಯಂತೆ ಅಲ್ಲಾ. ವಿಕ್ರಮನ ಬದಿಯಲ್ಲಿಯೇ ಕುಳಿತವನ್ನೊಬ್ಬ ಕೇಳಿದ.

“ ಯಾಕ್ರೀ ಸಾಹಿತಿಗಳ ಎಲ್ಲಿಗೆ ? ”

“ ಪುಣ್ಯಭೂಮಿಗೆ ”

“ ಅಂಪೇನ್ಸರ್ ಸಾಹಿತ್ಯದ ಭಾಷಾದ ”

“ ಭಾವನಾದಾಗ ಹೇಳಬ್ಬಾಡಿ ನಮ್ಮಂಥಾ ಮಂದಿಗೆ ತಿಳಿಯೂ ಹಂಗ.... ”

“ ಜೇಲಿಗೆ ”

“ ಶ್ರೀಂಗ್ರಹ—ತಿಳೀತಜಿಡಿ ”

ಪ್ರೇಲಿಸರನ್ನು ಸೂಡಿ ಆಚೆಗೆ ಹೊರಳಿದ. ಪ್ರೇಲಿಸರು ಬಂಧಿತರಾಗಿದ್ದರು ಚೇವಿಯ ಮುಡಿಮೆಯಿಂದ, ವಿಕ್ರಮನನ್ನು ಕಂಡು “ಪುಣ್ಯಭೂಮಿ ಬರೋಬು ರ ಪುಣ್ಯಭೂಮಿನ ! ” ಎಂದು ಉದ್ದುರವನ್ನು ಹೃದಯಾಂತರಾಕ್ಷದಿಂದ ಹೊರಟಿಸಿದ ಪ್ರವಾಸಿ ಗಾಡಿಸಾಗಿದ್ದ ತನೆಗವಾಗಿ.

ಹಕ್ಕಾರೋ-ಧಾಲೀವಾಟ್ !!

“ ರಾಯ್ ನ ”

“ ಏನು ? ”

“ ಅಲ್ಲಿ ಕಾಣ್ತುತನೋಡಿ, ಅದ್ನ ‘ ದಿಸ್ತಿಕ್ಟ್ ’ ಜೀಲು. ಒಂಗ
ಹೊಕ್ಕಾರತ್ತಿ, ಜಗತ್ತಾಳ್ಯಿಗ ಏನ್ನಡದ್ದೆತೀ ಅನೋಂದು ತಿಳಾಕ ಸಾದ್ಯಾನೇ
ಇಲ್ಲ. ”

“ ನೀ ನೋಡಿ ಏನು ? ”

“ ನೋಡಿನ್ನಿ. ಈಗ ಜೀಲಂತ ಕರೂತಾರಿ. ಅಲ್ಲಿ ಆದಿಲ
ಶಾಸ್ತ್ರಾಲಕ್ಷ್ಯ ಫರೀದ್, ಸಾಧು-ಸಂತೂ ಇಳಕೊಳ್ಳಾ ಕ, ಕಟ್ಟಿದ್ದುಂತಿ.

ಬಾಳ ಮಜಬೂತ್ತೀತ್ತಿ. ಸುತ್ತು ರ ಕ್ಷಾಟೀಗ್ನಾದಿ, ನಡವ ಜೀಲು ಮಾಡ್ಯಾರ್.

“ನೀ ಒಂದೇ ಪರ್ತೆ ನೋಡಿ ಬಂದಿದಿ. ನಾ ಅಲ್ಲೇ ಇದ್ದು ನೋಡಿನಿ.”

“ ಏನ್ನು ಕಾ ಪತ್ತೀ ಎಪ್ಪಾ.....”

ದಿಸ್ತ್ರಿಕ್ಟ್ ಜೀಲಿನ ಹೆಬ್ಬಾಗಿಲಲ್ಲಿ ನಿಂತರು. ಕರೆತಂದ ಸೀವಾಯಿಗಳು, ಕೈದಿ ಬಂದುದನ್ನು ತಿಳುಹಿಸುವ ಶಾಗದ ಕಳುಹಿದರು. ಒಳಹೊಕ್ಕರು. ವಿಕ್ರಮನನ್ನು ಒಪ್ಪಿಸಿ, ಸೀವಾಯಿಗಳು ತೆರಳಿದರು. ನಿಯ ಮದಂತೆ ‘ತಪಾಸಣೆ’ ನೇರವೇರಿತು. ಹಳದಿ ಟೊಪ್ಪಿಗೆಯವನ ವಶಕ್ಕೆ ವಿಕ್ರಮನನ್ನು ಕೊಟ್ಟರು. ಅವನು ಎಳೆದ ವಿಕ್ರಮನನ್ನು. ನಡುವೆ ‘ನಿಲ್ಲು’ ಎಂದು ಆಚ್ಛಾಪಿಸಿದ. ವಿಕ್ರಮನು ತನ್ನ ನಲ್ಲಿ ಎಂದು ಭಾವಿಸಿದ್ದ ನೇನೋಃ ಆಲಿಂಗಿಸಿದ. ವಿಕ್ರಮನು ಕೋಪಗೊಂಡ. ಆದರೇನು? ಗಲ್ಲಿ ಚಿಪ್ಪಟದ ಸಿವಳಾ ಟೊಪ್ಪಿ! ವಿಕ್ರಮನು ದಿಗಿಲುಗೊಂಡ! ‘ಯಾರಿವನು?’

ಇಪ್ಪತ್ತು ಮೆಟ್ಟೆಲು ಏರುವುದರಲ್ಲಿ ‘ಸಿವಳಾ’ನ ಚೇಷ್ಟೆ ಬಲಿಯಿತು. ವಿಕ್ರಮನು ಆರ್ಥಿಕಿಸಿದ. ‘ಅಂಡರಿಟ್‌ಲೀಲ್‌’ ಎಂದು ‘ಸಿವಳಾ’ ಕೂಗಿದ. ಬೇರೊಂದು ಬಾಗಿಲು ತೆರೆಯತು. ನಡೆದರು ಮುಂದಕ್ಕೆ. ವಿಕ್ರಮನು ಅಚ್ಚಿರುತ್ತಾಗಿ ನೋಡುತ್ತಿಲಿದ್ದ. ಸಾಲಾಗ ಕರಿಟೊಪ್ಪಿಗೆಯ ಕೈದಿಗಳು, ಗುದ್ದಲಿ ಸಲಕೆಗಳನ್ನು ಮುಂದಿರಿಸಿ ಕುಳಿತುದನ್ನು ಕಂಡ. ಅನೇಕ ಕೈದಿಗಳು ನಿಂತು ಹೊಡಿತ ತನ್ನ ಪುದನನ್ನು ಕಂಡ. ‘ಸಿವಳಾ’ ಜೀಲ ಜಮಾದಾರರಿಮುರು ನಿಲ್ಲಿಸಿದ ವಿಕ್ರಮನನ್ನು. ‘ನಂಬರ ಹಾಚ’ ಜಮಾದಾರರು ಫೋನಿಸಿದರು. ಏನೆಸೆಯ ನಂಬರಿನ ಕೊರಡಿಯಲ್ಲಿ ತುರುಕಿದರು. ‘ಬರಬೇಕು. ಸ್ವಾಗತಂ, ಸುಸ್ವಾಗತಂ’ ಎಂದು ಕೊರಡಿಯಲ್ಲಿ ಕರೆದರು. ಯಾರಿರಬಹುದು? ಪರಿಚಿತರೇ ಸ್ವಾಗತಕೋರಿರಬೇಕು. ಅವರಿವರ ಮುಖ ಕಂಡು ಪರಿಕಿಸುವುದರಲ್ಲಿ ಕೂಗಿದವರೇ ಮುಂಬಂದು ಕೈಕುಲು ಕಿದರು.

“ ನಮಸ್ವಾರ - ನಮಸ್ವಾರ ” ವಿಕ್ರಮನೆಂದ.

“ ಹುಮ್ಮೆವೇ ? ” ಕೈ ಕುಲುಕಿದವ ನುಡಿದೆ.

“ ಹುಮ್ಮೆ. ತಾವೂ.....”

“ ಹುಮ್ಮೆವಾಗಿಯೇ ಇದ್ದೇನೆ. ಇದು ಸೊಡಿ, ಬಾಗಿಲದೆ ಬದಿ ಯಲ್ಲಿ ನರಕ, ಜೀನು ಹುಟ್ಟಿಲ್ಲದೆ ಭಾವನೆ ಆದೀತು. ಅಲ್ಲ - ‘ತಗಣಿ ಮಂಟ್ಟಿಗೂನ್ನು ಮೇಲೆಲ್ಲಾ ರಂತ್ತಿ ತಗಣಿಗಳ ವೃಷ್ಟಿ ! ವಿಕ್ರಮರಾವ, ಮಹಾ ಧಾನಿಗಳು ಇಲ್ಲಿಯ ಕೈದಿಗಳು ! ಪ್ರತಿಕ್ಷಣಕ್ಕೂ ರಕ್ತದಾನ ಮಾಡುತ್ತಿದ್ದೇವೆ. ಒಕ್ಕಾಡುಗಳಿಗೆ, ಸೊಳ್ಳಿಗಳಿಗೆ ಚಬ್ಬಂಬಂಟ ಇಲ್ಲಿ ಹುಮ್ಮೆವಲ್ಲದೇ ಮತ್ತೇನು ? ’ ”

“ ಲಕ್ಷ್ಮಿನ ಸರಕಕ್ಕೆಂತ ಇದು. . .”

“ ಸಿವ.ಶ್ರೀರಾಮ್‌ಸ್ರೋಮಚ್ಚಪಣಿ ? ” ಕುಲಿತನನೊಬ್ಬ ಪ್ರಶ್ನೆ ಸಿದೆ. ಅದುಜಾದೆ. ಹುಚ್ಚಿನ ಪಣಿನವರು ಉತ್ತರವಿತ್ತರು. ವಿಕ್ರಮನಿಗೆ ತಮ್ಮಾನಿಯಷ್ಟು ದೂರವಾಲಿಸಿದರು ಹುಚ್ಚಿನ ಪಣಿನವರು ಕೈದಿಗಳಿಗೆ ಪ್ರಿಯಾಗಿದ್ದರು ಅವರ ಹೀಕೆ ಆದುದೇ ತಡ, ವಿಕ್ರಮನ ಹಾಸಿಗೆ ಯಾಸಿ, ಸೇವಕರಂತೆ ಕುಡಿತರು. ಹುಚ್ಚಿನ ಪಣಿನವರ ನುಡಿಯೇ ನಯುವಾದ, ಹೆಚ್ಚು

“ ಯಾಕ್ಕಿಡಾರ್ತಿ ಎವ್ವ ನಿಮ್ಮಸ್ನೇ ? ” ಕೈದಿ ಕೇಳಿದೆ. ಮುಂದಾಗಿ ಹುಚ್ಚಿನ ಸರಕೆ ಉತ್ತರಿಸಿತ್ತರು.

“ ಸಮ್ಮಾನ ಗುರುಗೋಡವಾ ಇವರೂ....”

“ ಶ್ರೀರಿ, ವಾಡಾಶ್ಚಿತ್ತಿ ”

ವಿಕ್ರಮ ಹುಚ್ಚಿನ ಪಣಿನವರು, ಮೆಲ್ಲಿನೆ ಮಾತಿಗೆ ವೀದಲುಮಾಡಿ ದುದರಿಂದ, ಉಳಿದ ಕೈದಿಗಳು ಆಚೆಗೆ ಸರಿದು ಮಾತನಾಡತೊಡಗಿದರು. ವಿಕ್ರಮನು ಇಲ್ಲಿಯ ರಿತಿ ಕೇಳಿದೆ. ಹುಚ್ಚಿನ ಪಣಿ ಶಮ್ಮಾ ಅನುಭವ ಗಳನ್ನು, ಒಂದೊಂದಾಗಿ ವಿಕ್ರಮನೆಡುರು ಇರಿಸಿದರು. ‘ಕಾಳಾಟೋಪಿ’ ‘ಪಿವಳಾಟೋಪಿ’ಗಳ ವಂಶಾವಳಿಯನ್ನು ತಿಳಿಸಿದರು. ಜೇಲಿನ ಪ್ರಪಿತಾ

మహానే తన్నన్ను జీపై మాడిదవనెంబుచు మనదట్టాయితు విక్రమనిగే. బెళగినింద మరుదిన బెళగిన వరెగొ జరుగువ కాయిక్రమగలన్ను వరది మాడిదరు కుచ్ఛప్రణిషపదు విక్రమసు వేదలు కేళి తిలిదుదర ముఖ్యది భీకరమాగిద్దిదా. కృత్రమైయి మాతుగళ పరిణమమహన్న, పోర్సుకమాగి అసుభవిసలేఇ బేకేందు ఒకగే మరుగచ. బోకు తాకచిషుపుచక్కు స్వారంభవాయితు. ‘పాజసంబర’ ఎందు కూగాడే ‘మాటల్చ’ కాయువ ప్రోలీన, బొలన్ను తెరిద. పీవళా జంగాశన్న కరెయివంత విక్రమనమ్మ కరీద. ఒనపు ఒయ్యార బోరిద దూరిస్తింద ముత్తిక్కే ‘తన్న’దెందు కుళిత క్షేషిగే తిళిసిద. కుఁటవరాదూ బంబల సీడ లిల్ల. ఒకక్కు బందు విక్రమనుసెందు, సీరు తుంబిద మగి, దసిరు కాంసేయింతహరాడిజ్ఞ పదాణ, ఎదు తొట్టి ఇరిసిద విక్రమను ‘తప్పోనిధియాగిద్దాద ‘పివళా’సన్న సుట్టు ఒందినూడు త్తలిడ్డే ఎందుకొండ మనదల్లి కోఁఁటాసల్లుపేంచ, తోరుతుదన్న మరియులల్ల. శాంతి సచ్చిదాగాక సింధియా కాసెంచు జనసుషయ బేకేంబ బయికే బేరి! హుచ్చప్రణి సపదు తిర్మిటిషదిద్దారే ‘పివళా’ విక్రమన బదియల్లి కుళితు, మంగలసమాత్ర కష్టిద నటిసే తోరి, మంగలాష్టక పతిసుత్తలిద్ద. ‘ ఇరలియది. ఆవస స్థభావమే కాగిరబేకు.’ ఎందు విక్రమము బహిరంగ భాషణమాడి పీజే తొలగితు. పారాదే’ ఎందుమస్యగతమాతు. పివళా ‘ సన చికణా! సన చికణా ! ’ ఎందు క్షేత్రప్రిస్తు క్షేత్రప్రిస్తు ఓడిద.

“ ఉటా మాడ్రీ అవ్వాతవర ” ఒబ్బ క్షేది కేళిశోండ. బేరొబ్బ “కత్తల్క్షుత్తి మత్త. బెళవెనూ దితాల్స్త గొణగ నాచుంత, బీళూద. గడూ కుండ్రి ఉణ్ణు క ” స్పుష్టికరిసిద. కాళు ఇణుకువుదరల్లిత్తు. విక్రమను ‘కాంస, మగియి సీరు,

ಕಂಡು ‘ಅಯ್ಯೋ ಧುದ್ವೈವವೇ’ ಎಂದುಕೊಂಡ. ಹುಚ್ಚಪಣಿನವರು, ವಿಕ್ರಮನ ಮನದ ಇಂಗಿತವನ್ನು ಅರಿತಿರಬೇಕು. ‘ಮಹಾ ಪ್ರಾಣಾದಾ ಇದೂ. ಬಿಡಬಾರ್ಥ. ಸ್ವತಂತ್ರದೇವಿ ನೈವೇದ್ಯಗಿ ಬರ್ತದ.’ ಎಂದು ನುಡಿದರು. ವಿಕ್ರಮನು ಕುಳಿತಲ್ಲಿಯೇ ಕೈತೊಳಿದ. ಹೊಟ್ಟಿ ಹಸಿದಿಲ್ಲ ವೆಂದೇ ಹಾಡಿದ. ಕುಳಿತವರ ಅಗ್ರಹಕ್ಕೆ ತಲೆ ಬಾಗಲೇಬೇಕು. ‘ಕಷ್ಟ ಸಹಿಷ್ಣುತಾನು’ ಎಂಬುದನ್ನು ತೋರ್ದಿಸುವ ಆರೆಯೂ ಇದ್ದಿತು. ‘ಪರಿ ವಾಣ! ಮಗ!!’, ಸೋಡಿದ. ಜೀವನಕ್ಕೇ ಹೊಸ ಸಂಸ್ಕಾರ, ಎಂದ.

“ಇದು...ಏನು?” ವಿಕ್ರಮ ಕೇಳಿದ.

“ಅದೂ..... ಜೀಲು ಲೋಕದ ಅವೃತ್ತ! ಸುಖಸಾರಕೆ ಮರಣ ರಸಾಯನ!!” ಹುಚ್ಚಪನವರು ವಿಕ್ರಮನ ಹೊಗ ಸೋಡುತ್ತು ನುಡಿದರು. ಕೈದಿಗಳಲ್ಲ ‘ಹೌದ್ರೀ ಅವ್ಯಾಖಾತವರ. ಅವೃತಾನಂ ಕರೇ ಸೋಡಿ’ ಎಂದರು.

“ಇದನ್ನು ಕುಡಿದವರೆಲ್ಲ ದೇವತೆಗಳು” ವಿಕ್ರಮನು ರೂಪಿಯ ತುಣುಕನ್ನು ರಸಾಯನದಲ್ಲಿ ತುಂಬಲು ಬಿಟ್ಟು ನುಡಿದ.

“ಅದೂ ಮಾತೂ ಕರೇನೇ. ಗುಡ್ಯಾಗಿನ ಕಲ್ಲದೇವ್ಯಾರಂಗ, ಆಗೇ ಬಡ್ಡೀತ್ತಿ ಇದನ್ನ ಕುಡಪ್ಪ. ಏಳಂದ್ರೆ ಏಕೊಡು, ಕೂಡಂದ್ರು ಕೂಡಾಡು. ಇಷ್ಟಾಗ್ತ ತ ಸೋಡಿ. ಅಂತಾ ಗುಣಾ ಐತಿ ಈ ಅವೃತ ದಾಗ” ತನ್ನ ಸಂಕಟ ನುಡಿ ಹೊರಹೊಮ್ಮಿಸಿದ ಒಬ್ಬ ಕೈದಿ.

“ಭೂಲೋಕ, ಭುವರ್ಲೋಕ, ಸ್ವರ್ಗ, ಪಾತಾಕಲೋಕದಿಂದ ನವನಷ್ಟಿ ತರಸ್ತಾರ. ಹಸರ ತೊವಾಲ್ಲಾ ಕಂಡ್ರಾತು, ಕಿತ್ತಿರವಾಸಿ ನೂಡಿದ್ದೇ ಜೀಲಲೋಕಕ್ಕೆ!” ಹುಚ್ಚಪನವರೆಂದರು. ವಿಕ್ರಮನು ತಿನ್ನಲು ಯಶ್ವಿ ಸಿದ. ಕೊನೆಗೆ ‘ಬಲ್ಲಿನಪ್ಪ’ ಎಂದು ಸರಿಸಿದ ಬದಿಗೆ. ವೃಧ್ಧಕೈದಿಯು ‘ಅಣ್ಣಾ ಅವರ್ಡ-ಬಿಡಬ್ಬಾಡಿ....ಬಂಡತುಣುಕು ತಿಂಬಿಡಿ. ಯುಂಕಂದ್ರೀ ನಿಮಗ ಎಂಟ್ಟೀಶನೀ ಇರಾಕ ಬೇಕು. ಮಗ್ಗಾಗಿನ್ನೀರು- ಪರಿವಾಣಾಗಿನ ಸಾರು ಕುಡಿಸಿಬಿಡತಾನು. ಮುಕಾಟ್ಟಿನ್ನೀ- ಮತ್ತು ಕಾಡಿ

ಕೌಶಿಂಗ್ ಕುಂತಾನು ! ಮುಗದ ಹೋಗ್ಗಿ ಅವಂದು ! ” ಎಂದು ಹಿರಿತನ, ಅನುಭವ ಹೇಳಿಕೊಂಡ. ವಿಕ್ರಮಸಿಗೆ ಮುದುಕನ ಮಾತ್ರ ನಿಜವೆನ್ನಿಸಿತು. ಉಳಿದ ಕೈದಿಗಳಿಗಲ್ಲ, ಆಲ್ಯುಮಿನಿಯಹೂ ಪಾತ್ರ ಕೌಟ್ಟಿರುವಾಗ, ತನ್ನ ಭಾಗಕ್ಕೆ ‘ಮಗ, ಪರಿವಾಳ’ ಬರಬೇಕಾದರೆ ಈನಿರಾಯನ ಅಟವೇ ಎನ್ನಿಸಿತು. ಹುಚ್ಚಪ್ಪನವರು ಮುದುಕನ ಮಾತಿಗೆ ಸಂಮಾತಿ ನೀಡಿದೇ ಪ್ರತಿಭಟಿಸಿದರು. ‘ಶನಿ, ರಾಹು, ಕೇತು, ಮಂಗಳ ಎಲ್ಲವೂ ಸುಳ್ಳ. ಕಾಲ್ಪನಿಕ. ಇಂತಹ ವಿಷಯಗಳನ್ನು ನಂಬಿ ನಮ್ಮ ರಾಷ್ಟ್ರ ಅಧೋಗತಿಗಳಿದಿದೆ. ಕೋಟ್ಯಾಂತರ ದೇವರು, ಕಲ್ಲು ಕಂಡಲ್ಲಿಕೆ ಮುಗಿಯುವುದು, ಹರಕೆ ಒಪ್ಪಿಸುವುದು. ಗುಡಿ ಕಟ್ಟಿಸುವುದನ್ನು ಮಾಡಿ, ರಾಷ್ಟ್ರದ ಸಂಪತ್ತನ್ನು ನಾಶ ಮಾಡಿದ್ದಾರೆ. ನೂರಿಂಟು ಜಾತಿಗಳಾಗಿನೆ” ಸರತಿಯ ಕಾವಲರು ಮಾತನಾಡಿದರೆ ‘ದಂಡನೆ’ ಎಂದು ಬೆದರಿಸಿದುದರಿಂದ ಹುಚ್ಚಪ್ಪನವರು, ತಮ್ಮ ವಾದವನ್ನು- ನಿಲ್ಲಿಸಿದರು. ವಿಕ್ರಮಸಿಗೆ ಉಭಯ ಸಂಕಟ. ಮುದುಕನ ಮಾತಿಗೆ ಬೆಲೆ ಇದೆ. ಈನಿಗೆ ಶಲೆ ಬಾಗ ತಿಂದು, ‘ಮುಂದೆ ಕಾಡಬೇಡ ಮಹಾರಾಯಾ !’ ಎನ್ನಬೇಕೆಂದರೆ ಹುಚ್ಚಪ್ಪನವರು ! ಹುಚ್ಚಪ್ಪನವರು ಕಲಿತವರು. ಸಮಾವಾದಿಗಳು. ಲೆನಿನ್‌ನ ತತ್ವಗಳ ಕಾವಾಯ ಕುಡಿದವರು. ಅಂತಹವರ ವಿದೋಧವಾದ ಮಾಡುವಂತಿಲ್ಲ. ಹುಚ್ಚಪ್ಪನವರು ಕಾವಲನಿಗೆ ಉತ್ತರ ಕೊಡುವ ಸಮಯ ಸಾಧಿಸಿ, ತುಣುಕನ್ನು ನುಂಗಿ, ಮಗಿಯ ನೀರನ್ನು ಕುಡಿದೇ ಬಿಟ್ಟ. ವಿಕ್ರಮನು ತಿನ್ನಬಾರದೂ ಎಂದು ಜಪ ಮಾಡುತ್ತಲಿರುವ ತಣ್ಣಸ್ವಿಯೂ ಕೊಟ್ಟಿಯಲ್ಲಿದ್ದ. ಬದಿಗೆ ಸರಿಸಿ, ವಿಕ್ರಮ ಕೈತೊಳಿದುದೇ ತಡ, ‘ನಾ ತೊಗೊಂತಿನಿ ತಂಡೆ’ ಎಂದು ತಿನ್ನಲು ತೊಡಗಿದ. ಕೆಳವರು ಕೊಂಡಿಗೊಂಡರು. ಕೆಲವರು ಒಳ್ಳೆಯದಾಯಿತೆಂದರು. ಕೆಲವರು ‘ಕೂಳಬಕ್ಕು’ ನೆಂದರು. ವಿಕ್ರಮನು ಅತ್ಯಾದರದಿಂದ ತಿನ್ನಿಸಿ ತನ್ನ ಮಗಿಯ ನೀರನ್ನೂ ಕೊಟ್ಟಿ. ತಪಸ್ವಿಯು ಅಮೃತವೆಂದೇ ರಸಾಯನಕುಡಿದು, ಪರಿವಾಳವನ್ನು ನಾಲ್ಕಿಗಿಯಂದ ತೊಳಿದು, ಮೂಲೆಯಲ್ಲಿ ಇರಿಸಿದ. ತಪಸ್ವಿಯ ಮುಖವನ್ನೇ ದಿಟ್ಟಿಸುತ್ತಲಿದ್ದ ವಿಕ್ರಮ ‘ಅರಹೋಟ್ಟಿ....’ ಎಂದೆ.

ಕೈದಿಗಳು ತಮ್ಮ ಗೆಳೆಯರೊಡನೆ ‘ಅಟ್ಟಿ’ಗಳ ವಿಚಾರವನ್ನು ಅರೆಯುತ್ತೆಲ್ಲದ್ದರು. ಕೋಟಿಯ ಸುತ್ತು, ಒಳಗೆ ‘ಪಹರೆ’ ಯವರ ಕೂಗು, ಪ್ರಶಾಂತ ವಾತಾವರಣವನ್ನು ಕಡಡುತ್ತಿದ್ದಿತು. ತಗಣೆಗಳು, ರಕ್ತ ಶೋಷಣೆಗಾಗಿ, ಹುಟ್ಟಿನಿಂದ ಹೊರಬಂದು ಕಾರ್ಯತತ್ವರವಾಗಿ, ಜಯಾಪುಜೆಯಕ್ಕೆ ಗುರಿಯಾಗುತ್ತೆಲ್ಲದ್ದವು. ಏರಸ್ಟೇರ್ ಪೂರ್ವಪ್ರವಾದುವು ಕೆಲವಕ್ಕೆ. ಸಂಗೀತ ಶಿಖಾಮಣಿ ಸೊಳ್ಳಿಗಳು ‘ಸಂಗೀತಮಯಂಜಗತ್’ ಎಂಬುದನ್ನು ಸಾರುತ್ತಲೇ ಇಡ್ಡವು. ಸ್ಥಿತಪ್ರಜ್ಞರು ‘ನಿದ್ರಾಸಮಾಧಿಯಂ ಮೋಂದಿದರು.’ ಏರರು ಮಲಗಾದಾಗಲೂ ತಗಣೆ-ಜಕ್ಕುಡುಗಳೊಡನೆ ಅವ್ಯಾಪಕವಾಗಿ ಹೊರಾಡುತ್ತೆಲ್ಲದ್ದರು. ಕಲರು ಎದ್ದು ಕುಳಿತೇ ಖಡಗಧಾರಿಗಳಾಗಿ ‘ಬಾ ಸೋಡೋಣ’ ಎಂದು. ‘ಸಿನ್ನು ಭಾಗದ ರಕ್ತ, ಕುಡಿದು ಬಿಡು.’ ಎಂದು ಅಲ್ಲಿಯೇ ಸಂಕಟ ತಾಳದೇ ಹೊರಳ್ಳಾಡಿ, ‘ರಾತ್ರಿಗೆ ಬೇಗ ಮರಣ ಒರಲೀ’ ಎಂದು ಶಾಪವ್ರದಾನ ಮಾಡಿದರು. ಭಾಗಿಲದ ಬದಿಯ ನರಕ ಕುಂಡವು ಭರತಿ ಹೊಂದುತ್ತೆಲ್ಲದ್ದಿತು ಭರತಿಯ ಸವ್ಯಾಳ ಕೇಳಿ ವ್ಯಾಳತ್ಯಾಗಕ್ಕೆ ಸಿದ್ಧನಾಗಲಿಯಾ’ ಎಂದವನು ವಿಕ್ರಮಸೂಭಾಸ. ಹುಣ್ಣಪ್ಪನವರು, ಸಮತಾವಾದಿಗಳಾದುದರಿಂದ, ಕುಡಿಯಲ್ಲಿ, ನೆಮ್ಮುತ್ತೆ ಅಪೂ ಜೀವಿಗಳು. ಅವು ಬಡವಾಗುವುದೇಕೆ? ಜೀವಿಗಳಿಲ್ಲ ಸಮ ಎಂದು ಸ್ವಷ್ಟ ತ್ಯಾಗಿಗಳಾಗಿ ಬದ್ದುಕೊಂಡಿದ್ದರು.

ವಿಕ್ರಮನು, ಹುಣ್ಣಪ್ಪನವರು ಎಷ್ಟುರಿದುವರೇನೂ ಎಂದು ಕೂಗಿದ. ಸಿಂಹಿಂತರಾಗಿ ಮಲಗಿ ಸಿದ್ಧಿಸುವುದನ್ನು ಕಂಡು ಭಾಪು ಎಂದ. ‘ಹುಣ್ಣಪ್ಪ ಇಸ್ತ್ವಾ ಹುಡುಗ. ವೇಶಭಕ್ತಿ ಎಂದರೆ ಇಂತಹ ತ್ಯಾಗಕ್ಕೂ ಸಿದ್ಧನಾಗಬೇಕೆ? ರೆವಿಸ್ಯಾ ಡಿವಾಟ್‌ಮೆಂಟ್‌ನ’ ನೊಕು ಎಂದರೆ ಸಾಮಾನ್ಯವೇ? ಮಾಮ್ಲದಾರ-ಕಲೆಕ್ಟರ ಅಧಿಕಾರ ದೊರೆಯುತ್ತಿದ್ದಿತು. ಅದನ್ನೆಲ್ಲ ಬಿಟ್ಟು.... ರೆಕಾರ್ಡ್‌ಕೇವರನಾದ ತಾನೇ ಬೆಂಕಿ ಕೊಡಬೇಕೆ? ರೀಕಾರ್ಡ್‌ಲಾಲ್ ಸುಟ್ಟು ಬೂದಿಯಾದಕೆ ಇವನಿಗೇನು ಬಂತು ಭಾಗ್ಯ!! ಹುಣ್ಣ ಹುಡುಗ! ಬ. ಏ. ಪ್ರಥಮ ಶ್ರೇಷ್ಠಯಲ್ಲಿ ಅದು ಹೇಗೆ ತೇರ್ಥದೆ ಧೂದ? ಇಷ್ಟ್ವಾ ಮುಂಧೋರಣೆ ಬೇಡವೇ? ಸುಸಂಕೃತರೆಂದರೆ

ಪೀಗೇಯೇ ? ಸಿಜ, ಇದಕ್ಕೇ ತ್ವಾಗವೆನ್ನು ಬೇಕು ? ಆಶೀ-ಆಕಾಂಕ್ಷೆ ಗಳನ್ನೇಲ್ಲ ತೊರೆದೆ. ಕಾಂಗ್ರೆಸ್‌ನ ಅಳ್ಳಿಯಂತೆ, ರೆಕಾಡ್‌ ಮಟ್ಟೆ. ನೋಕರಿ ಹೋಗಬಹುದು. ದೇಶಕ್ಕೆ ಅಪಾರ ನೇವೆ ನಿಜ ! ಕಾಂಗ್ರೆಸ್ ರಾಜ್ಯ ಬಂದರೆ, ಹುಚ್ಚಿಪ್ಪನವರನ್ನು ನುರೆತರೆ?.... ಅದೇ ಸ್ಥಳಕ್ಕೆ.... ನೂಮ್ಮೆ ದಾರನೆಂದು ನಿಯಮಿಸಿದ್ದರೇ? ಈ ವಿಚಾರ ಹುಚ್ಚಿಪ್ಪನವರಿಗೆ ಬಂದಿರಲಿಕ್ಕಿಲ್ಲವೇ ? ವಿಕ್ರಮನ ವಿಚಾರವು ಪ್ರಪಂಚಸುತ್ತಲಿದ್ದ ತು-ಹುಚ್ಚಿಪ್ಪನು ಹೆಸರಿಗೆ ತಕ್ಕಂತೆ ಪರ್ತಿ ಸಿದೆಸೆಂದು ಒಮ್ಮೆ, ಇಂತಹ ತ್ವಾಗಿಗಳಿಂದಲೇ ರಾಷ್ಟ್ರದ ಆಭ್ಯಾಸದ್ಯುಮ್ಯಾವೆಂದು ಒಮ್ಮೆ, ಹೊಯ್ದಾಡಿಸುತ್ತಲಿದ್ದ ವಿಕ್ರಮ ತನ್ನ ತಲೆಯನ್ನು.

ವಿಕ್ರಮನು ಚೆಟ್ಟಿಸೇ ಎದ್ದು ಕುಳಿತು ‘ಯಾರು?’ ಎಂದ. ಎದೆಯ ಮೇಲೆ ಕ್ಕೆ ಆಡಿಸಿದೆ: ಏರಿಂದ ಕೊಂಚ ಜೆದರಿದ್ದು. ನಡುರಾತ್ಮಿಯಲ್ಲಿ ತನ್ನ ಮೃತ್ಯುಮುಟ್ಟಿವರಾರು ? ಅಲ್ಲೇ ಆದಿಲಾಹಿಯೇ ಭೂತ ವಾಗಿ ಬಂದನೇ ? ಯಾದು ? ಎಂದು ಮತ್ತೆ ಕೂಗಿದ. ಮೃತ್ಯುಮೇಲೆ ಕ್ಕೆ ಆಡಿಸಿದ ವ್ಯಕ್ತಿಯು ‘ನಾನು ಹೊಲ್ಲು’ ಎಂದಿತು.

“ ಹೊಲ್ಲು ! ”

“ ಅಹಂದು ನಾನೇ ಹೊಲ್ಲು ”

“ ಬಂಧಿಸಿದರೇ ? ”

“ ಮಾರು ದಿನಗಳಾವು ? ”

“ ಮೆಲ್ಲಿಸೆ ಮಾತನಾಡು. ಮುಂದಕ್ಕೆ ಬಾ. ಕೆವಿಗೇ ಬಾಯಿ ಇರಲ್ಲಿ-ಬಾ ” ವಿಕ್ರಮ ಹೊಲ್ಲು ಮಾತನಾಡತೊಡಗಿದರು.

“ ತಿಪ್ಪನು ಎಲ್ಲಿ ? ” ವಿಕ್ರಮ ಕೇಳಿದ.

“ ಫರಾರಿ ಅವನ ಕ್ಕೆಸರೆ ಸಾಧ್ಯವಿಲ್ಲ ! ”

“ ಶ್ರೀ ಅರಪಂದ ? ”

“ ಬಂಧಿಸಿದ್ದಾರಿ ! ”

“ ಎಂದು ? ”

“ ಎಲ್ಲಿತ ಜೊತೆ ! ”

“ ಎಲ್ಲಿರೂ ಅ-ಂ-ದರೆ ”

“ ಪಥಕವೇ !! ”

“ ಅದು ಹೇಗೆ ಮಾಲ್ಪಿಗ್ ? ”

“ ವಿದ್ವೈಚಿಗಳ ”

“ ಯಾರು ? ”

“ ನೀವು ಮೊದಲಿನಿಂದಲೂ ಸಂಶಯಕೊಳ್ಳುತ್ತಿದ್ದಿರಿ. ನಾವೆಲ್ಲ ಗಳನೇಗೆ ತರಲಿಲ್ಲ ! ”

“ ಕನೆಕಪ್ಪನೇ ? ”

“ ಅಹುದು ಅವನೇ !! ಎಲ್ಲರ ಬಂಧನಕ್ಕೂ ಅವನೇ ಕಾರಣ ! ”

“ ಎಲ್ಲಿರೂ ಎಲ್ಲಿ ? ”

“ ಹಿಂಡಲಗಿಯಲ್ಲಿ ಕೆಲವರು, ಇಲ್ಲಿ, ಇಸಾವುರ್ ”

“ ಪ್ರಕಾಶರೆ ? ”

“ ದಿಲ್ಲಿಗೆ ಹೋದರೆಂದು ”

“ ಬಂಧಿಸಿಲ್ಲವಷ್ಟೇ ? ”

“ ಇಲ್ಲ. ಆದರೇನು ? ಎಣ್ಣೂ ವ್ಯಧ ! ”

“ ಏಕೆ ? ”

ಪಥಕವೇ ಚದುರಿತು. ಕೃಕೊಂಡ ಕಾರ್ಯನೇ ಯಶಸ್ವಿಯಾಗಲಿಲ್ಲ. ನೂರಾರು ಸ್ವೇಶನ್ನುಗಳು, ಕಚೇರಿಗಳು ಉರಿದಿದ್ದರೆ ಈ ಮಾಲ್ಪಿಗೇ.... ಸಮಾಧಾನ ! ”

“ ಮಾಲ್ಪಿ- ನೂರಾರೇಕೆ, ಸಹಸ್ರರು ಸ್ವೇಶನ್ನುಗಳಂ ಭಸ್ತುವಾದಾವ ! ಬಿಟ್ಟಕ ಸಾಮಾಜ್ಯನೇ ಉರಿಯುವುದನ್ನು ನೋಡುವಿ. ಸಮಾಧಾನಿಯಾಗು ”

“ ಸುಡುವುದನ್ನು ಈ ಕೃಯೇ ಮಾಡಬೇಕಾಗಿದ್ದಿತು. ಇತರರು ಮಾಡಿದುದನ್ನು, ಕೇಳಬೇಕಷ್ಟು ? ”

“ ಕೊನೆಗೆ ಕನಕಪನೇ ಮೃತ್ಯುವಾದ !! ”

“ ವಿಕ್ರಮರಾವ, ಅಪ್ಪಣಿ ಕೊಡಿ ? ”

“ ಏತಕ್ಕೆ ಮಾಲ್ಯೇ ! ”

“ ಅಪ್ಪಣಿ ಕೊಡಿ ನೊಡಲು. ಆ ಮೇಲೆ ಹೇಳುತ್ತೇನೆ. ನಾನು ಅಸ್ತು ಮುಸಲ್ಲಾನ. ವೈರಿಯನ್ನು ”

“ ಯಾರು ವೈರಿ ? ”

“ ಕನಕಪ್ಪ ! ”

“ ಏನು ಮಾಡುವಿ ! ”

“ ಕಾಂಗ್ರೆಸ್ ದ್ಯುರ್ಕಾಹ ಬಗೆದವನ ರುಂಡವಿದೂ ಎಂದು ಜಗತ್ತು ನುಡಿಯುವಂತೆ ”

“ ಮಾಲ್ಯೇ- ದಾರೀ ತಪ್ಪಿ ಮಾತನಾಡಬೇಡ. ಕಾಂಗ್ರೆಸ್‌ನ ತಪ್ಪವು ವಿಶ್ವಬಂಧುತ್ವ ಪ್ರತಿಷ್ಠಾವನೆ ! ಶಾಂತಿ ! ಸತ್ಯ ! ಶಾಂತಿ ಸತ್ಯ ದಲ್ಲಿ ‘ಅಲ್ಲಾ’ ಸಿಂತಿರುವ ಮಾಲ್ಯೇ ”

“ ಸಿಜರಾಯತೇ, ಕನಕಪ್ಪ ಈ ರೀತಿ ಮಾಡಬಾರದಿತ್ತು ”

“ ಪಾರಿತೋಷಕ ದೊರೆಯಿತೇ ? ”

“ ಬಿಟ್ಟಿ ಸರಕಾರಾ ಇದು ”

“ ದೊರೆಯಲಿಲ್ಲವೇ ? ”

“ ನವೋದಯನೆ ಇರಿಸಿದ್ದಾರೆ ”

“ ಎಲ್ಲಿ ? ”

“ ಫಾಸೀಗೇಟಿನ ಬದಿಯ ಕೊರಡಿಯಲ್ಲಿ, ಇನ್ನೂ ಸಮಾಜಾರ ಕೇಳುತ್ತಲಿದ್ದಾರೆ. ತಿನಿಸುತ್ತಾರೆ. ಫೇಡೇ-ಲಾಡು-ಜಹ ಅವಸಿಗಾಗಿ ದಿನಾಲು ಬರುತ್ತದೆ. ಎಲ್ಲಿ ಸಂಗತಿ ಹೇಳುತ್ತಲಿರುವನಂತೆ ! ”

“ ಯಾರು ಹೇಳಿದರು ? ”

“ ಜಮಾದಾರ ! ”

“ ಜ-ಮಾ-ದಾ-ರ-ರು ??

“ ರಾಷ್ಟ್ರಪೀಠ ಎಲ್ಲರಲ್ಲಿಯೂ ಇದೆ. ಅವನ ವಿದೋಹಿ, ವೃತ್ತಿಗೆ ಜಮಾದಾರರೂ ಮರುಗಿದರು ”

“ ಹೋಲ್ಪ್ಯಾ ...”

“ ಏನು ? ”

“ ಅಗಸ್ಟ್ ಪದಿನಾರಸೆಯ ದಿನಾಂಕದೆ ರಾತ್ರಿ ಕೆಲಸ ಸೆನಿಸಿದೆಯೇ ?

“ ಸೈಕ್ಸ್ ಲುರಿಸಿದ್ದ್ದು ? ”

“ ಅದು ನರಿ. ಸೈಕ್ಸ್ ದ ಗೋಡೆಯಲ್ಲಿಯ ಟ್ರಿರ್ಯಾರಿ ತೆಗೆದ್ದು ”

“ ರೆಲ್ಪ್ಯಾಯ ಹಣ ಪಥಕದ ನಾಯಕರ ಕೈಗಿತ್ತೆ ”

“ ತೇಕನ್ನ ಮಾಸ್ತರನ ಬಂಗಾರ ? ”

“ ಆರು ದಿನಗಳ ನಂತರ ಅವರ ಮನೆಗೆ ಮುಟ್ಟಿಸಿ, ಮನೆಯ ಯಜಮಾನತಿಇಂದ ‘ಮುಟ್ಟಿತೂ’ ಎಂದು, ಬರೆಯಿಸಿಕೊಂಡು ಬಂದೆ.”

“ ಸಂತೋಷ ! ಅದು ತಲ್ಲಿದುದನ್ನು ಕೇಳಿರಲಿಲ್ಲ. ಸಂತೋಷ ! ”

ಕೆಲಸಮಯ ವಾನತೆ ಈರ್ಯಾರೂ ವಹಿಸಿದರು. ಮಲಗಿದ ಕೈಗೆ ಹೊಯಾಡುತ್ತೆ, ಬಡಬಡಿಸುತ್ತಲಿದ್ದರು ಪಹರೆ ಚೆನ್ನಾಗಿಯೇ ನೆರವೇರುತ್ತಲ್ತತ್ತು. ವ್ಯಾಲ್ಯೂ ತೀರ ಸಮೀಪಕ್ಕೆ ಸರಿದು ಹೇಳಿದ.

“ ಒಪ್ಪಿಕೊಳ್ಳುವೆ ಮಾಡಿದುದಿನ್ನು ”

“ ಎಲ್ಲರೂ ಸಕ್ಕಿಕೊಳ್ಳುವರು ”

“ ಮಾಡುವುದನ್ನೆಲ್ಲ ರಾಷ್ಟ್ರಪೀಠಯಿಂದ ಮಾಡಿದ್ದೇವೆ. ಇಲ್ಲವೆಂದು ಸುಧಿಯುವುದೇಕೆ ? ಕಾಂಗ್ರೆಸ್‌ನ ಅಡಷ್ಟೆ ಇನ್ ದಿನದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಗುಣವಾಗಿ ನಾನೇ ಈ ಕೆಲಸ ಮಾಡಿದ್ದೇನೇ ಎಂದು ಧ್ಯಾರ್ಯವಾಗಿ ಹೇಳುತ್ತೇನೆ, ಹೇಗೂ ಕನಕಸಿಂದ ಗುಟ್ಟಿರಟಾಗಿದೆ. ”

“ ವಿಚಾರಿಸೋಣ. ದುಡುಕದಿರು ವ್ಯಾಲ್ಯೂ ”

“ ಬಂದು ಗುಪ್ತ ವಿಚಾರ !! ”

“ ಏನು ? ”

“ ಜೀಲಿನಿಂದ ಫರಾರಿಯಾಗಿ ”

“ శక్యపే ! ”

“ పుయత్తువిచ. ఒప్పిగయే ? ”

“ బచెళ భద్రవంతి ఈ జీలు ! ”

“ అదు ఏనే ఇరలి, పుయత్తుచ్చే తొడగలయా ? ”

“ సహాయకర నెరవు ”

“ సిచ్చ గోళిసిద్దేనే ”

“ జెన్నెగి ? ”

“ హం ”

“ యారు ? ”

“ జ—నూ—దా ”

“ ఎళ్ళ రవిట్టు.... ”

“ ఒప్పిదిరా ? ”

“ యచ్చే రీతియింద సాంగవాగలు ”

“ ఉతాహో ఉతా! ఉతా లొకర లొకర ”

కావలు సిహాయిగళు జీలినల్లి ఇణికి, అబ్బర ధ్వనియింద కొగిదరు. క్షేదిగళ ఆశలిసుత్త ఏళెతొడిదరు. విక్రమను వొల్లియొడసే మాతనాడచే కుళితిచ్చ. క్షేదిగళు థాలివాటు—గళన్నేత్తిసిద్దేరాదరు. బాగిలు తెరేయితు. ఎల్లరూ హోరబిద్దరు. సాలాగి కోరడియ ఎదరు కుళితరు ఇట్టిబురంతి. గాఢులవాడ దిరలు, సిస్తునింద సరియాగి కుళితుకొల్పలు, సిహాయిగళ క్షేగుణి కలిశుత్తద్దితు. విక్రమను గోడిగె ఆకుశాలితవను, కుళితే ఇద్ద. వొల్లి హోరబరలు తిళిసిద. ‘బదువే’ఎందుదన్ను కేళి బరలేబేకాగువుదెందు తిళిసిద ‘ హం ’ ఎందు కుళిత. వొల్లి, థాలివాటినోడనే హోరబందు సాలినల్లి కుళిత. బెళకు తలెవత్తువదరల్లిత్తు. విక్రమను కుళితల్లియే నిద్రెయల్లి.....

“ಖಟ್ಟೊ-ಖಟ್ಟೊ-ಖಟ್ಟೊ” ಎಂದು ಕೈಗುಣಿಯ ಬಡಿತ, ವಿಕ್ರಮನ ತಲೆಗೆ ಬಿದ್ದುವು. ಹೌಹಾರಿ ಎದ್ದನಿಂತ ‘ಚಲೋ ಬಾಹರ ಚಲೋ’ ಎಂದು ರಟ್ಟೆ ಹಿಡಿದು ಎಳೆದರು. ದಬ್ಬಿದರು ಹೊರಕ್ಕೆ. ಸ್ವತಃ ಜಮಾ ದಾರರೇ ವಿಕ್ರಮನ ಪೂಜಮಾಡಬೇಕಾಯಿತು. ಜೀಲಿನಲ್ಲಿ ಕೈದಿ ಓಡಿ ಹೋದುದೇ ನಿಜವೆನ್ನು ಸಿತ್ತು ಅವರಿಗೆ. ಎರಡು ಮೂರು ಶಲ ಎಣಿಕೆಮಾಡಿ ದರೂ ಒಂದು ಕಡಿಮೆಯೇ ಬರಲು ಕಕ್ಷಾವಿಕ್ಕೆಯಾದರು. ಕೊರಡಿಯಲ್ಲಿ ಯಾವ ಕೈದಿಯೂ ಬೆಳಗಿನಲ್ಲಿ ಕೂಡ್ರುವ ಧೈರ್ಯಮಾಡುತ್ತಿರಲಿಲ್ಲ. ಸಂಶೋಧನೆಗೆ ತೊಡಗಿದಾಗ ವಿಕ್ರಮನು ನಿದ್ರಿಸುತ್ತ ಲಿದ್ದು ದು ಕಂಡಿತು. ‘ಕೈದಿ ಫರಾರಿಯಾಗಿರುವ, ತನ್ನ ನೌಕರಿ ಸಾಯುವುದು ತಾನೂ ಕೈದಿ ಗಳಿಂದನೇ, ಜೀಲಿನಲ್ಲಿ ಇರುವ ಕೇಳು ಶ್ರವಣಗ ಬಂತೂ’ ಎಂದು, ಎಣಿಕೆ ಎರಡನೆಯ ಶಲ ಮಾಡುವಾಗ ಜಿಂತಿಸುತ್ತಿದ್ದ. ವಿಕ್ರಮನು ನಿದ್ರಿಸುವುದನ್ನು ಕಂಡಾಗ ಕಪ್ಪಕ್ಕೇಡು ಮಾಡಿದವನು ಇವನೇ ಅಲ್ಲವೇ ಎಂದು ಕೈಗುಣಿ ಪ್ರಸಾದ ಭಕ್ತಿಣ ಮಾಡಿಸಿದರು.

ವಿಕ್ರಮನು ದಬ್ಬಿದಾಗ ಬಾಗಿಲನ್ನು ಭದ್ರವಾಗಿ ಹಿಡಿದುನಿಂತ. ಜನರು ಸಾಲಾಗಿ ಕುಳಿತುದನ್ನು ಕಂಡು, ಅವರೊಡನೆ ಕುಳಿರಲು ಸ್ಥಳ ನೋಡತೊಡಗಿದ. ಜಮಾದಾರರು ‘ಏ-ಸಾಲೇ ‘ಪಕ್ಕಡೋ ಥಾಲೀ ಹಾಟ್’ ಪಕ್ಕಡೋ ಥಾಲೀ ಹಾಟ್’ ಎಂದು ಗುದ್ದಿ ಆರ್ಭಟಿಸಿದರು. ವಿಕ್ರಮನಿಗೆ ತಿಳಿಯಲಿಲ್ಲ. ‘ನನು?’ ಎಂದೆ. ‘ಪಕ್ಕಡೋ ಥಾಲೀ ಹಾಟ್’ ಪಟ್ಟೊ ಪಟ್ಟೊ’ ಎಂದು ಕೆನ್ನೆಗೆ ಪ್ರಹಾರ ನೀಡಿದರು. ಮೂಲ್ಯ ಓಡಿ ಹೋಗಿ ಮಗಿ ಪರಿವಾಳ ತಂದು ವಿಕ್ರಮನ ಕೈಗಿತ್ತ. ‘ಪಕ್ಕಡೋ ಥಾಲೀ ಹಾಟ್’ ಬದ್ದಾಷ್ಟೊ ‘ಪಕ್ಕಡೋ ಥಾಲೀ ಹಾಟ್’ ಎಂದು ಹೆಚ್ಚಿ ಹಾಕಿದರು ಮುಂದಕ್ಕೆ.

విక్రమతాస్తు

విక్రమను ‘జమాదారనన్న బడిద, అవన తలే ఒడిద,
ఒద్ది ! తన్న శారతనవన్నెల్ల మనస్సినింద తోడికొండ. తలేగే
పెట్టు బలవాగి తగులిదుదరింద కొరగిద. తలేగే, హుట్టిన
మేలభైగక్కే గుబటిగళు శాణీసికొండవు. గుబటిగఁ మేలే
బెరళాదిసి సమాధానగోళసుత్త లిద్ద. ‘పెట్టు బలవాయితే !
పాప, రాక్షసరమ్మ జేలిన అధికారిగళు, ఎందు ముందే కుళితవ
నేంద. మోదల్కె బందు, సాలినల్లి కూడుబారదే ఘమారాయా !’
ఎందు కీందే కుళితవ ‘ఇరలి బిడి, ఇదేను వాకా !’ ఎందు జంభ
శోచ్చిద. హుచ్చ ఫ్సునవరు విక్రమన మనోవ్యాధియన్న ఆరితి

ದ್ದರು. ಕೆಳವ್ಯಾಗೋಂಡರು. ಉಪಚಾರಕ್ಕೆ ಮುಂದೆ ಬಂದಿದ್ದರೆ, ತಮಗೂ ಅದೇ ಗತಿಯಾಗುವುದಂಬುದನ್ನು ಅನುಭವದಿಂದ ಅರಿತಿದ್ದರು.

ಗಂಟೆಗಳು ಉರುಹಳದವು ಅಂಡರ ಟ್ರಾಯಿಲ ಕೈದಿಗಳು ಸಾಲಿ ನಲ್ಲಿ ! ತಿಕ್ಕೆ ಹೊತ್ತು ಬಂದವರು ‘ಗಂಜ’ ಕುಡಿದು, ನೆಕ್ಕೆ ಕೆಲಸಕ್ಕೆ ನಡೆದರು. ಕೈದಿಗಳಿಂದ ಕೇ.ಸಗೋಳ್ಯಾವುದರಲ್ಲಿ ವಾರ್ಡರ ಪೋಲೀಸರು ನಿರತರಾಗಿರುವರು. ಸೇಯ್ಯಿ ಒಂದೆಡೆಗೆ, ಸೂಲನ್ನು ಸರಿವಡಿಸುವುದು ಬೀರೋಂದು ಕಡೆಗೆ ನಡೆದಿದೆ ಇಂಡರ ಟ್ರಾಯಿಲ್‌ಎವರಿಗೂ ‘ಗಂಜ ಫೋಇಜನಕ್ಕೆ ಆಮುಂತ್ರಣವಾಯಿತು. ಸಾಲಾಗ ಹೊರಟಿರು ಥಾಲಿ ಪಾಟುಗಳೊಡನೆ. ಸಾಲಿನ ಶಿಸ್ತು ಭಂಗಕ್ಕೆ ಗುಣೀರಾಜನಿಂದ ದಂಡನೆ ಪಡೆದರು. ಕಾಲುವೆಯಲ್ಲಿ, ಮುಖವಾರ್ಜನ ವಿಧಿಯೂ ಅಪ್ಪಣಿಯಂತೆ ಸಾಂಗವಾಯಿತು. ತಿರುಕರಂತೆ ಗಂಜಿಯನ್ನು ಸಾಲಿನಲ್ಲಿಯೇ ಹೊಗೀ ಸೀಡಿಸಿಕೊಳ್ಳುವುದು ! ವಿಕ್ರಮನ ಸರತೀ ಆಯ್ತಕು. ಬಿಸಿಲಲ್ಲಿ ಕುಳಿತೇ ಕುಡಿಯಬೇಕು. ಸೇಸರನು ಸ್ತ್ರೀ ಕುಕ್ಕೆಲು ಬಂದ ! ಬಿಸಿ ಲಲ್ಲಿಯೇ ಅನ್ನದೇವನು ಸ್ತ್ರೀಕಟಿನಾದ. ಎರಡುತ್ತೊಟ್ಟಿ ! ಹೆಸರು ಬೇಳೆಯ ಹುಳಿ ! ವಿಕ್ರಮನು ಉಣಿವ ಕೈದಿಗಳ ಮುಖನೊಡುತ್ತೆ, ರೊಟ್ಟಿ-ಯನ್ನು ಬಾಯಿಗೆ ಇಡುತ್ತಲಿದ್ದ ಸಂತೃಪ್ತಾವನನ್ನು ಕೈದಿಗಳಲ್ಲಿ ಕಂಡ, ಇದ್ದುದನ್ನೇ ರುಚಿಮಾಡಿ, ರಸಮಾಡ ತನ್ನ ಪ್ರೇದನ್ನು ಕಂಡ ವಿಕ್ರಮನು ತಾನೂ ತಿಷ್ಣಲು ಯಶ್ವಿಸಿದ.

ಭೋಜನ ಸಮಾರಂಭ ಮುಕ್ತಾಯವಾಯಿತೆ.. ಉರಿಬಿಸಿಲಲ್ಲಿಯೇ ಹರಟಿ! ಜಮಾದಾರರು ತಿರುಗುತ್ತಲಿದ್ದರು. ಕೈದಿಗಳು ತಮ್ಮ ಕತ್ತೆಯನ್ನೇ ವಿಷಯವಾಡಿ ಹರಟಿತ್ತಲಿದ್ದರು. ವಿಕ್ರಮನು ಬೇಸತ್ತು. ಬಿಸಿಲಿನ ತಾಪ ಬೇರೆ. ಹೊಟ್ಟಿ ತುಂಬ ರೊಟ್ಟಿಯೂ ಇಲ್ಲ. ‘ತಗಣೀಯ-ಕಾಟ ಸಹ ನಿಷ್ವಬ್ದಿ ಬಿಸಿಲು ಬಾಧಿಬೇಡ’ ಎಂದ ‘ಒಳಕ್ಕೆ ಯಾವಾಗ ಹೊಗಸುವರು? ಸಂಜೀಯ ವರಿಗೂ....’ ವಿಚಾರಪರನಾದ. ಹುಳ್ಳಪ್ಪನವರು ಕೈದಿಗಳಿಗೆ ಕಾಂಗ್ರೆಸ್‌ನ ಜನನ, ಬಾಲ್ಯ, ಯೋವ್ವನದ ಕಥೆ-

ಗಳೆನ್ನು ಹೇಳುತ್ತಲಿಟ್ಟಿರು. ಭಾರತದ ಹಿಂದಿನ ಇಂಡಿನ ಪರಿಸ್ಥಿತಿಯನ್ನು ಮನನೆಳೆಯುವ ರೀತಿಯಲ್ಲಿಯೇ ವಣಿಗಿದೆ. ಕಾಂಗ್ರೆಸ್‌ನ ಅಗಷ್ಟ ಫೋರ್ಮೆಷನ್, ಮುಖಿಂಡರ ಬಂಧನ, ಭಾರತೀಯ ತರುಣರು ಶೋರಿದ ಶಾಂತಿ—ಸಾಹಸದ ಚಿಕ್ಕಗಳನ್ನು ಶೋರಿದೆಂದು ಮಾತಿನಿಂದ. ಕಮಿನಿ-ಪ್ರಾರ್ಥಿ ಕೌಶಲ್ಯ ಕೂಡುಗಳನ್ನು ಮೊಗಳಿದೆ.

ವಿಕ್ರಮನು ಬಡಿಯಲ್ಲಿ ಕುಳಿತೆವನನ್ನು, ನಟ್ಟಿ ದೃಷ್ಟಿಯಿಂದ ನೋಡಿದ ಅವನು ವಿಕ್ರಮನನ್ನು ನೋಡಿದ. ಬಡಿಯವನ ಅಂಗ್ರೀಯನ್ನು ಮೊರಿಸಿಂದೆ ಕೇಡು ‘ಅಬ್ಬಾ! ’ ಎಂದೆ. ‘ವನ್ನೀ ಇವ್ವಾಗುವರ’ ಎಂದು ಆಪರಗೊಂಡು ಕ್ರಾಳಿದ. ‘ನನ್ನ ಹಕ್ಕುದಲ್ಲಿಯ ರೀಬೀ ನೋಡಿದೆ. ರಾಜರ ಕ್ಯಾಯಲ್ಲಿ ಉರತಕ್ಕ ರೀಬೀಗಳು! ’ ಎಂದು ಮಾತನಾಡಿದೇ ಹಡ್ಡಿ-ದ್ವಾರ್ಯ ಮಂಧಿ ರೀಬಗ್ಗೆ ಹೈನಿಧ್ಯತೆ ಪರೀಕ್ಷೆಸಿದ್ದಾಗಿದೆ. ಕುತ್ತಿಹಲ್ಲಿ ಗೂಡಿ, ಕ್ಯಾಯಲ್ಲಿ ಕುಳಿತಿದ್ದ ಗೂಡಿ ಕ್ಯಾಯಲ್ಲಿ. ಒಮ್ಮೆ ವಿಕ್ರಮನ ಮಾತು ಸೂತ್ರಾಪನ, ಒವ್ವು ಪಾಪ್ಯ ಎಲ್ಲೆ... ಸ್ನಾನ ನೋಡಿಕೊಳ್ಳಿದೆ. ವಿಕ್ರಮನ ಎಡಕ್ಕೆ ಕು. ಈ ಹ್ಯಾಚ್, ತನ್ನ ಅಂಸ್ತು ಕೊರಿ, ತನ್ನ ಹಾಂಬರಹ ಒರಯಾಲು ಆಲ್ಯೋಕಿದೆ. ಸಾಲೀಗ್ಲಿ ಕುಳಿತೆವರು ‘ಸಾಮುದ್ರಿಕಾ ಶಾಸ್ತ್ರಜ್ಞ’ ಸನ್ನು ಕೇಡು, ಹ್ಯಾಲೀನ್. ಕಣ್ಣಾಪ್ಪಿಸ್, ವಿಕ್ರಮನ ಬಿಗೆ, ಕುಳಿತೆರು ಘರ್ಮಾಣ್ಣಿ ಜೀವನದ ಇಂಜಾನಕ್ಕಾಗಿ ಕುಳಿತೆವರಲ್ಲ ಕ್ಯಾತೋರಿ, ಕೇರಳಾ ಬಯಂ ದೂರು.

“ ನಿನಗೆ ತಂಡ ತಾಯಿಗಳೂ. . . ”

“ ಹ್ಯಾದ್ರಿ ಅಪ್ಪಾ ಅವರ. ಹ್ಯಾಪ್ಕಾರ್ಪು ಟ್ರೈಗೆ ಎಡ್ಡ ಪರಾತ್ಮೋಟಿ ತೀರಕೊಂಡು. ಕರ್ಕೆರಿ ಸಾಮಾಣ್ಯತು.”

“ ಮಾವನ ಮಗಕನ್ನೇ....”

“ ಇದೂ ಮಾತೂ ಕರ್ನಿಸ ಮಾವನ್ನಿಗ್ಗೂ ಮದ್ದಿಮಾಡಿಕೊಂಡಿನಿ. ಏನ್ನರೇರಿಯವ್ವು ನಿಮ್ಮಾತು ”

“ ನಾಲ್ಕು ವರ್ಷಗಳ ಹಿಂದೆ ನಿವ.....”

“ ಈ ಮಾತಂತ್ರಣ ತೀರ್ಥಕರ್ತೆಯವ್ವಾಗಿ, ಕೆಟ್ಟ ಕರೇ ಯಾವು ಕಚ್ಚಿತ್ತಿ. ಕರೇರಿ ವಿಷಾ....ಆತ್ಮಿ ಕರೇರಿ ಕರೆ ! ”

“ ಶ್ರೀಮಂತರ ಸುನೆಯವರ ಸಂಬಂಧ ”

“ಆದೇ ಇಟ್ಟು ಸೆಬ್ಜ್ಯೂಗ್ ಬಗ್ಲೆಚ್ಚಿ ನಿಹರ್ಷಣೆ ಕರೆವಣ ಇಂಥಿ

“ ಶ್ರೀಮಂತರ ರೂಪಿ. ರಾಜನಂತೆ ಸುತೆಯಾಗಿ ರೂಪ ಯಾಗುವಿ. ನಾಲ್ಕು ಮಕ್ಕಳು.. ”

“ ಈ ಮಾತ ಮರ್ತ್ಯ; ಸುಕ್ಷಿಣಿಂಡಿ ”

“ ಏಕೆ ? ”

“ ಕೊನ್ನಿಂದ ಆರೋಪ್ಯತ್ವ ನನ್ನಮಾತ್ರಾಗಿ. ಇನ್ನು ಎಡ್ಡದಿನಾ ನೋಡಿ ಏನನ್ನು ದು ಶಿಖಾಕ್ಷರ್ತ್ವ ಶ್ರೀರಂತರ ಕೊಂಡು ನಾನು ಅಂತಿ, ಸಾರ್ಥಕ ಸಾಜ್ಞಾ ಸಂಭಾಷಣೆ ಉತ್ಸಾಹ- ಅಂತರ್ಭಾರತ ಯ್ಯಾಂತ ಚರ್ಚಾಗ್ರಂಥ ನಿನ್ನಾತ್ಮತ ? ”

“ ಸಿನ್ನ ಆರೋಪಿತ ನಾಗುವುದೇ ಇಲ್ಲ ಸೋದು. ನಿನ್ನ ಶಾಯ ಗದಿಯೇ ಆಗುತ್ತದೆ. ”

“ಅಷ್ಟುದ್ದು ಏನಹೇಳಿಲ್ಲಿ ಎವ್ವಾ.. ಮಾರು ಮಾರ್ತಿಷ್ಟಿ ಶ್ರೀ ನಿನ್ನಾಯಾಗ ಯಾಕ್ಷಿಸಿ !! ” ವಿಕ್ರಮನ ವಾದಗಳಿಗೆ ಹಾಕಿ ಹುಟ್ಟಿ, ಧೂಳಿಯನ್ನು ಕಳ್ಳಿಗೆ, ಮೃಕ್ಷಿಗೆ ವರರಿಕೊಂಡು ಕ್ಕುಸುಗುಡಿ ಅಷ್ಟಬದಿ ಕಂಬಿತವನಿಗೆ ನಿಕ್ರಮನ ವಿಶ್ವಾಸ್ಯಾಯಾನ್ನಿ ವಣಿಸಿದೆ. ಮಹಾಂಜ್ಞಾನಿ, ಬುದ್ಧಿಪಂಥಸಂಮಾ ಪ್ರಜಾರಸಾಧಿಸಿದ. ತನ್ನ ಉದುಗಡೆ ಇಗೆ, ಶ್ರೀರಂತರ ನಾಗಿ ಲೋಲಾದುತ್ತಲರುವ ಆಂತರಿಕ ಆಧಿಕ್ಯಾಂದಿಂದ, ಸರಿಜಿತಾಕ್ಷೇತ್ರಗಳಿಗೆಲ್ಲ ವಾರ್ತೆಯ ವರದಿ ಮಾಡಿದ ಪ್ರೋಲೀಸರ ವರಿವೆ ಇಲ್ಲದೇ ಕೈಗಳು, ಓಡಿ ಸರೆದರು ವಿಕ್ರಮನ ಸುತ್ತು. ಬೇರೊಬ್ಬ ಕೈದಿಯಹನ್ತು ವಿಕ್ರಮನ ಕೈಯಲ್ಲಿತ್ತು. ಸಂದರ್ಭ ಕ್ಕೆದಿಗಳೆಲ್ಲ ಕ್ಕೆಜಂಬಿ, ‘ಸಾತು ದು ಸೂಡಿ, ಸಾತು ದು ಮೂದಲು ಸೂಡಿ’ ಎಂದು ಕೋಲಾಹಲ ಎಬ್ಬಿಸಿದರು. ವಿಕ್ರಮನು

ಎಲ್ಲರೂ ಸೋಡಿ ಹೇಳುವೆ’ ಎಂದು ಸಮಾಧಾನಗೊಳಿಸುತ್ತ ಲಿದ್ದ. ವಿಕ್ರಮನ ಹೇಳಿಕೆಗೆ ತಲೆಮೊಗುತ್ತೆ ಲಿದ್ದರು. ‘ನಿಜ, ಸತ್ಯ, ಹೌದು’ ಎಂದು ಸಂತೋಷ ಪ್ರದರ್ಶಿಸುತ್ತ ಲಿದ್ದರು.

“ ಜೀಲುವ ದಂಡತಿದೊರೆಯುವಳು” ಬೇರೋಬ್ಬ ಕೈದಿಯ ಕೈಪ-
ರೀಕ್ಕೆ ಪಾರುರಂಭಣಾಯಿ

“ ಹೂಂ ”

“ ಸಿನ್ನ ತಂಡಯವರ ತಸ್ತಿ-ಪಾಸ್ತಿಯನ್ನು ಬೇರೆಯವರು ಎತ್ತಿ-
ಹಾಳು ಮಾಡಿದ್ದಾರೆ ”

“ ಹೂಂ ”

“ ನಿನ್ನ ಬಾಲ್ಯವೆಲ್ಲ ರೋಗದಿಂದಲೇ ಕಳೆದಿದೆ ”

“ ಹೂಂ ”

“ ನೀನು ಎಲ್ಲರನ್ನು ಸಂಬಿನಿ. ಅವರಿಂದ ಕೇಡಿದೆ ”

“ ಹೂಂ ”

“ ನೀನು ದತ್ತ ಕಮಗನಾಗುವ ಯೋಗವಿದೆ ”

“ ಹೂಂ ”

“ ನಿನ್ನ ಸುತ್ತುಲೂ ವೈರಿಗಳಿದ್ದಾರೆ.” ಕೊಲೆ ಮಾಡಲ , ನಿಡ
ಕುಡಿಸಲು ಯಶ್ಚಿನ್ನಾಗ್ನಾರೆ.”

“ ಹೂಂ ”

“ ಒಬ್ಬ ಹೆಣ್ಣು ಮಗಡು ನೀನು ಸಾಯುವ ವರೀಗೂ ”

“ ಹೇಣ್ಣೇನ್ನ ಏನ್ನೀ ಮತ್ತೆ ? ”

“ ಅಲ್ಲ. ಬೇರೆಯವಳು.”

“ ಮುಂದೆ ಸ್ಪೃತಿ ಹೇಡ್ರಿಂಗ್ ? ”

“ ಮಾನ ಮರಣದೆ-ಸುಖ-ಸಂಪತ್ತು

“ ಒಂದ್ದಾರು ಕು ಕರೀ ಒಂದ್ದಾರು ಕು ಸಜ್ಜಾ ಆದೂ ನೋಡಿ.”

“ ಏನು ? ”

“ ಈಗ ನನ ಮದಿವಿ ಆಗೇತ್ತಿ.”

“ ಇಲ್ಲವೆಂದೆನೆ ನಾನು? ”

“ ಹೊಡ್ರೀ ಲರ್ಟುಂಡಾಗ್ವಾಲ್ರೀ... ಇನ್ನೊಂದು ಮದಿವಿಹಾಂಗಾ ಕೈತ್ತಿ. ನಾಬಡವಾಸ್. ”

“ ನಿನ್ನ ಹೆಂಡತಿ ಸ-ತ್ರಿ-ಢಾ-ಳೆ! ”

ಕೈತೋರಿದ ಕೈದಿ ಸಕ್ಕೆ. ವಿಕ್ರಮನು ಸುಳ್ಳಿನ ಸುರಳಿಯವರೆಂದೆ. ನಿಜ ಹೇಳಲು ಬರುವುದಿಲ್ಲವಂದು ಎದುರೇ ಹೇಳಿದ ವಿಕ್ರಮನಿಗೆ ಕೈತೋರಿನಿ ಕೇಳಲು ತಿತ್ತಾರಿನ್ನುವರು, ವಿಕ್ರಮನ ಹೇಳಿಕೆ ಸಹ್ಯವೆಂದೆರು. ತನ್ನ ಹೆಂಡತಿ ಚೆನ್ನಾಗ್ವಾವ ಕಾಗದ, ಸಿಹಿನ ದಿವಸವೇ ಕೈನೇರಿದ. ವಿಕ್ರಮನು ಸತ್ತಿರುವಳೆಂದು ಹೇಳುವ. ಪಕ್ಕಾಸ್ತ್ರಾ. ಇವನು ಸಾಮಾನ್ಯ ದ್ವಿಕ ರಾಶ್ರಿ ತಿಳಿದವನೇ ಅನ್ನ ಹೇಣ ಕಟ್ಟಿದ್ದಾನೆ. ಎಂದು ಪ್ರಚಾರೋಃ ವನ್ಯಾಸಗಳನ್ನೇ ಅಲ್ಲಿ-ಇಲ್ಲ ಕುಳಿತು ಪ್ರಾಣಿಸಿದ. ಏನಾದೂ ಅವನ ಮಾತಿಗೆ ಜನ, ಕಿಸಿಗೊಡಲಿ?. ಕೈತೋರಿ ಕೇಳುತ್ತೆ ಲೆದ್ದರು. ವಿಕ್ರಮನ ಹೇಳಿಕೆಯಿಂದ ತ್ಯಾಪ್ತರಾಗ, ನನಗೆ ಹಿಗೆಹೇಳಿದ, ಹಾಗ ಹೇಳಿದ ಒಪಕ ಜೆನ್ನಾ ಹೇಳುವ. ಒಂದಿನದನ್ನು ಸರಿಯಾಗಿ ಹೇಳಿದ ಕೊಡಲಿಯ ವೆಟ್ಟು ಕುಡುಗೋಲಿನ ಕೊಯ್ತು, ಮನೆಯ ಜಗ್ಗೆ, ಇರುವ ಬೇಸೆ ಹೊಡಲಾಗಿ ಹೇಳಿದನೆಂದು ಸಂತೋಷದ ಪರಮಾರ್ಥ ಅವರಿಗೆ.

ಪ್ರೀಲೀಸನು ಗದ್ದೆಲದ ಕಾರಣ ತಿಳಿಯಲು ಮೆಲ್ಲನೆ ಬಂದ. ಗುಣಿಗೆ ಅಪ್ಪಣಿ ವಿಧಿಸಿದ್ದ ಕಂಡಪರನ್ನು ಜಡಿಯಲು. ಗುಂಪಿನ ಸಂದಿಯಿಂದ ಸಡೆದುಕೇಸು? ಎಂದು ಹಣಿಕಿದ ಗುಣಿ ಕೇಗಳಿಯಿಂತು ಎಲ್ಲಿರನ್ನು ಬಿರಿಸಿ, ಸಾಲನಲ್ಲ ಕೂಡಿಸಿ, ವಿಕ್ರಮನೆಂದೂ ‘ತರಣ್ಣೇ ಸ್ವಾಮಿ’ ಎನ್ನುತ್ತ ಕುಳಿತ. ವಿಕ್ರಮನು ಪ್ರತಿವಂದನೆನೆನ್ನಮರ್ಪಿಸಿ ಕುಳ್ಳಿರಲು ಅನುನ ಮಾಡಿಕೊಟ್ಟು. ಪ್ರೀಲೀಸನು ತನ್ನ ಹಸ್ತವನ್ನು ವಸ್ತುದಿಂದ ಬರೆಯಿಸಿ-ಕೊಂಡು ವಿಕ್ರಮನ ಕೈಯಲ್ಲಿರಿಸಿದ. ವಿಕ್ರಮನು ಸೂರಿದ. ಎಡದ ಕೈಯರೇಖೆಗಳನ್ನು ಕಂಡ. ಹೊರಳಿಸಿ ಸೂರಿದ. ರೇಖೆಗಳು ಯಾವ್ಯಾ

ವರ್ದುಕ್ಕೆ ತಟ್ಟಿನೆ, ಹೆಸಿ-ಚಂಪ್ರೆ, ಗುರುವರ್ಪ್ಪಗಡನ್ನು ಸೂಕ್ತವಾಗಿ ಅವಲೋಕಿಸಿದೆ. ಈಕ್ಕೆ ವರ್ಪತ ಸಿಮ್ಮಾವಾಗಿದ್ದೆ ದರಿಂದ, ಗುರುವರ್ಪ್ಪ, ಅದರ ಹೇಳಿನ ರೇಖೆಗಳನ್ನು ಪತ್ತಾರು ಸಲ ಸೊಡಿದೆ.

“ಹೇಳಿ ಸ್ವಾಮಿ.... ಬಲೆಕಷ್ಟವಟ್ಟೇನ್ನೀ”

“ಹೋದು. ಎಲ್ಲ ರೀತಿಯಂದ, ಎಲ್ಲರಿಂದ. .”

“ತ್ವಾ ನ್ಯಾಯದ ಕ್ಷೇತ್ರನಾ ಸ ಯ್ಯಾಕಂತ ಮಾಡಿದ್ದೆ

“ಆತ್ಮಾತ್ಮಾ ಪ್ರಸಂಗ ಎರಡು ಕಳೆದಿವೆ.”

“ಅಗದೀ ಒರೋಬ್ಜು ರೀ ಅದ ಸಿಮ್ಮಾತ್ರ ಪ್ರೀ ಹೇವಾ ಕಚವಾಸಿ ಸೇನಾತು. ಬದಕೂ ಅನ್ನುದು ಹೆಂಕ್ಯಾಡ್ರಿ ಸನ್ಭಾಗಕ್ಕೆ”

“ಇನ್ನು ಸುಖಿನಿದೆ. ಒಳ್ಳೆಯಕಾಲ ಕಾಣುತ್ತಿದೆ”

“ನನೇಸ್ಯೇತಿ ಹೇತ್ರಿ. ದೇವರು ಬಂಧ್ಯಾ ಗ್ರಂಥಿರಿ!”

“ಗುಪ್ತವಾಗಿ ಹೇಳುವ ವಿಷಯಗಳನ್ನೇ”

“ಇಷ್ಟಂದ್ಯಾಗ ಬ್ರಹ್ಮದಂತಿರ್ಯಾ? ಬಿಡ್ರಿ-ಬ್ರಾಹೇಕದೇ ಹೋಗಿಕೊಂಡಾಣಿ. ಎಲ್ಲಾನೂ ಹೇಳಿಬಡ್ರಿ”

“ಮಂದಾಗಣ ಸಂಗ್ಲಿಲಾಳ ಶಂತಕ....ಹೇ? ಅಂದು ಹೇಳಿನಿ....”

“ಬ್ರಾಹ್ಮಿ-ಸಿಪ್ಪೇಳಿಧ್ಯಾ ಗೇ ಮಾಡೊಣಾ”. ಎಂದವನೇ ಹೋಲಿಸೆದ್ದು. ಅಧಿಕಾರ ತೋರುತ್ತ ಗುಣಿ ಬ್ರಿಸಿ, ಕಂಡಕಂಡವದನ್ನು ಒದ್ದು, ಗುಣಯಿಂದ ಜಡಿಸು ನಡೆದೆ. ಕೈತೋರಿ ಭವಿಷ್ಯ ಕೇಳಲು ಅಪ್ಪಣಿ ದರು ಪಾಲಿಸಲು ಬೇಡಿದರು. ‘ಆಗಲೆ, ಗಡ್ಡಲು ಮಾಡಿದೇ ಬಜ್ಜೊಬ್ಬರಾಗ ಹೋಗಿರಿ’ ಎಂದು ತಿಳಿಸಿದನು ಹೋಲಿಸ, ವಿಕರಮ ಶಾಸ್ತ್ರಿಯು ಆಧ್ಯಾತ್ಮಿಕ ಕೃಷಿಕಾರ್ಯ ಭಾತ, ಭವಿಷ್ಯವನ್ನು ಕಥಿಸುತ್ತಿದ್ದಿಗಿದ. ಕೃಷಿಗಳು ತಂಡತಂಡವಾಗಿ, ಶಾಸ್ತ್ರಿಗಳ ಕಡೆಗೆ ಬರತೋಡಿಗಿದರು. ಕೃಷಿಮುದರು. ಕೃಷಿಮುದರು. ಕಾಲಮಣಿನ್ನು ತಲೆಗೆ ಸವರಿಸಿಕೊಂಡರು, ಸಾಷ್ಟ್ಯಂಗ ಸಮಸ್ಯಾರ ಸಿಡೆ ಕೃತೋರಿಸುತ್ತಲಿದ್ದರು. ಶಾಸ್ತ್ರಿಗಳಿಗೆ ಬಿಸಿಲಬಾಧ ಆಹಿತೆಂದು, ರುಂಬಾಲನ್ನು ಎತ್ತಿಹಿಡಿದು ಮರೆಮಾಡಿದರು.

ಗಡ್ಡಲವಾಡಿದರೆ ಕೆಟ್ಟೀತೆಂದು ಶಾಂತರಾಗಲು ಬಿನ್ನವಿಸುತ್ತೆ ಲಿದ್ದರು ಹುಚ್ಚೆಪ್ಪನವರ ಶಾಂಗ್ರಹಿಸ ಕಢೆ ಕೇಳುವವರಾರು? ವಿಕ್ರಮ ಶಾಸ್ತ್ರಿಗಳು ಭವಿಷ್ಯಹೇಳುತ್ತಲರುವಾಗ ಶಾಂಗ್ರಹಿಸುತ್ತಿರುವುದಿಲ್ಲ? ನಾಮುಂದೆ ತಾಮುಂದೆ ಎಂದು, ಕೈದಿಗಳ ಕ್ಷೇಗರು ರಾಸ್ತೀಗೋಪ್ನೆ ಮುತ್ತಿದ್ದಿವೆ.

“ ದೇವರಂತಹ ಮನುಷ್ಯ ” ಎಷ್ಟೊಣ ಗಡ್ಡವಿಲ್ಲ, ‘ದೇವಿ’ಯ ಭಕ್ತನಿರಬೇಕು, ಹಸ್ತನಾಮುದ್ರಿಕಸೆಂಬುದು ಸುಜ್ಞ, ದೇವರ ದೇಳಿಕೆ. ವೈಶುಂಬುತ್ತದೆ, ಆಗ ಪಟ ಪಟಿ ಆಳೆಕಲ್ಲಿನ ಮಾಡಿ ಸುರಿದಂತೆ, ಮಾತು ಗಳು ಹೊರಬರುವವು ದ್ವಿತೀಯದೆ ವರುವ, ಕಾರಿಯ ಮಹಾಪದ್ಮಾನ ರಿಂದ ಕಲಿತಿದ್ದಾರೆ. ಕನ್ನುದನ್ಯಾಯ ಚೌರಿಯಮನ್ಯ ಸುಸರ್ವಾರ ಶಾಸ್ತ್ರಿಗಳ ಭವಿಷ್ಯಮೆಚ್ಚಿದೆ. ವಿಷ್ಣುತರು, ಶೇರ್ತಿರಾಲಗ್ ಅ, ಅರ್ತ “ ಧರ್ವಾಗಿ ಜೀಲಿನ ಜನ ಮಾತನಾಡಿಕೊಳ್ಳುತ್ತಾಡಿದರು ಕೇವಿದುದಢ್ಣ ದ್ವಾರಿಸಿ ಕೊಡಲು ಸಾಮಧ್ಯವಿಲ್ಲದುದರಿಂದ, ಮರುಗಿ ರದಣಾ ಸುವರ್ಮ ವಶ್ರ ನೀಡಿದರು. ಹೊರಗೆ ಇದ್ದುಡಾಡ್ಯಾರೆ ಭೂರಿದ್ವೈಷಿ, ಧನ, ಕಾವನ, ವಸನ, ಭೂಮಿಗಳನ್ನ ದಾಸವಾಗಿ ಕೂಡಬಹುದೆಯರು. ರಾಸ್ತೀಗಳ ಯೋಗ್ಯತೆಗೆ. ಒಬ್ಬ ಕ್ಷೇತ್ರದ ಮಾತ್ರ ಪ್ರಚಾರಕ ಕಚ್ಚೆರಿಯನ್ನ ನುಜ್ಜಲೇ ಬೇಕಾಯಿತು. ಎಲ್ಲರು ಭಟ್ಟರಾದಾಗ, ಅವನ್ನೊಬ್ಬನೇ ಏನು ಮಾಡುವಂತಿದೆ. ಹೆಂಡತೀಯು ಜೀವಿಸಿರುವಾಗ ಸತ್ತಿಸಂದು ಹೇಳಿದವನು ಹಾತನ್ನ ನಂಬುವುದು ಹೇಗೆ! ಎಲ್ಲರೂ ಮಾಡುತ್ತಿವೆ ರೆಂದೆ, ಶಿ.ರಾಜು ನಿಸಿದೆ. ಭವಿಷ್ಯ ಕಢಿಸ ಶಾರ್ಯಾಲಯದ ಕಳಸ, ಸಾಗಮವಾಗಿ ನಾಗಿದ್ದಿತು. ಶಾಸ್ತ್ರಿಗಳು, ಸೃಜನತ್ವಿಕ ವಡೆಯುತ್ತಿದ್ದರು. ಪ್ರೀತಿಸನ ಅಪ್ಪಣಿ ಮೀರ್ ಮೊರೆತಿದೆ. ಕೈದಿಗರು ಕೇಳಿ ಕೇಳಿ, ಸಾಲಿಸಲ್ಲಿ ಕಲ್ಪಿತು, ‘ಮಹಾಸಭಾವರಷ್ಟು’ ಎಂದರು. ‘ಸೀರುಕುಡಿದು ಬರುವೆ’ ಎಂದರೆ, ಶಾಸ್ತ್ರಿಗಳಿಗೆ ತಮ್ಮಕ್ಕೆಯಿಂದಲೇ ಸೀರ್ಪುಡಿಸಿದರು. ಅವರ ಸೆಪೆಮಾಡಿದರೆ ಮಹಿತ್ತರಪುಣ್ಯ ಬರುವುದಂದುಕಾಂಡವರೂ ಅಲ್ಲಿ ಇದ್ದೇರು. ಸ್ವೇತಿಸನು ಓಡಿ ಬರುತ್ತಿದ್ದು. ಕೈದಿಗರು ಬೆದರಿ ನಾಲಿಸಲ್ಲಿ ಬರಿತರು. ಮುಂದಿನ ಭವಿಷ್ಯ ತಿಳಿಯುವದಕ್ಕೆ ಇಂದೇ ಸಾಯಂಕೊಡಿತಂದು

ಮೇಲ್ಮೈನೆ ಜಾಗ್ತಿಕರು ಓಡಿಬಂದ್ರೆ ಸ್ವೇಚ್ಛಿಸಿದ್ದು ವಿಕ್ರಮಾಂತಿಗಳಿಂದರು ನಿಂತು ಸಿಸ್ತಿನ ಸಲಾಂ ಸೀಡು ಹೇಳಿದ್ದು.

“ ಜವಾಹಾದಾದ ಸಾಹೇಬು ಕರೀತಾರಿ ”

“ ನನ್ನನ್ನೇ ?” ರಾಸ್ತೀಗಳು ಕೋಡರು

“ ತಿಳಿಗ ತಿಳಿದ್ದಾಗ ಕೂತ್ತಾರ್ತಿ. ಕರಕೊಂಡಾ ಅಂದರ್ತಿ ”

“ ಸದೆ ಮಾರ್ಗೋಣ ” ಎಂದು ಸದೆದ ಪ್ರೋಲ್ರೇನ ಮುಂದೆ, ರಾಸ್ತೀಗೆ ಖಂಡ. ತಾಸ್ತೀಗಳು ಉತ್ತರಿಸಿದ್ದು. ಜೆನಿಸ ಪ್ರಸಾದವೆ ಸ್ವೀರಣೆ ಲಯಿತು. ಜವಾಹಾದಾರ್ತಿ. ಕರೆಯುವದೆವರ ಕಂಡಣಿಸೇನು ? ಭವಿಷ್ಯತ್ತೇ ದುರ್ದಾರ್ತಿ ? ಗಡ್ಡಲವಾಯಿತ್ತಾರ್ಥಾ ? ಏತಕ್ಕೂ - ‘ ಸುಮೃನೇ ಕೂಡುಬಾದೆ ಸೆನ್ಸು, ಪ್ರತ್ಯೇ ಪ್ರಾಣಾರ್ಥಿಗೆ ಬಲಾನ್ವಾಗಬೇಕು. ವಿಚಾರಿಸುತ್ತ ಅಧ್ಯುರ್ಯೈ ಮಾನಸ್ಸರಾಗಿ ನಡೆದರು.

ರಾಸ್ತೀಗಳ ಬರುವಿಕೆ ಕಾಣುತ್ತೇಲೇ ಜನವಾದಾರರು, ಎದು ಮುಂದೆ ಒಂದೆರು ಏಲಿಟರಿ ಸಮಾಜವ ನೀಡಿದ್ದರು ಎರಡೂ ಕೈಗಿಡಿದು ಕುರ್ಚಿಯಲ್ಲಿ ಕುಳಿತ್ತಿರಿಸಿದರು. ವಿಕ್ರಮಿನು, ರಾಸ್ತೀಯತ್ತಾದ ನ್ಯಾಯಿಂದ ಕುಳಿತ್ತ. ಜವಾಹಾರರು ಪ್ರೋಲ್ರೇನ ಎಡಬಲಕ್ಕೆ ನಿಂತರು ಫಲಹಾರದ ತಟ್ಟಿಯೂ ಪ್ರಕಟಿವಾಗಬೇಕೆ ? ‘ಜಹಾವಾರಮಾಡದೆನನ ಜನ್ಮಘರವೇ ಸರಿ ’ ಎಂದು ಕಬಿಗಳು ಹುಡಿದ ನೀಲೆ ಚೆಚನಿಲ್ಲದೇ ಸಾಗಿತ್ತ ? ಆಗ್ರಹ ! ಅತ್ಯಾಗ್ರಹದ ಸುರಿಮಳಿ ತಾಸ್ತೀಗಳಿಗೆ. ವಿಕ್ರಮಾನಿಗೆ ತಂಬಾಕೂ ಸಿಕ್ಕಿತು ಎಂದ ಮೇಲೆ ಕೇವುಷವೇ ? ಬುದ್ಧಿ ಸೂಕ್ತದಿ ಚಾರುಕಾಯಿತು.

“ ಕ್ವೈಸಿ ರಾಸ್ತೀಗಳೇ ”

“ ಹೇವರು ಕ್ವೈಸಿಸುವನನು ರಾಸ್ತೀಗಳೇ ! ”

“ ತಾವೇ ದೇವರು ! ಏನ್ನೇ ದೇಶಭಕ್ತಿಯಿಂದ ಬಂದಿರುವಿರಿ. ಸಿಮ್ಮುಂತಹವೇ ಮನುಷ್ಯರೂ ಹೀಗೆ ಬಂದ ಮೇಲೆ ಸ್ವರಾಜ್ಯ ದೂರೆಯುವುದು. ಸಿಮ್ಮುಷ್ಟು ಜೆಗಿಸಲ್ಪಿ ಹೊಡಿಸಿ. ತಪ್ಪಿದ. ಕ್ವೈಸಬೇಕು,

“ ತಪ್ಪಿ ಯಾರೂ ಇಲ್ಲ. ಹೊಡಿಸಿದವನೂ ಅವನೇ, ಹೊಡಿದವನೂ ಅವನೇ! ಎಲ್ಲರಲ್ಲಿ ನಿಂತು ಕೆಲಸಮಾಡಿಸುತ್ತಾನೆ ಹರಮೇಶ್ವರ. ನಾವೇಲ್ಲ ನಿಮಿತ್ತ ಮಾತ್ರರು ಜಮಾದಾರ ಸಾಹೇಬು. ”

“ ಎಂತಹ ಮಾತು! ಆಹಾಹಾ! ಶಾಸ್ತ್ರಿಗಳೇ ಅನಂದವಾಗುವಂತೆ ಹೇಳಿದಿರಿ. ನೀವು ಜನರು ಹೇಳುವಂತೆ, ದೇವತಾ ಮನುಷ್ಯರು”

“ ನೀವೂ ದೇವರು ಸಾಹೇಬರೇ....”

“ ಅಭಾಣ್ ನಿವೃಷ್ಟಿನ್ನು ಹೊಡಿದೆ. ಕೋಪಗೊಳ್ಳಬೇಕು ನನ್ನ ಮೇಲೆ ಕರುಣೆ ತೋರಿರಿ. ನನಗೂ ವಯಸ್ಸಾಗಿದೆ. ದಯವಾಡಿ ಹೇಳಬೇಕು ಹೊಡಿದೆನೀಂದು ಕೋಣಿಸಬಾರದು. ”

“ ಇಲ್ಲಾ ಜಮಾದಾರರೇ - ಭಗವಂತನ ಇಚ್ಛೆ, ನನಗೆ ಬೇಗನಲ್ಲಿ ಪೆಟ್ಟಿ ಬೀಳಬೇಕೆಂದಿದ್ದು. ನಿಮ್ಮಲ್ಲಿನಿಂತು ಪೆಟ್ಟಿ ಹಾಕಿಸಿದೆ. ಅವನ ಇಚ್ಛೆಯಂತೆ ಚತುರ್ಧಿತಲೋಕಗಳು ತಿರುಗುತ್ತಿವೆ ಆದಿ, ಹಾಗಿ, ನಕ್ಕು ನಲಿದು, ಸಾಯುತ್ತಿವೆ ನಾನು ಮಾಡುತ್ತೇನೆ ಎನ್ನುವ ಸ್ವಾತಂತ್ರ್ಯವು ಜೀವನಿಗೆ ಇಲ್ಲವೇ ಇಲ್ಲ. ”

“ ಶಾಸ್ತ್ರಿಗಳೇ ಇವು ಅಪ್ಯಾತದ ಮಾತು ನನ್ನ ಮೇಲೆ ಕೃಪೆ ಮಾಡಿರಿ. ದೃವದಲ್ಲಿ ಏಸಿದೆ ಎಂಬುದನ್ನು ಹೇಳಿ ಬಿಡಿರಿ ” ಎಂದವನೇ ಪಾದಧೂಳಿಯನ್ನು ಕೊಂಡ. ಪ್ರೇರಿಸನಿಗೆ ಹೊರಹೊರದಲು ಅಪ್ಪಣಿ ಇತ್ತ. ಬಾಗಿಲು ಮುಚ್ಚಿ ಕೊಂಡು—

“ ತಮ್ಮ ಹೆಸರೇನು ಶಾಸ್ತ್ರಿಗಳೇ ?

“ ವಿಕ್ರಮ ”

“ ವಕ್ರಮಶಾಸ್ತ್ರಿಗಳು ! ”

ಬ್ರಿಟಿಷ್-ಪ್ರಜೆಯಲ್ಲ !!

ಶಾಸ್ತ್ರಿಗಳು ಜವಾದಾರರ ಅಭಿಸ್ಥಿತಿಯಿಂದ, ಹೊರಬಡ್ಡರು. ಶಾಸ್ತ್ರಿಗಳ ಮುಂದಿನೆ ಓದ್ದು ಕೈದಿಗಳ ಗಂಟೆನ್ನು ಹೊತ್ತು ನಡೆದಿದ್ದು. ಶಾಸ್ತ್ರಿಗಳನ್ನು ಬೆಂಬತ್ತಿ ಜವಾದಾರರೂ ಬರುತ್ತಲಿದ್ದರು. ಜವಾದಾರರು, ಶಾಸ್ತ್ರಿಗಳ ಹೇಳಿಕೆಯಿಂದ ತೃಪ್ತಿರೂಪದಂಡಿತ್ತು. ಮಾನ, ಮನ್ಮಹಣಿ ಯೋಂದಿಗೆ ಬೀಳೆನ್ನು ಟ್ಯಾಪು. ಜವಾದಾರರು ಜೀಲನ್ ಬದಿಯಲ್ಲಿ ಸ್ಥಿರತ್ವ, ವಿಕ್ರಮಶಾಸ್ತ್ರ ಗಳಿಂದ ಸಿರಳೀವಕ್ಕಾಂದು ನಡೆದರು. ಶಾಸ್ತ್ರಿಗಳನ್ನು ಕಾವಲರೆಲ್ಲ ಆದರೆ ದಿಂದ ಬರಿಸಾಡಿಕೂಂಡರು. ಕೈದಿಗಳಿಲ್ಲ ಕೊರದಿಯನ್ನು ಅಲಂಕರಿಸಿದ್ದರು. ಸಂಚೆಯ ರೊಟ್ಟಿಗಾದರೂ ಶಾಸ್ತ್ರಿಗಳು ಬಂದೇ ಬರುವರು. ತಮ್ಮ ವಿಧಿಲಭಿತ ಓದಿಸಬೇಕಂದವರು ಸಿರಾಶಯಿಂದ, ಕೊರಡಿಯಲ್ಲಿ

ಕುಳಿತ್ತಿದ್ದೇ ದೂ ನಾನ್ನನ ಏಣ ಶಾಸ್ತ್ರಿಗಳು ಒಬಿಯಲ್ಲಿಯೇ ಕುಳಿತು ಕೇಳಿಲೇ ಜೀಕೆಂದು ಎಣಿಕೆ ಯಾ ಕುಡ್ತಲದ್ದರು ರಾಸ್ತ್ರಿಗಳೊಡನೆ ಕೈದ ಹೊತ್ತಂದೆ ಗಂಟೀನಾ ಜೀಲಸ್ಸು ಕಂಡುಹಾ.. ಹುಚ್ಚುಪ್ಪನವರಂತೆ ಕೈಟಿಡಿಕ್ಕೆಲ್ಲ ಸ್ಪಾಗತ ಕೊರ್ರಿದ್ದರು ‘ ಗಂಟಿನಲ್ಲಿ ಏನಿದೆ ? ಕೆಳಿದರೆ ಕೂಡಗೊಂಡರೇ ? ಎಂದು ಕೂತ್ತಾಡಲಂಂಡೆ ಗಂಟಿನ್ನು ಸೋಡಿತ್ತು ಲದ್ದ. ‘ಮಹಾಯವರು, ಯಾನಿಗೆ ಹೂದಿಕೆ ಕಳಿಸಿರಬೇಕು ’ ಎಂದು ಉತ್ತರ ಬರಿದ ಜೀರ್ಮೊಬ್ಬ. ರಾಸ್ತ್ರಿಗಳ ಪ್ರಯಾಸರ ಸ್ಥಾತ್ಮ, ಕೃಷಿಗಳು ಮುಂದಾಗಿ ಸ್ಥಾಪಿಸಿದ್ದರು. ಗಂಟಿನ್ನು ಓದುಯಲ್ಲಿರಿಸಿ, ರಾಸ್ತ್ರಿಗಂ ಮಾತಿಗ ಕುಳಿತ್ತರು ‘ ಶಾಸ್ತ್ರಿಗಳಿಗೆ ಪಲಿಕ್ಕಿಸ್ತೇ ಜವ್ವಾದಾರಲಿಗೆ ’ ಇಂದಿರಬೇಕು ಎಲ್ಲಾರೂ ಪುರಿಸಿದೆ ಹೇಳಿ ಕ್ಕೆಲ್ಲಾ ಬಡ್ಯಾಲ್ಲಿ ರಿಸಿಕೂಣಿರಬೇಕು ‘ಕ್ಕುಶಾಸ್ತ್ರ ’ ಎಂದು ಹೇಳಿದ ಒಳ್ಳೆ ಚುನವೆಲ್ಲಿ. ರಾಸ್ತ್ರಿಗಳ ಪ್ರವಜನ ವ್ಯಾಪಂಭಾಯಿತ್ತಾ. ಹುಚ್ಚುಪ್ಪನವರು ರಾಸ್ತ್ರಿಗಳಿಗಂದು ಜೀರ್ಣ ತಂಡ ರೂಟಿ-ರಾಯನವನ್ನು ಮುಂದಿರಿಸಿ, ‘ ಸ್ವೇಚ್ಛೆವಾಗಲು ’ ಎಂದೆರು. ಜವ್ವಾದಾರರ ಆತಿಥ್ಯಾವು ಅವಚನವಾಗುವಷ್ಟುಗಿಂದ ಎಂಬಿದು ಹುಚ್ಚುಪ್ಪನವರಿಗೆ ಹೇಗೆ ತಿಳಿಯ ಬೇಕು? ರಾಸ್ತ್ರಿಗು, ಜವ್ವಾದಾರಲಿಂದ ಅಶಾದ ಆಶೆ ತಪ್ಪಿದ ಎಂದು ಒಷ್ಟಿ, ಸದೆಚುದನ್ನಲ್ಲಿ ಪವರಿಸಿದರು. ಗಂಟಿನ್ನು ಬಿಜ್ಜೆ, ಕತ್ತಿಲ್ಲಿಯೇ ಎದ್ದು, ಸ್ವಸಾದ ಯಂಜದೆರು. ಬಾಳಿಯ ಹಣ್ಣು ! ಕಿತ್ತಳೆ ! ದ್ರಾಕ್ಷ ! ಅಂಜೂರ ! ಬಾಯಿ ಜವ್ವುರಿಸುತ್ತ ಕೈದಿಗಳು ತಿಂದೆರು. ವಿಕ್ರಮನಿಗೆ ಒಂದೇ ‘ಕಿತ್ತಳೆ ! ಶಂಚಿದವನು ರಲ್ಲಿ ಕೀರ್ಯಾಲೇಬೇಕಷ್ಟೇ ? ಸಕ್ಕೆ ! ‘ ಎಲ್ಲವನ್ನು ಒಕ್ಕುರಿಸಿದರು ಮುಂಡೇ ಮ್ಯಾಕ್ಕಳು ’ ಎಂದು ಮನದಲ್ಲಿ ಸ್ಥಿರಂದು ಸುಡಿದು, ‘ರಾಸ್ತ್ರಿಗಳಿಗೆ ಉಳಿಯಲೇ ಇಲ್ಲ ’ ವಂದು ಹೈವಚಾರಿಕ ಮಾತನಾಡಿ, ಕೃದಿಗಳು ಗಬಗಬ ತಿಂದೇಬಿಟ್ಟಿರು. ‘ಸಿಮ್ಮು ಸಂತೋಷವೇ ನನ್ನ ಆತ್ಮಸಂತೋಷ, ನಿಮ್ಮ ತಿಂದು ತ್ವರಿತಾದರೆ ಅವರಿಸುತ್ತ ಆನಂದ ಸನಗೆ ’ ಎಂದು ರಾಸ್ತ್ರಿಗಳು ವೇದಿತಾಸ್ತ್ರಿಗಳ ಗಂಟಿನ್ನು ಜಾಡಿಸಿದರು.

ರಾಸ್ತ್ರಿಗಳಿಗೆ ಪ್ರಾರ್ಥನಾ ಸತ್ತಿಕೆ ಸಮರ್ಪಿಸಿ, ನಾಳಿನ ದಿನ ಜೊತ್ತಿಕ್ಕೆ ಮಾಡಲು ಬೇಡಿಕೂಣಿದರು. ರಾಸ್ತ್ರಿಗಳಿಗೆ ದಣುವೇ ಅಗಿತ್ತು. ಸಿದ್ದಿಸಲು

ಯತ್ನಿ ಸುವ ಕಾರಣವೇ ಇಲ್ಲ ಗಾಢ ನಿತ್ಯ ಅನರಿಸಿತು. ಕೈದಿಗಳು ಅನಿರ್ಪಾಹವಾಗಿ ಹುಚ್ಚೆ ಪ್ರಸರ ಮೊರೆಯಾದ್ದರು. ಸಮಾಜಾದಿಗಳೆಂದೆ ಹೀಗೆ ಸದಾ ಸಿದ್ದಿರೇ ಬಡವರ ಸ್ವಾಗೆ. ದರ್ಶ-ಸಿದ್ದಿರೆಗಳು, ಮುಖಿಂದೆ ತವರು ಸಲ್ಲಿಸಿದ ಅಷಾದ ಸೇವಯ ಕಥ್ಯಗಳನ್ನು, ರಂಪೂರ್ವತಾಗಿ ನಿವೇದಿಸುತ್ತಿದ್ದರು. ಕೇಳುತ್ತೇ ಉಂಟಾಗಿದ್ದರು ಒಬ್ಬ ವಿಜ್ಞಾನಿ ರೆಂದು ಏಜೆಂಟ್ ರಲ್ಯುಸ್‌ಕಾರ್ಯಾಲ್ಯಾ. ‘ದೊ೦-ಮೂ೦’ ಎಂಬ ಶಿಶ್ಯ ಹೊರಡಿದ್ದಾಗ್ನಿ, ಚೇಳಿಲು ಸ್ವಾತಿತ್ವಯೋ ಒರ್ವತ್ವಲಿರಲಿಲ್ಲ ಹುಚ್ಚೆ ಪ್ರಸರಿಸಿದ್ದಾಗ್ನಿ, ‘ಹೂ೦’ ಎನ್ನು ವರೆದು ಗಟ್ಟಿಗಳಿಂದ, ಬೇಗಾನ ವರೆಗೂ ಹೇ೦ಲು ಬಲ್ಲಿದ್ದರು ಹುಚ್ಚೆ ಪ್ರಸರಿಸಿದ್ದರು. ‘ಡೂಲ್ಸ್’ ಒಂದಿರೆಡು ಸಲ ವಿಕ್ರಮಸನ್ನು ವಿಜ್ಞಾನ ಸಲು ಯ್ಯಾಸಿದೆ. ರಾತ್ರಿಗ್ಗೆ ಈಸಿಸಿ ಲೋಕತಾಪ್ಯಮದರಿಂದೆ, ವಿಜ್ಞಾನಿ ಸುಭಾರವನ್ನು ಮೂಂದೊಂಡಿ ವರಾಗ ಸಿದ್ದಿಯೇ ಬಾರದಾಗಳು, ಮತ್ತೆ ಸ್ತೋತ್ರಾತ್ಮಿಕಿಯಿದೆ. ಪಾಲ, ಇಳ್ಳ ರಾಸ್ತೀಗಳು. ಹುಚ್ಚೆ ಪ್ರಸರಿಸಿ “ಹು೦” ರಾಖಿದುಕೊನೆ ಹೊರಿಸಿದ್ದರು

೬ ೬ ೬ ೬ ೬ ೬

ಬ್ರಹ್ಮಸ ಗ್ರಂಥ ಸಾರ-ಸ ಸಮಾಂಥ ಶಾಂಗಿದಿತ್ತು. ‘ಅಂತರ ಪ್ರಾಯಿಲ್’ ಕೈದಿಗಳ ಒಂದರೂ, ಥ ತಿ ಉ ರಾತ್ರಿ ರಲ್ಲಿ. ಜಮಾದಾರ ರಹೀ ಸಲಾಂ ಸಲ್ಲಿಸು ಹೊಗಿದ್ದೇ ರಾತ್ರಿಗ್ಗೆ ಗೊಂಡು ಕುಲುಗಳಿನ್ನೂ, ಶಾಸ್ತ್ರಿಗ್ಗೆ ಭರಿಷ್ಯ ಬಯಾಗಿದ್ದೆ. ರಾಸ್ತ್ರಿಗ್ಗೆ ಪ್ರೀತಿ ರಂಗಾದಿನ್ನೂ ಮಾದ್ಗ ವೆಂದರೆ ಕೈದಿಗಳನ್ನು, ಮಾರಿಸಿದಿರುವುದೇ ಎಂಬುದನ್ನು ತಿಳಿದಿದ್ದೆ. ಕೈದಿಗಳು ಶಾಸ್ತ್ರಿಗಳಿಗೆ ವಿಕ್ರಾಂತಿಯನ್ನು ತೆಂಪ. ಉಸುತ್ತಲಿಲ್ಲ ಗಡ್ಡೆಲು ದರೂ ಸರತ್ತಿಯ ಸೀವಾಯು ರಾಳ್ಳಿ ವಬಿಸಲ್ಪೇಚೇಕಾಗಿದ್ದಿತ್ತು. ಶಾಸ್ತ್ರಿಗಳ ಕಾರ್ಣಾಲಯವು ಭರದಿಂದ ಸೂಂಗವಾಗುತ್ತಿತ್ತು. ‘ಜೀಲರ ಜೀಲರ’ ಎಂದು ಮೋಲೀನರು ಅಲ್ಲೆ-ಇಲ್ಲಿ ಕೂಡಿದ್ದರು. ಸರಿ ಉದಿದರು. ಬೆದರಿ ಕೈದಿಗಳು ನಾಲ್ಕಿನಲ್ಲ ಕ್ರಿತದು. ಸೀವಾಯುಗ್ಗು, ಕೈದಿಗಳನ್ನು ಬೆದರಿಸುತ್ತೆ, ಕರ್ಮಕಾರಕಲ್ಪವನ್ನು ಬೀಲರಣಿಗೆ ತ್ವರಿಸುತ್ತಿದ್ದರು. ಎಲ್ಲಿಯೂ ಸೃಜನ ಶಾಂತತೆ! ಜೀಲರ ಸಾಹೇಬರು ‘ಉಪರಾದಾರರ

ಪ್ರೋಲೀಸರ, ವಾರ್ಡರರ ಕುಲಕೋಟಿಯನ್ನು ಉದ್ದಾರ ಮಾಡಿದರು ಗದಗುಟ್ಟಿ ನಡುಗುತ್ತಿದ್ದರು. ಕೈದಿಗಳು ತಾಣಿರುವಾಗ ಗದ್ದಲ ಮಾಡಿ ದುಷ್ಕೈ ಸರತಿಯ ಸಿಪಾಯಿಯೇ ಕಾರಣನೆಂದು, ಹೊಡಿಮು, ಪಟ್ಟು, ಗುಣಿ ತೈಸ್ತನ್ನೇ ಕಸಿದು, ಹೊರಕ್ಕೆ ದಬ್ಬಿಸಿದ ಸಿಪಾಯಿಯು ಆಲ್ಟ್‌ನಿಂದ ರೆದು ಅಳುವುದನ್ನು ಕೇಳಿ, ಕೈದಿಗಳು ಮನ್ಯಲ ಮರುಗಿದರು ಜವಾದಾರರು ಮಾತನಾಡುವ ಸ್ಥಳಿಯಲ್ಲ ಇರಲಿಲ್ಲ ಜೀಲರಸಿಗೆ ಜಿದರಿ, ಗಿಡಗಳೂ ಅಲುಗಾಡದೇ ಸಿಂತಿದ್ದವು. ಜೀಲರನ ಚಾಯಿಗೆ ತಡೆಯೇ ಇರಲಿಲ್ಲ. ಕಬ್ಬಿಕೋರಗಕಲ್ಲ ಆತರಹದ ಅವಶ್ಯಗಳು ಇರಲಿಕ್ಕಿಲ್ಲ. ಸೇಯುವಲ್ಲಿ, ನೂಲು ಸರಿವಡಿಸುವಲ್ಲ, ಜೀಲನಲ್ಲಿ ಸೀರವತೆ ತುಂಬಿದ್ದಿತು.

ಜೀಲಿನಲ್ಲಿ ಹಣಿಕಿದರು, ಜೀಲರರು. ಅಲ್ಲಿಯೂ ತನ್ನ ಕಂಡಿತೇ! ಜಮಾದಾರನ್ನು ಹಳಿದರೇ! ಕೈದಿ ಸರಿಯಾಗಿ ಸಿಂತಿಲ್ಲವೆಂದು, ಜೀಲುಗಳು ಹೊಲಿಸಿವೆ ಎಂದು, ಪ್ರೋಲೀಸರಲ್ಲಿ ಸಿಸ್ತುಕಾಯುವ ದಹ್ವತೆ ಇಲ್ಲವೆಂದು, ಗಂಜಯು ಸರಿಯಾಗಿ ಕುದಿದಿಲ್ಲವೆಂದು, ನೂರಂಬು ಕಾರಗಳು ಜಮಾದಾರನ್ನು ನುಗ್ಗಿ ದ್ವರು. ಮಾತಿಗೊಮ್ಮೆ ಸಲಾಹೆನ್ನುತ್ತೆ ಜಮಾದಾರನಿಂತ. ‘ಅಂಡರ ಟ್ರಾಯಿಲ್’ ನಾಲಿಗೆ ಜೀಲರನ ಸ್ವಾರಿದಯಮಾಡಿಸಿತು. ಒಬ್ಬ ಕೈದಿಯ ಥಾಲೀವಾಟನ್ನು ಜೀಲರನೇ ಕಸಿದು ಕೊಂಡ. ಕರಕರ ಹಲ್ಲು ತಿಂಡರು. ಜಮಾದಾರರಿಗೆ ಥಾಲಿಯಿಂದ ಏಟು ಬಿತ್ತೊಂದೇ ಕೈದಿಗಳು ತಿಂಡರು. ‘ನೋಡು, ನೋಡು’ ಎಂದು ಮುಖಕ್ಕೆ ತಿವಿದರು. ಕಂಗಣಿವರಾಗಿ ಥಾಲೀವಾಟನ್ನು ಮತ್ತೆ ನೋಡಿದರು. ಕೈದಿ ತನ್ನ ಹೆಸರನ್ನು ಕೆತ್ತಿದ್ದೆ. ರಾಷ್ಟ್ರಧ್ವಜದ ಚಿತ್ರವನ್ನು ಬರೆದಿದ್ದೆ. ವಂದೇಮಾತರಂ ಎಂದು ಒರೆಮು ಮತ್ತು ಲೂ, ಸ್ವಾಸ್ಥಕ ಸುಮಂಗಲ ರೇಖೆ ಎಳೆದಿದ್ದೆ. ಬ್ರಹ್ಮಂಡವೇ ಉರಿಯುವುದೆಂದು ಭಾಸವಾಗಿರಬೇಕು ಜೀಲರಿಗೆ. ಆವೇಶದಿಂದ ಕೈದಿಯನ್ನು ಎಳಿದರು. ಕೈದಿಯಾರೇ ಥಾಲಿಯಿಂದ ತಲೆ ತಲೆ ಫಟ್ಟಿಸಿದರು. ಬೂಟಿನಿಂದ ಒದ್ದು ಉರುಳಿಸಿದರು. ಕೈದಿ ತವ್ವಾಯಿತೆಂದು ಕಾಲು ಒಡಿಮು ಬೇಡಿಕೊಳ್ಳುತ್ತಿದ್ದೆ. ಒದ್ದು ದಣೆದು, ವೇಗವಾಗಿ ಹೊರಟರು. ಜಮಾದಾರರೂ

ಓಡಿದರು ಹಂಡಿನಿಂದ. ಕೈದಿಯು ಸೋನನ್ನು ತಾಳಡೇ ‘ಅಯ್ಯೋ’ ಎಂದು ನರಭತ್ತಲಿದ್ದೆ.

ಸರತಿಯ ಸೀವಾಯಿ ಓಡಿಬಂದ. ‘ಹಕಡೂ ಥಾಲೀಪಾಟ. ಖಡ್ಗಹೋ’ ಎಂದು ಹುಕುಂ ಹೊರಡಿಸಿದ. ಕೈದಿಗಳೆಲ್ಲ ಥಾಲಿಪಾಟುಗಳನ್ನೇತ್ತಿ ನಿಂತರು. ವಾರ್ಡರರು, ಬೇರೆ ಸೀವಾಯಿಗಳು ಓಡಿಬಂದರು. ವಂದೇ ಮಾತರೆಂ, ಕ್ಷುಂ-ಇಂಡಿಯಾ ರಾಷ್ಟ್ರಧ್ವಜ, ಹೆಸರು, ಕಾಟುಗಳಿಂದ ಥಾಲಿಪಾಟುಗಳೆಲ್ಲ ಶೋಲಿಸರು ವರವಾದುವು. ಥಾಲೀಪಾಟುಗಳ ಮೇಲೆ ಬರಿದ ಕೈದಿಗಳು, ಜೀಲರನ ಸಂದರ್ಭನ ಸುಖಪ್ರಾಪ್ತಿಗಾಗಿ ದುಗುಡ ಮನಸ್ಸಿನಿಂದ ಪ್ರಯಾಣ ಬೆಳಿಸಿದರು. ಬರಿಯದಿದ್ದವರು, ತಮ್ಮ ಜಾಂತನಕೊಂಡಾಡಿಕೊಂಡು ಭಾಷಣಮಾಡುತ್ತಲಿದ್ದರು. ಶಾಸ್ತ್ರಿಗಳು ಬರಿದಿರಲ್ಲಿ. ಅವರಿಗೆ ಜೀಲರನ ಶಂದರ್ಭನ ಲಭ್ಯವು ಭಾಗ್ಯವೆಲ್ಲಿ ಇರಲ್ಲಿ ಎಲ್ಲರನ್ನು ಹೊಡಿಯುವನಸಂಮ ಮರುಗೊರು ರಾಸ್ತಿಗಳು. “ಅವರಿಗಾಗಿ ತಾನು ಏನೂ ಮಾಡುವಂತಿಲ್ಲ” ಹೆಂದು ಸುಂದರೆ. ಬರಿಯದಿದ್ದವರು ‘ಹಕಕ್ಕ ಬರಿಯಾಗೇಕು? ದೇಸರು ಬರಿದರ ಸಮ್ಮಾನಗುವುದೇ? ಜೀಲಿಂದ ಮೇಲೆ ಅದಕ್ಕೆ ಕಕ್ಕಂತೆ ತಲೆಬಾಗಿ ಸಹಿಯಾಗೇಬೇಕು. ರಾಷ್ಟ್ರಧ್ವಜದ ಚಿತ್ರತೆಗೆದರೆ, ವಂದೇ ಮಾತರೆಂ ಬರಿಪರೆ ಸ್ವರಾಜ್ಯ ಸಿಕ್ಕಂತಾಯಿತೇ’ ಎಂದೂ ಅವಕೇಲನೆ ಮಾಡಿದರು.

ಜೀಲಿನಲ್ಲಿ ಆರ್ಥಿಕಭಿಚೀತ್ತಾರಾ! ‘ನಾನೂ ಬರಿದಿದ್ದೇನೆ. ಬರಿಯುವ ಅಧಿಕಾರವಿದೆ! ಯಾರು ನನ್ನನ್ನು ಪ್ರತಿಭಟಿಸುವವರು. ಬರಿದಿರುವೆ. ಇನ್ನು ಬರಿಯುತ್ತೇನೆ’ ಎಂಟು ನೂರು ಕೈದಿಗಳೂ ಬೆಕ್ಕುವಬಿರಾಗಿ ಕೇಳಿ ದರು ಸೆರವನ್ನು. ಜೀಲಿನಲ್ಲಿ ಪ್ರತಿಧ್ವನಿಯಾಗುವಂತೆ ಕೂಗಿನ ಧೈರ್ಯಶಾಲಿ ಯಾರಿರಬಹುಮದೆಂದು, ಕುತೂಹಲದಿಂದ ನೋಡಿದರು. ಶಾಸ್ತ್ರಿಗಳು ಕೈಯಲ್ಲಿ ಥಾಲೀಪಾಟನ್ನು ಎತ್ತಿ ಆಸಿಸದ ಕಡೆಗೆ ಓಡುತ್ತಿದ್ದರೆ. ‘ನಾನೇ! ನಾನೇ’ ಪ್ರದೀಪ್ತಧ್ವನಿಯಿಂದ ಆರ್ಥಿಸುತ್ತಾರೆ. ಕೈದಿಗಳು ಹುಜ್ಜು ಸಾಹಸಿಯನ್ನು ಕಂಡು ವಿಚಾರತೋಚದೇ ನಿಂತಿರುವರು.

ಶಾಸ್ತ್ರಿಗಳು ಅಫೀಸದೊಳಿನುಗ್ಗು ಲು ಯಾತ್ರುಸಿದೆರು. ಕಾವಲರು ತಡಿದೆರು. ಜೀಲರರ ಹೈದರಾಬಾದ್‌ನ್ನು ಭೇದಿಸಿರಬೇಕು. ಶಾಸ್ತ್ರಿಗಳ ಧ್ವನಿ. ಥಾಲೀ ವಾಟಿ ಆರೋಸಿನ ಸ್ನಾನದಿನ ಮಂಡಿಸುತ್ತಲಿರುವ ಗುಣೆವತ್ತಿ ‘ಎನ್ನ? ಯಾವನು’ ಎಂದು ವಿರ್ಯಾಮಿತ್ತರಾಗಿ ಬಂದರು ಶಾಸ್ತ್ರಿಗಳಿಗೆ ಪ್ರಜ್ಞೆ ಇರಲಿಲ್ಲವೆಂದು ನೋಡಿರ್ಪಾ ಹೇ ‘ತೇರ್ಲೋ ಕಾರ್ಯ’ ರೋಚ್ಯತೆ ಶಾಸ್ತ್ರಿಗಳ ಮುಖದಲ್ಲ, ಭೂತ ಸ್ನಾತ್ಯನಾಡಾಗಿವ್ಯಾಪಾ ಎಚೆರೆ, ಜೀಲರನ್ನೇ ಸ್ಥಿಂತಿಸ್ತೆ ಹೂ ‘ಜೀಲ ರರೀ ಹೊರಗೆ ಒಷ್ಣಿ. ನೀವೇಡು ದಂಡನೆ ಮೂಡುವಿರೋ ನಾಡಿರಿ. ನಾನೂ ಬರೆದಿದ್ದೇನೆ ಎಂದು ಕಹಿನ್ನು ಅಳವುವಿರಾ ಕೂಗಿದ. ಕೈಕಾಲು ಹೆಚ್ಚನಡುಗುತ್ತಲಿಗ್ಗುವು ಪ್ರೋಲೀಕರಿರ್ಪಾರು ತಡಿಯುತ್ತಲಿದ್ದರೂ, ಕೊಸರಿಕೊಂಡು ನುಗ್ಗಿತ್ತಲಿದ್ದರು ಜೀಲರನು ಶಾಸ್ತ್ರಿಗಳ ತಲೆ ಕೂಡಲನ್ನು ಬಂದ ಗಿಡಿರು, ಗುಣೆಗುನ್ನು ಎತ್ತಿ ಬಲಭೀಮಃಂತೆ ನೀಡರು. ಇಲ್ಲಿ ಗ್ರಂಥಾರ್ಥ, ಇಂತೆ ದೂರವಿದಿಂದಾಗಿ ಇಂಬರನ ಎದಗೆ ಕೈಕೊಟ್ಟಿ ನೂಡಿ ಉಪಸರಿಸುತ್ತಿಂತು ‘ಹೊಡಿಯಾವಿಯಾ? ಅಧಿಕಾರ ವಿದಿಯೇ? ಬಾ ಮುಂದಕ್ಕೆ ಬಾ’ಎಂದು ಕಣಪೆಳ್ಳಣು ಗಡಿಯಂತೆ ನೀಡರು ಜೀಲರರು ಮುಂದಕ್ಕೆ ನೆನ್ನು ಬರಲ್ಲ, ಇಲ್ಲ ಕಂಬಕ್ಕೆ ಬಗಿರುಲು ‘ಫರ ಮೂನಾಳ’ಯೂದಾಗಿದೆ ಮುಂದ ಕ್ರಿಂತು ಬಂದಿತು ವಿಕ್ರಮಶಾಸ್ತ್ರಿಗಳು ಬದರಿರಲ್ಲಿ ‘ಇಗ್, ಇ ಮುಂದೆ ರಿಂತು ಕ್ರಿಂತು ಸೂಡಿ! ’ ಎನ್ನತ್ತೆ ಕೊಂಡು ಆಡುತ್ತುಕ್ಕಿಂಬಿ ! ಜೀಲರನು ಆಧುಟ್ಟಿಸಿದೆ

“ ನೀನು ಸ್ವತಂತ್ರ ಭಾರತದ ಗನ್ನದ್ವಾರಣಾಸಂಘ ತಿಳಿದಿಂದ್ದೀರುವೀ?

“ ನಿಂದಿದೆಯವಾಗಿ! ಸ್ವತಂತ್ರಭಾರತದ ಪ್ರಜೆನಾನು. ಗನ್ನದ್ವಾರಣೆ ನಾನು ! ”

“ ಸ್ವತಂತ್ರ ಭಾರತ ಗನ್ನದ್ವಾರಣಾ ಒದ್ದು ಜಿಗನಿಸಿ ನೋಡು ಹಾಗಾದ್ದಿ ”

“ ಆ ಶಕ್ತಿ ನಿನ್ನಲ್ಲಿಲ್ಲ. ನೀನು ನೀನು ಗುಲಾಮ ”

“ ನೀನು ಗುಲಾಮನ ಕೈದಿ ! ”

“ ಯೂರು ಬೋಗಡೆವರು ನಾನು ಕೈಗೆ ಎಂದು

“ ನಾನು ಹೇಳುವುದು ”

“ ಮೇರು ಸ್ವಾರ್ಪಕ್ಕೆ ನಿನಗೆ ಅಧಿಕಾರವೇ ಇಲ್ಲ ! ನೀನು ಉತ್ತರವಾರ

“ ನಿರ್ದಿಷ್ಟ ಹಾಗಾದರೆ ”

“ ಪರ್ವ ಮಾಡುವ ರಚನೆ ಇಚೆಯೋ ಮಾಡು, ಜೊಗದಿಂದ ”

“ ರಾಷ್ಟ್ರ ಧ್ವಜವನ್ನು ವರಕ್ಕು ಬರೆಸ ”

“ ನನ್ನ ರಾಷ್ಟ್ರದ ಧ್ವಜವನ್ನು, ನ್ನಾತಂತ್ರದೇಸಿಯ ಸ್ತ್ರೀತಿಯ ಪ್ರತೀಕವಂದು ”

“ ಆ ಅಧಿಕಾರ ಸಿನಗಿಲ್ಲ ! ”

“ ಸೃತಂತ್ರ ಭಾರತವ ಪ್ರಜೆಯಾದುದೆರಿಂದ, ಆ ಅಧಿಕಾರವು ಚ್ಯಾಪ್ಟರ್ ವಾಗಿನ ”

“ ಅಣಿಯುತ್ತದೆ ತಡೆ. ”

“ ತದೆ ಎನ್ನುವ ನಾ ಮರ್ದುಗ್ಗಾವೇ ಸಿನಗಿಲ್ಲ. ನನಗಲ್ಲ ... ಕೈಬಿಗಳ ಒಂದು ಕೂದಲನ್ನು ಧಕ್ಕೆಗೊಳಿಸುವ ನಾ ಮರ್ದುಗ್ಗೆ ನಿನ್ನಲ್ಲಿಲ್ಲಲ್ಲ. ” ಗುಲಾಮ್‌ಗೆ ಸೇರದೊಂಬೆ :

ಜೀಲರನು ಹೊಡೆಯಲು ಕೈ ಎತ್ತಿದೆ. ಧಾರೀವಾಟಿ ಕೈದಿಗಳು, ಹುಯಿಲೆಬ್ಬಿ, ಜೀಲರನ ಮೇಲೆ ಬಿಡ್ಡರು ಕೈಗಿಡಿದು ನಿಲ್ಲಿಸಿದರು. ಜೀಲರನು ಕಬ್ಬಿಬಾದ ಶೀರ್ಣಾಯಿಗಳು ಬಿಡಿತ ಅಸ್ತ್ರಾಸಿಕೊಳ್ಳಲು, ಅಡಗುವ ಖದ್ದತೆಯಲ್ಲಿದ್ದರು. ಆಫ್ರಿಸದ್ದುಯ ಕಾರಕೂನರು ಹೌಪಾರಿದರು. ಗದ್ದಲನೇ ಗದ್ದಲ ! ವಂದೇಮಾತರಂ ಎಂದರು ಕೃಷ್ಣ ಇಂಡಿಯಾ ಎಂದರು. ಜೀಲರನು ಕೈದಿಗಳ ತೆಕ್ಕೆಯಳ್ಳಿ ಸಿಕ್ಕು ಬಿಡಿದ್ದು. ಶಾಸ್ತ್ರಿಗಳು ಮುಂಬಾದು ಸೇರಿ ಬಿಡಿಸಿದರು. ಕೈದಿಗಳು ರಾಂತರಾದರು. ಶಾಸ್ತ್ರಿಗಳು ಜೀಲರನನ್ನು ನೋಡಿ “ ನಾನು ಬ್ರಿಟಿಷ್ ಪ್ರಜೆಯಲ್ಲ ಸ್ವತಂತ್ರ ಭಾರತದ ಏಕನಿಷ್ಠಪ್ರಜೆ ! ನೀನು ಹೆದರಿರುವಿ. ನಿನ್ನನ್ನು ಹೊಡೆ

ಯುವಡು ದೊಡ್ಡ ವಿಷಯವಲ್ಲ ! ನೀನೂ ನಮ್ಮ ಬಾಂಧವನೇಂದು ಸ್ವತಂತ್ರ ಭಾರತೆದ ಪ್ರಜೆ ಎಂದು ಬಿಟ್ಟಿರುವೆನೆ. ನಾನು ಬ್ರಿಟಿಶ್ ಪ್ರಜೆಯಲ್ಲ. ಇವರೂ ಅಲ್ಲ !”

ಜೀಲಿನ ಹೆಬ್ಬಾಗಿಲು ಕಾನುವ ಹೋಲಿಂಗರು, ಬಾಗಿಲ ಬಿರುಕೆ ನಲ್ಲಿ ಇಣಿಕಿದರು. ಅವರ ಚಿತ್ತಕ್ಕೆ ನೇಡ್ಯಾವಾಯಿತು. ಗದ್ದೆಲ ಶಾಂತ ಗೊಳಿಸಲು ಅಮಂತ್ರಣ ಬಂದರೆ, ನೋಡುವಾ ಎಂದರು. ಜಮಾದಾರನು, ಶಾಂತರಾಗಲು ಸೂಚನೆ ಕೊಡುತ್ತಿರುವುದನ್ನು ಗಮನಿಸಲೇ ಇಲ್ಲಾ ಶಾಸ್ತಿ ! ಕೈ-ಕಣ್ಣ ಗರಗರ ತಿರುಗಿಸಿ ಬೇಸತ್ತರು. ಆವೇಶದಿಂದ ಶಾಸ್ತಿಗಳು ಸ್ವತಂತ್ರ ಭಾರತದ ಜಯಫೋರ್ಸ್‌ಗ್ರೇಯುತ್ತಿದ್ದರು. ಹೈಲೀಸರು ತಬ್ಬಿಬಾಗಿದರು. ಜೀಲರನನ್ನು ಈ ರೀತಿ ಅಪಮಾನಗೊಳಿಸಿದೆ ದನ್ನು ಜನ್ಮದಲ್ಲಿಯೇ ಕಂಡಿಲ್ಲವೆಂದು, ಖಂಡಿತವಾಗಿ ನುಡಿದುಕೊಂಡರು. ಅಹಂಕಾರಿಗೆ ತಕ್ಕ ಗುರು ದೊರಕಿದನೆಂದು, ಕೆಲವರ ಮತ. ಜೀಲರನ ಪೂಜೆ ವಿಧಿಪೂರ್ವಕ ಸಾಂಗವಾಗಿ ವಾರ್ಷಿಕಪ್ರಯಾರದ ವರಿಗೂ ನಡೆಯಲೇ ಎಂದು ಹಾರ್ಯಾಸಿ, ಹರಕೆ ಬೇಡಿಕೊಂಡವನು ದ್ರುಸ್ನ ಕಳಿದುಕೊಂಡ ಸೀವಾಯಿ ಒಬ್ಬನೇ ! ಜೀಲರನು ನೂತನಾಡದೇ ದರ್ಪದಿಂದ ನೀತಂ ವನು, ಗಂಭೀರನಾಡ. ಜನಾಧಾರರಿಗೆ ಅಜ್ಞೆವಿಧಿಸಿದೆ. ಅಜ್ಞೆಯಂತೆ ಇಪ್ತತ್ವದಕ್ಕೆ ಮಿಕ್ಕಿದ್ವೇಲಿಸರು ಒಳನುಗ್ಗಿದರು. ಕೈಗೆಬೇಡಿ, ಕಾಲಿಗೆ ಭಾರಕಭೂಷಣಕಡಗ ಇಡಿಸಲು ತೊಡಗಿದರು ಸೀವಾಯಿಗಳು. ವಿಕ್ರಮನು ಅಂಜಿರಲಿಲ್ಲ. ಅಖಾಕಿರಲಿಲ್ಲ. ಕಂಬಕ್ಕೆ ಬಲದಕ್ಕೆಯನ್ನು ಮತ್ತಿ ಎಡದೆ ಕೈಯನ್ನು ಟೊಂಕದ ಹೇಳಿರಿಸಿದೆ. ಜೀಲರ ಎಂದು ಕೂಗಿದ ಶಾಸ್ತಿಗಳ ಧ್ವನಿಯಲ್ಲಿ ಪ್ರತಿಭಿ ಇತ್ತು ! ವಿದ್ಯುತ್ತಾ ಶಕ್ತಿ ಇತ್ತು. ಭೀಕರತೆ ಇದ್ದರೂ, ಆಕರ್ಷಣೀಯವಾಗಿತ್ತು. ತರಸ್ಕತ ನೋಟ ಬೀರಿದ ಸಾಬರಿಗೂ, ಕೇಳಬೇಕೆನ್ನಿಸಿತು ಶಾಸ್ತಿಗಳ ನೂತನಗಳನ್ನು. ಬೇಡಿ, ಕಡಗ ಇಡಿಸುವ ಹೋಲಿಂಗರೂ, ಕಿವಿಗೊಟ್ಟರು. ಅವ್ಯಾಹತವಾಗಿ, ಅಪ್ರತಿಹತವಾಗಿ ಸಂಗದಿಸುತ್ತು ಶಾಸ್ತಿಗಳ ಪ್ರವಚನ.

‘ ಜೇಲರ ಸಾಹೇಬ. ನಿಮ್ಮ ದಬ್ಬೆಳಿಕೆ ಕ್ವಿಟಾಲೀನ. ನಿಮ್ಮ ಪತ್ರನೇ ಯಾವನಿಗೂ ಪ್ರಿಯವಾಗಲಾರದು. ರಾಷ್ಟ್ರಧ್ವಜದ ಚಿತ್ರ ಬರಿದರೂ ಎಂಬ ಆಪಾದನೆಗೆ ನೀವು ವಿಧಿಸುವ ಶಿಕ್ಷೆ ಫೋರ್ಮೆಟರವಾದುದು. ಅದೂ ಅಧಿಕಾರದ ಮರ್ಯಾದೆ ಮಿರಿ! ರಾಷ್ಟ್ರ ಧುರಿಣಿರ ಆದೇಶವು ನರನಾಡಿಗಳಲ್ಲಿ ಪ್ರವಹಿಸುತ್ತಿದೆ. ಅದುವೇ ಚಿತ್ರಬರೆಯಿಸಿದೆ. ರಾಷ್ಟ್ರ ಧ್ವಜವನ್ನು ಕೆತ್ತಿಸಿದೆ. ವಂದೇಮಾತರಂ ಎನ್ನಿಸಿದೆ. ಅದನ್ನು ಪ್ರತಿ ಭಟಿಸುವ-ಶಕ್ತಿನಿಷ್ಠೆಂಥಗುಲಾಮು ವೃತ್ತಿಯವನಿಗೆ ಎಂದಿಗೂ ಸಾಧ್ಯವಿಲ್ಲ. ನಿಸರ್ಗವೇ ಹೇರೀಪಿಸುತ್ತಿದೆ ‘ ಕಾಯಂದೇಭಂಗ ಮಾಡಿರಿ! ’ ಎಂದು. ಒಳಗೆ, ಹೊರಗೆ, ಎಲ್ಲಿದ್ದರೂ ಕಾಯ್ದಿಭಂಗವೇ ನಮ್ಮ ಜೀವನದ ಆದ್ಯತರ್ವ. ಬೇಡಿಹಾಕಿದರೆ, ಚಿತ್ರಹಿಂಸೆ ಮಾಡಿದರೆ, ಸ್ವಾತಂತ್ರ್ಯ ತೇಜವು ಪ್ರದಿಪ್ತವಾಗುವದು. ಪ್ರಜ್ಞಲಿತವಾಗುವುದು. ನೀನು ತಿಳಿದಂತೆ ನಿರ್ಬಾವುವಾಗದು. ’ ಇನ್ನೂ ಮಾತುಗಳು ಓತಪೋತವಾಗಿ ಬರುತ್ತ ಲೇಇದ್ದುವು. ಜೇಲರಸಾಹೇಬರ ಸನ್ನೇ ಪೂಲಿಸರನ್ನು ಎಚ್ಚರಿಸಿತು. ಕೈದಿಗಳಿಗೆ ಬಡಿತ ಬೀಳುತ್ತಲಿದ್ದವು. ವಿಕ್ರಮ ಶಾಸ್ತ್ರಿಗಳ ಬಾಯಿಯನ್ನೇ ಒತ್ತಿಹಿಡಿದು, ಬೇಡಿಹಾಕಿ, ಪೊಂಕಕ್ಕೆ ಸರಪಣಿ ಬಿಗಿದರು, ಜೇಲರನು ಮಿಸೆಗೆ ಹುರಿಹಾಕುತ್ತ ನಕ್ಕ! ಗುಣಿಯಿಂದ ಮೊಳಕ್ಕೆಗೆ ಗಟ್ಟಿಸಿ ಬಡಿದು ‘ ಶಾಸ್ತ್ರಿ... ಶಾಸ್ತ್ರಿ ’ ಎಂದು ಬಿಡರಿಸಿದ. ಕೈದಿಗಳನ್ನೆಲ್ಲ ಜೇಲಿನಲ್ಲಿಯೇ ದಬ್ಬಿ, ಕೂಳು ಕೂಡಲು ತೀಳಿಸಿದರು.. ಕೈದಿಗಳನ್ನು ಎಳೆದು ಒಯ್ಯಿತುಲಿದ್ದರು. ಕೆಬ್ಬಿಣ ರುಳಿಯ ಸಪ್ಪಳು ಕೇಳಿಸುತ್ತ ಕೈದಿಗಳು ಒಳಕ್ಕೆ ನಡೆದಿದ್ದರು. ಶಾಸ್ತ್ರಿಗಳು ಧೀರರಾಗಿ ನೇರೆಡುತ್ತಿದ್ದರು. ಜೇಲರು ಗಾಬರಿಯಾಗಿ ಹೆಚ್ಚಿಲದೆಡಿಗೆ ನೋಡಿದರು. ಅವರ ಚಿಕ್ಕಮಗು ‘ದಾದಾಟ ದಾದಾಟ’ ಎಂದು ಅಳುತ್ತ ಬರುತ್ತಲಿದ್ದಿತು. ಸಾಬರು ಸಾವಂದು ಏಕೆ? ಏನಾಯಿತು? ಎನ್ನುತ್ತ ಮುಂದೆ ನಡೆದರು. ಮಗು ಬಂದು ನಿಂತುತ್ತ ಅಳುತ್ತ ಹೇಳಿದ.

“ ದಾ-ದಾ-ದಾ-ದಾ....”

“ ಏ-ನು-ಎನು? ”

“ ಅಮೃತ.... ”

“ ಹೊಡೆದಳೇ ? ”

“ ಇಲ್ಲಾ ಇಲ್ಲಾ ದಾದಾ ”

“ ಏನು ಹಾಗಾದರೇ ? ”

“ ಅಮೃನು ಅಳುತ್ತಿದ್ದಾಳೆ ! ”

“ ಏನಾಯಿತು ? ”

“ ಅಕ್ಕನೂ ಅಳುತ್ತಿದ್ದಾಳೆ !! ”

“ ಕಾರಣವೇನೂ ? ”

“ ಅಣ್ಣನು ನಮೃತ ಅಣ್ಣಾ !! ”

“ ಏ ನೂ ”

“ ಸತ್ತ - ಸಂತೆ ! ”

“ ಅಣ್ಣ ಸತ್ತನೇ !! ”

“ ಹೌದವ್ವಾ - ಸನ್ನ್ಯಾಸಿ ಸತ್ತ ಸಂತೆ ! ”

“ ಯಾರು ಹೇಳಿನರು ! ”

“ ಸೋಲೀಸರು ಗುಂಡು ಹಾಕಿ ಕೊಂಡರಂತೆ ! ”

“ ಏನು ! ”

“ ನಿಶಾನೀ ಒಡಿದೇ ಬಿದ್ದ ಸಂತೆ ”

ನಾಮೇಬರು ಗಾಬರಿಯಾಗಿ ಓಡಿದರು. ಮನುವು ಅಳುತ್ತು ಹಿಂದಿನ ಷಿಡಿತು ರಾಸ್ತಿಗಳು ‘ ಬ್ರಿಟಿಷ್ ಪ್ರಜೆಯಗತಿ ’ ನಾನು ಬ್ರಿಟಿಷ್ ಪ್ರಜೆಯಲ್ಲ ’ ಎಂದರು

ಭವಿಷ್ಯವು ಸತ್ಯ !

ಬೇಡಿಗಳನ್ನು, ಕಬ್ಜಿಗಳ ಕಾಲಕಡಗಗಳನ್ನು ಅತ್ಯವಶರವಾಗಿ ಏತಕ್ಕೂ ತೆಗೆದರು ? ಜೀಲರನ ಆಜ್ಞೆ ಆಗಿರಲಿಲ್ಲವೇ ಕಬ್ಜಿಗಳ ಕಡಗ ಸಹಿತ ಜೀಲಿ ನಲ್ಲಿಯೇ ತುರುಕೆಂದು ? ಅರ ಗಂಟೆಯೂ ಕಳೆದಿಲ್ಲ. ಹಾಕಿದರೇಕೆ ! ತೆಗೆದರೇಕೆ ? ಜೀಲರನು ಮಗೆನನ್ನು ಕಳಿದುಕೊಂಡ, ದುಃಖದಲ್ಲಿರುವುದರಿಂದ, ಕಡಗಗಳು ಸಡಿಲಾಗಿ ಓಡಿದವೆಂದರು. ಅಂಡರಟಾರ್ಯಿಲ್ ಕೈದಿಗಳನ್ನು ದಂಡಿಸುವ ಅಧಿಕಾರವೇ ಅವಶಿಗಿಲ್ಲ. ಆದುದರಿಂದ ಅಂಜಿದ, ಸುಪರಿಂಟೆಂಡೆಂಟನ ಕಿಂತೆ ಇತ್ತು. ಬಾಯಿಗೆ ಬಂದಂತೆ ಜೀಲರರನ್ನು ಹಳಿದ. ಅದಕ್ಕೇ ಬೇಡಿಗಳು ಮಾಯವಾದವೆಂದು ಸುಧಿದುಕೊಂಡರು. ಶಾಸ್ತ್ರಿಗಳು, ವರ್ಷಾಲ್ಕ್ರಿ, ಹುಣ್ಣಪ್ಪನವರು ಕಲೆತು, ಮಾತನಾಡಿಯೇ ಆಡಿ

ದರು. ಮುಖ್ಯ ವಿಷಯ, ಜೀಲರನ ಜೀವ್ಯ ಕುರೂರನ ಮರಣ ! ಸತ್ಯ ಸಂಗತಿ ಜ್ಞಾನಕ್ಕೆ ಮಾವರು ಕುತ್ತಬಹಲರಾಗಿ ಚ್ಯಾಪ್ಟಿಕ್ ಸಿದರು. ನಿಶಾನಿಗೂ ಜೀಲರನ ಮಗನಿಗೂ, ಸಂಬಧವೇನು ? ಮರಣಕ್ಕೆ ಧ್ವಜವು ಕಾರ್ಡಿವಾಯಿತೇ ? ಜೀಲರನ ಮಗನು ರಾಷ್ಟ್ರಪ್ರೇಮಿ ಇರಲೇಬೇಕು. ರಾಷ್ಟ್ರಧ್ವಜಕ್ಕಾಗಿ ದೇಹತ್ವಾಗಮಾಡಿರಬಹುದು ಕೊನೆಗೂ ನಡೆದು ದೇನೂ ಎಂಬುದನ್ನು ತಿಳಿದುಕೊಳ್ಳುವ, ಪ್ರಕೃತಿಯೇ ಪ್ರಬಲವಾಯಿತು. ಯಾರನ್ನು ಕೇಳುವುದು ? ಎಂಬರು ತಿಳಿಸಬಹುದು ? ಜಮಾದಾರರನ್ನು ಶಾಸ್ತ್ರಿಗಳೇ ಕಂಡು ವರದಿ ಮಾಡಬೇಕೆಂದು ಮಾವರ ಸಭೀಯ ನಿರ್ಣಯ ವಾಯಿತು. ಹೊರಕ್ಕೆ ಹೊರಡುವಂತಿಲ್ಲ. ಥಾಲೀಪಾಟಿನ ಪ್ರಕರಣವು ಕೈದಿಗಳನ್ನು ಜೀಲಿನ ಪಂಚರದಲ್ಲಿಯೇ ಇರಿಸತ್ತು. ರೊಟ್ಟಿಗಳು ಸಳಿಯುಂದಿಯಾಗಿಂದಲೇ, ಬಂದಿದ್ದವು. ಶಾಸ್ತ್ರಿಗಳು ಹೊರಕ್ಕೆಹೊಗಿ, ಜಮಾದಾರರನ್ನು ಕಾಣುವ ಒಗ್ಗೇಗೆ ? ಜಮಾದಾರರು ಜೀಲರನ ಕೇಳುತ್ತಬ್ಬಗಳಿಂದನ್ನು ಗ್ರಹಿಸಿದಂತಹ ಕೈದಿಗಳನ್ನು ಕಾಣಲು ನಾಚಿಕೊಳ್ಳುತ್ತಿದ್ದರು. ಜೀಲರನ ಮಗನು ಸತ್ಯದ್ದೇಕೆ ಎಂಬುದನ್ನು ತಿಳಿಯುವದು ಹೇಗೆ ? ತಿಳಿಸುವವರಾರು ?

ಕೈದಿಗಳು ಮಾತನಾಡಿಕೊಳ್ಳುತ್ತಿರುವುದರ ಕಡೆಗೆ, ಶಾಸ್ತ್ರಿಗಳ ಚಿತ್ತವೇದ್ವಿಸಿತು. ಮಾವರ ಸಭೀನಿರ್ಣಯವಿಲ್ಲದೇ ಮುಂದುವರೆಯಿತು. ಶಾಸ್ತ್ರಿಗಳ ಜೊತೆ ಕುಳಿತರು. ಮೌಲ್ಯಿಯವರು ಮುಸುಗೆಳಿದರು. ಹುಣ್ಣವುನವರು, ಸಂದಿಯಾಗಿಂದ ಜೀಲಿನ ಪ್ರಕೃತಿನೊಂದರ್ದ್ಯು ನಿರೀಕ್ಷಣೆ ಮಾಡುತ್ತ ಬಾಗಿಲಲ್ಲಿ ಸಿಂತರು. ಶಾಸ್ತ್ರಿಗಳ ಬರುವಿಕೆ ಯಿಂದ ಕೈದಿಗಳು ಹುದುಗಿಕೊಂಡರು. ಆದರದಿಂದ ಕರೆದುದು ನಿಜ. ತನ್ನ ಮಾತನ್ನೇ ನಿಲ್ಲಿಸಿದರು. ಶಾಸ್ತ್ರಿಗಳ ಕಿವಿಕೇಳಿತ್ತು. ಬಂಗಾರ ಮಾಡುವ ವಿಧಾನ, ಅದಕ್ಕಾಗಿ ತಾನು ಶ್ರಮಿಸಿದುದು, ಮುಂದಿನ ತನ್ನ ಜೀವಮಾನದಲ್ಲಿ ಜರುಗಲೇಬೇಕಾದವುಗಳನ್ನು ಹೇಳುತ್ತಲಿದ್ದ ಅವನು. ಕೇಳಿದರೆ ಹೇಳುವನೇ ? ಶಾಸ್ತ್ರಿಗಳು, ಹುದುಗಿದುದರ ಕಾರಣ ತಿಳಿದರು. ಕೈದಿಗಳಿಂದ ಅದೇ ವಿಷಯ ತಿಳಿಯುವ ತಂತ್ರಹೂಡಿದರು, ಹಳೆಯ ಕಾಲದ ಸಂಸ್ಕೃತಿ,

ಪೂರ್ವಜರ ತೀವ್ರಕಲೆ, ಕಷ್ಟಸಿದ್ದ ದೇವಾಲಯದ ಸಂಪತ್ತು, ವಿದ್ಯಾರಣ್ಯರು ಕರ್ಣಾಟಕಲ್ಲಿ, ಸುವರ್ಣ ವೃಷಿನುನ್ನು, ತಪಃ ಪ್ರಭಾವದಿಂದ ಬರಮಾಡಿದ್ದನ್ನು ಹೇಳುತ್ತೆ ಲೇ ಹೀಗೆಂದರು.

“ನಮ್ಮ ಹಿರಿಯರು ತಪ್ಸೋನಿಧಿಗಳು, ಸಕಲಶಾಸ್ತ್ರವಾರಂಗತರು. ಕಲಾಕುಶಲರು, ಮಂತ್ರ-ತಂತ್ರ ಯಂತ್ರವಿದ್ಯೆಯಲ್ಲಿ ಬಲ್ಲಿದರು. ಆದರೆ, ನಮ್ಮ ನಾಡಿನಲ್ಲಿ, ನಮ್ಮೆಲ್ಲರ ದುರ್ಮಿವದಿಂದ, ಪೂರ್ವಜರ ಕೂಡ, ಕಳಿಗಳೂ ನಷ್ಟವಾಗಿವೆ. ವಿದ್ಯೆಯು ನಾಶವಾಗಿದೆ ಗುಪ್ತವಾಗಿಡಬೇಕೆಂಬ ಮೊಢ್ಯ ಭಾವನೆಯಿಂದ, ಯಾರಿಗೂ ತಿಳಿಸದೇ, ಪತಣಮಾಡಿಸದೇ ತೀರಿದರು. ಇನ್ನೂ ನಮ್ಮಲ್ಲಿ ವಂಡಿತರಿದ್ದಾರೆ. ಮಂತ್ರ-ತಂತ್ರಜ್ಞರಿಂದಾರೆ ಅವರು ಯಾರಿಗೂ ಹೇಳಿದೇ ನಷ್ಟು, ನಾಡಿನ ಸಂಪತ್ತ-ಸಮ್ಮಾಂಧಿಯ ನಾಶಕ್ಕೆ ಕಾರಣರಾಗುತ್ತಾರೆ. ರೈತರನೇಕರನ್ನು ನಾನೇ ನೋಡಿರುವೆ. ಕಲಿತವರಲ್ಲ. ಶಾಸ್ತ್ರವಾರಂಗತರಲ್ಲ. ಡಾಕ್ಟರ ಪರೀಕ್ಷೆ ತೇರ್ಗಡೆಯಾಗಲ್ಲ. ಹೊಲದ ಬದುವಿನಲ್ಲಿ, ನಿಸರ್ಗದೇವಿಯ ಆಶ್ರಯದಲ್ಲಿ ಜೀಳಿದ ವನಸ್ಪತಿಗಳಿಂದ, ಎಂತೆಂತಹ ಹೋಗಗಳನ್ನು ಕಳೆಯುತ್ತಾರೆ. ಸಿವಿಲ್ ಸಚಿನರು ಆಪ್ತೇಶನ್ ಮಾಡಲೇ ಬೇಕೆನ್ನುವ ಹೋಗಗಳನ್ನು, ಒಂದೆರಡು ದಿನಗಳಲ್ಲ, ತೊಪ್ಪಲು ತಿನ್ನಿಸಿ ಗುಣಪಡಿಸುತ್ತಾರೆ. ಅಫ್ಫೋರ್ ಹೋಗಗಳನ್ನು ಸಹಜವಾಗಿ ಕಳೆಯುವರು. ಅವರೆಲ್ಲರೂ ಯಾರಿಗೂ ಹೇಳಿದೇ ತೀರಿಕೊಂಡರೆ ಅವಾರ ನಷ್ಟವಲ್ಲವೇ ನಮ್ಮ ರಾಷ್ಟ್ರಕ್ಕೆ ”

“ನಿಮಾತ್ಮು ಬರೋಬರ್ಯೈತ್ತಿ ಬಿಂದ್ಯು ಅಂದ್ರ್ಯ ನೋಡಿ-ಎಂಟ್ಟಿತ್ತ ವರ್ಣದ ಮಾತಿರಬೇಕು. ಉನ್ನಾಣ್ಣಾರಾಕಿ, ಕಟ್ಟಿಗೇ ಮಾರಾಕ್ಕಂಡಿದ್ದು. ಅವಳಂತಾಗು ಎಂತಾ ಇದ್ಯ ಇರಬೇಕ್ಕಿ?”

“ಏನು ಮಾಡಿದಳು?”

“ಕುಡ್ಯಾಕಿಷ್ಟ ನೀರ್ದ್ವಣ್ಣಿ ಅಂದ್ದು. ನಮ್ಮ ಏಣ್ಣ ಬಲೆ ಹುಂಬಿದ್ದನ್ನಿ, ‘ಹೋಗ್ನೋ ಐಲೇ ನಿನೆ. ಮನ್ಯಾಗ ಹುಡಿಗಿ ಸಾಯಂಕ ಕುಂತ್ಯೈ ನೀರಂತ ನೀರು’ ಅಂದೆ. ನಮ್ಮ ಎವ್ಯಾ ಓಡಿ ಬಂದು, ಚರಿಗೇ ತುಂಬ

ನೀರ್ದೇ ತೆಸಿದ್ದು. ಕುಡಿದ ಮಾರ್ಗ ಕೇಳಿದ್ದು. ‘ಏನಾಗೇದ ಹುಡಿಗೇ?’ ಅಂತ. ಹೊಟ್ಟಾಗ ಒಂದು ಬೆಂಗಿನಕಾಯೀ ಅಂಟು ಗಂಟಾಗಿತ್ತು ಸಮ್ಮ ಎಕ್ಕುಗ. ಎವ್ವಾ ಅತಗೊಂತಕ ಎಲ್ಲಾ ಹೇಳಿದ್ದು. ಕೇಳಿದ್ದೇಟ ಒಳಗೆ ಒಂದ್ದು ಲವಾಣಿ’

“ಎತಕ್ಕೇ?”

“ನಮ್ಮ ಎಕ್ಕುಸ್ನ ಹೊಟ್ಟೇ ಐಚಿಕಿ ಐಚಿಕಿ ಸೋಡಿದ್ದು. ಇದೇನು ಗನಾಬಜೈನಿಬಿಡು. ಯಾಕಿಟ್ಟು ಗಾಬಾಗ್ಯಕ್ಕೇರಿ ಅಂದ್ದು. ಸಕಾರೀದಾಗ್ಗ ರಾ ಎಡ್ಡಿಂದಾಗ ಸಾಕ್ತಿದ್ವ ಅಂತ ಹೇಳಿದ್ದ. ಲವಾಣೀ ಒಂದ ಮುದ್ದಿ ಮಣ್ಣ ತೋಗೊಂದು, ಮಿದ್ದಿ ಮಿದ್ದಿ ಗೊಂಬೀ ಮಾಡಿಸ್ತು. ಎಕ್ಕುಸ್ನ್ಹ ಎತ್ತಿ ಹಿತ್ತಲ್ಲಾ ಕುಂಡ್ರಿಸಿದ್ದು. ಮಣ್ಣ ಗೊಂಬೀಸ್ನ್ಹ ಎಕ್ಕುಸ್ನ್ಹ ಬಿಸಲಾಗ ಕುಂಡ್ರಿಸಿದ್ದು. ಎಕ್ಕುನ ಸರಳನ ಮಾರ್ಗ ಗೊಂಬೀ ಇಟ್ಟು, ಗೊಂಬೀ ಹೊಟ್ಟೇ ಹಿಡಿ ಹಿಡಿ ಹಿಡಿ ಹಿಡಿ ಸುರೂ ಮಾಡಿದ್ದು. ಗೊಂಬೀ ಹೊಟ್ಟೇ ಹಿಚಿಕಿದ್ವ ಎಕ್ಕುನ ಹೊಟ್ಟೇ ಸೋಯಬೇಕೇ? ಎಡ್ಡತಾತ್ತವಾ ಗೊಂಬೀ ಹಿಚಿಕೇ ಹಿಚಿಕಿದ್ದು. ಎಕ್ಕುನ ಹೊಟ್ಟಾಗಿನ- ಗಂಟು ಕರಿಗೇಹೋಗಿತ್ತು! ಅಂತಾ ಮಂತಾ ಹಾಕಾಕಿ”

“ಗೊಂಬಿಯನ್ನ ಏನು ಮಾಡಿದಳು?”

“ಎತ್ತ ಕೆರ್ಪುಗ ಒಗಡು, ಇಳಕಾ ಮಾಡಿಬಂದ್ದು”

“ಎಂತಹ ಜನಪಿತಕಾರ ವಿದ್ದೇ! ಈಗ ಆ ಲವಾಣಿ ಇರಲಿಕ್ಕಿಲ್ಲ. ಅಲ್ಲವೇ?”

“ಸತ್ತೆ ೦೩೪.”

“ಇಂತಾ ಇದ್ದಾವು ಏಟೆಂಬೋ ಆದಾವು. ಮಣ್ಣನನಮಕ್ಕು ದಾಗ್ಗ ರ ಸಾಗ್ದರಂತ ಸಾಯ್ತಾರ.”

“ವಿದ್ದಿಗಳಿವ. ತಮ್ಮ ಮಕ್ಕಳಿಗೂ ಹೇಳಿಸಾಯಿವುದಿಲ್ಲವಲ್ಲವು”

“ಅಂತಾ ಎಷ್ಟಂಕ ಮಕ್ಕಿದ್ದರ--ಯಾಕ್ಕೇ ಇತ್ತಾರಿ?”

“ಚೇರೆಯಾರಿಗೆ-ಬಂಧುಭಳಿಗದವರಿಗೆ, ಸೈಹಿತರಿಗೆ ಎತಕ್ಕೆ ಹೇಳಿ ಬಾರದು?”

“ಹೇಳಿ ಹೇಳಾರಿ! ತಿಳಕೋಣಲ್ಲ ಅಂದ್ರ ಹರೇರಿಗ್ಯಾಕ್ರೀ ಅನ್ನು ದು?”

“ಹೇಳಿದ್ದರೆ ಒಳ್ಳೆಯದೇ. ನೀನು ವಯಸ್ಸುದವನು. ಈ ತರಹದ ಸುಂತ್ರೆ-ತಂತ್ರ ಬಲ್ಲವಶನ್ನ ನೋಡಿರುವಿರೂ?”

“ಶಾಸ್ತ್ರಿಯವರ್ಕ ಈ ಕುಳಾ ಏನೂ ಸಾಮಾನ್ಯಂತ ತಿಳೀಬ್ಯಾಡಿಗ್ರೀ-ಎಲ್ಲನೂ ಗೊತ್ತದಾವು,” ಮುದುಕನನ್ನು ಬಲ್ಲಿ ಕೈದಿ, ಅಭಿಮಾನ ದಿಂದ ಹೇಳಿದೆ. ಮುದುಕನು.

“ಮಕ್ಕಳ ಸದವಹಂಗ ಬಾಯಿ ಹಾಕ್ಕಾರ್ದ ಸಮೃಂತಾವೆಲ್ಲಾ ಯಾಗಿಡದ ತೊವ್ವಲ್ಲ?”

“ಹಾಗಲ್ಲ ಸಿಹಿತ್ವಂದಲೇ ದೇರದ ಉದ್ದರವಾಗಿವುದು ನಾಡಿಗೆ ಸಿಹಿತ್ವ ಅವಶ್ಯಕತೆ ಇದೆ. ಸಿಹಿ ಯೋಗ್ಯತೆ ತಿಳಿದೆಯಷ್ಟು ಮೂಡರುನಾ ವಾಗಿದ್ದೇದೆ. ಸಿಹಿ ಯೋಗ್ಯತೆ ಸಾಮಾಸ್ಯವಲ್ಲ”

“ನಾಕುಗಿಡದ ತೊವ್ವಲ ಹೆಸರ್ಡಟು ಗೊತ್ತಾದ್ರ ಏನಾದಾಂ ಗಾತ್ರಿ....”

“ಬಿಡೋ ಎಬ್ಬಾ; ಯಾಕ ಬುರಟೀ ಉಳ್ಳಿಸ್ತೀ.... ಎಪ್ಪಾ-ಜೀಲಿ ನ್ಯಾಗ ಯಾಕ ಕುಂತಾನಂತಿರಿ”

“ಬಿಡೋ ಮಂಗಾಗ್ಯ.... ಡೊಡ್ಡವರ್ಕುಂದ್ರ ಅಡ್ಡಡ್ಡಾ ಮಾತಾ ಡ್ವಾರ್ಡ. ಹಲ್ಲಾಗ ನಾಲ್ಕೀ ಇಟಗೊಂಡು, ಕೂಡು ಸುಹ್ಮಾ”

ಶಾಸ್ತ್ರಿಗಳಿಗೆ ಅಪೇಕ್ಷೆ ಇಲ್ಲವಾಯಿತು. ಕೇಳುವ ಕುಶಾಹಲದಿಂದ ಉದ್ದುದ್ದ ಭಾವಣ ಮಾಡುದುದರ ಪ್ರತಿಫಲವೇ ದೂರೆಯಲ್ಲಾ. ಮುದುಕನು ಶಾಸ್ತ್ರಿತನಕ್ಕಾದರೂ ಮನ್ವಣಿ ತೊರಬಹುದಂದು ಖಣಿಸಿದ್ದ. ತನ್ನಲ್ಲಿ ಧೂರ್ತತನವು ಇಲ್ಲವೇ ಇಲ್ಲವಂದು ತಿಳಿದೆ. ಮಾಲ್ಯವದು

ಶಾಸ್ತ್ರಿಗಳನ್ನು ಕರೆದು ಕೀವಿ ಮಾತನ್ನು ಬಿಟ್ಟಿದರು. ಹುಂಚುಪ್ಪನವರು ಗ್ರಂಥ ಪತನೆಯಲ್ಲಿ, ಮಗ್ನಿರಾಗಿದ್ದರು ಮುದುಕನಿಗೂ ಹುಡುಗ ಕೈದಿಗೂ ವಾಕ್ಯಯುದ್ಧ ಮೇಲು ಮಾತನಲ್ಲಿ ತಲೆ ಎತ್ತಿತು. ದೊಡ್ಡವರ ಬೆಲೆ ತಿಳಿಯದು. ಮೀಸೆ ಬೆಷ್ಟುಗಾದವೇ ಹೊರತು ಬುದಿ ಬೆಳೆದಿಲ್ಲ. ಜನರ ಕೂಡ ಸಡೆಯುವ ರೀತಿಯೇ ತಿಳಿಯದು' ಎಂದು ನಿಂದನೆಗೆ ಹುಡುಗನ್ನಿಂದ ಗುರಿಯಾದನು ಮುದುಕ. ಮುದುಕನು 'ತಮ್ಮಾ, ನಿಂಸಿನ್ನೂ ಒಕ್ಕುವ. ಅವರು ದೊಡ್ಡವರು ನಿಜ. ಅವರೊಡನೆ ಮಾತನಾಡುವ ಕಾಲವು ಇದಲ್ಲ ಅವರಿಚಿತ ಕೈದಿಗಳು ಸುತ್ತಲೂ ಇರುವಾಗ, ಹೇಳುವ ಬಿಷಯವೇ? ಅದಕ್ಕೆ ಬೆಲೆ ಇಲ್ಲವೇ ಎಂದು ಸಮಾಧಾನಕ್ಕೆ ಪ್ರಯತ್ನಿಸಿದ. ತನ್ನ ಗುರುವು ಕಲಿಸಿದುದನ್ನು, ಗುರುವಿನಾಣಿ, ಶಾಸ್ತ್ರಿಗೆ ಕಲಿಸುವೆನಾಗಿ ಹೇಳಿ, ತನ್ನೂರಹುಡುಗನನುಸಂಸಾರನ್ನು ಸಂತಸಗೋಳಿಸಿದ.

ಏವಳಾ ಪ್ರಸಿತಾಮಹನು, ವಿಕ್ರಮನ ಕೊರಡಿಯ ಬದಿನಿಂತ. ಅವನಿಗೆಯೋ ರೋಗವಾಗಿದಯೆಂದು, ಜನ್ಮಾದಿಕೊಂಡರು. ಅವನು ಮಮ್ಮನೆ ಬಂದುದೇ ಇಲ್ಲ. ಯಾರಿಗಾದರೂ ಚೇಷ್ಟೆ ಮಾಡಿ, ಕಾರಣ ವಿಲ್ಲದೇ ನಕ್ಕು, ಟೊಪ್ಪಿಗೆಯನ್ನಾದರೂ ತೂರಿ ಹೋಗುವವನು ಹೆಬ್ಬಾವಿ ನಂತೆ, ಸ್ತಬ್ಧಸೇಕಣಿರಬಹುದು' ಕೊರಡಿಯನ್ನು ತೆರೆದರು. ಶಾಸ್ತ್ರಿಗಳೀಬರಬೇಕು' ಎಂದು ವಿಸಯದಿಂದ ಕರೆದು ಕ್ಷೇಜೋಡಿಸಿದ. 'ಎಲ್ಲಿಗೆ?' ಎಂದು ಕೇಳುವ ಪೂರ್ವದಲ್ಲಿ, ಜಮಾದಾರರು ಕರೆಯುವರೆಂದು ತಿಳಿಸಿ, ಆಚಿಗೆ ಹೊರಳಿ ನಿಂತ. ವ್ಯಾಲ್ಪಿಯವರು, ಕುಮಾರನ ಮರಣದ ಸ್ತರಣಿ ಮಾಡಿದರು. ಶಾಸ್ತ್ರಿಗಳು ಸಡೆದರು.

ಕೊರಡಿಗಳೆಂದರು ಕುಳಿತವರಾರು? ಜೀಲಿಸಲ್ಲಿ ಮುದುವೆ ಇದೆಯೇ? ಇಷ್ಟೇಕೆ ಗದ್ದಲು. ವಿಶಾಲ ಬಯಲಿನ ಗಡದಡಿಯಲ್ಲಿ, ಜನಮಲಗಿದ್ದಾರೆ, ಕುಳಿತು ಜಕ್ಕಂದ ಹರಟಿಗೆ ತೂಡಿದ್ದಾರೆ. ಇಷ್ಟೇಟ ಪಾರಾಯಣ ಸಡೆದಿದೆ. ಕ್ರಾಂತಿ ಹಿಕ್ಕೆ ಕನ್ನಡಿ ಸೋಡಿಕೊಳ್ಳುತ್ತಲಿದ್ದಾರೆ. ಪ್ರೋನೋಎ ಒದರಿಸುವರು. ನೂರ್ಮೆನತ್ತಕ್ಕೂ ಹೆಚ್ಚಿರಬಹುದು. ಅಂದವಾದ ಖಾದೀ

ಉಡುಪಿನಲ್ಲಿ, ತೇಜಃಪುಂಜರಾಗಿರುವರು. ಹೆಂಗುಸುರೂ ಇದ್ದಾರೆ ! ಚಿಕ್ಕ ಮನು ಬೇರೆ ! ಮೊಲೆ ಕುಡಿಸುತ್ತಾಳೆ. ಮೈತುಂಬ ಸೆರಿಗು ಹೊದೆದು ಚಿಕ್ಕ ಮನುವಿನ್ನೊಡನೆ ಆಟಿನಾಡುತ್ತಿದ್ದಾಳೆ. ಯಾರಿವರು ? ಜೀಲರನ ಮನೆಯಲ್ಲಿ ಮಂದುವೆ ಇರಬಹುದು. ಬೀಗರು ಪರಿವಾರ ಸಮೇತ ಪಯಣಬೇಸಿರಬಹುದೂ ಎನ್ನಬೇಕೆ ? ಬೆಳಗಿನಲ್ಲಿ ಜೀವ್ತ ಕುಮಾರನ ಮರಣ ವಾತ್ತೆಯನ್ನು ಕಿವಿಯಾರೆ ಕೇಳಿದುದಾಗಿದೆ. ಯಾರಪ್ಪ ! ಒಂದು ಕತ್ತೆ ಹೊರಲೂ ಆಗದಪ್ಪ ಒಬ್ಬಾಬ್ಬಿರ ಬಟ್ಟೆ ! ಹಾಸಿಗೆ ಹೊದಿಕೆ. ಕುಣಿಯುವರು, ಭಜನೆ ಮಾಡುವರು. ಬೋಲಾ ಪುಂಡಲೀಕ ವರದ ಹರಿ ವಿಶ್ವಲ ' ಎಂದು ಭಗವನ್ನಾಮಸ್ತರಣ ಬೇರೆ,

“ಜೀಲಂರ, ಅಹೋ ಜೀಲಂರ—”

ಗಡದಡಿಯಲ್ಲಿ ಕುಳಿತ ತರುಣಿ ಕೂಗಿದಳು. ಅವಳ ಮೈ ಆತು, ಮುದ್ದು ಕುವರನು ಆಡುತ್ತಲಿದ್ದ. ಸೀಪಾಯಿ ಓಡಿಹೋಗಿ? ‘ಎನ್ನ?’ ಎಂದ.

“ಅತಾ ದೂರ ಪಾಹಿಜಿ! ಲೌಕರ ಆಣಾಯಲಾ ಸಾಂಗ. ಮುಲಾನಾ ಅತಾ ಸಿಯಾಲಾ ದಿಲಂಚ ಪಾಹಿಜಿ. ಲೌಕರ ಆಣ ” ಕೇಳಿದವನೇ ಪೂರ್ವೀಸೆ ಓಡಿದ. ತಂದುಕೊಟ್ಟಿ. ಹಾಲಿನ ವಾತ್ರ ನೋಡಿ, ಭೀಸಿ ಒಗೆ ದಳು. ಉಪಗಾರಕ್ಕೆ ದಾನಧರ್ಮಕ್ಕೆ ತರುವಿಯಾ? ಒಳ್ಳೆಯ ಹಾಲನ್ನು ಶರ ಲೇಬೇಕೆಂದು ಸಾರಿದಳು. ಪೂರ್ವೀಸನು, ಮತ್ತೆ ಓಡಿದ. ತರುಣಿಯು ಮನುವನ್ನು ಎತ್ತಿ, ಹೆಗಲಲ್ಲಿ ನಿಲ್ಲಿಸಿ ಕಳ್ಳಿಸ್ತರದಿಂದ ಹಾಡಲೂ ತೊಡ ಗಡಳು. ವಿಕ್ರಮ ಶಾಸ್ತ್ರಿಗಳನ್ನು, ಏವಳಾ ಎಚ್ಚರಿಸಿ ಮುಂದಕ್ಕೆ ಸಾಗಿಸಿ, ಆಫೀಸದ ವರಿಗೆ ಕಳಿಸಿ ನಡೆದ. ಜಮಾದಾರರು ಭಯಭಕ್ತಿಯಿಂದಲೇ ಶಾಸ್ತ್ರಿಗಳನ್ನು ಕಂಡರು. ಕೂಡಿಸಿ ಸೇವಕರಂತೆ ನಿಂತರು. ವಿಕ್ರಮಶಾಸ್ತ್ರಿಗೆ ಗಳು ಅತ್ಯಾಗಹವಡಿಸದಿದ್ದಲ್ಲಿ ನಿಂತುಕೊಂಡೇ ಮಾತನಾಡತಕ್ಕವರು.

“ಶಾಸ್ತ್ರಿಗಳೇ - ಈ ಜೀಲರನಿಗೆ ಎಂದು ವರ್ದ ವಾಗುವುದು? ಸಾಕಪ್ಪ ಎನ್ನಿಸಿದೆ.”

“ಅವರ ಮನು ಸುದ್ದಿ ಎನ್ನ ? ”

“ ಜೀಲರನ ಹೊಟ್ಟಿಯಲ್ಲಿ ಹುಟ್ಟಿವ ಹುಡುಗನಲ್ಲ ಶಾಸ್ತ್ರಿಗಳೇ. ವಿನಯಶಾಲಿ, ನನ್ನ ಹೊಟ್ಟಿಯ ಮಗನೇ ತೀರಿದಷ್ಟು ದುಃಖವಾಗಿಯೇ? ”

“ ಪಾಪ, ರಾಷ್ಟ್ರಧ್ವಜಕ್ಕಾಗಿ ತೀರಿದನೇ? ”

“ ಕಾಲೇಜದ ವಿದ್ಯಾರ್ಥಿ. ಬುದ್ಧಿಶಾಲಿ ಕಲೆಕ್ಟರನ ಕಚೇರಿಯಲ್ಲಿಯ ಯುಸಿಯನ್ ಜಾಕ್ ಸ್ಟ್ರಿಟ್, ಆ ಸ್ಥಳದಲ್ಲಿ ಭಾರತದ ರಾಷ್ಟ್ರಧ್ವಜವನ್ನು ನಿಲ್ಲಿಸಬೇಕೆಂದು, ಪದ್ಯಾರ್ಥಿ ಸಂಘದಲ್ಲಿ ಸ್ವಾಯಂಬಾಲಿತಂತೆ. ಪ್ರಚಂಡ ಮೇರವಣಿಗೆಯಾಂದಿಗೆ ಧ್ವಜವನ್ನು ಒಯ್ಯಾವುವಾಗಿ ಕೆಲವರು, ಕೊನೆಗೆ, ಕಲೆಕ್ಟರನು ಕಚೇರಿಯಲ್ಲಿರುವಾಗ, ಫೋರು ವಿದ್ಯಾರ್ಥಿಗಳು, ಏಕಕಾಲಕ್ಕೆ ಪ್ರಕಟವಾಗಬೇಕೆಂದು ಗೊತ್ತಾಯಿತಂತೆ. ಹತ್ತೊಂಟು ಧ್ವಜಗಳನ್ನು ಅಡಗಿಸಿಟ್ಟುಕೊಂಡು, ಕಚೇರಿಯಲ್ಲಿ ನುಗ್ಗಿ, ಜಯಫೋರ್ಮಾಷನಾದಿದರಂತೆ! ಜಯಫೋರ್ಮಾಷ ಕೇಳಿ ಕಲೆಕ್ಟರನೇ ಹೂರಬಂದನಂತೆ. ಸ್ವತಂತ್ರಭಾರತಕ್ಕೆ ಜಯವಾಗಲೀ ಎಂದು ಧ್ವಜಸ್ತಂಬದಲ್ಲಿ ಹಾರುತ್ತಿದ್ದ ಬ್ರಿಟಿಷರ ಧ್ವಜವನ್ನು, ಒಬ್ಬ ವಿದ್ಯಾರ್ಥಿ ಚರಚರ ಹರಿಮು ಬಗೆಯು, ಅದೇ ಸ್ಥಳದಲ್ಲಿ ಶ್ರವಣದ ಭಾಬತ ರಾಷ್ಟ್ರಧ್ವಜವನ್ನು ಹಾರಿಸಿದನಂತೆ. ಪೂರ್ವೇಸರು ಬಂದು ಹೊಡದೆರು. ಧ್ವಜಕ್ಕೆ ಎನೆಯುವದರಲ್ಲಿದ್ದರು. ನಮ್ಮಿಜೀಲರನ ಮಗ ಅರವಿಂದನು ಓಡಿಹೋಗಿ ಧ್ವಜ ಸ್ತಂಭ ಏರಿ, ಹಾತ್ತೆ ಧ್ವಜಹಾರಿಸಿದ. ಜಯಫೋರ್ಮಾಷ ಮಾಡಿದ. ಪೂರ್ವೇಸರು, ಎಳಿದರೂ ಧ್ವಜಬುಡುದಲೇ ನಿಂತಿದ್ದನಂತೆ, ಕಲೆಕ್ಟರನಿಗೂ ಜಯಫೋರ್ಮಾಷ ಮಾಡಲು ಗುಂಪು ಕೂಗುತ್ತಿದ್ದತಂತೆ! ರೊಚ್ಚಿಗೆದ್ದ ಪೂರ್ವೇಸರಿಗೆ ತಿಳಿಸಿದರು ಕುಡಿದ ಗುಂಗಿನಲ್ಲಿ ಒಬ್ಬ ಪೂರ್ವೇಸನೇ ಗುಂಡು ಹಾರಿಸಿದ. ಅದು ಅರವಿಂದನಸನ್ನು ಸೆಲಕ್ಕು ಕಡುತ್ತು. ಬೇರೊಬ್ಬನು ಬೇಗವಾಗಿ ಸ್ತುಂಭದ ಮೇಲೆ, ಧ್ವಜ ಪರಿಸಿ ಗುಂಡು ಹೊಡ್ಡಿ ಎಂದು ತಿವೇಶದಿಂದ ಕೂಗಿದ. ಹುಡುಗ ಸತ್ತ ಸುಧಿ ಉಂಟಾಗಿ ಹಿಂಡಿತು. ತಂಡತಂಡವಾಗಿ ಜನನೆರೆದರು. ಕಲೆಕ್ಟರನು ಕಾರಿನಲ್ಲಿ ಹೋಗಿಯೇ ಬಿಟ್ಟು. ”

ಇನ್ನೂ ಅರವಿಂದನ ಶವದ ಮೇರಣಿಗೆ, ಜನರು ರಾಷ್ಟ್ರಪ್ರೇಮಿಗೆ, ಸಲ್ಲಿಸಿದ ವಂದನೆಯ ವರ್ಣನೆ ನಡೆದಾಗ, ತರುಣೀಯ ಬಾಗಿಲಲ್ಲಿ ನಿಂತಳು.

ಅವಳ ಮಗು ಮುಂಗೈ ಮೇಲೆ ಕುಳಿತು ಜಮಾದಾರರನ್ನು ಸೊಡುತ್ತಿದ್ದು. ಶಾಸ್ತ್ರಿಗಳು ಆಸನದಿಂದೆಷ್ಟು ಸ್ವಾಗತ ಬಯಸಿದರು. ಜಮಾದಾರರು ಕುರ್ಚಿಯನ್ನು ಎತ್ತಿ ಕೂಡ್ರಲು ವಿನಂತಿಸಿದರು.

“ ಏನು ಬೇಕು ತಾಯಿ? ” ಜಮಾದಾರರು ತಲೆಬಾಗಿ ಕೇಳಿದರು. ಕುಚೀರಿಯಲ್ಲಿ ಕುಳಿತು ಮಗುವನ್ನು ಕೆಳಗಳಿಸಿದರು. “ ಏನೂ ವ್ಯವಸ್ಥೆ ಇಲ್ಲ ಈ ಜೀಲಿನಲ್ಲ ”

“ ಶ್ರೀಸಾಧಾನಂಬಿಧ್ರರನ್ನು ಇಲ್ಲಿ ಇಡುವುದೇ ಇಲ್ಲ. ಒಂಡಲಗಿಯಲ್ಲಿ ಸರಿಯಾದ ವ್ಯವಸ್ಥೆ ಇದೆ. ರಾತ್ರಿ ಗಾಂಗೆ ಕಟುಹುತ್ತಿವೆ. ಈಗ ತಮ್ಮ ಗೇನು ಬೇಕು? ”

“ ಕೂಸಿಗೆ ಹಾಲು, ಹಣ್ಣು ”

ಜಮಾದಾರನು ಇತರರಿಗೆ ಅಜ್ಞೈಮಾಡಲಿಲ್ಲ. ತಾನೇ ಓಟನ. ಶಾಸ್ತ್ರಿಗಳು ಪಂಚಯಂದ ಪ್ರಶ್ನಿಸಿದರು.

“ ತಮ್ಮ ಹೆಸರೇನು ತಾಯಿ? ”

“ ಇಂದಿರಾದೇವಿ” ತಮ್ಮ....

“ ಪಿಕ್ರಮು ”

“ ಸಂತೋಷ. ಸ್ವಾಸಬದ್ಧರೇ? ”

“ ಇನ್ನೂ ನಿರ್ದಿಷ್ಟ ಯವೇ ಇಲ್ಲ. ಖಟ್ಟ ನಡೆದಿದೆ ”

“ ಕರ್ನಾಟಕವು, ಭಾರತಕ್ಕೆ ಶ್ರೇಷ್ಠಸೇವೆ ಸಲ್ಲಿಸಿದೆ. ಅಗಷ್ಟ ಐಳಿಗಳ ಹೋರಾಟದಲ್ಲಿ ”

“ ಸಿಮ್ಮು ನಾನಾ ಪಾಟೀಲರ, ಘೃತ್ಯಾಂತಿಕ್ಯಾದ ಕೆಲಸಗಳು, ಕರ್ನಾಟಕದ ಕರ್ತಿಗೆ ಸ್ವಾರ್ಪಿತ ಕೊಡುತ್ತಿರುವು ”

“ ಯಾವ ಜಿತ್ತು? ”

“ ಸಾತಾರೆ.....

“ ಸಂಹಗಜಫನೆಯ ನಾಡು ”

“ ಸ್ಥಾತ್ರಿ ಕರ್ಮಾಟಕದ್ವೀ ”

“ ತಾಯಿ, ಬಂಧಿಸಿದ ಕಾರಣ ಕೇಳಬಹುದೇ? ”

“ ಕಾರಣವಿದ್ದರೆ ಶಿಕ್ಷೆ ಅಗುತ್ತಿತ್ತು. ಸಂಶಯ ”

“ ಸಂಶಯಕ್ಕೆ ಕಾರಣ? ”

“ ನಮ್ಮ ಯಜಮಾನರನ್ನು, ದಾದರ ಸೈತನದಲ್ಲಿ ಬಂಧಿಸಿದರು. ಯಜಮಾನರು ಜೀಲಿಗೆ ಹೊರಡುವಾಗ ತಮ್ಮ ಮಿತ್ರರಿಂದ, ಸಂದೇಶ ಕಳುಹಿದ್ದರು. ರಾಷ್ಟ್ರಕ್ಕಾಗಿ ಆತ್ಮರೂಪಣಿಯ ಪ್ರಸಂಗ ಬಂದಲ್ಲಿ ಸಿದ್ಧರಿರ ಬೇಕೂ ಎಂದು. ಅಬಲನಾನು. ಶಕ್ಯವಿದ್ದಷ್ಟು ಕಾರ್ಯಮಾಡುತ್ತಿಲ್ಲದೆ. ಬಂಧಿಸಿದರು. ಬಂದೆ ನೋಡಿ ”

“ ಎಂತಹತ್ಯಾಗಿಗಳು ತಾಯಿ ನಮ್ಮ ಹೆಣ್ಣು ಮಕ್ಕಳು ನಿರುಪಯೋಗಿ. ಅಡುಗೆಮಾಡಿ ಉಟಕ್ಕೆ ಹಾಕಿದರೆ ಹೊಡ್ಡಿಕೆಲಸ ಮಾಡಿದೆವೂ ಎಂದು ಭಾವಿಸುತ್ತಾರೆ. ಕನಾಟಟಿಕದ ಸ್ತ್ರೀಯರಲ್ಲಿ ಜಾಗೃತಿಯಾಗಿಲ್ಲ.”

“ ಗೆಳೆಯರೇ, ನಾನು ಯಾರೆಂದಿರಿ? ”

“ ತಿಳಿಯದು ”

“ ಕನಾಟಟಿಕದವರು. ಕನ್ನಡ ನಾಡು ಜನ್ಮಭೂಮಿ. ವಿದ್ಯೆಬುದ್ಧಿ ಗಳನ್ನು ದಯವಾಲಿಸಿದ ನಾಡು ಕನ್ನಡ ”

“ ಯಜಮಾನರು ಮಹಾರಾಷ್ಟ್ರದವರೇ? ”

“ ಅಹುದು. ದೇಶಸೇವೆಗೆ ಸ್ವಾತಿತ್ಯಯನ್ನು ದಯವಾಲಿಸಿದುದು ಕನಾಟಟಿಕವೇ? ಕನಾಟಟಿಕವೆಂದರೆ ಹೀಗಳೆಯಬೇಡಿ. ನನ್ನ ತಾಯಿಯ ನಾಡು ಅದು ”

“ ಒಹಳ ಸಂತೋಷವಾಯಿತು ತಾಯಿ ”

“ ಅಣ್ಣಾ, ನೀವೆಲ್ಲಾ ಕರ್ಷಪದುತ್ತಿರುವಿರಿ. ನನಗೆ ದುಃಖದ ಬದಲು ಸಂತಸವಾಗುತ್ತಿದೆ. ನನ್ನ ತವರಿನವರು ದೇಶಕ್ಕೆ ಭೂಷಣ ಪ್ರಾಯ ದೆಂದು ಜನ ನುಡಿದುದನ್ನು ಕೇಳಿ ಮೈಜುಂ ಎನ್ನುವುದು. ದಿನಾಕರ,

ಕರೆಹಸರಕರ, ಬಿಂದುವಾಧನ, ಅಂಬಲಿ, ನಾಲಿಯವರು, ‘ಮಹಾ ರಾಷ್ಟ್ರೀಯರ’ ನಾಲಿಗೆಯಲ್ಲಿ ನೆಲೆಯುತ್ತಾರೆ. ಸನ್ನ ಅಣ್ಣಂದಿರನ್ನು ಹೊಗ ಇದರ ಎಂತಹ ಹೆನ್ನೆ ’

“ ಮಹಾತಾಯಿ ನೀವೈ. ಕನಾರ್ಟಿಕದ ಕೇರಿಯ ಪ್ರತೀಕ. ಭಾರತವಾತಿ ಧನ್ಯಳು. ಕರ್ನಾಟಕದಲ್ಲಿ ಜನ್ಮಿಸಿ, ಮಹಾರಾಷ್ಟ್ರದಲ್ಲಿ ತಾಯಿಯ ಹೆಸರನ್ನು ಅಚ್ಚುಳಿಯದೇ ಪಾಲಿಸುತ್ತಿರುವಿರಿ. ”

“ ಅಣ್ಣಾ - ವಿಪ್ಪನ ಕಾಲದಲ್ಲಿ ಜನ್ಮಿಸಿದ ನಾವು, ರಾಷ್ಟ್ರಕ್ಕಾಗಿ ತ್ವಾಗ ಮಾಡಲೇಬೇಕು. ಸುದ್ಯೇವದಿಂದ ಕ್ಯಾಂಪಿಡಿದವರೂ ರಾಷ್ಟ್ರಪೇರ್ಮಿಗಳು. ಕಾಂಗ್ರೆಸ್ ಕಾರ್ಯ ಧುರಂಥರರು, ಪತಿಯ ತತ್ವನಿಷ್ಠೆಗೆ, ತಾಯಿಯ ಶೀರ್ತಿಗೆ ಬಾಧೆ ಬರದಂತೆ, ರಾಷ್ಟ್ರೀಯ ವೃತ್ತಿಯವಳಾಗಲೇಬೇಕು. ”

“ ತಾಯೀ ಎಲ್ಲ ಹೆಂಗಳಿಯರು ತಿಳಿದು ಪರ್ತಿಸಿದರೆ ಎಂತಹ ಭಾಗ್ಯದ ಕಾಲವಿದೆ ಭಾರತಕ್ಕೆ ”

ಜಮಾದಾರರು ಹಾಲು-ಹಣ್ಣಿನ್ನು ತಂದರು. ಇಂದಿರಾದೇವಿಯ ವರು ಅಣ್ಣಿನಿಗೆ ವಂದನೆ ನೀಡಿ, ಮಗುವಿನೊಡನೆ ಹೊರಟಿರು. ಶಾಸ್ತ್ರಿಗಳವರು ಜಮಾದಾರರನ್ನು ನೋಡಿ “ ಅಪ್ಪಣಿ ಕೊಡಿ ಸಾಹೇಬರೇ ” ಎಂದರು.

“ ಶಾಸ್ತ್ರಿಜೀ, ಒಕ್ಕೆಯ ಕಾಲ ಸನ್ನ ಭಾಗ್ಯದಲ್ಲಿ ಇಲ್ಲ. ನೀವು ಭವಿಷ್ಯ ಹೇಳುವಿರೆಂದುಕೊಂಡಿದ್ದೆ. ”

“ ಹೇಳುವೆ. ಇದಕ್ಕೇ ಬಂದಿರುವೆ? ”

“ ಅರ್ಥಗಂಟಿಯ ನಂತರ ಸುಪ್ರಿಂಟಿಂಡೆಂಟಿರವರು ಬರುವರಂತೆ! ವ್ಯವಸ್ಥೆ ಮಾಡಬೇಕು. ಇಲ್ಲವೇ ಒದೆತ ! ”

“ ನಾಲಿನ ದಿನವಿದೆ. ನಿಷ್ಕೃತಶದಲ್ಲಿಯೇ ಇರುವೆ ”

ನಿಮ್ಮ ಖಟ್ಟಿಯ ನಿಚಾರಣೆ ನಾಲಿನ ದಿನವೇ ನಡೆಯುವುದಂತೆ. ಬೆಳಗನ ಗಾಡಿಗೆ ನಿಮ್ಮನ್ನು ನೀಪಾಯಿಗಳು ಕರಿದೊಯ್ದುವರು. ಹೀಗಿದೆ, ತೊಂದರೆಗಳು ಮುತ್ತುತ್ತವೆ ”

“ ಮತ್ತೆ ಇಲ್ಲಿಗೇ ತಡುತ್ತಾರೆ. ನಿಮ್ಮ ಸೇವೆಗೆ ಸಿಹಿನಾಗುವೆ ”

“ ದೇವರು ಏನು ಮಾಡಿಸುವರೋ ಮಾಡಿಸಲಿ. ನಿಂದಿಗೆ ತೊಂದರೆ ಕೊಟ್ಟಿ. ಹೀಮಿಸಿ. ”

“ ನಾನು ಬೇರೆಯವನೇ ? ”

“ ಹಾಗಲ್ಲಿ ಹಾಸ್ತೀಜೀ ”

“ ದೂರ ನೂಡಬೇಡಿ. ಬರುತ್ತೇನೆ ”

ಶಾಸ್ತೀಜಿಯವರನ್ನು ಒಳಹೊಗಿಸಿದರು. ಪಕ್ಕದ ಕೊರಡಿಯಲ್ಲಿ ಅಳುವ ಧ್ವನಿ ಕೇಳುತ್ತಲಿದ್ದಿತು. ಮಾಲ್ಪಿಯವರು, ಹುಚ್ಚಿಪ್ಪನವರು ‘ಅರವಿಂದ’ನ ರೋಮಾಂಚಕ ಮರಣದ ಕಥಾನಕವನ್ನು ತಿಳಿದರು. ಅರವಿಂದನು ವಿರೋಜಿತ ಮರಣವನ್ನೈದುಕೊಳ್ಳಿ, ಸಂತಸ ಷೃಂಗಾರದಿನಿ, ಆತ್ಮಕ್ಷಮೆ ಸುಖ, ಶಾಂತಿಯನ್ನು ಕೊರಿದರು ಶಾಸ್ತೀಜಿಯವರು, ತಮಗೆ ವಾಸವ್ಯೋಷಿದೊರೆತ್ತಿದ್ದನ್ನು ತಿಳಿ, ವಯಳ ಸಿದ್ಧತೆಯು ಮಾತನಾಡಿದರು. ಪಕ್ಕದ ಕೊರಡಿಯಲ್ಲಿ ಅಳು, ನಗು ಏಕಕಾಲಕ್ಕೆ ಉಂಟಾಗುತ್ತಿದ್ದವು. ಕಾರಣ ಕೇಳಿದರು ಶಾಸ್ತೀಜಿಯವರು.

“ ನಿನ್ನ ಕೆಟ್ಟಿನಾಲಿಗೆಯೇ ಕಾರಣ ! ”

“ ಯಾರಿಗೂ ಕೆಡುಕನ್ನು ಸುಧಿದಿಬ್ಬ ! ! ”

“ ನಾಮುಬಿಕು ಶಾಸ್ತ್ರದ ಪ್ರಭಾವ ಶಾಸ್ತ್ರಗಳೇ ! ! ಒಬ್ಬನ ಬಿಡುಗಡೆ ಆಯಿತು ‘ನಿರ್ಮಲ್ಲಿಷ್ಟ’ಎಂದು ಬರಿದರಂತೆ ಜಜ್ಞಿದ್ದರು. ಒಳಗೇಕೆ ಬರುತ್ತಾನೇ ಭೂಪತಿರಂಗ ! ಓಡಿ ಹೋಗಿದಬೇಕು. ”

“ ಅವನ ಜೊತೆಯವನಿಗೆ ಶೀಕ್ಕೆ ಆಯಿತೆ ? ”

“ ಅಲ್ಲಾ ಶಾಸ್ತೀಜಿ-ಹೆಂಡತಿಸತ್ತಿದ್ದಾಳೆ ಎಂದಿದ್ದಿರಿ. ಇಲ್ಲಾ ಎಂದು ವಾದಿಸಿದೆ. ಸತ್ತೆ ಸುದ್ದಿಯನ್ನು ಆದಿನ ಕೇಳಿದೆ. ”

“ ನನ್ನ ಭವಿಷ್ಯ ಸುಳ್ಳಾಗಬಾರದಾಗಿತ್ತೇ.... ”

ನೀತು ಭವಿಷ್ಯ ಹೇಳಿದ್ದರೂ ಅವರು ಸಾಯುತ್ತಿದ್ದಳು. ಹೆಂಡತಿ ಸತ್ತರೆ ಇನ್ನೊಂದು ಮಾಡಿಕೊಳ್ಳಲಿ. ಅಖಿಪುದೇ ಹೆಂಗಸಿನಂತೆ! ಬ್ರಾಹ್ಮಣ ಹೆಣ್ಣು ಮಕ್ಕಳೇ ಗಂಡ ತಿರಿದರೆ, ಅಳುವುದನ್ನು ಬಿಟ್ಟು ಬೇರೆ ಲಗ್ಗುಮಾಡಿ ಕೊಳ್ಳುವ ವಿಚಾರ ಮಾಡುತ್ತಲಿರುವಾಗ, ಇವನೀಗೇನು ಧಾರಿ-ಸತ್ತರೆ ಸತ್ತೆಳು! ಹುಡುಗರಂತೆ ಅಳುತ್ತಾನೆ. ”

“ ಹೊಲ್ಮೀಯವರೇ, ಗಂಡ ಹೆಂಡಿರು, ಸ್ವೀತಿಯಾಗಿರಬಹುದು. ಹಾಸ್ಯ ಮಾಡಬಾರದು. ”

“ ಶಾಸ್ತ್ರೀಜೀ ದುಃಖ ಎಲ್ಲರಿಗೂ ಆಗುತ್ತದೆ ನಿಜ. ಚಿತ್ತಗೊಟ್ಟು ಕೇಳಿ. ಹಾಡಿ-ಹಾಡಿ ಅಳುತ್ತಿರುವ ”

ಸ್ವರ್ವರತೆಗಿದು, ಹೆಂಡತಿಯ ಗುಣ, ರೂಪಗಳನ್ನು ನೇನೆಸನೆದು ಆಳುತ್ತಲಿದ್ದ ಕೊಸಂಗೆ ‘ ಅಯ್ಯೋ ಎನ್ನಾ ! ’ ಎಂಬಸ್ವರ. ಕೊತಡಿಯವರು, ಶಾಂತತೆಗಾಗಿ ಪೂರ್ವೀಸರನ್ನೇ ವಾರ್ಧಿಸಬೇಕಾಯ್ದು ಶಾಂತನಾದರೂ ನಡು-ನಡುವೆ ಸ್ವರ ತೆಗೆಯುತ್ತಿದ್ದು. ವಿಕ್ರಮ ಶಾಸ್ತ್ರೀಯ ಭವಿಷ್ಯಕ್ಕೆ ಬೆಲೆ ಬಂದಿತು. ವಿಶ್ವಾಸಿಕರಾದರು ಕೈದಿಗಳಿಲ್ಲ. ಹೊಡಿತತಿಂದರೂ ಸರಿ ಭವಿಷ್ಯ ಕೇಳಲೇ ಬೇಕೆಂದು ದೃಢಸಂಕಲ್ಪಿತರಾದರು. ಕಾಯುವ ಪೂರ್ವೀಸರ ಕಾಲುಬಿಡಿದಗು. ತನ್ನ ಆವೇಕ್ಕೆ ಸೂರ್ಯಮಾದಲು ಪ್ರಸ್ತಿಂಥರು. ವಿಕ್ರಮಶಾಸ್ತ್ರಿಗಳ ಸಂದರ್ಭನ ಮಾಡಿದುವರದಾಗಿ ವಜನ ನೀಡಿದ ಪೂರ್ವೀಸ. ಶಾಸ್ತ್ರಿಗೂ ಉಟ್ಟಿ ವಿಚಾರಣೆಗಾಗಿ ಹೊರಡುವರೆಂಬುದನ್ನು ಕೇಳಿ ಕ್ಷುದಿಗಳಿಲ್ಲ ತಮ್ಮ ಯಣಚಚ್ಚಿಕೊಂಡರು. ಕ್ಷುಯ ತುತ್ತಬಾಯಿಗಾಡುವುದಾಗ ದ್ವಿಕ್ಷೆ ಕೊರಗಿದರು. ಶಾಸ್ತ್ರೀಜೀಯ ಭವಿಷ್ಯವು ಸತ್ಯ-ಸತ್ಯವೆಂದರು

ಸಾಮಂತ್ರ್ಯ ದಿನ.

ಇರು ಶಿಂಗಳು ಕರಿಣ ಕಾರಾಗ್ರಹ, ಖವತ್ತು ರಾಪಾಯಿ ದಂಡ, ಇಲ್ಲವೇ ಒಂದು ತಿಂಗಳು ಶಿಕ್ಷೆವಡಿದೆ ಬಂದ ವಿಕ್ರಮು. ಕೊರ ಅಪರಾಧಿ ಮೊದಲಾಗಿ ಚೇತಭಕ್ತಿ ಹೈರಲೆಯಿಂದ ಕಾರಾಗ್ರಹ ಕಂಡವರೆಲ್ಲ, ಹೃತ್ಯಾವಚ ಬರಮಾಡಿಕೊಂಡರು. ಶಿಕ್ಷೆ ಹೊತ್ತುಬಂದವರ, ನಸತಿ ಸ್ಥಳಬೇರೆ. ಒಳಗೇ ಇರಬೇಕೆಂಬ ನಿರ್ದ್ಯಾಂಧವಿಲ್ಲ. ವಿಕ್ರಮನು ಮಹಾರಾಷ್ಟ್ರಾಂಧವರಿರುವ ಸ್ಥಳವನ್ನೇ ಆಯ್ದಿ ಕೊಂಡ. ಅವರ ನಯಸುಡಿ, ರಾಷ್ಟ್ರ ಸ್ತ್ರೀತಿಯಮಾತು ಕೇಳಿ ಹಿಗ್ಗುತ್ತಿದ್ದ. ದೇ.ಭ. ಕಾನಡೆ, ದೇ.ಭ. ಜಿಜೂರೀಕರ, ಬಂಡೂನಾನಾ, ಸಾಹಿ ಎಲ್ಲರೂ ವಿಕ್ರಮನ ಸ್ತ್ರೀತಿಯ ಗೆಳಿಯರು. ವಿಕ್ರಮನು ಸಾಹಿತಿ ಎಂಬುದನ್ನು ಅರಿತಿದ್ದರು. ಅವನು ಅಂಡರಟ್ಟಾಯಿಲಾದಲ್ಲಿರುವಾಗ, ಇಲ್ಲಿಗೆ ಶಿಕ್ಷೆಹೊತ್ತು ಬರಲಿ, ಕನ್ನಡ ಕಲಿಯುವಾ ಎಂದಿದ್ದರು. ಈಗ ಶಿವ್ಯರಾಗುವ ಸಿದ್ಧತೆಯಲ್ಲಿದ್ದರು. ‘ಸಾಹಿತ್ಯಾಚಾರ್ಯ’ ಎಂದು ಕರಿಯುತ್ತಿದ್ದರೇ ಹೊರತು, ವಿಕ್ರಮಾ

ಎಂದು ಕೂಗುತ್ತಲಿರಲ್ಲ. ‘ಜೋಗ’ವಿಕ್ರಮನವನನೆಳಿದೆವರಲ್ಲಿ ಒಬ್ಬ
‘ಜೋಗ’ನ ಮೇಧಾ ಶಕ್ತಿಗೆ ಎಲ್ಲಾರೂ ಜೆರಗಾಗಿದ್ದರು. ಕನ್ನಡದಿಂದ
ಮರಾಠಿಗೆ ಭಾಷಾಂತರಿಸಿ ಹೇಳಬಹುದ್ದು ಅವನೇ ಶ್ರೀಷ ಕನ್ನಡ ಮಾತ್ರ
ಭಾಷೆ ಅವನದು ಮರಾಠಿಯನ್ನು ಮಾತನಾಡಬಿಕೆ ಕೇಂಬೆಕು
ಜೋಗನ ಮುಖಿಂದಿ, ಕನ್ನಡ, ಇಂಗ್ಲಿಷ್, ಮರಾಠಿ, ಗುಜರಾಟಿ,
ಸಿಂಹಿ ಭಾಷೆಗಳಲ್ಲಿ ವಿರುದ್ಧ. ವಿಕ್ರಮನ ಕನ್ನಡ ಮಾತ್ರಗಳನ್ನು
ಭಾಷಾಂತರಿಸಿ, ಮಹಾರಾಷ್ಟ್ರೀಯ ಗಳಿಯರಿಗೆ ತಿಳಿಸುವನು

ಎರಡು ಶಾಲೆಗಳು ಪ್ರಾರಂಭವಾಯಿತ್ತು. ಸಾಂಪ್ರದಾಯಿಕಾರ್ಯರು,
ಚೆಡಗಿನಲ್ಲಿ ಮಹಾರಾಷ್ಟ್ರೀಯ, ಗಳಿಯರಿಗೆ ಕನ್ನಡ ಓದು ಒರಿಯ ಕಲಿಸು-
ವರು. ಅದೇ ನಮಯಕ್ಕೆ ‘ಜೋಗ’ ನೂರಾರು ಕನ್ನಡ - ಮರಾಠಿಯ
ಯುವಕರಿಗೆ, ರಾಷ್ಟ್ರಭಾಷೆಯ ಶಿಕ್ಷಣ ಕೂಡುವನಾಗಿ. ಮಹಾರಾಷ್ಟ್ರೀಯ
ಸಾಂಪ್ರದಾಯಿಕಾರ್ಯರು, ಹೆಚ್ಚಿರಳಿಸ ಬಂಧವರನ್ನು ಕಾಣುವರು. ಓದಬರಹ
ಕಲಿಸಿಯೇ ತೋರುವುದಾಗಿ ಅವರ ಪಟ್ಟ ಜೀಲಿನಲ್ಲಿ ಬಂದುದೆಕ್ಕು ಕಲ
ತಾಯರೂ ಹೊಗುವಾ ಎಂದು ಉಬ್ಬಿದರು. ಸಾಂಪ್ರದಾಯಿಕಾರ್ಯರ ಪ್ರೇಮಕ್ಕೆ
ಸಾಂಪ್ರದಾಯಿಕಾರ್ಯಗಳಿಗೆ ಅಕ್ಕರಗೆ ತಲೆಯಲ್ಲ ಕೆತ್ತಿದುವು. ಒಂದೊಂದೇ ಅಕ್ಕರ-
ಗಳನ್ನು ಕೂಟಿಸಿ ಓದುಳು ಸಾರೆವರ್ವಾಡತೋಡಗಿರು ಹೆಚ್ಚಿರಳಿಸವರ.
‘ಜೋಗ’ನ ವಾರೆಹಾಲೆ ಸೃಗತಿ ವಢದಿಳಿದ್ದ ತು ಸಾಂಪ್ರದಾಯಿಕಾರ್ಯರ
ಶಿಷ್ಯಪರಿಸಾರವು ಗುರುಭೈಗಳಿನವು. ಶಾಲಾಯೈನವೇ ಎಂಬುತ್ತ
ಕಾರಣ ಶಾಸ್ತ್ರಿಗಳೇ! ಆದಂಭಾರದತ್ವವು ಶಾಸ್ತ್ರಿಗಳ ತಳಹದಿ ಕೊಸಿಯ
ವರಗೂ ಯಾವುದರಲ್ಲಿಯೂ, ಉತ್ತಾಪ ಇರುವುದೇ ಇಲ್ಲ. ಆದರು
ದಾಕ್ಷಿಣಾತ್ಮಕರಲ್ಲವೇ? ‘ಮಹಾರಾಷ್ಟ್ರೀಯರಿಗೆ ಕನ್ನಡ ಕರ್ನಾಟಕವಿಲ್ಲವು’
ಎನ್ನುಸಿರಬೇಕು ಸಾಂಪ್ರದಾಯಿಕಾರ್ಯಗೆ, ಬೆಂದ ಗಂಜಪತ್ರಿನವಾದ-
ರಾಯಿತು. ‘ಘಾಕ್ಕಿ- ಭಪ್ಪ-’ ಎಂದು ಎಳಿಯುತ್ತಿದ್ದರು. ಆಲಸ್ಯದ
ಉಗಮನೇ ಕಾವೆಂಬಿದನ್ನು ತೋರೆಡಿಸದೇ, ಪಾಣಕ್ಕೆ ಉತ್ತಾಪವಿದೆ
ಎಂದು ಅಭಿನಯಿಸುತ್ತಿದ್ದರ್ದು. ಭವಿಷ್ಯಕಥನ ಕಾರ್ಯಾಲಯದ ಮಹತೀ

ವ್ಯಾಪಕನಾಗಿತ್ತು. ಶಾಸ್ತ್ರಿಗಳು ಒಂದು ಗಂಟೆಯಾದರೂ ವಿಧಿಲಿಖಿತ ಓದಲೇಬೇಕಾಗುತ್ತಿತ್ತು. ಶಾಸ್ತ್ರಿಗಳ ಭವಿಷ್ಯವು ಸುಳ್ಳಿಂದು ಸಿದ್ಧವಾಡಿ ಕೊಟ್ಟವರಿಗೆ ಎರಡು ಪಾಟು ಗಂಜಿ ಇನಾಮು !!

ಹುಚ್ಚೆಪ್ಪನವರಲ್ಲಿ ಕಾರ್ಯಪ್ರಕ್ರಿಯೆ ಇಲ್ಲವೆಂದು ಅಪಾದನೆ ರೇರಿ, ‘ಆದು ತಿಂಗಳ ಕಲಿಷಣಕ್ಕೆ’ಯಾದು ಬರೆದು ಕಣಿಷ್ಠಿಸ್ತು. ಹುಚ್ಚೆಪ್ಪನ ವರಿಗೆ ಜೀಲಿನ ಬಟ್ಟೆಕೊಟ್ಟು ‘ಕ್ವಾರಂಟಾಯಿನ’ ವಿಧಿಮುಗಿಸಿದರು. ಅವರು ಪ್ರೋರಕೆಕೊಂಡು, ಕಸಗೂಡಿಸುವದನ್ನು ಕಂಡು, ಮರುಗದವರೇ ಜೀಲಿನಲ್ಲಿಲ್ಲ ಕಸಗೂಡಿಸುವದನ್ನು ಕಡೆಗಳಿಸಿದವರಲ್ಲ. ಶ್ರೀತರ, ಬಡವರ ಸೇವೆಯಿಸುವರೆ ಮಾಲ್ಯಾಯವರು ಅಂದರ ಟ್ರಾಯಿಲ್ ಕೋಪದಲ್ಲಿಯೇ ಬಿಧಿದ್ದರು ಶಾಸ್ತ್ರಿಗಳು ಮಾತ್ರವಾಟಿಸಿ ಬರುವರು. ಅಂಥಿಷ್ಟ ನಾಣ್ಯಮಾಡಿದ ಈರಷ್ಯ ! Quit India ಕರನ್ನೀ ಸೋಂಟಿಗಳನ್ನೇ ಮುಖಿಸಿದ ಪಾಧವರಾಯು, ವರ್ತಿಕರಣವ ಬೆಷ್ಟಿಟ್ಟಿ ಇಲ್ಲಿನ ವರಕ್ಕೆ ಬಂದ ಚಿಕ್ಕೆಯ್ಯ, ‘ಕೆಮುಯಾ’ದ ರಮೇಶ, ಹುಂದಿಯ ರಾಲಿನಿಂದ ಬೆಳ್ಳಿ ಮಾಡಿದನೆನ್ನುವ ಬಾಲಪ್ಪ, ಭೂಗತ ದ್ರವ್ಯ ತನ್ನ ಕಣ್ಣಿಗೇ ಕಾಣುವುದೇನ್ನುವ ಭಂಗಾರೆಪ್ಪ, ಒಂದೂರೆ ಪ್ರಾಚೀಗಿಟಿಸಿ, ರಾತ್ರಿಯೇ ಓಡಿಹೋಗುವಾಗ ಸೇವಾಯಿಗಳ ಕೈಗೆ ಸಿಕ್ಕು ಸಂಬಿರವಾಲೆ, ಮಾಪ್ಪು ಏಡಾರನಾಗಿ, ತೂಕಾರೂಪಿನ ಇನ್ನಪಕ್ಷರನಾಗಿ, ಇನ್ನುರನ್ನ ಕಂಪನಿಯ ದಾಯರಕ್ಕೆ ರನಾಗಿ, ವಕೀಲನಾಗಿ, ಡಾಕ್ಟರನಾಗಿ ಕೊನೆಗೆ ಹದಿನೆಂಟು ಹೆಸರಿನ ಆರ್ಥೀ ಸಿಯಾದ ಇನ್ನಪಕ್ಷರ ಮಲ್ಲಾರಾಧ್ಯ, ನಾಯಕನ ಆಳ್ಳಿಪಾಲಸದೇ ಬಂದ ನೇನಿಯ ಯಾರೋಹಿಯನ್ನಾ ಕೈದಿ, ಮಂತ್ರನಿಧ್ಯೆಯಾಂದ ಉದಹೇಣ್ಣಿಗಳನ್ನೇಲ್ಲ ತನ್ನ ಹೆಂಡಿರನ್ನೇ ಪಾಡಿಕೊಂಡ ಬುದ್ದವ್ರಭು, ಇವರೆಲ್ಲ ಶಾಸ್ತ್ರಿಗಳ ಗೆಳೆಯರು.

ಮಕರ ಸಂಕ್ರಾನ. ಉರ್ಲಲ್ಲಿದ್ದರೆ ಬಂಧು ಬಾಂಧವರಿಗೆ ಬಲು ವೆಯ ಕಾಣಿಕೆಯೆಂದು ಎಳ್ಳುಬೆಲ್ಲ ನೀಡುತ್ತಲಿದ್ದೆ ಎಂದು ಕೈದಿಗಳಿಲ್ಲ ಯೋಚಿಸಿದರು. ಕಾನಡೆಯವರ ನೇತ್ಯಕ್ವದಲ್ಲಿ ‘ತೀಳಗೂಳ ಸಮಾರಂಭ

ಸಭೆ' ಜರುಗಿತು. 'ಮರಕರ ಸಂಕ್ರಮಣ'ದ ಮಹತ್ವಿಯನ್ನು ಒಬ್ಬ , 'ಸೂರ್ಯ ದೇವನ ಗತಿ' ಬದಲಾಗುವುದರ, ಮರಮಂದ ಬಗ್ಗೆ ಒಬ್ಬ, ಮಾತ್ರ ನಾಡಿದರು ಮರಾತಿಯಲ್ಲಿ. ಸಾಹಿತ್ಯಚಾರ್ಯರು ಕನ್ನಡದಲ್ಲಿಯೇ ಮಾತ್ರ ನಾಡುವೆ ಎಂದರು. ಮರಾತಿ ಮಾತ್ರ ಶಾಸ್ಯದಲ್ಲಿ ಎಂದು ಒಪ್ಪಿಕೊಳ್ಳಲಿಲ್ಲ. 'ಜೋಗ' ಭಾಷಾಂತರದಿಂದ ಸಾಹಿತ್ಯಚಾರ್ಯರ ಭಾಷಣವು ಮೆಚ್ಚಿಗೆ ತಿಯಿತು. ವಿವಯಮಂಡನೆ ಶೈಲಿ, ವಾಕ್ಯವಾಹ, ಗಂಭೀರ ಧ್ವನಿ ಕೇಳುವುದೇ? ಕರತಾಡನವೇಕರತಾಡನ. ಸಾಹಿತ್ಯಚಾರ್ಯರು ಎಂದು ಕರೆದದ್ದಕ್ಕೇ ಇರಬಹುದು, ಕುಳಿತು ಮಾತನಾಡುವಸ್ವಾತಂತ್ರ್ಯ. ಬೇರೆಯವರಿಗಲ್ಲ. ಒಂದು ವಾಕ್ಯವನ್ನು ಕೊಟ್ಟು ಜನರ ಮುಖ ನೋಡುವರು. ಪರಿಣಾಮವಾದುದನ್ನು ಕಂಡು, ಜೋಗರ ಭಾಷಾಂತರದ ನಂತರ ಮತ್ತೊಂದು ವಾಕ್ಯಬಿಡುವರು. ಬೇಕು, ಇನ್ನೂ ಮಾತನಾಡಿರ ಎಂದು ಕೇಳಿಕೆಗಳಿರುವಾಗ, ಭಾಷಣ ಮುಗಿಸಿದರು, ವೇಳಿ ಬಹಳವಾಗಿದೆಂದು ಸಾಹಿತ್ಯಚಾರ್ಯರಿಗೆ 'ಎಳ್ಳುಬೆಳ್ಳಿಲ್' ಕೊಟ್ಟರು ಮೊದಲು. ಶಾಸ್ತ್ರಿಗಳು ಜೀಲಿನ ತಮ್ಮ ಗೆಳೆಯರಿಗಲ್ಲ ಮನುತ್ಯಿಂದ ಮುಕ್ಕಿಸಿದರು. ಜೀಲಿನವರಿಗಲ್ಲ ಹಬ್ಬಿವನ್ನು ವಿಜ್ಞಂಭತೆಯಿಂದ ಆಚರಿಸಲು, ಜೀಲರಸಿಗೆ ತಿಳಿಯದಲೇ ಎಳ್ಳುಬೆಳ್ಳಿಲ್ ತಂದು ಕೊಟ್ಟು, ಜಮಾದಾರರನ್ನು, ಶಾಸ್ತ್ರಿಗಳು ಮರೆಯಲಿಲ್ಲ. ಸಕಲಜಾತಿಯ ಬಾಂಧವರು, ನರರ ವರೀಗೆ ಆಚ ತಪ್ಪಿ ಕ್ಷಮಿಸಿ, ನಿಮ್ಮ ಕ್ಷಯದಯದ ಒಂದು ಮಾಲೆಯಲ್ಲಿ ನನ್ನ ನಿರಪೇಕ್ಷ ಪ್ರೇಮಕ್ಕೆ ಸ್ಥಳಕೊಡಿರಿ, ಎಂದು ಆಲಿಂಗಿಸಿ, ಎಳ್ಳುಬೆಳ್ಳಿವನ್ನು ಅಂತರೀಕ ಪ್ರೇಮದಿಂದ ತಿನಿಸುತ್ತಿದ್ದರು. ಹೊಲೆಯನನ್ನು ಕಂಡು ಹಾರುತ್ತಲಿರುವ ಹಾರುವರು, ಅಲ್ಲಿರಲಿಲ್ಲ. ಎಲ್ಲರೂ ಸಮ. ನಾವೆಲ್ಲ ಒಂದು, ಓರ್ವ ತಾಜಿಯಸ್ತನವಾನದಿಂದ, ಪ್ರೋಫಿಶರಾದವರು ಎನ್ನತ್ತೆ ಲಿಡ್ಡರು. ಜಾತಿಪ್ರೇಷಣ್ಯಕ್ಕೆ ಎಡಿಗೂಡದೆ, ಹಾರುವ ಮೊದಲು, ಅಂತ್ಯಜ ಕಡೆಯಾಗಿ ಎಲ್ಲರೂ ಒಂದೆಡಿ, ಕಲೆವರು. ಒಂದೆಡೆಯಲ್ಲಿ, ಒಂದೆತರಹದ ಉಟ್ಟ, ಉಪನಿಷತ್ಯರು 'ಸಹನಾವವತು ಸಹನಾಭುನಕ್ತು ಸಹ ವೀರ್ಯಂಕರ ವಾವಹ್ಯೇ' ಎಂದು ನುಡಿದುದರ ಸಾಧ್ಯಕ್ಕೆ ಜೀಲಿನಲ್ಲಿ.

ಸಂಕ್ರಮಣ ಮಹೋತ್ಸವವು ಉಚ್ಚ-ನೀಚತೆಯ ಸಂಪರ್ಕವಿಲ್ಲದೇ ಸಾಗಿತ್ತು.

ಂ ಂ ಂ ಂ ಂ ಂ

ದಿನರಾತ್ರಿಗಳು ಉದಾಹಿತ್ತ ಲಿದ್ದವು. ಅದಿತ್ಯಾರ ಗೋದಿಯ ರೊಟ್ಟಿ, ಚೆಲ್ಲಿದ ತುಣುಕು! ಬರುವ ಆದಿತ್ಯಾರವು ಹೋಗೇಗೆ ಕೊಡುತ್ತಿತ್ತು. ಇದುವೇ ನಾವಿನ್ನತೆ ಜೀಲಿನ ಜೀವನದಲ್ಲ. ಹದಿನ್ಯಾದು ದನಕ್ಕೊಮ್ಮೆನ್ನು, ಸೊಕ್ಕಿದರೋ ಸೊರ್ಗಿದರೋ, ತಿಳಿಯಲು ತೂಕಬೀರೆ!

‘ಅವರೋಗವು ನಿನಗೆ ಹೇಳಿ ಕೊಡುವೆ ಕುಣಿಯೋ’ ಎನ್ನತ್ತು ಧವ್ಯಂತರಿಗಳು ಒರುತ್ತಾರೆ. ಕಮ್ಮಿಗೈ-ದವ್ಯಾಗೆ, ಹುಡುಕಿಗೆ - ಹುಣ್ಣಿಗೆ, ವಾತಕ್ಕು-ಪಿತ್ತಕ್ಕು, ಜ್ಞರಕ್ಕು ಅದೇಕೆ ಬದುಕಿಗೂ-ನಾವಿಗೂ ಒಂದೇ ಓಷಧ. ಧನ್ಯಂತರಿಯ ಬೈಷಣಿ(ನಲಾಯಿನಬಾಟ್ಟಿ) ಕಲಶನನ್ನು ಕಳವಿಸಿದೆ ತಂದೆ ಶ್ರೀರೂಪನ್ನು ಜೀಲಿನವರಿಗೇ ಸಲ್ಲಿವುದು. ಓಡಿ ತರುವಾಗ ತುರುತ್ತಿ ಜೀಲ್ಲದುದನ್ನು ಜಗತ್ತಿನ ಡಾಕ್ಟರರು ಉಪಯೋಗಿಸುತ್ತಲಿರುವರು. ಸಾಯುತ್ತೀನೆ ಎಂದರೂ ಅದೇ ಕಲಶದ ವಾಸಿಯು, ಬದುಕುತ್ತೇನೆಂದರೂ ಅದೇ ಕಲಶ.

ಕಾನದೇಯವರು, ತಿಂಗಳು ಕಳೆಯುವುದರಲ್ಲಿ, ಕನ್ನಡ ಮಾತುಗಳನ್ನು ತಿಳಿಯುವಂತಾದರು. ವಿಕ್ರಮನೊಡನೆ ಕನ್ನಡ ಮಾತನಾಡದೇ ಸಮಾಧಾನವಿರುತ್ತಿರಲಿಲ್ಲ ಶಾಸ್ತ್ರಿಗಳು ಕ್ಯಾಗೆ ಸಿಕ್ಕಿಸುವೆ ಕಷ್ಟ. ‘ಯೋಗಕ್ಕೇಮಂ ವಯಾಮ್ಯಾದಂ’ ಎನ್ನುವುದು, ಎಲ್ಲ ಕಡೆಗೂ ತಿರುಗುವುದು. ಭವಿಷ್ಯ ಹೇಳುವುದು, ಅವರ ನಿತ್ಯದ ನಿರವೇಕ್ಷಣ್ಯವನಾಯ. ಅದುಗೆ ಮಾಡುವಲ್ಲಿ, ಸೂಲುವಲ್ಲಿ, ಸೇಯುವಲ್ಲಿ, ರೊಗಿಗೆ ಸರಹುವಲ್ಲಿ, ಶಾಸ್ತ್ರಿಗಳು ಇರತಕ್ಕವರಿ. ‘ಕುಮಾರ ವ್ಯಾಸನ’ ನ ಕಾವ್ಯ ಎಣವು, ಜೋಗನ ಒತ್ತಾಯಕ್ಕೆ ನಡಿಯಲೇಬೇಕು ಹೊತ್ತಪದ್ಗವು ಅಭಿವೃದ್ಧಿ ಪಡೆಯುತ್ತಿಲೇ ಇಡ್ಡಿತು ಶಾಸ್ತ್ರಿಗಳು ಕುಮಾರ ವ್ಯಾಸನನ್ನು ಬಾರಿಬಾರಿಗೂ ಸ್ತುತಿಸುವರು. ಅವನ ಪದ ಲಾಲಿತ್ಯ, ಭಾವಗಾಂಭಿರ್ಯ

గళన్న పసనాలే హోగటువరు. జోగను జాక్కె, కుళతిరలి, తుత్తుబాయిగిక్కుత్తిరలి, హాసిగేయ మేలిరలి, నుడియువుదు కుమారవ్యాసన కవనగట్టన్ను

“ నామిత్వాచార్యరే ? ”

“ ఏను కాసండియవరీ ”

“ నాళి జనేవరి ఇట సెయ దిన ”

“ స్వాతంత్ర్య దిన ”

“ విజృంఖలుయింద ఆజెపసచ్చేకు. ”

“ ఆతంకపేసు ? ”

“ జేలు. ఆజెక్కుగా ”

“ ఎల్లిచ్చద్ద రూ సరి. రాష్ట్రపతిగాల ఆళ్ళే, ఇదే సహ్యగ్రహ జేలనల్లియూ ఆగలి ”

“ వ్యవస్థిగే తోడగుత్తేసే. ”

“ ప్యాథవదింద సేరవేరలు ”

“ రాష్ట్రధ్వజక్కె హేగే ? ”

“ సిద్ధ గొళిసువే ”

+ + + + +

జనపరి అట సెయ దినాంకచ ఆరుసేహిదెయవాయితు. జీలిన చ్యాబిగులు ధ్వజస్తేంభదె సుత్తులూ నింతిరువరు “జనగణ మన అధినాయక జయహే భారత భాగ్యవిధాతా, జయహే జయజయజయహే, భారత భాగ్యవిధాతా ” ఎందు ఏకశంత దింద, భక్తిపారవక్ష్యతెయింద, నుడియుత్తలిద్దరు ధ్వజవుగాళగే స్ట్రేచిప్పి, పటపట యారండుత్తలిత్తు స్వతంత్ర భారత వాతెయు, కులుకులు నగుత్త బరువంతిత్తు. ఎల్లర చౌప్పి

ಹಾರುವ ರಾಷ್ಟ್ರದ್ವಾಜದಲ್ಲಿ ಲೀನವಾಗಿತ್ತು. ಕತ್ತಿತ್ತಿ ಸಿಸ್ತಿನಿಂದ ನಿರುಕ್ತಿ ಸುತ್ತಲಿದ್ದರು. ಧ್ವಜ ಸ್ತಂಭದ ಬದಿಯಲ್ಲಿ ಸಾಹಿತ್ಯಾಚಾರ್ಯರು ಗಂಭೀರರಾಗಿ ನಿಂತಿರುವರು. ಎಡದ ಮೈಯ್ಯಲ್ಲಿ ಕಾನಡೆ, ಜೋಗಿ, ಪ್ರಭೃತಿಗಳು. ಜೇಲು ಪ್ರತಿಧ್ವನಿ ಕೊಡುತ್ತಿದ್ದಿತು ‘ ಜಯಹೇ ’ ಎಂದು. ವಂದೇಮಾತರಂ ಪದೆ ಪ್ರಾರಂಭವಾಯಿತು. ಇನಿಗೊರಲಿನಲ್ಲಿ ವಂದೇಮಾತರಂ ಪದ್ಯದ ಮಾಧುರ್ಯವು. ತೆರಿತೆರಿಯಾಗಿ ಪ್ರವಹಿಸಿ, ಎಲ್ಲರಹ್ಯದಯದಲ್ಲಿ ವಿಜಯಶ್ರೀಯ ಸಂಚಾರ ಮಾಡಿಸುತ್ತಿದ್ದಿತು. ಧ್ವಜಕ್ಕೆ ತ್ಯಾಗಿಗಳು ವೀರವಂದನೆ ಸಮರ್ಪಿಸಿದರು. ಪರಮಾತ್ಮನನ್ನು ಆರ್ಥಧ್ವನಿ ಯಿಂದ ಕರೆಯುವ ಅಂಗಿಗಳಂತೆ, ತಾಯಿಯನ್ನು ಕೂಗಿ ಕರೆಯುವ ಮಗುವಿನಂತೆ, ಮನುತೆಯಿಂದ, ಬಿಸದೆಂದ, ಸಂತಸದಿಂದ ‘ಭಾರತ ಮಾತೆ’ಯ ಜಯಫೂರ್ವ ಗೈದರು ರೋಮಹರ್ಷಿತರಾಗಿ, ‘ ಕನ್ನಡ ತಾಯಿ ’ಗೆ ಜಯಫೂರ್ವ ಸಲ್ಲಿಸಿದರು. ‘ ವಂದೇಮಾತರಂ ’ ಎಂದು ಸ್ವಾತಂತ್ರ್ಯಧ್ವಜಕ್ಕೆ ಬಾಗಿ ನಮಿಸಿದರು.

ಇಮಾಮಸಾಹೇಬರ ಸಂತೋಷವು ಅಪರಿಪುತ್ತ. ಬಹಳ ಚನ್ನಾಗಿದೆ ಎಂದು, ಕೊಂಡು ಇಟ್ಟಿ ‘ಹಸರು’ ರುಮಾಲು, ಇವೊಂದು ಮರ್ಮಾದೆ ಪಡೆಯಿತಲ್ಲಾ ಎಂದು ಶಾಸ್ತ್ರಿಗಳು ಕೇಳಿದುದೇ ತಡ, ಹರಿದು ಧ್ವಜ ಸಿದ್ದಿಸಲು ಕೂಟಿದ್ದರು. ತಮ್ಮ ಜನ್ಮದ ಸಾರ್ಥಕವಾಯಿತೆಂದವರು ಮೂನರು. ಕೇಸರಿಯ ರುಮಾಲನ್ನು ಕೂಟ್ಟಿ ಶಿಂಗ್ರೀದಾದಾ, ಬೇಡ ವೆಂದರೂ ತೊಟ್ಟಿ ನೆಹರುಶಟ್ಟಿನ್ನೇ ಧ್ವಜಕ್ಕಾಗಿ, ಕೂಟ್ಟಿ ಶಿವಮೂರಿ. ಖಾದಿಯದೇ ಎಂದು ಹೆನ್ನೆ ಶಿವಮೂರಿಗೆ. ತೊಟ್ಟಿಕೊಳ್ಳಲು ಇನ್ನೊಂದು ಇಲ್ಲವೆಂಬುದು, ಧ್ವಜಗಳು ಸಿದ್ಧವಾದ ಸಂತರ, ಶಾಸ್ತ್ರಿಗಳಿಗೆ ವಿದಿತವಾಯಿತು. ಜೇಲಿನಲ್ಲಿ ಹತ್ತು ಧ್ವಜಗಳು ಸಿದ್ಧವಾಗುವುದೆಂದರೆ ಸಾಮಾನ್ಯವೇ ?

ಜೇಲಿನ ಹತ್ತಿಪುತ್ತು ಕಂಬಳಿಗಳನ್ನು ಮುಡಿಕೆ ಮಾಡಿ ಇರಿಸಿದರು. ನೇರೆಲ್ಲಿ ಬಳಿಯ ವಸ್ತು ಹಾಸಿದರು. ಅನಿಕಯಾ ಕಂಬಳಗಳದೇ. ಅದುವೇ

ಅಧ್ಯ್ಯಕ್ಷನಾನ್. ಇಕ್ಕೆಲದಲ್ಲಿ, ಚಿಕ್ಕ ರಾಷ್ಟ್ರಧ್ವಜ ಎತ್ತಿನಿಂತ, ಚಿಕ್ಕ ಬಾಲಕರಿಬಿಬಿ.

ಕೊರಡಿಯ ಎದುರೇ ಅಧ್ಯಕ್ಷ ಹಿತ ಇರುವುದು. ಎದುರು ವಿಶಾಲ ಸ್ಥಳ ಕಾಂಗ್ರೆಸ್ ಕಾರ್ಯಕರ್ತರು. ಕ್ರಿಮಿನಲ್ ಹೊದಲಾಗಿ, ಎಲ್ಲರೂ ಬ್ಯಾಲಿನಲ್ಲಿ, ಅಧ್ಯಕ್ಷ ಹಿತದೆ ಮುಂದೆ ಕುಶಿತಪುವರು. ಮಧ್ಯಾಸ್ತದ ನಾಲ್ಕು ಗಂಟಿಗೆ ಸರಿಯಾಗಿ ಅಧ್ಯಕ್ಷರು ಪುರಾರಾಷ್ಟ್ರ ಸ್ವೀಕಿತರೊಡನೆ ಬಂದರು ಕೈದಿಗೂ ಕರತಾಡನೆಯಿಂದ ಸ್ವಾಗತ ಕರ್ತವೀರಿರು ನಾಜನೆ, ಅನುಮೋದನೆಯ ಶಿಕ್ಕಾಚಾರಗಳಾದವು ನಿಯೋಜಿತ ಅಧ್ಯಕ್ಷರಾದ ಸಾರ್ಥಕಾರ್ಯರು ಹಿತವನ್ನು ವಂದಿಸಿ, ಅಲಂಕರಿಸಿರು. ಹಿತೋರೇ ದ್ವಾರದ ತೆರಿಗಳು, ಸಭೆಯಲ್ಲಿ ಉಪ್ಪುವಾವುವು ‘ತಮಗಿಂತಲೂ ಶ್ರೀನೃತಿ, ತ್ಯಾಗಿಗಳು ಅಧ್ಯಕ್ಷರಾಗಿದೆ’.. ಎಂಬ ಸಭೆಯ ಸಿಯಮುದಂತೆ ಮಾತನಾಡಿ, ‘ಸಮ್ಮಾಂಬಂಬಳಿದಿಂದ ಸಭೆಯ ಕಾರ್ಯ ಸರವೇರಿಸಬೇಕೆ’ ಎಂದರು ‘ಕಾರ್ಕ್ಯಾಕ್ರಮ ಪ್ರಾರಂಭವಾಗಲಿ’ ಎಂದರು.

ಭಾರತ ಸುಮಂಗಲ ಗೀತೆಯನ್ನು, ಮಂಜುಲಕಂತದಿಂದ ಹಾಡಿದರು, ಮಾವರು ಕಲೆತ್ತು. ‘ಭಾರತದ ಪರಿಸ್ಥಿತಿ’ಯನ್ನು ಹೃದಯಂಗ ಮಾವಾಗಿ ತೋರಿಸಿರು ಜೋಗರು. ‘ಜನವರಿ ಇ ಸರು ದಿನ’ದ ವಿಷಯವಾಗಿ ಕಾನಡೆಯವರು ಸಾಧ್ಯಾರ್ಥಿ ತುಂಬುತ್ತ ಮಾತನಾಡಿದರು. ‘ಸ್ವಾತಂತ್ರ್ಯ ಖೂಂಫಣೆ’ ವಿಷಯವನ್ನುತ್ತ, ಕಾಂಗ್ರೆಸ್‌ನ ಪ್ರಾರ್ಥೆ ಪುಂತ್ರಾಂತ ತಿಳಿಸಿ, ಫೋಷಣೆಯ ಮಹತೀಯನ್ನು ಸ್ವೀಕಸಿಸಿರಿದರು ಜಿಜೂರೀ ಕರರು. ‘ವಂಡೇ ಮಾತರಂ’ ಮಂತ್ರದ ಮಾಧುರ್ಯವನ್ನು ವಿಂಗಡಿಸಿ ತೋರಿಸಿದರು ಸಾಲೆಯ ಮಾಧವರಾಯಿರು. ಮಾತನಾಡಿದವರೆಲ್ಲ, ವಿಷಯವು ಸಭಕರ ಮನಮುಖಿಯನ್ನು ಕಂಡುಕೊಂಡರು. ಕಷ್ಟದದಲ್ಲಿ ಮಾವರು ಮಾತನಾಡಿದವನಂತರ ‘ಸಾರ್ಥಕಾರ್ಯರು ಎಷ್ಟು ಸಿಂತರ.. ಮತ್ತೆ ಕರತಾಡನೆಯ ಸಹ್ಯ ಎಂದು. ಪ್ರಯು ಬಾಂಧವರೇ...’ ಎಂದು ಕ್ಯಾಮುಗಿದು ಕೂಗಿದರು. ಜೋಗಿಮು ‘ಪ್ರಯುಬಾಂಧವಾನೋ’ ಎಂದು ಪಾರಂಭಿಸಿದ. ಸಭಕರು ಚಿತ್ತಪಟ್ಟು ಕೇಳುತ್ತಲಪ್ಪದರು. ಕಾಂಗ್ರೆಸ್‌ನ

ತತ್ವ', ಮಹಾತ್ಮರ ಸಂದೇಶಗಳನ್ನು ಹೇಳಿ. 'ನಾವೆಲ್ಲ ವಿಷಯ ಕಾಲ ದಲ್ಲಿ ಜನ್ಮಿಸಿದ್ದೇವೆ. ಭಾರತದ ವಾರತಂತ್ರ ವಿಚ್ಛೇದನಾಗೆ, ಅಳಿಯ ಸೇವೆ ಸಲ್ಲಿಸಿದ್ದೇವೆ. ವಾಂದಿನವರ ನಾಲಗೆಯಲ್ಲಿ ನಿಮ್ಮ ಚರಿತ್ರೆ ಸಿಹಿಯನ್ನು. ಭಾರತ ಸ್ವಾತಂತ್ರ್ಯ ಸಂವಾದನೆಯ, ಏರರೆಂದು ಚರಿತ್ರೆಗಳಾಗುವನ್ನು. ಮಾನ್ಯರೇ. ಕಷ್ಟ ದಾರಿಪ್ರಯತೆ ಎನ್ನದೇ ನೀವಿಂದು ಭಾರತರಾಷ್ಟ್ರದ ಉದ್ದಾರಕ್ಕಾಗಿ ಕಾರಾಗ್ರಹದಲ್ಲಿರುವಿರಿ. ಕಾಂಗ್ರೆಸ್‌ನ ಧುರೀಣದು, ಇದುವೇ ಕೊನೆಯ ಹೋರಣಿಯನ್ನು ನಾರಿದ್ದಾರೆ ಕೆಲವರುಪತಾಶರಾಗಿರಬಹುದು. ಕೇಲವರು ಕಾರಾಗ್ರಹದ ಕಷ್ಟಕ್ಕೆ ಮಣಿದಿರಬಹುದು. ಧ್ಯೇಯಸಾಧನೆ ಯಾಗದೇ ಅಡಿಯನ್ನು ಒಂದಿದೆತ್ತು ಎಂದು ಧೈರ್ಯ ಪ್ರತಿಜ್ಞೆಯು ಒದ್ದಬದ್ದು ರಾಗಿರಿ. ೪೨ ರ ಹೋರಾಟವು ಹಾಹಾನ್ - ಮಹಾನ್ ಏರರನ್ನು ದಯವಾಲಿಸಿದೆ. ಘತ್ರಪತಿ ಸಂಭಾಜಿ ಮಹಾರಾಜ ರಂಧ್ರ, ಕ್ರಾತ್ರಪತಿ ಶ್ರೀಯ ಆಧುನಿಕ ಸಂಭಾಜಿಗಾಗು ಉವಯವಾಗಿದ್ದಾರೆ. ರೂಂಂ. ರಾಣಿ, ಕಿತ್ತಲೂರ ಜಿನ್ನೆಮ್ಮೆ ನಂತಹ ನಾರಿರಕ್ಕುಗಳು, ಈ ಹೋರಾಟದ ಮಧ್ಯ ದಲ್ಲಿ ಬೆಳಗುತ್ತಿವೆ. ಸ್ವಾ ಏರರ ಕುವರದು ಸಾಮಾಜಿಕಟ್ಟ ವ್ಯಾಖ್ಯಾನ ದಿಂದ ರಾಜ್ಯವಾಳಿದೆವರ ವಂತಜರು. ಜಂಗ್‌ತರಾಗಿ ಪೂರ್ವ ವೈಭವವನ್ನು ಸೃಷಿಸಿರಿ. ಭಾರತ ಸ್ವಾತಂತ್ರ ಧ್ಯೇಯ ಸಿದ್ಧಾಯಾಗುವವರಿಗೂ, ಸ್ವರಂಚ ವಾಜ್ಯಮೋಹವನ್ನು ಪ್ರಾರೆಯಾರಿ ಬಿಡುಗಡೆಯ ಮರುಕ್ಕಣವೇ ಕರ್ತವ್ಯದ ಸ್ವರಣೆ ಇರಲಿ. ಹೇಳಿಯೂತೆ ಮನೆಗೆ ಹೋಗುವುದು ಬೇಡ ಸ್ವತಂತ್ರ ಭಾರತವಾಗಲಿ. ಸ್ವಾತಂತ್ರೋತ್ಸವದ ದಿನವೇ ಮನೆ ಮುಟ್ಟಿನೆ. ಇಲ್ಲವೇ ಈ ತ್ಯಜಣ ಸಮಾನ ದೇಹವು ರಾಷ್ಟ್ರದೇವಿಯ ಸನ್ನಿಧಿಗಿರಲೀ ಎಂದು ಪ್ರತಿಜ್ಞೆ ಕೈಕೊಳ್ಳುತ್ತಿರುತ್ತಾರೆ ಅಂತಹ ಕಾಂಗ್ರೆಸ್‌ನ ಸಂಖಯ ವನ್ನು ನಿಂತು ನುಡಿದಂತ ಅಲ್ಲ. ನುಡಿದಂತ ನಡೆಯಬೇಕು. ಅಂತಹ ಕಾಂತ್ರತ್ವೀಜ ನಿಮ್ಮಲ್ಲಿದೆ. ಸಿಂಹದ ಮರಿಗಳೆಂದೇ ಇಲ್ಲಿಗೆ ಬಂದಿದ್ದೀರಿ. ಲಾಹೋರ ಕಾಂಗ್ರೆಸ್‌ನ ಸ್ವಾತಂತ್ರ ವ್ಯಾಖ್ಯೆಯು, ಅನಿವಾರ್ಯ ಸ್ಥಾತ್ಮರೂಪನ್ನು ಕೊಡುತ್ತಿದೆ. ವೇ. ಭ. ಕಾಸದೆಯವರು, ಪ್ರತಿಜ್ಞೆಯ ಒಂದೊಂದೇ ವಾಕ್ಯಗಳನ್ನು ಸುಸ್ವಷ್ಟಿಸಿ ನುಡಿಯುತ್ತಾರೆ. ನೀವೆಲ್ಲರೂ,

ತಾಕ್ಷೇಯಿಂದ, ಉಚ್ಚರಿಸಿ ಮನಸ್ಯ ಪ್ರತಿಜ್ಞೆಗೆ ಬದ್ಧ ರುವೆನೂ ಎಂದು ನುಡಿಯಿರಿ. ಎದ್ದು ನಿಂತು, ಶಾಂತಭಾವದಿಂದ, ಪ್ರತಿಜ್ಞೆ ಕೈಕೊಳ್ಳುವಿ ರಿಂದು ನಂಬುತ್ತೇನೆ ” ಕಾನಡೆಯವರು ಪ್ರತಿಜ್ಞೆಯ ಪ್ರತಿಯನ್ನು ಹಿಡಿದು ಸಭೆಯ ಮುಂದೆ ನಿಂತರು ಕೈದಿಗಳೆಲ್ಲ ಶಾಂತರಾಗಿ ಕಾನಡೆಯವರು ಹೇಳಿದಂತೆ, ಅನ್ನತ್ವಲಿದ್ದರು. ಎಲ್ಲರ ಚಿತ್ತವು ಪ್ರತಿಜ್ಞೆಯ ಅಂತರಂಗದಲ್ಲಿ ತಲ್ಲಿನಗೊಂಡಿತ್ತು. ಅಧ್ಯಕ್ಷರ ವೋದಲು ಕೈದಿಕಡೆಯಾಗಿ ಜೀಲಿನವರೆಲ್ಲ, ಶಾಂತ ಸ್ವರದಿಂದ ಪ್ರತಿಜ್ಞೆ ಕೈಕೊಳ್ಳುತ್ತಲಿದ್ದರು.

ಜೀಲರನು ಕಳ್ಳುಹೆಚ್ಚಿ ಹಾಕುತ್ತ ಒಳಗೆಬಂದೆ. ಭಾವಣ ಕೇಳುತ್ತ ನೀವಾರಿಯನ್ನು ಕಂಡ. ಜವಾದಾರರನ್ನು ಸೂರಿಸಿದ, ದೂರದಲ್ಲಿ ಕುಚಿಯ ಮೇಲೆ ಕುಳಿತದ್ದನ್ನು. ಕ್ರಮಿನಲ್ಲ ಕೈದಿಗಳೂ ಸ್ವಾತಂತ್ರ್ಯ ಸಭೆಯಲ್ಲ ಭಾಗ ವರ್ಷಾಸಿದುವನ್ನು ನಿರೀಕ್ಷಿಸಿದ. ಹಗುರಾಗಿ ಹೆಚ್ಚಿಇದುತ್ತ ಜನಮಧ್ಯದಲ್ಲಿ ಹೊಕ್ಕೆ. ತಲ್ಲಿನರಾಗಿ ಪ್ರತಿಜ್ಞೆ ಕೊಳ್ಳುತ್ತಲಿರುವ ಕೈದಿಗಳಿಗೆ, ಪ್ರಾಣಿ ಇಡ್ಡಂತಿರಲಿಲ್ಲ. ನೀರವಾಗಿ ಅಧ್ಯಕ್ಷ ಪೀಠದ ವರೆಗೆ ನುಗ್ಗಿ ಕಾನಡೆಯಾದ ಕೈಯ್ಯಲ್ಲಿದ್ದ ಕಾಗದವನ್ನು, ಭರದಿಂದ ಕಸಿದ. ಕಾನಡೆಯವರು ಕಷಿದುದೆನ್ನು ಗಮನಿಸಿದರೂ ಪ್ರತಿಜ್ಞಾವಿಧಿಯನ್ನು ಪೂರ್ಣವಾಡಲೇಬೇಕಾದುದರಿಂದ, ಮುಖ್ಯೋದ್ದುತವಿದ್ದ ಲಾಹೋರ ಕಾಂಗ್ರೆಸ್‌ನ ನಿರ್ಣಯ ಯೋತ್ವವಾದನ್ನು ದಿಳ್ಳಿಸಲಿಲ್ಲ. ಜನ ಉಚ್ಚರಿಸುತ್ತಲೇ ಇತ್ತು. ಜೀಲರನು ಆರ್ಥಿಕಿಸಿ, ಕಾನಡೆಯವರಿಗೆ ಹೊಡಿದ. ಕಾನಡೆಯವರು ಕಡಲಲಿಲ್ಲ. ಬಾಯಿ ಒತ್ತಿ ಒಡಿಯಲು ಮುಂದಾದನು ಜೀಲರ. ನೀವಾರಿಗಳು ಶುದ್ಧಿಯ ಮೇಲೆ ಬಂದರು. ಜವಾದಾರನ ಗತಿ ಭಗವಂತನೇ ಇಲ್ಲ. ರಜೆ ಕೂಂಡಿರುವನೆಂಬೇ ತಿಳಿದೇ, ತನ್ನ ಅಧಿಕಾರದಲ್ಲ, ಸ್ವಾತಂತ್ರ್ಯ ದಿನ ಆಚರಿಸಲು ಆಸ್ತಿ ಕೂಟಿಟ್ಟ. ತಾನೂ ಓಡಿ ವಾಂದಕ್ಕೆ ಬಂದೆ. ಕಾನಡೆಯವರಿಗೆ ಬಂಡಕರ್ಮತ್ವಲಿದ್ದವು. ಪ್ರತಿಜ್ಞೆಯ ವಿಧಿ ಉಚ್ಚರಿಸುವುದಾಯಿತು. ಕೈದಿಗೂ ಜೀಲರನು ನಡೆಯಿಸಿದುವನ್ನು ಕಣ್ಣಾರ ಕಂಡರು. ಶಾಸ್ತ್ರಿಗಳಿಗೂ ಒಂಚೆರೆದು ಕಡಿತ ದೊರೆತಿದ್ದವು. ಕೂಡಿದ ಜನಕ್ಕೆ ಜೀಲರನ ವರ್ತನೆ ಸದಸ್ಯರಾಗದೇ

ನುಗ್ಗಿ ದರು, ಹಿಡಿ, ಹೊಡಿ, ಕಟ್ಟು' ಎಂದು ಆರ್ಥ ಟದಿಂದ ಕೂಗಿದರು. ಜೇಲರನು ತಬ್ಬಿಬಾದ! ಜನಜಂಗುಳಿಯ ನಡುವೆ ಬರಬಾರದಾಗಿತ್ತೆ ಒಂದು ಹತ್ತು ಜನ 'ಹುಯ್ ಹುಯ್' ಎನ್ನುತ್ತ ಹೊತ್ತರು ಜೇಲರನನ್ನು ಕೊರಡಿಯಲ್ಲಿ ಹಾಕಿದರು. ಬಾಗಿಲನ್ನು ಮುಚ್ಚಿದರು ವೀರನೆನಬೇಕು ಜೇಲರನಿಗೆ. ತನ್ನದರ್ವಣ ಬಾಯಿಗೆ ಹೇಳಿಯೇ ಬಟ್ಟಿರಬೇಕು. 'ಇಂತಹ ಸಂದರ್ಭ ದೊರೆಯಾದು ಮಾತನಾಡು ಬ್ಯಾ.ಬೋಗ್ಚು ಕಿಳು ಶಬ್ದಗಳ ಸಂಗ್ರಹವಿದ್ದಪ್ಪು ಹೊರಗೆ ದೂಡಿಬಿಡು' ಎಂದು

ಕಾನಡೆ ಗದ್ದಲು ಸರಿಸಿ ಮುಂದೆ ನುಗ್ಗಿದ ಶಾಸ್ತ್ರಿಗಳು ಜನತೆ ಎನ್ನಿದ ಅನ್ಯಾಯವನ್ನು, ಬಲವಾಗಿ ಖಂಡಿಸಿ, ಕೃದಿಗಳನ್ನು ಮೊಡಿ ಬಾಗಿಲು ತೆರೆಸುವದಕ್ಕೆ ಪ್ರಯತ್ನಿಸುತ್ತಿದ್ದರು. 'ಕಾರ್ಯಕರ್ತರ ಮುಖಕ್ಕೆ ಕಪ್ಪು ಬಡಿಯಬೇಡಿ. ಸಿಸ್ತಿನಿಂದ, ಶಾಂತತನದಿಂದ ಬಿಂದಕ್ಕೆ ಸರಿಯಲು, ವಿನಂತಿ ಮಾಡಿಕೊಳ್ಳುತ್ತಲಿದ್ದರು. ತಮ್ಮ ತಮ್ಮ ಕೊರಟಿಯೊಳಕ್ಕೆ ಹೋಗಲು ನಮಸ್ಕರಿಸಿ ಬೇಡುತ್ತಿದ್ದರು. ಕೆಲವರು ಮಾತಿಗೆ ಬೆಲೆಸಿದಿ ಕೊರಡಿಯಲ್ಲಿ ಹೊಕ್ಕರು. ಕೆಲವರು ಇದೇ ಸಮಯವೆಂದು ಕೂಗಿದರು. ಕಾನಡೆ-ಶಾಸ್ತ್ರಿ ಇರದಿದ್ದರೆ ಜೇಲಾನಿಗೆ ಯಮಲೋಕಕ್ಕೆ ವರ್ಗವೇ ಆಗುತ್ತತ್ತು. ಜೇಲರನನ್ನು ಆಫೀಸದ ವರಿಗೆ ಕಳಿಸಿ ಬಂದರು. ತಾವೇ ಸಿಂತು ಎಲ್ಲ ಕೊರಟಿಗಳಲ್ಲಿ ಕೃದಿಗಳನ್ನು ಹಾಕಿ, ಪೂರ್ವೀನರಿಂದ ಕೀಲೀ ಹಾಕಿ ಸಿದರು. ಜೇಲರನು ಶ್ವರಜ್ಞತ್ವದ ವ್ಯಕ್ತಿ ಪಡಿಸಬೇಕೆಂಬ ಆವೇಕ್ಕೆ ಇಬ್ಬರಿಗೂ ಇರಲಲ್ಲ.

ಅನೀರೀಕ್ಕಿತ ಗಲಭೆ ಆದುದರಿಂದ, ಸಾಯಂಕಾಲಕ್ಕೆ ಧ್ವನಿ ಜವಂದನೆ ಇಬ್ಬರೇ ಜರುಗಿಸಿ, ವಂದೇಮಾತರಂ ಎಂದರು. ಸ್ವಾತಂತ್ರ್ಯ ದಿನವು ಈ ರೀತಿ ನಡೆಯಬೇಕೆಂದು ವಿಧಿ ನಿಯಮವಿದೆ' ಎಂದುಕೊಂಡು ಕೊರಟಿಯನ್ನು ಹೊಕ್ಕರು. ಹೋಲೀಸನು ಕೀಲಿ ಜಡಿದ ಅಬ್ಬರದಿಂದ.

ಸುಖ-ಸಂಚಾರಿಗಳು.

“ ವಿಕ್ರಮಶಾಸ್ತ್ರಿ ” ಕೊಗಿದುದೆನ್ನು ಕೇಳಿ ಲಗುಬಗೆಯಿಂದ ಎಷ್ಟು ‘ ಯಾರು ! ’ ಎಂದೆ. ‘ ನಾನೇ ಜೀಲರ ’

“ ಏನು ಕೆಲಸ ? ”

“ ಹೆಸರುಗೋಂಡು ಕೂಗುವೆ. ಕರೆದ ಹೆಸರಿನವರೆಲ್ಲ ತಮ್ಮಗಂಟು, ಹಾಸಿಗೆ ಹೈದಿಕೆ ಸಹಿತ, ಜೀಲಿನ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಹೊರಗೆ ಒರಬೇಕು. ”

“ ಮಧ್ಯರಾತ್ರಿಯ ಸಮಯ ! ಏತಕ್ಕೆ ಒರಬೇಕು ! ”

“ ಸೀವೆಲ್ಲ ಶಾರರಿಂದು ಬೇರೆ ಜೀಲಿಗೆ ಕಳಿಸುವೆ ”

“ ಯಾವ ಜೀಲಿಗೆ ? ”

“ ಶಾಸ್ತ್ರೀ ಹಾಗೆಲ್ಲ ಕೇಳಬಾರದು. ”

ಶಾಸ್ತ್ರೀಗಳ ಹೇಳಿಕೆಗೆ ಕೈದಿಗಳು ಸಂಮತಿಸಿದರು. ಯಾರ ಹೇಸರು ಹೊರಬರುವುದೆಂಬುದರೆ ನಿಯಮನಿಲ್ಲ ಇದ್ದರೂ ಸರಿ. ಹೋದರೂ ಸರಿ, ‘ಸ್ತ್ರೀತಿ ಇಲ್ಲ, ಮರೆಯಬೇಡಿ, ಕಾಗವ ಬರಯಿರಿ’ ಎಂಬ ಹೇಳಿಕೆಗಳು ಸಡೆದುವು ವಿಳಾಸ ಒರೆದುಕೊಂಡರು ಕತ್ತಲಲ್ಲಿ ಗೆಳೆಯರು ಒಬ್ಬರನ್ನಾಳ್ಬಿರು ಅಲಂಗಸಿದರು. ಅಗಲಿರುವ ಪ್ರಸಂಗ ಬಂದುದಕ್ಕೆ ಜೀಲರನನ್ನು ತಪಿಸಿದರು. ಕೂರಟಿಯಲ್ಲಿಯ ಕೈದಿಗಳು ರಾಸ್ತ್ರೀಗಳ ವಾದಕ್ಕೆ ಬಿದ್ದರು. ರಾಸ್ತ್ರೀಗಳು ಎಲ್ಲರನ್ನೂ ನಂತ್ರಿಸಿದರು. ‘ನಾವೆಲ್ಲ ಬಂದೇ ತಾಯಿಯ ಮಕ್ಕಳು. ಮತ್ತೆ ಕಲೆಯುತ್ತೇವೆ. ಬಂದೇ ಧೈರ್ಯಕ್ಕಾಗಿ ಕಲೆ ತಿಷ್ಣಿವು ನಾನು ನಿಮ್ಮನ್ನು ಅಗಲಿ ಹೋದರೂ ನನ್ನ ಚ್ಯಾದಯದಲ್ಲಿ ನಿಮ್ಮನ್ನು ಕೂಡಿಸಿರುವೆ. ಸೀವು ತೋರಿದ ಪ್ರೀತಿ ವಿರ್ವಾಸಗಳನ್ನು ನಾಸಂದೂ ಮರೆಯಲಾರ ನಿಮ್ಮ ಅನುಕರಣೀಯ ವರ್ತನೆ,- ನನ್ನಜೀವ ನಕ್ಕೆ ಸ್ವಾರ್ಥಿಯನ್ನು ಕೊಟ್ಟಿದೆ. ಗೆಳೆಯರೇ, ನನ್ನವರೂ ಎಂದು, ನಿಮಗೆ ನಾನೇನಾದರೂ ಬಿಡುಪುಟಿಗಳನ್ನಾಡಿದ್ದರೆ ಮರೆತು, ನನ್ನನ್ನ ಕ್ಷಮಿಸಿರಿ. ವಿಕ್ರಮನು ಸಮ್ಮಾಂಡಪುಟ್ಟಿದೆ ತಮ್ಮಸಂದು ತಿಳಿಯಿರಿ. ಸರ್ವಶಕ್ತಿನಾದ ಪರಮೇಶ್ವರನು, ಧೈರ್ಯಸಿದ್ಧಿಯನ್ನು ಕರುಣಿಸಲಿ ಭಾರತರಾಷ್ಟ್ರವು ಬೇಗನೇ ಸ್ವತಂತ್ರವಾದುದನ್ನು ನಾವೆಲ್ಲ ನೋಡುವಂತೆ ಅನುಗ್ರಹಿಸಲಿ! ’ ಎಂದು ಕೈಮುಗಿದ. ಕತ್ತಲಲ್ಲಿಯೇ ಜೆಕ್ಕೆ ಭಾಷಣ ಮಾಡಿದ ಬೀಳಿನ್ನಿಟ್ಟಿರು.

ಫವತ್ತೀ ಹೇಸರುಗಳು ಹೊರಬಂದಾವು, ವಿಕ್ರಮನದೇ ಹೊದಲ ನಯಾದು. ಜೋಗರು ವಿಕ್ರಮನ ಸಂಕ್ಷಿಯಲ್ಲಿದ್ದರು ಮಹಾರಾಷ್ಟ್ರಾಯ ಗೆಳೆಯರು ವಿಕ್ರಮಸೂಜಸ್ತ ಹೊರಡಲು, ಹೆಸರು ಬಾರದ್ದಕ್ಕೆ ಮರುಗಿದರು. ಫವತ್ತುಜನ ಹಾಸಿಗೆ ಹೊತ್ತು ಸಡೆದರು ಸೀವಾಯಿಗಳ ಬೆಂಬತ್ತಿ ಪ್ರತಿ ಕೊತಡಿಯವರು ‘ ರಾಸ್ತ್ರೀಗಳೇ ನಮಸ್ಕಾರ. ಹೋಗಿಬಸ್ಸಿ ’ ಎನ್ನ ಶ್ರಿದ್ದರು. ಕಾನಡೆ ಖಿನ್ನ ಎನಸ್ಕಾನಾಗಿ ಕೊತಡಿಯಲ್ಲಿಯೇ ಗೋಡಿಗೆ ಆತು ನಿಂತಿದ್ದ. ಕಲವರು ಅಗಲಾನಿಕೆಯಿಂದ ಕಣ್ಣೀರು ತಂದರು ಜೀಲಿ

ನವರೆಲ್ಲ ಶಾಸ್ತ್ರಿಗಳಿಗೆ ವಂದನೆ ಸಮರ್ಪಿಸಿ, ರಾಷ್ಟ್ರದ ಜಯಶೋಷ ಮಾಡಿ
ಬೀಳೊಳ್ಳಿಟ್ಟಿರು.

ಮೈಮುಖ್ಯದ ಗುರುತುಗಳನ್ನು ಪರಿಕ್ಷೇಪುವ ವಿಧಾನವನ್ನು ಕ್ಷೇತ್ರ
ದಲ್ಲಿಯೇ ಹಾಕುವಾಡಿದರು. ಶಾಸ್ತ್ರಿಗಳು ವಿಸಿತರಾಗಿ ಕೇಳಿದರು. ವಂದನೆ
ನೆಕೊಟ್ಟಿ ಚ್ರಿಸ್ತಿಸಿದರು, ಯಾವ ಜೀಲಿಗೆ ಎಂಬುದನ್ನು, ಜೀಲರನು
ಹೇಳಲೇಂಬಲ್ಲ. ಒಬ್ಬನ ಒಲಡಕ್ಕೆ, ಇನ್ನೊಬ್ಬನ ಎಡದಕ್ಕೆ ಮುಂಗ್ಯೆಗೆ
ಇನ್ನು ಕೂಡಿಸಿ ‘ಬೇಡಿ’ ಹಾಕಿದರು. ಕಾಲಿನಲ್ಲಿ ಕಬ್ಬಿಣ ಬಳಿ, ಬಳಿಗೆ
ಕೊಡಡಕಿದ ಕ್ಷಿಣ ಸರಪಳಿ ಟೊಂಕೆ ಇಗಡರು ಇಂಬಿಗೆ ಒಬ್ಬರಂತೆ,
ಕ್ಷೇತ್ರಿಯ ಸಂರಕ್ಷಣೆಗೆ ಪ್ರೇರಿತಿಸರು. ಹೊಬ್ಬಿಗಿಲುತ್ತೆರೆವೇ ಹೊರಹಾಕಿದರು.
ಜಮಾದಾರನು ಕ್ಷೇತ್ರಿಗಿರೆ ಶಾಸ್ತ್ರಿಗಳಿಗೆ ಕ್ಷೇತ್ರಿಗೆ ಸ್ನೇಹಿತ್ಯ ಮಿಲಿಟರಿ ಲಾರಿ
ಯಲ್ಲ ತುಂಬದರು. ಇಬ್ಬರ ಸಕ್ಕರೆಲ್ಲಿ ಒಬ್ಬೊಬ್ಬ ಸೀವಾಯು ಬಂದೂಕಿ
ಸೊಡನೆ, ದಕ್ಕತೆಯಿಂದಖ್ರಿಂತರು ಲಾರಿಟ್ಟಿತ್ತಾ ರೆಲ್ಪು ಸ್ವೇತಸ್ವದವರೆಗೆ

ಟ್ರೀನು, ಕ್ಷೇತ್ರಿಗಳನ್ನು ಕೂಡಿಸಿಕೊಂಡು ಓಡಿತು. ಕ್ಷೇತ್ರಿಗಳು,
ಒಬ್ಬರು ಒಬ್ಬರ ಮೈತ್ರಿತು, ತೂಕಡಿಸತೂಡಿದರು. ಸೀವಾಯಿಗಳಿಗೆ
ಸಿದ್ದು ಬಂದಿರಲ್ಕ್ಷೆಲ್ಲ ! ಶಾಸ್ತ್ರಿಗಳು ಇಂಗ್ಲೆಶಿಯನ್ನೇ ಪಡೆದಿದ್ದರು.
ತಂಬಾಕು ಬೇಡಿತು ಮನನ್ನು ಅಪರಿಚಿತ ಸೀವಾಯಿಗಳನ್ನು ಕೇಳಿದರೆ
ಕೊಡುವರೋ ? ಕೊಡಡಿದ್ದರ ಇಲ್ಲ. ಬ್ಯಾಂಕೆ ವರಿಜಿತರಾದೂ ಎಚ್ಚರಿಲ್ಲ.
ಸೀವಾಯಿ ಮುಖನೋಡ ತೊಡಗಿದ ವಿಕ್ರಮನ ಸೊಂಟಕ್ಕೆ ಸೀವಾಯಿ
ಜರಿದನ್ನೇನೋ ! ತನ್ನ ಏರಡೂ ಕ್ಷೇತ್ರಿಗಳಿಂದ ಒಂದೂಕನ್ನು ಬಿಗಿದುಹಿ
ಡಿದ. ತಾನು ಪುಡಿದುಮಾಡಿ ಬಂದೂಕು ಅಡುಮೋ ಅಲ್ಲವೇ ಎಂಬನಂತಹ
ವಿದ್ದವರೇತೆ, ಹುಣಿಕೊಳ್ಳಬಂದೂಕು ತನ್ನ ಏರಡು ಕ್ಷೇತ್ರಿಗಳ್ಲಿಯೇ
ಇವೆ ಎಂದು, ಮನಸ್ಸಿಗೆ ಹೇಳುತ್ತದ್ದು. ವಿಕ್ರಮನು ಸೀವಾಯಿಯ ಸಂಶ
ಯವೃತ್ತಿ ಕಂಡು, ನೂತನಾಡಿಸುವ ಉತ್ಸುಕತೆ ಆಯಿತು. ವಿಕ್ರಮನು
ಎದ್ದುಂಟೆ. ಸೀವಾಯಿ ಬಂದೂಕನ್ನು, ವಿಕ್ರಮನು ಎದೆಗೆ ತಟ್ಟಿಸಿ
‘ ಕೊಡು. ನಿಲ್ಲಬೇಡ ’ ಎಂದ.

“ತಮ್ಮ ಅಪ್ಪನೆ” ಎಂದು ಶಿರಬಾಗುವ ಶರಣಪ್ಪ ನವರನ್ನು ಬಿಟ್ಟು. ಸೀವಾಯಿ ಮೇಲ್ಲಿನೇ ಬಂದೂಕನ್ನು ತೆಗೆದುಕೊಂಡ. ವಿಕ್ರಮನು ನಯವಾಗಿ—

“ ಹೋಲಿಸಸಾಹೇಬ ” ಎಂದ.

“ ಏನು ಬೇಕು ? ” ಬಂದೂಕನ್ನು ಘಟ್ಟಿಸಿ ಕೇಳಿದ.

“ ಕೋಪನಾಡಿಕೊಳ್ಳಬೇಡಿ ”

“ ಏನು ಬೇಕಾಗಿದೆ ರಾಯರೆ ? ” ಬೇರೊಬ್ಬ ಸೀವಾಯಿ ಸಹಾನು ಭೂತಿ ತೊರಿ ಕೇಳಿದ.

“ ತಂಬಾಕ.....”

“ ತೆಗೆದುಕೊಳ್ಳ, ನಾನು ಕೊಡುತ್ತೇನೆ”

ಸಿವಾಯಿಯು ಬಂದೂಕನ್ನು ನೆಲಕ್ಕೆ ಮಳಗಿಸಿ, ಚೀಲದಲ್ಲಿ ಇರಿಸಿದ ಚಂಚಿಯನ್ನು ಉಚ್ಚಾತ್ತ, ವಿಕ್ರಮನಿರುವಲ್ಲಿಗೆ ಬಂದು, ಪ್ರಶಸ್ತಾಸನ ಹಾಕಿ ಕುಳಿತ. ತಂಬಾಕು ನೀಡಿದ. ವಿಕ್ರಮನು ಸೀವಾಯಿಗೆ ಹೇಳಿದ.

“ ಭಿಕ್ಕೆಬೇಡುವುದೂ ಒಂದು ವಿಷ್ಯ ಅಲ್ಲವೇ ? ”

“ ನಾಜಿಕೆ ಬಿಟ್ಟಿರಾಯಿತು. ಅದರಲ್ಲೇನಿಡೆ ”

“ ನಾಜಿಪ್ಪಿ ಬಿಡಲೂ ಕಲಿಯಬೇಕಲ್ಲವೇ. ಪ್ರಥಮಪಾಠವೇಂದು ತಂಬಾಕು ತಿನ್ನಪುದನ್ನು ಕಲಿಯಬೇಕು. ಇಲ್ಲದಾಗಲು, ಯಾರಬಾಯಿ ಕೆಂಪಾಗಿದೆ. ಯಾರ ಬೆರಳಿಗೆ ಸುಣ್ಣ ಮೆತ್ತಿದೆ. ನೋಡುವುದು.— ಕೊನೆಗೆ ‘ಭಿಕ್ಕಾಂದೇಹಿ’ ಎಂದು ಜೋಳಿಗೆ ಮುಂದೆ ಒಡಿಯುವುದು.

“ ಇದರಲ್ಲೇನು ರಾಯರೇ; ಪ್ರಸಂಗದಲ್ಲಿ ಎಂಧೆಂಥವರೂ ಕೇಳುವರು. ಜೀಲಿನಲ್ಲಿ ದೊರೆಯುತ್ತಿತ್ತೀ ? ”

“ ಜಮಾದಾರರು ಒಳ್ಳಿಯವರಿದ್ದರು ”

“ ಸರಿಬಿಡಿ ಹಾಗಾದರೆ. ಶಿಕ್ಕೆ ಎಷ್ಟಾಗಿದೆ ? ”

“ ಆರುತಿಂಗಳು ”

“ ಇಷ್ಟೇ ? ”

“ ಕಡಿಮೆ ಆಗಿದೆ ಎನ್ನುವಿರೀನು ? ”

“ ನಿಂವು ಕಾಂಗ್ರೆಸ್ ಕೆಲಸ ಮಾಡಿದವರೇ ಅಲ್ಲ !! ”

“ ನಿಮ್ಮ ಮಾತಿನ ಅರ್ಥವೇ ತಿಳಿಯಲಿಲ್ಲ ”

“ ಈ ಸಲ ಕಾಂಗ್ರೆಸ್‌ನ ಕೆಲಸಗಾರರು ಜೀಲಿನಲ್ಲಿ ಸಿಕ್ಕುಬಿದ್ದಿಲ್ಲ. ಸಿಕ್ಕು ಬಿದ್ದವರು ಇಪ್ಪತ್ತು - ಮೂಲವತ್ತು ವರ್ಷ ಶಿಕ್ಕೆ ತೆಗೆದುಕೊಂಡಿದ್ದಾರೆ. ನಿಂವು ಕ್ರಿಮಿನಲ್ ಕೈದಿಗಳು ಹಾಗಾದರೆ ”

“ ಅಲ್ಲ ಸಾಹೇಬರೇ ”

“ ನಾಲ್ಕು ಆರು ತಿಂಗಳು ಶಿಕ್ಕೆ ಎಂದರೆ ಮಹತ್ವವೇ ಅಲ್ಲ. ಶಿಕ್ಕೆಯ ಅವಧಿಯ ನೇಲಿಂದ ಕೆಲಸಮಾಡಿದ ಮಹತ್ವನನ್ನು ಉಹಿಸಬಹುದು. ನಿಂವು ಕೋಣಿಸಬೇಡಿ ”

“ ಕೋಣಕ್ಕೆ ಕಾರಣವೇನು ಸಾಹೇಬರೇ ? ”

“ ರಾಯರೇ ನೀನೆಲ್ಲಾ ಹೀಗೆ ಜೀಲಿಗೆ ಬರುವಿರಿ. ಕಷ್ಟವಡುವಿರಿ. ನೀವೆಂದರೆ ನಿಂವು ಒಬ್ಬರೇ ಅಲ್ಲ. ದೇಶದಲ್ಲಿಯ ನಿಮ್ಮಂಧವರೇಲ್ಲ. ಏನು ಮಾಡಿದೆಂತಾಯಿತು ? ”

“ ಈ ಮಾರ್ಗದಿಂದಲೇ ಸ್ವತಂತ್ರ್ಯ ದೊರೆಯುವುದು. ”

“ ಶಕ್ಯಪಿಲ್ಲ ರಾಯರೇ, ಹೊನ್ನು ತುಬಾಕಿಗಳನ್ನಿಟ್ಟು ರಾಜ್ಯವಾಳುವರು. ನಮ್ಮಿಂದಲೇ ನಮ್ಮನ್ನು ಕೊಲ್ಲಿಸುವರು. ಶಾಂತತನದಿಂದ ರಾಜ್ಯಕೊಡುವರೆಂದು ತಿಳಿದುಕೊಳ್ಳುವುದು ಹುಚ್ಚತನ ”

“ ಮಹಾತ್ಮನ ಶಾಂತಿ-ಸತ್ಯ, ತಾಂಡದ ಪ್ರಭಾವವು ಜಗತ್ತಿಗೆ ತೋರುವುದು. ಶಾಂತಿ ಸತ್ಯದಿಂದಲೇ ಭಾರತಿಯರು ಸ್ವತಂತ್ರರಾದರೂ ಎಂದು, ವಿಶ್ವ ಬಂಧುಗಳಿಲ್ಲ ಬೆರಗಾಗಿ ನಿರೀಕ್ಷಿಸುವುದು ”

“ ಏನು ಮಾತ್ರ ರಾಯರೇ ? ಗಾಂಧಿ ಒಬ್ಬ ಹುಚ್ಚ. ಚರ್ಚಿಲ್ ಇಂಗ್ಲಿಂಡದ ಮುಖ್ಯಮಂತ್ರಿ, ‘ಈ ಅರಬತ್ತಲೇ ಫಕೀರನು ಸ್ವರಾಜ್ಯ ದೊರ

ಕಿಸುವನಂತೆ' ಎಂದು ನಿಂದಿಸಿದನಂತೆ. ಮುದ್ದು ಗುಂಡು ಸಿದ್ಧವಾಡ ಬೇಕು. ಬ್ರಿಟಿಶರ ಕೂಡ ಯುದ್ದ ವಾಡಿ ಓಡಿಸಬೇಕು. ಸುಮ್ಮನೇ ಜಯಕಾರ ವಾಡಿದರೆ ಏನು ? ”

ಮೊರದಲ್ಲಿ, ಮಾತುಗಳನ್ನು ಕೇಳುತ್ತ ಲೇ ಕುಳಿತ ಪ್ರೋಲೀಸನು, ಮುಂದೆ ಬಂದು ಹೇಳಿದ.

“ ಸ್ವರಾಜ್ಯ ಸಿಗುವುದು ನನಗೆ ಖಾತ್ರಿ ಇದೆ ”

“ ಅದು ಹೇಗೆ ? ”

“ ದೇಶದಲ್ಲಿ ಹಾಗೆ ಚಮತ್ವಾರವೇ ನಡೆಯುವದು. ”

“ ಕಾಂಗ್ರೆಸ್‌ನವರಿಂದ ಸಿಗುವದೇ ? ” ಮೊದಲು ವಾತನಾಡಿದ ಪ್ರೋಲೀಸ ಕೇಳಿದ.

“ ಕಾಂಗ್ರೆಸ್‌ಗೆ ಬ್ರಿಟಿಶರು ಮಣಿಯುವದಿಲ್ಲ. ಅವರ ಗಂಡ ಬೇರೊಬ್ಬ ಹುಟ್ಟಿದ್ದಾನೆ. ”

“ ಹಿಟ್ಟಿರನೇ ! ”

“ ಅವನ ಗುರು ! ”

“ ಯಾರು ? ”

“ ಸುಭಾಷಚಂದ್ರ ಬೋಸ್ ” ಅಭಿಮಾನದಿಂದ ಪ್ರೋಲೀಸ ಹೇಳಿದ.

“ ಒಮ್ಮತ್ತೇನೇ. ಅವನಿಂದ ರಾಷ್ಟ್ರಸ್ವತಂತ್ರವಾಗುವದೆ. ”

“ ಅವನು ಸತ್ತಿದ್ದಾನೆ. ” ವಿಕ್ರಮಸಂದ.

“ ನೀವು ಸತ್ತಿರುವಿರಿ. ಅವನು ಸಮಾಂಟನಾಗಿರುವ. ಏತಿಯಾ ಬಂಡದ ಪ್ರಭು ಅವನೇ ! ”

“ ಸುಳ್ಳಿ ಮಾತನ್ನು ಕಾರಣವಿಲ್ಲದೇ ಯಾಕೆ ಹೇಳುವಿರಿ. ಅವನು ಸತ್ತನೆಂದು ಪ್ರಕಟಿವಾಗಿದೆ. ”

ಸೈಕೆನ್ಸ್ ಬಂದುದರಿಂದ ಗಾಡಿನಿಂತಿತು. ಮಾತುಗಳು ಬಂದಾದವು.

ಎರಡನೆಯು ಸಲ ತಂಬೋಕನ್ನು ತುಂಬಿದರು. ಕೈಗಳಿಲ್ಲ ನಿದಿಸುತ್ತೆ ಅದರು. ಸೀಪಾಯಿಗಳೂ ಕೆಲವರು ಎಚ್ಚರಲು ತಿಳಿಸಿ, ಕೆಲವರು ಕುಳಿತಲ್ಲಿಯೇ ನಿದೆಯಲ್ಲಿ ತಲ್ಲಿನರಾದರು. ಗಾಡಿ ಓಡಿತು.

“ ರಾಯರೇ ನೀವು ಹಳ್ಳಿಯವರೇನು? ”

“ ಯಾಕೆ? ”

“ ನನ್ನ ಮಾತುಗಳೆಲ್ಲ ಸುಳ್ಳು ಎನ್ನುವಿರಿ? ”

“ ವೃತ್ತಪತ್ರದಲ್ಲಿ ನಾನೇ ಓದಿರುವೆ ”

“ ರಾಯರೇ ಏನು ನಿಮ್ಮ ಸಂಯುಕ್ತ ಕನಾಟಕ!! ನಾನು ರೇಡಿಯೋದಲ್ಲಿ ಬಂದ ಸುದ್ದಿಯನ್ನು ಹೇಳಿದೆ. ಭೋಸನು ಜಾವಾ, ಸುಮಾತ್ರಾ ಚೋರ್ಚಿಯೋ ಗೆದ್ದನಂತೆ! ದಿಲ್ಲಿಯ ಕೆಂಪು ಕೊಟಿಯ ಮೇಲೆ ಧ್ವಂಸಿಸಿ ನಿಲ್ಲಿಸುವನಂತೆ ”

“ ಎಂದಿಗೂ ಶಕ್ತಿವಿಲ್ಲ. ಸ್ವೇಣ್ಯ ಬೇದವೇ? ”

“ ನಿಮ್ಮ ಕಾಂಗ್ರೆಸ್‌ಗೆ ಸ್ವೇಣ್ಯವಿದೆ. ಅವರೇ ಗಡೆಯುತ್ತಾರೆ.”

“ ಸಾಕುಬಿಡು ವೆಂಕಟೀಶ, ಬೇರೆ ಮಾತಾಡು. ಹಿಟ್ಟಿರಿದ್ದಂತಿದೆ ತನ್ನ ಕುದುರೆ ಎಂದು ಒಬ್ಬ ಭಟ್ಟಕಾವಾಲೆ ಅಂದೆದ್ದಕ್ಕೆ ಈ ತಿಂಗಳ ಶೀಕ್ಕೆ ಆಗದೆಯಂತೆ! ನಮಗೇಕೆ? ಸುಮೃದ್ಧಿರು. ” ತಂಬಾಕು ಕೊಟ್ಟ ಪೂರ್ಲಿ ಸನು ಸುಡಿದುಬಿಟ್ಟು. ವೆಂಕಟೀಶನಿಗೆ ಚೋಸಸೆಂದರೆ ವ್ಯಾತಂಬುತ್ತಿದ್ದಿತು. ತಾನು ಪೂರ್ಲಿಸನೆಂಬ ಅರಿವಾಗಲೀ ಅನ್ನದಾತರ ಕಡೆಗೆ ಗಮನವಾಗಲೀ ಇರುತ್ತಿಲಿರಲಿಲ್ಲ. ಹೇಳಿದ ಪೂರ್ಲಿಸನಿಗೆ ಹೀಗೆ ಹೇಳಿದ.

“ ಸಾಹೇಬ ಈಗ ನನಗೆ ಪಶ್ಚಾತ್ತಾಪವಾಗಿದೆ. ಸ್ವೇಣ್ಯದಲ್ಲಿ ಸೇರಿದ್ದರೆ ಭೋಸ ಸ್ವೇಣ್ಯದಲ್ಲಿ ಕೂಡಲು ಬರುತ್ತಿತ್ತು. ಏನು ಮಾಡುವದು. ತುಂಡ ಹೆಂಡತಿಯನ್ನು ಗಂಟು ಹಾಕಿದರು. ಇಲ್ಲದಿದ್ದರೆ ಭೋಸ ಸಮಾಪ್ತನ ಸ್ವೇಣಿಕಾಗುತ್ತಿದ್ದೆ ”

“ನಾಟಿಕದಲ್ಲಿಯ ಭೋಸಸಿಗೆ ಸ್ನೇಹಿತನಾಗಿ ಅಭಿಲಾಷೆ ಪೂರ್ಣ ಮಾಡಿಕೊ ”

“ ವೆಂಕಟೀಶನಿಗೂ ಸಾಹೇಬರಿಗೂ ಸ್ವಾರಸ್ಯಮಯ ವಾಗ್ವಾದಗಳು ನಡೆದವು. ಕಾಗ್ನಿಸ್ವನ್ನು ಇಂದೂ ಸ್ವಾರಸ್ಯ ಸರದೀಶದಲ್ಲಿ ಹೇಳಿ ಭೋಸನು ಸ್ವರೂಪ ಸರಕಾರ ಸಾಧ್ಯ ಹಿಸಿ. ಸ್ವಾ ಹೆಚ್ಚುಯಿಂದ ಯೇಂದ್ರ ವೆಂಕಟೀಶ ವಿಕ್ರಮಫು ಎನಾವಷ್ಟುಕೂ ಇಂಟಿಕೊಳ್ಳಬೇಕೆಂದೇ ವರಾತನಾ ಪಾರಾಗುತ್ತಿದ್ದೆ. ಹೈಲೀಸನು ಸೆಂಕಟೇಶನಿಗೆ ಕೇಳಿದ್ದು.

“ ಸಿಹಿ ಸೂರಾಣಿದ ಉತ್ತರ ಕುರ್ತಾ ರಾಜು, ಸರ್ವ ಗಿಡಕ್ಕೆ ಕ್ರಿ, ಸಿಕೊಂಡೀಯಲ್ಲಿ ಅನ್ನ ಕಂಪ್ರೆಸ್ ಇಸರಣ್ಣ ಆಗ ಬೈಯ್ಯಾಡೆಕ್ಕು ”

“ ಸಿಹಿ ಗಿಡಕ್ಕೆ ಕಟ್ಟಿದರೇ ? ” ಪರ್ಕುಣಿನು ಕುತ್ತುವೆಲ ದಿಂದ ಕೇಳಿದೆ.

“ ಸ್ವೇತಸ್ವ ಕಾಯುವರ್ಕೆ ಸಿಹಿ ವಿಷಿದ್ದು ನಾನೂ ವೆಂಕಟೀಶ ಜೊತೆಯಾಗಿದ್ದೆವೆ ಗ್ರಂಥಾ ಬಂದು ಸುಸ್ತಿತ್ವ ಅವರೆ ಕ್ಯಾರ್ಯಾಲ್ಲಿ ಇಂಥಾ ಬಂದೂಕುಗಳಿಧ್ಯಾನ್ಯ ಅನರೆದೂ ಬಂದೂಕನ್ನು ಇಟ್ಟು, ಸ್ವೇತಸ್ವ ಸುಟ್ಟು ಹೋಗಿರಿ ಸಾಹಣ್ಣ ಬಂದೂಕನ್ನು ಬಿಟ್ಟು ಬಿಡಿರೀ ಎಂದು ಹೇಳಿ ಕೊಂಡ ವೀರ ಇವನು ”

“ ಹೆಡರಿ ಬಂದೂಕನ್ನು ಕೆಗಿಡಲಿಲ್ಲ. ಹೇಳ ಹೇಮದಿಂದ ಹಾಗೆ ಮಾಡಿದೆ ”

“ ಹೆಡರಿ ಎಂದು ಬಿಟ್ಟುಕೊ ”

“ ನೀವು ಹೆಡರಿದಿರಿ ”

“ ನಾನು ಸೆದರಿದ್ದು ಕೂಡಿದ ಜನಕ್ಕುಲ್ಲ. ನೌಕಂಗಣಿ. ಯೆಂದೆ ಮಕ್ಕಳಿಗಾಗಿ ”

“ ಅಡಕ್ಕೇ ‘ ಗಿಡಕ್ಕೆ ಕಟ್ಟಿ ಚೋಗಿರಿ ’ ಎಂದು ಬೇಡಿಕೊಂಡಿ ರಿಲ್ಲ ನೇ ! ”

“ ವೆಂಕಟೀಶ, ನಿನಗಿನ್ನು ಸಂಸಾರದ ಚಿಂತೆ ಇಲ್ಲ. ವರ್ಷಕ್ಕೆ ಒಂದರಂತೆ ಮಕ್ಕಳಾಗಲಿ ಆಮೇಲೆ ತಿಳಿಯುತ್ತದೆ. ”

ಸೋಲ್ಲಾ ಸ್ವಾರ ನಿಲ್ಲಾಣ್ ಬಂಡಿತು. ಸ್ತೋಲಿಸರು ಚ್ಹೆಡಿ, ಕಡಗ-ಗಳನ್ನು ಬಿಚ್ಚಿ, ಚೀಲವಲ್ಲಿ ಹಾಕಿಕೊಂಡರು, ಕೈದಿಗಳ ಕೈಗಳಿಗೆ ಸ್ವಾತಂತ್ರ್ಯ ಲಭಿಸಿತು. ‘ಬೆಳಗಾಗಿದ ಮುಖ ಮಾರ್ಚನೆಗೆ ಅವಕಾಶ ಕೊಡಿರಿ.’ ಕೈದಿಗಳ ಚೀಡಿಕೆ ಫಲನದೆಯಲ್ಲಿ. ಜಾರನಾರಿಯ ಚೀಲ ಕೈದಿಗಳ ಡೆಬ್ಬಿಯಲ್ಲಿ ನುಗ್ಗಿ ಬಂತು! ಮೂರುಮೂರು ಚೆಂಡಿಗಳಿಗೆ ತುಂಬ ಚುರುಮಾರಿ! ಒಂದು ಸೇರು ವೃಮಾಣ ಬೆಳ್ಳಿ! ಖವತ್ತು ಕೈದಿಗಳು ತಿನ್ನಲು ತೊಡಗಿದರು. ಸ್ತೋಲಿಸರು ಬುತ್ತಿಯ ಗಂಟು ಬಿಚ್ಚಿದರು. ನೀರನ್ನು ಕುಳಿತಲ್ಲಿ ತಂದುಕೊಟ್ಟಿದರು ಸ್ತೋಲಿಸರೆ. ಸ್ತೋಲಿಸರು ಒಬ್ಬೊಬ್ಬೊ ಬಾಗಿ ಒಂದೂಕು ಜೀಲ ತಗೆದುಕೊಂಡು ಕೆಳಗಿಂದೆದ್ದು. ಬಿಕ್ರಮನು ವೆಂಕಟೀ ತನಕ್ಕೆ ಕೇಳಿದ, ಸೋಲ್ಲಾ ಸ್ವಾರ ಉಪ್ಪೆಯ ಸ್ವರ್ಮಾಲೀಸರು, ಕೈದಿಗಳನ್ನು ‘ಇಸಾಪೂರ’ ಜೀಲಿಗೆ ಮಾಟ್ಟಿಸುವರು. ಭಾವು ತಿರುಗಿ ಹೊರಡುವ ವೆಂದು ವೆಂಕಟೀರ ಹೇಳಿದೆ. ಗಾಡಿಗಳು ಬರುತ್ತಿದ್ದವು ಹೊಗುತ್ತಿದ್ದವು. ಇನ್ನು, ನಿಲ್ಲಾಣಿದಲ್ಲಿ ತಿರುಗುತ್ತಿದ್ದರು ಕೆಳಗಿಳಿಯುವ ಅಧಿಕಾರ ಕೈದಿಗಳಿಲ್ಲ ಕಿಡಿಕಿಯಲ್ಲಿ ಪಣಿಕೆ ಹಣಿನೆ, ಫಲಾರ ಅಂಗಡಿ ಸೋಡಿ, ದೊಟ್ಟಿಕೆಸಿನನ್ನು ಬೀಳಿಸಿಕೊಡ್ಡುತ್ತಿದ್ದರು. ಸೋಲ್ಲಾ ಪ್ರದರ್ಶನಿ ತುಂಡ ಪ್ರೇರಿಸರು, ತಮ್ಮ ಪಣಕ್ಕೆ ಬಂದ ಕೈದಿಗಳ ಎಣಿಕೆ ಕೊಂಡರು. ಕೈದಿಗಳನ್ನು ಶ್ರಿಯವಾಗಿ ಮಾತನಾದಿಸಿದರು. ಸೇದಲು ಅವೇಕ್ಕಿಸಿದವರಿಗೆ ಬೀಡಿಯ ಲಾಭಿನಾಡಿಸಿದರು. ಎಲ್ಲ - ಅಡಿಕೆ - ತಂಬಾಕು ಕೊಟ್ಟಿರು. ಗಾಡಿ ‘ಕಿರ್ಬ’ ಎಂದು ಕಿರಚಿ ಓಡಿತು ಹೇಗವಾಗಿ.

ಮಧ್ಯಾಹ್ನದ ಸಮಯ ‘ಫೋಂಡ’ ನಿಲ್ಲಾಣಕ್ಕೆ ಗಾಡಿ ತಲ್ಲಿಸಿತು. ಉಂಟ ದೊರೆಯುವದೇನೋ ಎಂದು, ಕೈದಿಗಳು ಕಾತರಾದರು. ಕೆಳಗಿಳಿಸಿ ಒಂದೆಡಿ ಕೊಡುಸಿದರು. ಕಾಯಲ್ಲುನಾಲ್ಕು ರ್ಯಾನಿಂತದು. ಉಳಿದ ಸೀಪಾಯಿಗಳು ಶಂಡಿದರು. ಕೈದಿಗಳು ಬರುಹೊಗುವವರ ಮುಖ

ನೋಡುತ್ತ ಕುಳಿತರು. ಸೀವಾಯಿಗಳನ್ನು ಅಂಗಲಾಚಿ ಬೇಡಿದರು. ಕೈಕಾಲು ಹಿಡಿದು ಕೇಳಿಕೊಂಡರು. ಚುರಮರಿ, ಬೆಲ್ಲಿಗಳೇ ಹೊಟ್ಟಿಗೆ ಅಥಾರ. ‘ಉಣಿ! ಉಣಿ’ ವೆಂದು ಕೈದಿಗಳು ಕನಕರಿಸಿದರು. ‘ನಾಸ್ತಿ’ ಎಂದರು ಹೈಲಿಸರು. ಎರಡು ಮಾರು ಗಂಟಿಗಳು ಸರಿದವು. ಬೇಗ ಗಾಡಿಯಾದರೂ ಬರಲಿ. ಜೇಲನಲ್ಲಿ ಹೊಗಿಸಲಿ. ಅಲ್ಲಿ ರೊಟ್ಟೆಯಾದರೂ ದೊರಕೆತು’ ಎಂದು ನುಡಿದುಕೊಂಡರು. ಕತ್ತಲಾಯಿತು. ನೀರೇ ಒಡಲಿಗೆ ಅಥಾರ! ಸೀವಾಯಿಗಳು, ತನ್ನತ್ವದ್ದರು, ಕುಡಿಯುತ್ತಿದ್ದರು, ಕೂಡುತ್ತಿದ್ದರು, ಮಲಗುತ್ತಿದ್ದರು. ಕೈದಿಗಳ ತಳಮಳತೆಯು ಚಿಂತೆ ಅವರಿಗಿರುವುದೇ? ಕೈದಿಗಳಾಗಿಯೇ ಸೈರಲ್ ಡಬ್ಬಿ ಟ್ರೇನಿನಲ್ಲಿ ಸಿದ್ಧವೇ ಇತ್ತು. ತುರುಕೆದರು, ತುಂಬಿದರು ಕೈದಿಗಳನ್ನು. ಗಾಡಿಯು ಓಡುತ್ತಲಿತ್ತು. ಕೈದಿಗಳ ಮನಸ್ಸು ಸೂಂದಿತ್ತು. ಅನ್ನ ಕೊಶವು ನಿದ್ರಿಸುತ್ತಿತ್ತು. ವಿಕ್ರಮನು ‘ಸುಖ ಸಂಚಾರಿಗಳು ನಾವೇ! ನೀರು ಕುಡಿದು ಸಂಚಾರ ಮಾಡುವೆವು ಎಂದೆ.

ಆಸಂತೋಷ !!

ನಾಲ್ಕುರು ಸಾವಿರ ಸ್ವರಗಳಿಂದ ಜಯಫೂಷ ಕೇಳಿತು, ಕೈದಿಯ ಕೆವಿಗಳಿಗೆ! ದಿಗಂತವು ಜಯಫೂಷದಿಂದ ಶ್ರವ್ಯಲ್ಲವಾಗಿತ್ತು. ರಾಷ್ಟ್ರ ಮಾತೀಯ ‘ಜಯ ಜಯ,’ ಶಬ್ದವು; ಪ್ರಶಾಂತ ರಾತ್ರಿಯಲ್ಲಿ, ರಾಷ್ಟ್ರ-ಪ್ರೇಮಿಗಳ ಹೃದಯಕ್ಕೆ ತುಷ್ಟಪುಷ್ಟಪ್ರಾನಮಾಡುತ್ತಲಿದ್ದಿತು. ಸ್ವಾಗತ ಬಯಸಿ, ಜಯಕಾರ ಕೊಡುವವರೆಲ್ಲ ಕೈದಿಗಳೆಂದು ತಿಳಿದ ವಿಕ್ರಮ. ಕೈದಿಗಳ ಬಟ್ಟಿಬರೆಗಳೆಲ್ಲ ಜೀಲಿನವರವಶವಾದವು ಜೀಲಿನ ದ್ರೇಸ್ಸುಗಳನ್ನೇ ಹಾಕಿಸಿದರು. ‘ಅಲ್ಯುಮಿನಿಯನ್’ ಥಾಲೀವಾಟ ಅಕ್ಕೆಯವಾತ್ರಿಗಳು ದೂರಿತವು. ವಿಕ್ರಮನು ಜೀಲಿನ ಚಣ್ಣ, ಲಂಡ ಅಂಗಿ ಹಾಕಿಕೊಂಡ. ತನ್ನನ್ನು ತಾನೇ ನೋಡಿಕೊಂಡ. ಎದೆಯ ಮೇಲೆ ಗಳಳಿ ಎಂದು

ಡಾಂಬರಿನ ನಂಬರ ಎಂದ್ರೀ! ಹೊದಿಯಲು ಕೊಟ್ಟಿ, ಕಂಬಳಿ, ಹಾಸಲು ದಯವಾಲಿಸಿದ ಟಿಂಗಿನ ಚಾಪಿ, ಲಂಗೋಟಿಗಳನ್ನೆಲ್ಲ ಸುರಳಿಸುತ್ತಿ, ನಾಲ್ಕಿನಲ್ಲಿ ಸಿಂತ. ಒಳಕ್ಕೆ ಕರೆದೊಯ್ದಿರು. ಒಳಗೆನ ಕೈದಿಗಳ ಜಯಫೋ-ಷದ ಆಭಿಷ್ಟವು, ಭರತಿಯ ಕಡಲಂತಿತ್ತು. ಮಾತುಗಳು ಕೇಳಿದಂತಿ ಬ್ರಹ್ಮ. ನಾಲ್ಕುಸೆಯ ನುಂಬರೀದೂ, ಜೀಲಾಧಿಕಾರಿ ಹೇಳಿಯೇ ಇದ್ದ ಹೊಗಿಸಿದರು. ರೊಟ್ಟಿ-ರಸ್ತಾಯನ ಖಚಿತವೇ ಇತ್ತು. ನಾಲ್ಕು ದೀಪಗಳು! ಉಂಟದ ರುಚಯ ಬನ್ನಡೆ ಆಯಿತು ದೆಸಿದ ಯೂಟ್ಟಿಗಳು ತುಂಬಿದವು. ಶಾಪಿಯನ್ನು ಉರುಣಿಸಿ ಕಂಬಳ ಹೊದೆದ್ದು ಗಂಥಸಿದ್ದ ಗ್ರೌಪೆಯ.

‘ಅರುಣ’ಸಿಗೂ ಹೊದಲೆದ್ದನು ವಿಕ್ರನು. ಮೃಹಗುರಾಗಿತ್ತು. ಸಂಪುನಿಷ್ಠೆಯಲ್ಲಿ ಮಗ್ನಿರಾದ ಕೈದಿಗಳು, ಇನ್ನು ಗೊರಕೆಗಳನ್ನು ಬಿಡು ತ್ವಿದ್ದರು. ‘ತುರುಮನೆಯೋ! ಸರೀಮನೆಯೋ? ನಂಕಟಿಟ್ಟಿಪುದಕ್ಕೆ ಕಟ್ಟಿದುದು, ಜನದನ ಇರಿಸಲು ಉಪಯೋಗಿಸಿದ್ದಾರೆ. ಸೂರ್ಯವತ್ತು ಜನ ಮಲಗಲು ಅಸುಪಿದ. ತಗಡುಗಳ ಹೊದಿಕೆ ಸದ್ಯೆನೆಗೆ. ಮುಖ್ಯತಂತ್ರ ಯೋಜನೀಯ, ಸೋಸಿ ಗಾಂ ತೇಲುತ್ತಿದೆ. ಗಗಣ-ಭಿಕ್ಷಾದುಗಳಿಲ್ಲ. ಮಲ-ಮೂತ್ರವಿನಸರ್ವಜನಕ್ಕೆ ವ್ಯವಸ್ಥೆ ಬೇರೆ. ದುಸಂತಭಾರದಂತೆ ಯೋಚಿ ಸಿರುವರು. ಸೀರಿಸ ದರವಿಗಳು ತುಂಬಿವೆ. ಸರಿಯಾಗಿದೆ.’ ಎಂದು ‘ಶರಾ’ ಬರೆದು ಸಹಿ ಮಾಡಿದನು ಗಾಳಿ.

ಅರುಣನೂ ಉದಯವಾದೆ. ಸೇಸರನು ಪಳ್ಳಿನಾನೆಂದು ವಹ್ನಿಗಳು ಹೇಳುತ್ತ ಕಿಲಕೆಲನಾದ ಮಾಡಿದವು. ‘ಇಸಾಘಾರ’ ಜೀಲ ಜಮಾದಾರ, ನಾಲ್ಕುರು ಪ್ರೀತಿಸಮೊಡಗಾಡಿ, ತಂತಿಯ ಬಗಲನ್ನು ತೆರೆದು ಒಳಬಂದರು ಕೈದಿಗಳ ಎಣಿಕೆ ಮಾಡಿಕೊಂಡು ನಡಿದರು, ಬೇರೊಂದು ‘ಬರಾಕಿ’ನ ಎಣಿಕೆಗೆ. ಬಾಗಿಲು ತೆರದೇ ಇತ್ತು. ಕೈದಿಗಳು ಎದ್ದರು. ವಿಕ್ರಮನು ಬಾಗಿಲು ದಾಟಿ ಹೊರಗೆ ಬಂದ. ನಲ್ಲಿಯ ವ್ಯವಸ್ಥೆ ಕಂಡ. ಜೀಲನವರೇ ದಯವಾಲಿಸಿದ, ‘ಲಂಗೋಟಿ’ ಬಗಿದು ಸ್ತುನ ಮಾಡಿದ. ಒಹುದಿನಗಳಿಂದ ನೆನಪಾಗದ ಮೊಂತ್ರಸ್ತೋತ್ರಗಳು ಹೊರಬಂದವು.

‘ ಜವ’ ಮಾಡುವೇ ಎಂದು ಸ್ವಾತಿತ್ಯಾಗ ಸಂಕೇತ್ಯಾರ ಮುರಂದಿ ಕುಳಿತು ಕಣ್ಣಿಚಿದ. ರುಚಿಗಂಜಿ ಕುಟಿಯಲು ಏಲ್ಲಿ

“ ಯಾರಿಗೆ ತಪ್ಪಿಗಳೇ ”

“ ಯಾರು ? ” ಕಟ್ಟಿರುವ ನಿಕ್ರಮ ಸೂರಿದು

“ ಪರಿಹ್ರಣೆ ನೋಡಿ ”

“ ಭೀಮಣ್ಣ ! ” ಎಂದು ಗಟ್ಟಿಯಾಗಿ ಅಲೆಂಗಿಸಿದ ಭೀಮ ಮಣ್ಣ ಸೂರು ಸಕ್ರಮನ ಉರಾವಾಸ ಧೀರಣೆ ಸು ಕಾಂಗೆಸ ಕಾರ್ಯತ್ವ. ಹುಟ್ಟಿ ಪ್ರಯಂ ನೇರುಕಾನು ಅಸುವು ಆಸತ್ತುಗ ’ಲ್ಲಿ, ತನು ಮನದಿಂದ ಸೇವನಲ್ಲಿಸುವುದರಲ್ಲ ಸಮಧಾನ. ಡುಂಬಸು ಹಿಂ ಮನಕ್ಕು ಮಾಸಿಸಿಯು ರಂತಿ ಮೃದು. ಪಕ್ಕಮಾನ ಉರಿಸವರೆಲ್ಲ ‘ ದುಂಬಣ್ಣ ’ ಸೆಂದು ಕರಿಯು. ವರೇ ವಿನಾ ತಪ್ಪಿ ಭಿರುಣ್ಣ ಸೆನ್ನುವುತ್ತಿಲ್ಲ ಮಾತ್ರಾಗಳು ಬಿರುಸು. ಮುಚ್ಚು ಮರೆಯಸನಳ್ಳಿ ಖಾದಿ ಹೈನಿ ಮನರುತ್ತಿರಲ್ಲ, ಇದಿಯಲ್ಲ ಗೆಡೆಯರೂದನೆ ಸೌದಿರಲ್ಲಿ-ಸೂಲುಡ ಕಲಸಕ್ಕು ಉಡುವದಿಲ್ಲ. ಜೀಲಿಸಲ್ಲಿ ಕುರುತು ಪರಾಷದ ಬಟ್ಟಿಗೆ ತಕ್ಕಿರು ನೂತ್ತಿರುವ. ಸತತೊರ್ಮೆ ಎಂದು ಹೆಚ್ಚೆ ಪಡಿರುವು.

ಭೀಮಣ್ಣ ನು ‘ ಇಸಾತ್ಯರ ’ ಮಾತ್ರ ಕ್ರಿಯಾನ್ನು ಹೇಳಿದೇ ಬೆದಲ್ಲಿ. ‘ ವಿಕ್ರಮಾ, ಸೀನು ಹೆಚ್ಚಿದೆ ಸ್ವಾತ್ಮ ಜಟಿತ್ಯ, ಒಂದು ಘರೂಮ ಸೋಧಿಸಲ್ಲಿ ಕ್ರಿಯತ್ತದ. ಪ್ರೀತಿಸರಿಗೆ, ಸೋಧು ಕೂಡಬೇಕು. ಬೇಕಾದುದನ್ನು ಅವರಿಂದ ತರಿಸಬೇಕು. ಜೀಲಿತಲ್ಲಿ ಸವ್ಯಾರಣಾದಿಂದ ಸೋಧು-ಕೊಬ್ಬಿರು ಎಣ್ಣೆ ಕೂಡುವರು ಬೇಡ ಎಂಟಿಕ್ಕೆ ಒಂದು ಹಮಾಮು. ಸಿಗ್ರೆಟ್ ಒಂದಕ್ಕೆ ಎರಡು. ಜರದಾಗ ತೊಲ್ಲಿ ಬೇಡಿಗೆ ಒಂದು ”

“ ನಾಣ್ಯಗಳು ಬಹು ಜನ್ಮಾಗಿವೆ ಭೀಮಣ್ಣ ”

“ ಜೀಲಿಸಾಮ್ಮಾಜ್ಯದಲ್ಲಿ ಸೀಮಾಯಿಗೆ ಹೆಂಡಿರೆಲ್ಲ ಕುಪ್ಪಸಕ್ಕು ಹಮಾಮು ಉಪಯೋಗಿಸುವರು ”

“ ಉಸಂಯೋಗಿಸಲಿ ಸಾಮಂತಕ್ಕು ಒಬೆಗುವರೆಲ್ಲ ”

“ ನಿನಗೆ ಅನುಕೂಲ. ನಿನಗೆ ತ್ರಿಖಂಡ ಮಾಡಿಕೊಡುತ್ತೇನೆ. ಉಪ್ಪಿನಕಾಯಿ, ಸಂಡಿಗೆ ಇರಿಸಿದ್ದೇನೆ. ”

“ ಮೂರೇ ತಿಂಗಳುಗಳವೇ. ಇನ್ನೂ ಇಪ್ಪತ್ತು ತಿಂಗಳಾಗಿದ್ದರೆ ಸುಖವಾಗಿರಬಹುದಾಗಿತ್ತು. ವಿಶ್ವಾಸಿ....”

“ ನಿನಗೆ ವಿಶ್ವಾಸಿ ಇಲ್ಲ. ನಿನ್ನ ದಾರಿಕಾಯುತ್ತಿದ್ದರು. ಒಳ್ಳೆ ದೇಶಭಕ್ತ, ಸಾಂಪಿತಿ, ಪಂಡಿತ, ಕಸಿ ಬಂದಿರುವಿ. ವಿಶ್ವಾಸಿ ಕೊಡುವರೇ ? ”

“ ಏನು ಬೇಡ ಭೀಮಣಿ ”

“ ಬಿಡುಗಡೆ ಇಲ್ಲೋ ಕಾಮಣಿ ”

“ ಕೈಜೋಡಿಸುತ್ತೇನೆ ”

“ ಸೋಗುಮಾಡಬೇಡ. ಮುಖಂಡ ಮಹಾಶಯ ಬರುತ್ತಾನೆಂದು, ಹೊದಲೇ ಶಂಖ ಖಾದಿತುವೆ. ಬರದಿದ್ದರೆ ಹೊತ್ತು ಬಯ್ಯಿತ್ತೇನೆ. ”

“ ಕನಾಟಕದ ಜನ ಎಷ್ಟಿದೆ ? ”

“ ಮೂರು ಬರಾಕು ತುಂಬಿ ಹೆಚ್ಚಾದ್ದರಿಂದ ಹೊರಗೆ (Tent) ಟೆಂಟ್‌ಕೊಡೆದು ನಾನೂರು ಜನರನ್ನು ಇಟ್ಟಿದ್ದಾರೆ. ಗುಜರಾಥಿಗಳು, ಮಹಾರಾಷ್ಟ್ರರು, ಕರ್ನಾಟಕರು, ಮತ್ತೆ ಯಾರು ಯಾರು ಬೇಕು ಹೇಳು ? ”

“ ಯಾರೂ ಜೇಡ. ಹೊಟ್ಟಿಗೆ.... ”

“ ಬಿಸ್ಕೂಟಿ ಬೇಕೇನ್ನೋ ”

“ ಎಲ್ಲಿವೆ ? ”

“ ಒಣಿಗದ ಕಟಕು ರೊಟ್ಟಿಗೆ ಜೇಲನಲ್ಲಿ ಒಸ್ಕೂಟಿ ಎಂದು ಹೆಸರು ಬರೆದುಕೊ ”

ಹುಂಬಣಿ ನು ವಿಕ್ರಮನಿಗೆ ಕಟಕು ರೊಟ್ಟಿ, ಉಪ್ಪಿನಕಾಯಿಕೊಟ್ಟಿ. ಹೊಟ್ಟಿ ತುಂಬದಿದ್ದೀತೆ. ಹುಂಬಣಿ ನು ತಂತಿಯಾಳಗಿಂದ ಪಾರಾಗುತ್ತ, ಎಲ್ಲ ಬರಾಕುಗಳನ್ನು ಸುತ್ತಿದ ವಿಕ್ರಮನು ಬಂದುದೆನ್ನು ತಿಳಿಸಿದ. ಕನ್ನಡಿಗರು ವಿಕ್ರಮನನ್ನು ಕಾಣಲು ಬಂದರು. ನೂರಾರು ತರುಣರು ವಿಕ್ರಮನ

ಸುತ್ತೆಲೂ ಕುಳಿತರು. ಪರಸ್ಪರ ಪರಿಚಯಗಳಾದವು. ಹೊರ ಪರಿಸ್ಥಿತಿಯೇ ಪ್ರಷ್ಟಾಪಣೆಗಳಾದವು. ಕನ್ನಡ ನಾಡಿನ ಮುಖಂಡರ ಭಾವಿಧೋರಣೆ ವಿಚಾರಿಸಿದರು. ಸಮಗ್ರ ಭಾರತದಲ್ಲಿಯ ರಾಜ್ಯಕ್ಷಾರ್ಥಿಯು ಸಿಂಹಾವಲೋಕನೆ ಮಾಡಿಸಿದರು. ಬ್ರಿಟಿಷರು ಬಲ-ಪ್ರಯೋಗದಿಂದ ಕಾಂಗ್ರೆಸ್‌ನ ಹೋರಾಟವನ್ನು ಹತ್ತಿಕ್ಕಿದರು. ಪರಿಸ್ಥಿತಿ ಶಾಂತವಾದರೆ ಹೇಗೆ? ಹೋರಾಟದ ಮೊದಲಿನ ಆವೇಶ ಕುಂಠಿತವಾಗಿದೆ. ಸರಕಾರಿ ಕಟ್ಟಡಗಳ ನಾಶದ ಪ್ರಮಾಣವು ತೀರಕಡಿಮೆ. ಹಾರ್ಜೆಸಿದಂತೆ ಯಾವ ಕೆಲಸವಾಗಿದೆ? ಅಧಿಕಾರಿಗಳನ್ನೇ ಬಂಧಿಸಿ ಸರೀಮನೆಯಲ್ಲಿ ಇರಿಸಬೇಕು. ಪ್ರತಿಸರಕಾರ ಸ್ಥಾಪಿಸಬೇಕೆಂದುದು, ಕನಸಿನಲ್ಲಿ ಉಳಿಯಿತು ನಾನಾ ಪಾಟೀಲರು ಮಾತ್ರ ‘ಹತ್ತೆಸರಕಾರ’ ಸ್ಥಾಪಿಸಿ ಕೆಲವು ಗಾರುಮಳನ್ನು ಸ್ಥಾಪಿಸಿ ಪಡಿಸಿಕೊಂಡಿರುವರೆಂದು ವಾತ್ತೆ ಇದೆ. ಅನೇಕಾನೇಕ ಪ್ರಶ್ನೆಗಳಾದವು. ವಿಕ್ರಮನು ಪ್ರಶ್ನೆಗಳನ್ನು ಸಾವಧಾನದಿಂದ ಕೇಳಿಕೊಂಡ. ಎಲ್ಲರೂ ಒಪ್ಪುವಂತೆ ಮಾತನಾಡಿದ.

ಉಷಿವಾಗಿದೆ, ಮಲಗಬೇಕು ಎಂದರೆ ವಿಕ್ರಮನಿಗೆ ವಿಶ್ವಾಂತಿಜಲ್ಲ. ‘ಸಭೀಯಲ್ಲಿ ಮಾತನಾಡುವಾಗ ನನ್ನ ಕೈಕಾಲು ನಡುಗುತ್ತಿವೆ. ಅದಕ್ಕೆ ಏನು ಮಾಡಬೇಕೂ’ ಎಂದು ಒಬ್ಬ ‘ಜವಾಪಿರಲಾಲಾನು ಯುರೋಪದ ವನೆಂದರೆ ಅಲ್ಲಾ ಎನ್ನುತ್ತಾನೆ. ಇಂನ ಕಿವಿಹಿಂಡಿ ಸೀವಾದರು ಹೇಳಿರಿ’ ಎಂದು ಬೇರೊಬ್ಬ. ನನಗೆ ದೇಶಸೇವೆ ಮಾಡುವ ಆಶೆ ಇನ್ನೂ ಇದೆ. ಒಂದೇ ಒಂದು ತೊಂದರೆ ಇದೆ.’ ಎನ್ನುವ ‘ಏನು?’ ಎಂದರೆ ಹೆಂಡತಿ ದಿನಾಲು ಕನಸಿನಲ್ಲಿ ಬಂದು, ‘ಸಾಕು ದೇ.ಭ.ರೇ ಮನೆಗೆ ಬನ್ನಿ’ ಎನ್ನುವ ಶಿಂದು ಹೇಳುವ. ಬೇರೊಬ್ಬನು ಯುರೋಪದ ಯುದ್ದ ವಾತ್ತೆ ಕೇಳುವ. ನಾಲ್ಕುರು ದಿನಗಳಲ್ಲಿ ಬೇಸತ್ತ. ಮಹಾತ್ಮರು ಭಿಟ್ಟಿಯಾಗುವ ಜನರಿಗೆ ಉತ್ತರಕೊಟ್ಟು ಬೇಜಾರಪಟ್ಟು, ಉಪಾಯವೆಂದು ಮೌನದಿನ ಪಾಲಿಸುತ್ತಿರಬಹುದೆಂದು ತಾನೂ ಮೌನವುತ್ತಮಾಡಬೇಕಂದ.

ಭೀಮಣ್ಣನು, ಇಸಾಪುರ ಜೀಲಿನ ಹಿಂಬದಿಗಿರುವ ವಿಶಾಲ ಕೆರಿಗೆ ಈಜಲು ವಿಕ್ರಮನನ್ನು ಕರೆದೊಯ್ದ ಕಾರ್ಯವ ಪ್ರೇರಿತಿಸರು ಕೈದಿಗಳನ್ನೆಲ್ಲ ಕೆರೆಬಿಡಿಸಿ ತರಲು ತೊಂದರೆವಟ್ಟಿಕೊಳ್ಳುತ್ತಿದ್ದರು. ವಿಕ್ರಮನು ಕೆರಿಗೆ ಬರಲು ಒಪ್ಪಿದ ಕಾರಣ ಬೇರೆ. ಬರಾಕಿನಲ್ಲಿ ಕ್ಷೇತ್ರದಲ್ಲಿ ಕೈದಿಗಳ ಕೆಟ್ಟಿಕೊಂಡ ತಗಡಿ ಚಿಕ್ಕಾಡುಗಳಿಗೆ ರಕ್ತ ಕೊಡಬಹುದು. ಕೈದಿಗಳ ಕೆಳಿಕೆಗಳ ಕಾಟ ತಾಳಲಾಗಬೇಂದೆ, ತಾನು ಎಲ್ಲಾದರಲ್ಲಿ ಬಲ್ಲಿದನೆಂದು ತೋರಿ ಹೇಳಿಕೊಂಡುದೇ ತಷ್ಟು ‘ಈ ವಿಷಯಜ್ಞನ ನನಗಿಲ್ಲ’ ಎಂದರೆ ಅನನ್ಯ ಕುಲದೇವನಾಣಿ. ಮತ್ತು ನಾಲ್ಕು - ಸತ್ಯನಾಲ್ಕು ಸ್ವಾಂತ್ರ್ಯದ ವರಿಣಿಮಾಡ ಫಲ ಉಣ್ಣಿ.

ರಾತ್ರಿಯಾದೂ ನಿಡ್ದು ಮಾಡಿ ಶಾಂತರಾಗಿರಬೇಕಂದರೆ ಅದೂ ಇಲ್ಲ. ನಂಜಯಾಗುತ್ತಲೇ ನಾಲ್ಕುರು ಕಲೆತು ರೂಮನಾಮು ಜವ ಪ್ರಾರಂಭಿಸುವರು. ಒಂದಿಡೆ ‘ರಾಮಕೃಷ್ಣಹ್ಯ ರೀ-ಜೈಜೈರಾಮಕೃಷ್ಣಹ್ಯ ರೀ’ ನಡೆಯುವುದು. ‘ಜಾಗ್ನತ ಸ್ವಪ್ನೀ ಪಾಂಡೂರಂಗ - ಪಾಂಡುರಂಗ ಧ್ಯಾನೀ’ ಪ್ರಾರಂಭವಾಯಿತೇ. ‘ವಿಶ್ವಲ ರುಕುಮಾರ್ಯ ವಿಶೋಽಬರುಕುಮಾರ್ಯ’ ಒಂದು ಗುಂಪು. ‘ಶಿವ ಶಿವ ಶಿವ ಎಂದು ನುಡಿ ನುಡಿ ನಿನ್ನ ಭವವಾಶದ ಬೇಡಿ ಕಡ್ಡಿ ಕಡ್ಡಿ’ ‘ಸ್ವಿರಾವಲಾ ಸಮಾಧಿತಣ ಸ್ವಿತಪ್ರಜ್ಞ ಕಣಾ ಆನೆ, ಕೃಷ್ಣ ಸಾಂಗ್ರಹಿಕಣಾಚೋಲೆ...’ ಮುಸಲ್ಕಾನರ ಸಹಾಜನ ಕೂಗು’ ಸಾಕವ್ವಿ ಸಾಕು ಎಂದೆ. ‘ಸಂತಾಪಿಂಜಂದು ಮನ್ಯ ಮಾಡಿ ಕಬ್ಬಿಕ್ಕಂಜಿದೊಡೆಂತಯ್ಯಾ, ಅಯ್ಯಾ ಜೀಲಿನಲ್ಲಿ ಕಾಲಿರಿಸಿ ಕಲಕಲರವಕಂಜಿದೊಡೆಂತಯ್ಯಾ, ಅಯ್ಯಾ ರೋಟಿಯು ತಿನ್ನು ರಸಾಯನವನಿಂಠು ಇದುವೆ ನಮ್ಮು ಆಳರಸರ ಹಾಳ್ ಪ್ರಸಾದ ವಿಕ್ರಮ—ಭಯ್ಯಾ....

ಅಂದು ಆದಿತ್ಯವಾರ, ಬೆಲ್ಲ ಗೋದಿಯ ರೊಟ್ಟಿಗೆಡು ಬರಾಕನ್ನು ಹೊಕ್ಕುವು. ಗೋದಿಯ ರೊಟ್ಟಿಯನ್ನು, ಎಣಿಕೆ ಮಾಡಿಕೊಂಡ. ತನ್ನ ಬರಾಕನಲ್ಲಿ ನೂರ್ತೆವಶ್ತು ಇನ. ಪ್ರತಯೊಟ್ಟಿಗೆ ಎರಡು ಎರಡು ಬರು ವಂತೆ ಕೊಟ್ಟಿದ್ದರು. ಗೋದಿಯ ರೊಟ್ಟಿಯನೇಲೆ ಮಾಂಸದ ತುಣುಕು!! ರೊಟ್ಟಿಯನ್ನು ತಂದಿರಿಸಿದ ಸೀವಾಯಿಗ, ವಿನಂತಿ ಮಾಡಿಕೊಂಡ.

“ ನಾಹೇಬ. ಮಾಂಸದ ತುಣುಕು ಹುತ್ತಿಗೆ ಸೂಡ ”

“ ನಾನೇನು ಮಾಡಬೇಕು ”

“ ನಾವೆಲ್ಲ ರಾಕಾಹಂರಿಗಳು ”

“ ಇರಬಹುದು ”

“ ಬೇರೆ ರೊಟ್ಟಿಗಳನ್ನು ತಂದು ಕೊಡಿರಿ ”

“ ಇದು ನಿಮ್ಮಪ್ಪನ ಮನೆಯಲ್ಲ ? ”

“ ನಾಹೇಬರೇ ನಾನು ಎಷ್ಟು ಕೇರುವನೆನ್ನೋ ಅಷ್ಟಕ್ಕೆ ಉತ್ತರ ಕೊಡಿರಿ. ಯಚ್ಚು ಮಾತುಬೇಡ ”

“ ಏ ಸರದಾರಾ..... ”

“ ಗಡ್ಡಲವಾದೆರ ಸಮ್ಮಗಳಯಾ ಸಟ್ಟಿಗಾಗುವುದಿಲ್ಲ. ಬರಾಕನ ವರು ದಾಂಸ ತಿನ್ನುದಿಲ್ಲ ತುಣುಕು ರೊಟ್ಟಿಗೆ ಅಂಬಿತ್ತೆಂಬುದು ತಿಳಿದರೆ ಒಕ್ಕಿಯದಲ್ಲ ಹೇಣಿಕೊಳ್ಳುತ್ತಾರೆ. ಬೇರೆ ತಂದುಕೊಡಿ. ವಿನಯಾದಿಂದ ಬೇಡಿಕೊಳ್ಳುತ್ತೇನೆ. ”

“ ಈನು ತಿನ್ನವಿಯಾ ? ”

“ ಇಲ್ಲ ”

“ ನಿಮ್ಮಪ್ಪ ತಿನ್ನತ್ತಾನೆ. ಭದ್ರವೆ. ಬೇರೆ ತರಬೇಕೆಂತೆ ”

“ ಎಚ್ಚರದಿಂದ ಮಾತನಾನು ”

‘ ನಿನ್ನ ಹೆಂಡತಿಯಲ್ಲನಾನು ”

ಮಾತಿಗೆ ಮಾತು ಮಧ್ಯಿಸತ್ತೊಡಗಿದವು. ವಿಕ್ರಮನ ತಾಯಿ ಹೇಂಡತಿಯರೂ ಸಿಂದನೆಯಲ್ಲಿ ಸಿಕ್ಕುರು. ಸೀವಾಯಿಯ ಬಾಯಿಗೆ ತಾಳವೇ ಇರಲಿಲ್ಲ. ಕೇಳು ಶಬ್ದಗಳಿಂದ ಹಳಿದ ಸಿಂದಿಸಿದ. ವಾರ್ಡರನು ಪ್ರೋಲಿಸನಿಗೆ ಬೆಂಬಲಿಗನಾಗಿ ತಾತ್ಪರದ ನಗೆ ತೋರುತ್ತಿದ್ದ. ವಿಕ್ರಮನು ಅದನ್ನು ಬಗೆಯಾಗಿ ಬೇಡಿಕೊಂಡ. ವಿಕ್ರಮನ ವಿನಯ ಸೀವಾಯಿಗೆ ಹಾಸ್ಯದಾಢಿಯಿತು. ಕಂಡ ಕಂಡಂತೆ ತುಚ್ಛೀಕರಿಸಿ ಮಾತನಾಡಿದ. ಮಾಂಸತಿನ್ನು. ಹೊಲಸು ತಿನ್ನುವ ಸೀನು ಮಾಂಸತಿನ್ನು ವದಿಲ್ಲವೇ' ಎಂದ. ಸಹನಸೆಗೆ ಸಾಫ್ ನವಿಲ್ಲದಾಯಿತು. ಎದ್ದವನೇ ಸೀವಾಯಿಯ ಕೆನ್ನೆಗೆ ಜೋರಿಸಿಂದ ಒಂದರಮೇಳೊಂದರಂತೆ ಹೂಡಿದ. ಸೀವಾಯಿ ಕೈಗುಣಿಯಿಂದ ವಿಕ್ರಮನನ್ನು ಜಡಿದ. ವಾರ್ಡರನು ಸೀವಾಯಿಗೆ ಸಹಾಯಕನಾದ. ಬರಾಕಿನ ವರು ಗದ್ದಲಕ್ಕೆ ಸೆರಿದರು. ವಿಕ್ರಮನ ವಿಪನ್ನಾವನ್ನೆ ಕಣ್ಣಾರೆ ಕಂಡರು. ಬೆಟಗೇರಿಯ ಸಾವಜೀ ಆವೇಶದಿಂದ ಗದ್ದಲದಲ್ಲಿ ನುಗ್ಗಿದ. ವಿಕ್ರಮನ ಕೆನ್ನೆಯ ಮೇಲೆ ಬೆರಳಗುರುತುಗಳಿದ್ದವು. ಕಣ್ಣೀರು ಇಳಿಯುತ್ತಿದ್ದವು. ಸಾವಜೀ ಸೀವಾಯಿಯನ್ನು ಒತ್ತಿಹುಡಿದು ಸೆಲಕ್ಕೆ ಕೆಡಹಿದ. ಮೇಲೆ ಕುಳಿತು ಶಕ್ತಿಸರ್ವಸ್ವವನ್ನು ಉಪಯೋಗಿಸಿದ. ಸಿಟ್ಟು ಶಾಂತವಾಗದ್ದಕ್ಕೆ ಸೀವಾಯಿಯ ಮ್ಯಾಮೇಲಿನ ಬಟ್ಟೆ ಚರಚರ ಹರಿದ. ಅವನ ಕೈಗೆ, ಮುಖಕ್ಕೆ ಕಂಡಲ್ಲಿ ಕಡಿದ! ಸೀವಾಯಿ ವಿಲವಿಲ ಒದ್ದಾಡುತ್ತಿದ್ದ! ವಾರ್ಡರನು ಇನ್ನಿತರರ ಕೈಗೆ ಸಿಕ್ಕು ಒದ್ದಾಡಿದ. ಸೀಟು ಉದಿದ. ಸೀವಾಯಿಗಳೆಲ್ಲ ಓಡಿ ವಿಕ್ರಮನಿರುವ ಬರಾಕನ್ನು ಹೊಕ್ಕುರು. ಜಮಾದಾರನೂ ಓಡಿ ಬಂದ. ಜೇಲರನೂ ಪ್ರವೇಶಿಸಿದ. ಕಾರಣ ಕೇಳಲೊಲ್ಲಿರು. ಸೆಲಕ್ಕೆ ಬಿದ್ದ ಸೀವಾಯಿಯನ್ನು ಎತ್ತಿದೆರು. ಜೇಲರನು 'ಏನು?' ಎಂದ. ವಿಕ್ರಮನೇ ಕಾರಣನೆಂದು ಬೆರಳಿಸಿಂದ ತೋರಿಸಿದ ವಾರ್ಡರ. ಜೇಲರನು ವಿಕ್ರಮನನ್ನು ಒದ್ದು ಸೆಲಕ್ಕೆ ಕೆಡಹಿದ. ಪ್ರೋಲೀಸರು ವಾರ್ಡರ, ಜೇಲರ ಎಲ್ಲರೂ ಬದ್ದರು. ಮೊರಬದ ಶಾಮನು ಪ್ರೇಕ್ಷಕನಾಗಿದ್ದವನು ಮೆಲ್ಲಿನೇ ಮುಂದೆ ಬಂದ. ಸುಖಸಾರಕ ರಸಾಯನ ತುಂಬಿದ ದೊಡ್ಡ ಪಾತ್ರೆ ಎತ್ತಿ ಜೇಲರನ ಮೇಲೆ ಸುರಿದ. ಇನ್ನೂ ಖಳ್ಳ-ಖಳ್ಳ

ಕುದಿಯುತ್ತಲಿರುವ ರಘಾಯನ ಸುಂದರೆ ಜೀಲರನ ಗತಿ ಏನು? ಸಾಯನ ವ ಸಂಕಟದಿಂದ ಚೇರಿದವ್ಯಾನೇ ಸೀಟಿ ಉದ್ದುತ್ತ ಓಡಿದ. ನಡೆಯಲು ಶಕ್ತಿ ಸಾಲದೇ ಬಾಗಿಲಲ್ಲಿ ಬಿದ್ದ. ಸೀಪಾಯಿಗೆ ಹೊತ್ತುಕೊಂಡು ಹೊರಟರು.

ಎಲ್ಲ ಬರಾಕಿನಲ್ಲಿ ಕೋಲಾಹಲವೆದ್ದಿತು. ಏನಾಯಿತು? ಯಾರನ್ನು ಹೊಡಿದರು? ಕೂಗಿ-ಕೂಗಿ ಕೇಳುವುದು ಹೇಳುವುದು ನಡೆಯಿತು. ಪ್ರೋಲೀಸರ ಭಯಸೂಚಕ ಸೀಟಿಗಳು ಒಂದೇ ಉಸುರಿನಿಂದ ಉದ್ದುತ್ತಿದ್ದವು. ಕಾಯಿದ್ದ ಪ್ರೋಲೀಸ ದಳವೇ ಒಳನ್ನಗ್ಗೆ ತು. ಕೈದಿಗಳು ಹೋಹಾರಿದರು. ಪ್ರೋಲೀಸರು ಪ್ರತಿಯೊಂದು ಬರಾಕಿನಲ್ಲಿ ನುಗ್ಗಿದರು. ಕಂಡನರನ್ನು ಕೈಗುಣಿಯಿಂದ ಟೊಂಕದ ಕೆಳಗೇ ಹೊಡಿದು, ಉರುಳಿಸುತ್ತಲಿದ್ದರು. ಚೀರುವದು, ನರಳುವುದು ಹಾಹಾಕಾರವು ಪ್ರತಿಬರಾಕಿನಿಂದ ಕೇಳಿತೊಡಗಿದವು. ಕೈದಿಗಳೂ ದೊಚ್ಚಿದರು. ಪ್ರತಿಭಟಿಸುವ ನಿರಾಳರ ಕೈಕೊಂಡರು. ಸಾಯನವುದಕ್ಕೆ ಸಿದ್ಧರಾಗಿರಿ. ಹೊಡಿಯಿರಿ. ಹೆದರಬೇಡಿರಿ ಎಂಬ ಸಂದೇಶಗಳು ತಲ್ಲಿದವು. ಹೇಡಿಗಳೂ ಹುಮ್ಮಸಗೊಂಡರು. ದಾರ್ಬಲ್ಯವನ್ನು ಕಳಿದೊಗೆದರು. ಒಳನ್ನಗ್ಗೆ ದ ಪ್ರೋಲೀಸರ ಕೈಗುಣಿ ಕೆಸಿದರು. ಕಾಳಗವು ಸಾಗಿತು. ಚೀತ್ವಾರ ಹಾಹಾಕಾರದ ಬಜೆಲು ‘ಹರಹರ ಮಹಾದೇವ.’ ಕೇಳುತ್ತಿದ್ದಿತು. ಬರಾಕನ್ನು ಬಿಟ್ಟು ಹೊರಟಿರಲು ಅಜ್ಞಾತಯಿತು. ಸೀಪಾಯಿಗಳ ಅಜ್ಞಾತಲ್ಲ. ಪ್ರೋಲೀಸರ ಹಿಡಿ ತಪ್ಪಿಸಿಕೊಂಡು ಕೈದಿಗಳು, ಬರಾಕಿನ ಮುಂದಿರುವ ಬೈಲಿನಲ್ಲಿ ನಿಂತರು. ಕಲ್ಲಿನ ಹಾರಾಟಿಗಳು ನಡೆದವು. ಬೈಲಿನಲ್ಲಿಯ ಕಾಳಗವು, ಉರ್ಜಿತ ಸ್ಥಿತಿ ಪಡೆಯುತ್ತಲೇ ಇದ್ದಿತು. ಒಬ್ಬರ ಮಾತು ಒಬ್ಬರಿಗೆ ಕೇಳುವಂತಿಲ್ಲ. ಕಲ್ಲಿಗಳು ತೂರಿ, ಹಾರಿ ಬರುತ್ತಿದ್ದವು. ಬರಾಕಿನ ತಗಡುಗಳ ಮೇಲೆ ಬಿದ್ದುದಕ್ಕೆ ಸಪ್ಪಳು ಅತಿ ಅಯಿತು, ಸೀಪಾಯಿಗಳ ತಲೆ ಒಡೆದಂತೆ, ಕೈಖೊಳನೇಕರ ತಲೆ ಒಡೆದಿದ್ದವು. ಕೈಕಾಲುಗಳು ಮುರಿದಿದ್ದವು. ಕೊನೆಗೆ ಸೀಪಾಯಿಗಳೇ ಹೊರಕ್ಕೆ ಓಡಿದರು. ಕೈದಿಗಳಲ್ಲಿ ಶಾಂತತೆ

ಇನ್ನೂ ಜನಿಸಿರಲಿಲ್ಲ. ಬಧಾಕಿನ ತಗಡುಗಳನ್ನು ಕಿತ್ತಿದೆರು. ನಿಂದಾನ ಸಂಗ್ರಹವನ್ನು ಉರುಳಿಸಿದರು. ಶಕ್ಯನಿದ್ದ ಹಾಸಿಯನ್ನು ಮಾಡಲು ದೃಢ ಸಂಕಲ್ಪಿತರಾಗಿ ಸಾಗಿಸುತ್ತಿದ್ದರು.

ಕೈದಿಗಳಲ್ಲಿ ಕೆಲವರು, ಪ್ರಕ್ರಿಯೆ ಸನ್ನಿಹಿತವಾಯಿತೆಂದು ಭಾವಿಸಿದರು. ಇನ್ನು ತಾವು ಬರಾಕಾವುಣ್ಣಿತಾನು ಕೊರಗಿದ್ದು ಕಂಡಲ್ಲಿ ಅಡಗಿದರು. ಬಂದಪ್ಪೆಲ್ಲ ಬರಲಿ ಗೋಪಿಂದವನ ದಯ ಬಂದಿರಲೇ ಎನ್ನುತ್ತ, ತಮ್ಮ ಬರಾಕುಗಳಲ್ಲಿ ಕುಳಿತರೆ ಕೆಲವರು. ವಿಕ್ರಮಸೀಲಿ? ಹೊರಾಟಿದ ಜನಕ! ಅವನ ಸುಳಿವೇ ಇಲ್ಲ. ಸಾವಜೀ-ಶಾಮೂ ಯಾದುಕಿದರು. ಬರಾಕಿನವರೆಲ್ಲರನ್ನು ಖೂಳಿ ಕೇಳಿದ ಕೂಗಿದರೆಂಬುದಪ್ಪೇ ತಿಳಿಯುತ್ತಿದ್ದಿತು. ಏನು ಕೇಳಿದರೆಂಬುದನ್ನು ತಿ. ರುಮಾದು ಕಪ್ಪೆ ಭೀಮುಣ್ಣನು ಕಾಳಗದ ಧೀರಿಣನೇ. ತನ್ನ ವಿಕ್ರಮಾಸೋ ಜನಕನೆಂದುಹಕ್ಕೆ ಹೆನ್ನು, ಬೇರೆ ಭೀಮುಣ್ಣನ ಮೈತ್ರೀಬಿ ಗಾರ್ಘ್ಯಗಾಗಾರ್ಥಿನು ಲಲೆ ಒಡೆದುವರಿಂದ ಸತ್ತರವು ಕೆನ್ನೆಗುಂಟಿ ಇಳಿಯುತ್ತಿದ್ದಿತು. ಅಪಾನುದರೆ ಪರಿನೆ ಅವನಿಗಿಂಡಿಲ್ಲ “ವಿಕ್ರಮಸೀಲಿ? ವಿಕ್ರಮಸೀಲಿ?” ಹೊಂದಿಸುತ್ತ ರಾಮ-ಸಾವಜೀಗಳನ್ನು ಕೂಡಿದ.

“ ವಿಕ್ರಮಸೀಲಿ ಸಾವಜೀ? ”

“ ನಾನೂ ಯಾದುಕ್ಕಾಡ್ದೇನೆ. ”

“ ಬರಾಕಿನಲ್ಲಿ ಇಲ್ಲ ”

“ ಪ್ರೋಲೀಸರು ಎಷ್ಟೂಯ್ದರೇ? ”

“ ಇಲ್ಲ. ನಾನು ನೋಡುತ್ತಲೇ ಇರುವೆ ”

“ ಹಾಗಾದರೆ ಎಲ್ಲಿರುವ! ”

“ ಎಳೆದೇ ಒಯ್ಯಿರ ಇರುವೆನು? ”

“ ಭೀಮುಣ್ಣ ”

“ ಏನು ಸಾವಜೀ? ”

“ ಅಷ್ಟೇಂದು ಒಳಕ್ಕೆ ಸುಗೋಣ. ಜೀವ ಹೊಗಲಿ. ಕರೆಯು ಕೊಂಡೇ ಬರೊಣ. ”

“ ಶಾಮುಂ... ”

“ ಗುರುಗಳನ್ನು ಕರೆನ್ನೇಕೊಂಡೇ ಬರೊಣ. ”

“ ಜೀವ ಹೊಗಲಿ ಬಡಿಸಿಕೊಂಡೇ ಬರೊಣ ನಡೆಯಿರಿ ”

ಪೊರಡುವುದಕ್ಕೆ ಸಿದ್ದ ರಾದರು. ಬೆಂಬಲಕ್ಕೆ ನೂರೆರಡು ನೂರು ಕ್ಕೆದಿಗ್ಗೂ ಕಲೆತರು ಯಾರ ಹೊಗದಲ್ಲಿಯೂ ನಿರಾಶೆಯಾಲ್ಲ ಸ್ಥಾತ್ರ ಇವೆ. ಹೊರಾಟಿದ ಕೆಷಿನೆ. ‘ ಶಾಮೂ, ರಾಮೂ ’ ಪಿಕ್ಕ ಮುನ್ನೇ ಕೊಗಿ ಕರೆಚುಪು ಕೆಂಳಿಗೂ ಸಂತಸದಿವಾ ಸೂರಿದೆನು ಪೂರ್ವೀಯಿಂದ ವಿಕ್ರೆ ಪಾನು ಬಂದ ರಾಸು ಹೆಚ್ಚಿ ವಾಯಿಯಾಸೆಂತ್ರಲ್ಲಿ ತಿಳಿಗೂ ಕುಂಫಿದ್ದ ಎಂದು ಹೇಳಿಸಣಿ ಸೀಕಿರುಸಣಿ ಈಗಾಗಿ ಹೊರಾಟಿದ ಅಭ್ಯರ್ಥಿಕ್ಕೆ ಸೆವರ ಪ್ರಾಯ. ಓಡಿ ಮುದನ್ನು ಯಾರೂ ಸೂರ್ಯದಬಾರದೆಂಬು ಆಹ್ವಾಕ್ಕೆ ರಾಂತತೆ ಸಲಿಸಿದು ರೆನ್ನು ತೀವೆ ಹೊರಬಂದ. ಆವೇಶನಿಂದ ಮಾತನಾಡಿದ.

“ ರಾಮೂ, ಈ ದಿನ ಬಹಳ ಅನ್ವಯ ಮಾಡಿದೆನು. ಕಾಂಗ್ರೆಸ್ ಸ್ವಾತತ್ತ್ವಗಳನ್ನೆಲ್ಲ ನೂರಿಸುವು. ಘೋರ ಅವರಲಾಂ ಮಾಡಿದವು ನಮ್ಮೆ ಬಂದು ತಪ್ಪಿಗಾಗ ಎಷ್ಟು ಜೀಸಿಗಳು ಕಷ್ಟಪಟ್ಟಿರು. ಹಿಂಸೆ ಆಯಿತು. ರಕ್ತ ಕಾಣಿಸಿಕೊಂಡಿತು ”

“ ನಾಕು ಸುಮೃನಿರ್ದಿ ಗುರುಗಳೇ ?

“ ಏ ದೇಶಭಕ್ತಾ - ಇದರಲ್ಲಿ ನಿನಗೆ ತಿಳಿಯುವದಲ್ಲಾ ಸುಮೃನಿರು ” ಭೀಮಣಿ ಸಂದ.

“ ಹಿಂಸಾ ಕೃತಿ ನಮ್ಮೆಂದಾಯಿತು ”

“ ಜೀಲರನಲ್ಲಿ ಕ್ವಮೇಯಾಹಿಸೋಣ ”

“ ಸತ್ತರೂ ನನ್ನಿಂದಾಗದು ”

“ ಹಾಗಾದರೆ ನಾನು ಉಪವಾಸ ಮಾಡುವೆ. ಈ ಅಸಂತೋಷವು
ಇಲ್ಲವಾಗುವ ವರಿಗೆ ಉಪವಾಸ !! ” ವಿಕ್ರನುನು ತಲೆಹಿಡಿದುಕೊಂಡು

ಅಗ್ನಿಯೇ ಸ್ವಾಹಾ !!

ವಿಕ್ರಮನ ಮನಕ್ಕೆ ಸ್ತೋಸ್ಥಾವಿರಲಿಲ್ಲ. ತನ್ನ ಕಿಂಚಿತ್ ಕೋಪದ ಅನಾಜುಕಕ್ಕೆ ನಡುಗಿದ. ‘ಶರೀರಂಪೃಶಿಶಾರ್ಯಂ’ ಎನ್ನವವನು ಅವನನ್ನು ಇಂದಿನ ಪ್ರಕಳದಿಂದ ತನ್ನನ್ನು ಕಲ್ಪನಾತೀತ ಕವ್ಯಕ್ಕೆ ಗುರಿಪಡಿಸುವ ರೀಂದ. ತನ್ನದ್ದೇ ತಮ್ಮ. ಅನರ್ಥಕ್ಕೆಲ್ಲ ತಾನೇ ಕಾರಣನು ಎಂಬ ಬೇಸೆ ವಿಕ್ರಮನಿಗೆ. ಉಟ್ಟಿ ಬರಲೇ ಇಲ್ಲ. ಶೀಪಾಯಿಗಳು ಒರಾಕಿಸ ಸಮೀಕ್ಷೆ ಸುಳಿಯಾದರು. ಜೀಲರನು ರಸಾಯನ ಸ್ವಾನದಿಂದ ಮರಣ ಮುಖದಲ್ಲಿರಬಹುದು. ಒರಾಕಿಸ ಕೈದಿಗಳು ರೊಚ್ಚಿಸಲ್ಲಿ ಇದ್ದರು. ವಿಕ್ರಮನೊಬ್ಬನೇ ತಳಮಳಿಸುವನು. ಜೀಲರನಲ್ಲಿ ಹುಮೆಯಾಚಿಸುವ ಇಚ್ಛೆ ಪ್ರಬಿಳವಾಗಿತ್ತು. ಶಾಮನ, ಭೀಮುಣ್ಣನವರ ಪಾತಿಗೂ ಮನ್ನಾಳಿ ಕೂಡಬೇಕಾಗಿತ್ತು ಇದಕ್ಕಿಂದಂತೆ ಸುಪ್ರಿಂಟಂಟೆಂಟರು ಒಬ್ಬಂಟಿಗರಾಗಿ ಒಳಕ್ಕೆ ಒಂದರು. ಕೈದಿಗಳು ಹುಯಿಲೆಬ್ಬಿಸಿದರು. ಅಂಜುತ್ತ ಮುಂದೆ ಬರುತ್ತಲಿದ್ದರು. ಕೈಮುಗಿದರು ಕೈದಿಗಳಿಗೆ. ಜೊತೆ ಸ್ಯೇರೀಸರಿರಲಿಲ್ಲ. ಅವರನ್ನು ಎಂದೂ ಒಟ್ಟಿರಹಿ ಪಿಸ್ತಾಲೂ ಅಗಲಿದ್ದಿತು. ಹುಂಬ ಕೈದಿಗಳು ಕೂಗಿದರು. ‘ಹರಾಮಿಂತೋರ. ‘ದಾರೂ ಪೀನಾ ಹರಾಮಹ್ಯೇ’ ಎಂದರು. ಸುಪ್ರಿಂಟಂಟೆಂಟರು, ಜೊಡಿಸಿದ ಕರಗಳನ್ನು ಕೆಳಕ್ಕೆ ಸದೇ ‘ಶಾಂತರಾಗಿ, ಶಾಂತರಾಗಿ. ನಿಮ್ಮ ಬಂಧುವಲ್ಲವೇ ನಾನು. ನಿಮ್ಮ ದನೆ ಒಂದರಡು ಮಾತನಾಡುವೇ’ ಎಂದು ವಿನಯವಾಗಿ ಮಾತನಾಡಿದರು. ವಿನಯದ ಅಧಿವನ್ನೇ ಕೈದಿಗಳು ಬೇರೆವಿಧದಲ್ಲಿ ವಿದೂಪಗೊಳಿಸಿದರು. ಅವನ ಮಾತುಗಳು ಕೇಳಿಸದಂತೆ ಕಿರಚಿದರು.

ವಿಕ್ರಮನು ರಭಸದಿಂದ ಹೊರ ಬಂದ. ಶಾಮು ಭೀಮುಣ್ಣನವರು ಬೇಡನೆಂದುದನ್ನು, ಗಮನಿಸುವ ತಾಳ್ಳಿ ಅವನಲ್ಲಿರಲಿಲ್ಲ. ಸುಪ್ರಿಂಟಿಂಟರ ಕಡೆಗೆ ಸ್ವೇರವಾಗಿಸಾಗಿದ, ಸಾಷ್ಟುಂಗ ನಮಸ್ಕಾರವನ್ನೇ ಹಾಕಿ, ದೇವನೆಂದು ನಿಲ್ಲಿನ ಭಕ್ತನಂತೆ ನಿಂತ.

” ಸಾಹೇಬ, ನನ್ನದೇ ತಪ್ಪು.” ವಿಕ್ರಮನು ಕೆಂಡಿತ ಧ್ವನಿಯಿಂದ ಹೇಳಿ ಅವರ ಉತ್ತರದ ನಿರೀಕ್ಷಣೆಯಲ್ಲಿ ಸಿಂತ. ಸಾಬರ ಕೃಕೆಳಕ್ಕೆ ಬಂದಿರಲ್ಲಿ ಇಲ್ಲ.

“ ಯಾರ ತಪ್ಪು ಇದರಲ್ಲಿಇಂಬಿನ್ನು ಹೊಂದಿದೆ ”

“ ಸಾಹೇಬ ನಾನೇ ನೊಡಲು ಹೊಂದಿದೆ ”

“ ಅವನ್ನೂ ಕೀರ್ತನ್ನಿಂದ ತಪ್ಪಿಸಿದೆ ”

“ ಅದರೂ ನಾನೇ ತಾಳ್ಳಿವು ಸಬೇಕಿತ್ತು ತಪ್ಪು ನನ್ನದೆ ”

“ ಯಾರ ತಪ್ಪೇ ಇರಲಿ. ಈ ಯಿರ ಸರಿ ಇರಲಿಲ್ಲವೇಂದು ಕೊಳ್ಳುವ ಕ್ಯಾದಿಗಳು ಉಟ್ಟಿರುವುದಲ್ಲಿ. ಜೀಲರನ ಪ್ರಾಲೇನರ, ಪತಿಯಿಂದ, ನಾನು ಕ್ಯಾಮೆ ಕೇಂಕೊಳ್ಳುತ್ತೇನೆ ದಯವಾಡಿ, ಎಲ್ಲರಿಗೂ ಹೇಳಿಕೊಳ್ಳಿರಿ. ಅವರು ಕೇಳಿದುದೆನ್ನ ಕೊಡುವೆ. ಜೀಲನಲ್ಲಿ ಗದ್ದು ಲಂಬಾಗುವುದು ನನಗೆ ಬೇಡ ಸಿನ್ಮೂಲತೆ ನಾನೂ ದೇಶಪ್ರಮೆಯಿ ”

ನಾಬರ ದೂಡಿಗೆ ವಿಕ್ರಮನು ಮರುಭಾದ ಸಾಬರ ಪತಿಯಿಂದ ಕ್ಯಾದಿಗಳಿಗೆ ರಾಂತರಾಗಿರಲು ಪಾರಧಿಸುವುದಕ್ಕು ಹೊರಟಿ. ಎಲ್ಲರನ್ನೂ ಕಂಡ. ನಾಬರು ಪಿಸಂತಿನಾಡಿಕೂಡಿತ್ತು ಶ್ವಾಸಾಂತೋಷದಲ್ಲಿ ಹೇಳಿ ಬಷ್ಟಿಗೆ ಹಿಂದೆ ಸಿಂದಸ್ತಾಂತಿ ವ್ಯಾರಂಭವಾಯಿತು ನಾವಜೀ ತಮರು ಮಾತ್ರ ಸೋತೆ ಸ್ಥಿರಕರಂತಾದ್ದರು ಜೀವಕೊಡಲು ಸ್ಥಿರಿರುವಾಗ ವಿಕ್ರಮನು ನಮ್ಮಸ್ಕರಣ ಕ್ಷಮೆಯನ್ನಾಚಿಸಿದುದು, ಅನಂತಪ್ರಯಾರ್ಥಿ. ವಿಕ್ರಮನು ‘ಗಂಡ್ಯಣ್ಣ’ಂದು ಹುಂಬಣ್ಣ ನು ಮರಿದೆದ್ದ ‘ಆ ಜೀಲರನಿಗೆ ಪರಿಹಾರಾ ಬೇಕು. ಪ್ರತಿದಿನ ಪ್ರತಿಪತ್ತಿಗಳಲ್ಲಿಯ ಮಾರ್ಪಾಡ ಸುಧಿಗಳ ಕುಶ್ಲಿಗೆ ಕೊಯ್ದು ಕಾಡಿಸಿರು. ಕನ್ನಡ ಲಾಯಬುರಿಗೆ ೩೦೦ ಪ್ರಸ್ತುತಿ ನಾವಿನ ಬೇಕು ಅಡುಗುವ ಪ್ರಸನ್ನಿಯಾಗಿ, ಕ್ಯಾದಿಗಳ ಪ್ರತಿಸಿಧಿಗಳಿರಬೇಕು’ ಪ್ರಪಂಚ ಐಹುಮಾತದಿಂದ ಸೂಚನೆಗಳು ಅಂಗೀಕೃತವಾದವು. ಸುಪ್ರಿಂಥಿಂಡಿಂಟಿನರಿಗೆ ನಿರ್ಣಯದ ಪ್ರತಿಯನ್ನು ಕುಂಟಿದುರು. ಬೆಂಡಿಕೆ ಸೂರ್ಯಪಂಚಾಂತ್ರಾ ಇಲ್ಲವೇ ಅಶ್ವಿನೀ ದೇವತೆಗಳಿಂತ ‘ತಥಾಸ್ತ’ ಎಂದ.

ಂ ಂ ಂ ಂ ಂ ಂ ಂ

ಅತ್ಯಾನ್ಮಿ ದೇವತೀಯ; ‘ತಥಾಸ್ತ’ವ ಮರಸ್ತಿಯೇ ನಡೆಯಿತು ಒಂದು ಬರಾಕಿನವರು ಇನ್ನೊಂದು ಇರಾಕಿಗೆ ಹೋಗಿ ಬರುವುದಕ್ಕೆ ಪ್ರತಿ ಬಂಧವಿಲ್ಲ. ಆದರೆ ಸಿಸ್ತ ಸಂಘಟನೆಗಾಗಿ, ಕೈದಿಗಳ ಹಿತಕ್ಕಾಗಿ ಜೀಲ ರನ ಅಪ್ಪಣಿಪಡೆದೇ ಹೋಗತಕ್ಕದ್ದು. ಕೈದಿಗಳ ಪ್ರಕೃತಿ ಕೆಡುತ್ತಲಿದೆ, ಆದುದಕ್ಕಿಂದ, ಈಜಲು ಕೆರೆಗೆ ಹೋಗತಕ್ಕದ್ದಲ್ಲ. ಬರಾಕಿನ ಮತ್ತು ಲೂ ಇರುವ ಷೈಲಿನಲ್ಲಿ ಅಟವಾಡಬಹುದು. ದುರಸ್ತಿ ಪಶ್ಚಿಮಾರಬಿಂಳಿಲ್ಲ. ವೃತ್ತಪತ್ರದಲ್ಲಿ ಪ್ರಕಟಿಸಬಹುದಿಲ್ಲ. ನಿತ್ಯದ ಜೀವನದಲ್ಲಿ ಮಾನ್ಯದುಗಳಾದವು. ಜೀಲರನು ಹೊಸಬ ಬಂದುದು ಸಿಜ ಕೊರಸಲ್ಲಿ ಕೈದಿಗ ಇನ್ನು ಮಾತಿನಿಂದ ಮೆತ್ತಗೆ ಮಾಡುತ್ತಲಿದ್ದು. ಬಿರುನುಡಿಜಲ್ಲ ಬೆದರಿಕೆ ಇಲ್ಲ. ಕೈದಿಗಳು ಸರ್ಕಾರ್ ಸಿಂಹಗಳಿನಿಸಿಕೊಂಡರು. ಜೀಲರ ರಿಂಗ ಮಾಸ್ಟರನಾದ.

೧೯೫೭ ಒಂದು ಮೂಲೀಯ ಚಾರ್ಪಿಯಲ್ಲಿ ಕುಳಿತಿರುವ ಮುಲುಗುವ. ಎಲ್ಲರೂ ಸಿದ್ದಿಸಿದರೆಂಬುದು ತಿಳಿದಾಗ, ಆ ತುದಿಯಂದ, ಈ ತುದಿಯ ವರೆಗೆ, ಕೈಕಟ್ಟಿಕೊಂಡು ತಿರುಗುವನು. ಮನೆಯವರ ಮೊದಲು ‘ರತ್ನ’ ವಿರಹಿ ಮಧ್ಯ, ಒದೆತ ತಿಂದುದನ್ನು ಕೊನೆಗಿರಿಸಿ ಎಲ್ಲವನ್ನೂ ಕಾಣುವನು. ಭಾಗಿಲಲ್ಲಿ ಸಿಂತು, ಜಂಡ್ರನನ್ನು ಕಂಡು ಮನಕ್ಕೆ ತಣ್ಣನ್ನು ಸಲ್ಲಿಸುವನು. ಎಲ್ಲರಿಗೂ ಪೂದಲು ಸ್ವಾನ ತೀರಿಸುವ. ಯಾರೊಡನೆಯೂ ಮಾತು ಬೇಡದೆ ಏಕಾಂತದಲ್ಲಿ ಕುಳಿರುವ. ಗಂಜ ವಾರ್ತನವನ್ನು, ರಸಾಯನ ಸ್ವಾನದ ದಿನಕೇ ಬಟ್ಟಿದ್ದ. ಒಪ್ಪತ್ತು ಎರಡು ರೊಟ್ಟಿಯಾದರೆ ಸಾಕು ಅವನಿಗೆ. ವಿಕ್ರಮನನ್ನು ಕಾಣಲು ಯಾರೂ ಬರುತ್ತಲಿರಲ್ಲ. ಕೈದಿಗಳು ಸೂಲುವರು. ಹತ್ತಿ ಖಂಜುವರು, ಹಂಜಿ ಮಾಡಿಕೊಳ್ಳುವರು. ಅಭ್ಯಾಸದಲ್ಲಿ ಕೆಲವರು. ‘ಜೋಗ’ನ ಶಿಷ್ಯರೇ ಬಹುಸಂಖ್ಯಾಂಕರು ಜೀಲನಲ್ಲಿ. ೧೯೫೭ ಚಾರ್ಪಿಯ ಮೇಲೆ! ಜೋಗನು ಮಾತನಾಡಿಸಲು ಯಶ್ವಿಸಿ ವಿಫಲ ನಾದೆ. ಹುಂಬಣ್ಣ ನವರು ಸೋತರು. ಸಾಂಕ್ಷಿಕ ಶಾಮರು ‘ಏನಿದೆಯೋ ಏನೋ’ ಎಂದರು. ‘ಮನೆಯ ಜಿಂತೆ ಬಲವಾಗಿದೆ’ ಎಂದವರು ಕೆಲ

ವರು. ಜೋಗನು ಬಹುವಿಧದಿಂದ ಪ್ರಯತ್ನಿಸಿದ ಕಂಪಾರ ವ್ಯಾಸನನ್ನು ಸ್ಥಾಪಿಸಿದ ವಿಕ್ರಮನು ಗಿಡಪಡಿಯನ್ನು, ಚಾಪಿಯನ್ನು ಬಿಡಲ್ಲ. .

ಅಚ್ಚುಕೆಟ್ಟಿಲ್ಲದ ಭಜನೆ ಮುಗಿದಿತ್ತ. ಕೈದಿಗಳು ನಿತ್ಯ ಸುತ್ತಿದ್ದರು. ಕಾನೆಲರು ಕೂಗುತ್ತಿದ್ದರು ಇರಾಕಿನ ಕಂದಿಲಾಗಳು ಮಂದ ಬೆಳಕನ್ನು ಬಿಡುತ್ತಿದ್ದವು ವಿಕ್ರಮನು ಬೆಳೆದಗಡ್ಡ ತೀಡುತ್ತ ಟಿಂಗಿನಚಾಪಿಯ ಮೇಲೆ ಕುಳಿತ್ತಿದ್ದ. ಲಂಗೋಟಿಯ ಹೊರತು ಬೆರೆ ಒಟ್ಟಿಗಳು ಮೈಮೇಲಿ ರಲಿಲ್ಲ ‘ಹುಚ್ಚು ಒಡಿಸುಬಂಚುವೇ’ ಎಂದು ಜನನುಡಿಯುವಂತೆ ಇದ್ದ. ಬೆಳೆದ ತಲೆ ತುರಿಸುವ. ಅಂಗಾತ ಮುಳಗ ಉಸಿಗರೆಯುವ. ಭರ್ಮನೇ ಹೋಗಿ ಸೀರ್ಪುತ್ತಿದು ಅಲ್ಲಿಯೇ ಕುಳಿತುಕೊಳ್ಳುವ. ಓಡಿಬಂದ ತಂಬಾಕ ದಲ್ಲಿ ಸುಣಿ ಬರಿಸಿ ಬಾಯಿಗೆ ಹಾಕಿ ಕೂಡ್ರುವ. ವಿಕ್ರಮನು ಬಾಗಿಲಲ್ಲಿ ನಿಂತು ಕರಾಳ ರಾತ್ರಿಯನ್ನು ಕಂಡ ವೇಗವಾಗಿ ಬಂದು, ನಾಲ್ಕು ಕಂಡೀಲಾಗಳನ್ನೂ ಬಂದೆಡೆಗೆಸಿದ. ದೀವಂಗಳಿಗೆ ಹೋಕ್ಕೆವನ ವಾರಕ್ಕು ಮಾಡಿಸಿದ. ಕಂದಿಲಾಗಳಲ್ಲಿದ್ದ ಎಣ್ಣೆಯನ್ನು ಜೀಲಿನ ಒಟ್ಟಿಯೋಂದರ ಮೇಲೆ ಸುರಿದ! ಹೊಡಲಿದ್ದ ಸ್ಥಳಗಳಲ್ಲಿ ಕಂದಿಲಾಗಳು ತೂಗಾಡಿದವು. ಬೆದರಿ ಸುತ್ತಲೂ ಸೋಡುತ್ತಲ್ದೆ. ಅತ್ಯವಸರವಾಗಿ ಹೋಗಿ ಚಾಪಿಯ ಮೇಲೆ ಮಲಗಿದ. ಮಲಗಿದವರು ವಿಕ್ರಮನ ಆಟ, ಸ್ವರೂಪ ನೋಡಿದ್ದರೆ ಬೆಂಬೆ ಇರುತ್ತಿರಲ್ಲ. ಕೆಲವರ ಕಲ್ಪನೆ ಹೀಗೂ ಆಗಬಹುದು. ‘ಜೀಲಿನ ಜೀವನಕ್ಕೆ ಬೇಸಕ್ಕು ಆಶ್ಚರ್ಯಕ್ಕೆಮಾಡಿಕೊಂಡ ಕೈದಿಯೇ, ಭಾತ ರೂಪದಿಂದ, ರಾತ್ರಿ ಎಲ್ಲ ಜೀಲಿನಲ್ಲಿ ತಿರುಗುತ್ತದೆ’ ಎಂದು ವಾಕ್ಯ ಇವಾತ್ರ ವಾಕ್ಯೋತ್ಸವಣಮಾಡಲೇಬೇಕು ಅನ್ತವ್ಯದ್ವಾರ್ತೆ ತಲೆಕೂಡಲು ಬಣಿ ಬತ್ತಿದ ಮುಖದ ಮೇಲಿನ ವಿಕಾರಗಡ್ಡ ವಿಂಸಿಗಳು. ಲಂಗೋಟಿಯ ಚುಂಗನ್ನು ಸೆಲಕ್ಕು ಅಲೆಯಿಸುತ್ತ ತಿರುಗುವುದನ್ನು ಕಂಡು, ಭಾತ ಪಿಣಾಚಿ ಎನ್ನದಿರಬೇ? ಕೃಷ್ಣ ವಣ! ಗುಣಿಬಿಡ್ಡ ಗಲ್ಲ! ಬೆದರಿಕೆಯದ್ವಾರ್ಪಿ!

ಮಲಗಿದಲ್ಲಿಯೇ ಕೆಮ್ಮಿದ ಎದ್ದು ಕುಳಿತು ಮತ್ತೆ ಕೆಮ್ಮಿದ. ಕೆಮ್ಮಿನ ಪಿನೆಯಂತೆತ್ತು. ಕಾವಲಿನವರು ಕಂಡೀಲನ್ನು ಓಡಿಯ ತಿರುಗುತ್ತಿದ್ದರು.

ನರಡು ಬಡಿದುಕೊಂಡಿತು ಗರಂಟಿ. ವಿಕ್ರಹಮನು ಎದ್ದು ಹಾಸಿಗೆ ತೋರಿದು, ಎನ್ನೆ ತೋಯಿದ ಬಟ್ಟಿಯನ್ನು ಎತ್ತಿ ತಂದು, ಮಗ್ಗುಲಲ್ಲಿಯೇ ಇರಿಸಿ ವಾಲಗಿದ ಬರಾಕಿನ ತಗಡಿನ ಮೇಲೆ ಹರಣ್ಣ, ಉರುಳಿದ ಸಪ್ಪಣ್ಣಾಯಿತು ಎನ್ನೆ ಅರಿವೆಗಳನ್ನು ಕೈಯಲ್ಲ ತೀಗೆದುಕೊಂಡ. ಏಂತು ಹೀಗೇಕೆ ಮಾಡುವನು? ವೈ ಸುಷಟ್ಟಿಕೊಳ್ಳುವನೇ? ಜೇಲಿನ ಜಿವನವೇ ಸಾಕೆಂದು ಸಾವಿಗೆ ನಿಷ್ಠೆನಾಡನೇ? ಕತ್ತಲಿಲ್ಲಿ ಕುಳಿತು, ಕೈಯಾರಿ ನಡೆದ ಆಚೆಯು ಬದಿಗೆ. ಕೈಯಲ್ಲಿ ಎಲ್ಲಿ ಸಾಯು ಚೆಂದಿ ಇದ. ಹಿಂದಿನ ಗೋಡೆಯ ಬದಿ ನಿಂತ. ಮಾಡನಾಡಲು ತೊಡಗಾರ. ಅವನ ಮಾತುಗಳನ್ನು ಕೇಳಲು ಸಾಧ್ಯವಾಗದ್ದಕ್ಕೆ, ಲಾಡಸ್ಟ್ರೀಕರ ತಂದು, ಅಕ್ಕಣಿನ ಬೇಳೆಗೇ ಸನ್ನ, ಬಾಯಿಗಿಡಬೇಕನ್ನುತ್ತ ವಲಾಯನ ಗೃಹ ವಾಯುದ್ದೇವ!

“ ಸಾ ”

“ ಹೂಂ ”

“ ನಿಷ್ಠೆ ವೇ? ”

“ ಹೂಂ ”

“ ಸರತಿ ಬದಲಾಗುವ ಸಮಯಕ್ಕೆ ”

“ ಅನುಕೂಲವಿದ ”

“ ಹೆದರಬೇಡ ”

“ ಕಲಿತೇ ಇಲ್ಲ ”

“ ತೀಗೆದುಕೊಂಡಿಯಾ? ”

“ ಹೂಂ ” *

“ ಮಲಗಲಿಯಾ? ”

“ ಹೂಂ ”

“ ಮತ್ತೇನು? ”

“ “ ನೀವು ”

“ ನನ್ನ ವಿಖಾರ ಬೇಡ ”

ವಂಡೀ ಮಾತರಂ ”

ಭೂತವೇ ಆದ ಆಕಾಸೆ ಬೇಳಾಳೇಸ, ಹಾಸಿಗೆಯ ಮೇಲೆ ಹೊರಳುತ್ತು. ಕಾವಲು ಸೀಪಾಯಿಯನ್ನು ಕೂಗಿ ಕರೆದಿತು.

“ ಮಲ್ಲಪ್ಪ ”

“ ಇನ್ನೂ ಮಲಗಿಲ್ಲವೇ ? ”

“ ಈಗ ಎಚ್ಚರಾಯಿತು. ನಿಮ್ಮ ಸ್ವರ ಕೇಳಿದೆ. ತಂಬಾಕಕ್ಕೇ.... ”

“ ತೆಗೆದುಕೊಳ್ಳಿ. ಇದೇನು ರಾಯರೇ ? ವಿಶ್ವರೂಪ ದರ್ಶನ ಮಾಡಿಸುವಿರಿ ? ”

ನಕ್ಕೆ, ತುಂಬಾಕು ಕೂಂಡಣಿನೇ ಹಾ ಸಿಗೆಗೆ ಗಂಡು. ಕಾವಲು ಸೀಪಾಯಿ Allwell ‘ಲೆಲ್‌ಬೆಲ್’ ಎಸ್ಟ್ರೋಹೆಂಜ್ ಕಾಸಿದ. ಪಿಕ್ಕ ಮನು ಜೀಲಿನ ಕಂಬಳಯನ್ನು ಎಳೆದು, ತಂಬ ಹೊಡ್ ಸಿದ್ದಿಸಿರೆಬಹುದು. ಮಿಸುಗುತ್ತಲ್ಲಿ ಹೊರಕ್ಕೆತ್ತಿರಲ್ಲ. ಕಾವಲು ಪವರು ಕಲೆತು ಮಾತನಾಡುವಾಗಲೇ ಚಕಮಕಿ ಕಟ್ಟಿದು, ತಂಬಾಕು ದಾಂಡಿದ ಮುಸಿಗೆ ಬೆಂಕಿಯನ್ನಿರಿಸಿದ್ದರು. ಜೀಲಿನು ಅಹಮ್ಮದನಗರ ಸ್ಟ್ರೋ ಆಸ್ಟ್ರೀಲಿಯಲ್ಲಿ, ಗುಣವಚೆಯುತ್ತಲ್ಲಾವುವದನ್ನು ಒಬ್ಬ ಹೇಳಿದ. ಚಳವಳಿಯ ಆರ್ಥಿಕವನ್ನು ಒಬ್ಬ, ಹೊಸ ಜೀಲಿನು, ತಮ್ಮನ್ನು, ಕೈದಿಗಾಗಾನ್ನು ಕಾಣುವ ರೀತಿಯನ್ನು ಬೇರೊಬ್ಬಿ. ಕುಳಿತಲ್ಲಿಯೇ ಅಜೆಯ ಕೂಗಿದವನಿಗೆ ಉತ್ತರವೆಂದು ಕೂಗುತ್ತಿದ್ದರು.

ಬೆರಗಾಗಿ ತಿಕ್ಕಾರದ ಕಡೆಗೆ ನೋಡಿದೆರು. ಅತ್ಯಾತ್ಯ ನೋಡಿದೆರು. ‘ ಭಯಂಕರ ಬೆಂಕಿ ! ಉರಿ ಹತ್ತಿದ್ದ ! ಎಂದವನೇ ಏಟಿ ಖಾದಿದ. ಎಲ್ಲ ಸೀಪಾಯಿಗಳ ಸೀಟಿ ಖಾದಿಕೊಕ್ಕುತ್ತಲ್ದಿದ್ದವು. ಅಷ್ಟಿಸಣ ಬದಿಯಲ್ಲಿಯ ವಸ್ತು ಶಂಗ್ರಹಾಲಯದೆಡಿಗೆ ಥಾಪಿಸಿದೆರು. ಕ್ಷೇತ್ರಗಳೆಲ್ಲ ಎಚ್ಚತ್ತರು. ಬರಾಕುಗಳು ಬೆಳಗುತ್ತಿದ್ದವು, ಆಗ್ನಿನಾರಾಯಣ ಸ್ವಭಾವದಿಂದ. ಕೈದಿಗಳು ಕೃತಕಟ್ಟಿ ನಕ್ಕಿನಿಲಿಯಾತ್ತಿದ್ದೋ. ಜೀಲಿನು ಕೇರ್ಡಡತಿ ಬೇಡನೆನ್ನುತ್ತಿದ್ದರೂ ಒಡೆ ಬಂದ. ಸುಪ್ರಂಟಿಂಡೆಂಟರು ದೇವಿಯ ಪ್ರಸಾದ

ದಲ್ಲಿ ಮಗ್ನಾರಾದುದರಿಂದ ಹೊರಬರಲಿಲ್ಲ ಏನಾಗುವದೇ? ಯಾಕೆ ಈ ರೀತೆ ಗದ್ದೆ ಲವ್ಯೋ? ಎಂದರು ಕೈದಿಗಳ ಅರಿವೆಗಳು ಉರಿಯು ತ್ತವೆ. ಉರಿಯು ಆಟೋಪಕ್ರ ಒರಲ್ಹಾಲ್ಲಿದಂದರೆ ನಾನು ಒಂದು ವಾಡುವದನ್ನು? ಉರಿಯಲ್ಲ. ಸುಧುಮುದನ್ನು ನಾನೇಕೆ ಸೂರ್ಯಾಜಬೇಕು? ಸುಟ್ಟು ಬೂದಿಯಾದಾಗ ಇಂಗಾಗುತ್ತದೆ. ಒಂದು ಸೋಡುವೆ, ಎಂದು ಹೇಳಲು ಒಂದಷಣ ಮುಖದ ಹೇಳಿ ಉಗುಳಿದ್ದರೂ. ಅಗ್ನಾರಾರಾಯಣನು ಸತ್ಯಜಿವ್ಯೇಗಳನ್ನು ಕೂಟಿ, ಕೈದಿಗೆ ವಸ್ತುಗಳನ್ನು ಆಡುತ್ತಕೂಳುತ್ತಿದ್ದೇ. ಜ್ಯಾಲೆಗಳು ವಾಯುವಿನ ಹೆಂಡಳಿಂದ, ಶ್ರುಜ್ಞಲತ್ವವಾಗುತ್ತಿದ್ದಷ್ಟು. ಹೊತ್ತಂದು ಸ್ವರು ಹೊಯ್ದಲು ಹೇಳುವಿರುತ್ತಿದ್ದರೂ ಗೂಡೆ ಕಡುಬಿರಿ ಎಂದು ಕೂಗಿದರು. ಅಗ್ನಾರಾಯಣನು, ತನ್ನ ಭಾ.ಗ ಕಸಿಯಕೂಳುವ ರಾಕ್ಷಸರನ್ನು ಸನಿಹಂಕೂಬಾರದಂತ ಹ್ಯಾಲೀಯ ನಾಲ್ಕಿಗೆ ಮುಂದೂಡುತ್ತಿದ್ದೇ. ಬೆಂಕಿಯನ್ನು ಸೇರಿಯಂಥಾವುದು ಸಂಧ್ಯಾವಿಲ್ಲಿವೆಂದು, ಕಲೆತವರೆಲ್ಲ ಪ್ರೇಕ್ಷಕರಾದರು. ಕೈದಿಗಳು ಕೂಗಿ-ರೆಂಜಿ ರಾಂತರಾದರು. ಪಕ್ಕಮನು

“ಅಗ್ನಾಂತೋ ಸ್ವಾರ್ಪಾಣಾಂ...” ಎಂದು

“ಆಯ್ದುನೆ ವಾಡಿ ಆಮುತಿ ಕೂಡು”

“ತಾನೇ ಪ್ರಶ್ನೇಕ್ಷನಾರ್ಥಿವಾಗ ಕರೆಯುವುದೇಕೆ? ಕರೆಯ ಸೀರು ಕೆರೆ? ಸರ್ಕಾರದ ಪಕ್ಕಾ! ಪ್ರಜರು ಅಗ್ನಾಗಿ ಆರ್ಥಿಕೌಡುವರು. ಹೂಂ ಎಲ್ಲರೂ ನುಡಿಯಾರಿ ಅಗ್ನಾಯೇಸ್ವಾರಾಣ ಅಗ್ನಾಯಿ ಇನಂನಮವ್ಯಾ

ಪ್ರಾರ್ಥನೆ.

ಬೆಂಗಿನ ಗಂಜಿ ಒಡಲಲ್ಲಿ ಇಳಿದಿತ್ತು. ಬೆಂಕಿ ಹೇಗೆ ಹತ್ತಿತ್ತು? ಯಾರು ಹಚ್ಚಿದರು. ? ಒಳ್ಳೆಯದೇ ಅಯಿತು! ಸರಕಾರಕ್ಕೆ ಹಾನಿ ಆದವು ಆನಂದೆ ದೇಶದಲ್ಲಿ ಅರಿವೆಗಳ ಕೊರತೆ ಇರುವಾಗ ಸುಟ್ಟಿದುದು ತಪ್ಪಿ. ನಮ್ಮ ಉಪಯೋಗದ ವಸ್ತುಗಳನ್ನೇ ಹಾಳು ಮಾಡಿಕೊಳ್ಳುವುದು ಒಳ್ಳೆಯದಲ್ಲ. ಸರಕಾರಕ್ಕೆನು? ಮತ್ತೆ ಬಟ್ಟಿ ತರುತ್ತಾರೆ! ಆಡಳಿತಕ್ಕ ವಿಫ್ಫಾಗಳು ಉಪಸ್ಥಿತವಾಗಿರಬೇಕು. ಅಂತಹ ಹಾಸಿಗಳಾದರೆ.... ಬಿಜ್ಞಾನರುಳಿಸಲಿ. ರೀಲ್ಯೂ ಹಳ ಕಿತ್ತಲಿ. ತಾರಿನ ಖಂಬ ಕೀಳಲಿ. ಸರಕಾರಕ್ಕೆ ಬಿಸಿ ಹತ್ತಿತ್ತು? ಬೇರೆ ಬೇರೆ ವಿಧವಾಗಿ ವಾತನಾಡಿಕೊಳ್ಳುತ್ತಲಿದ್ದರು. ಜೀಲಿನ ವಸ್ತುಸಂಗ್ರಹಾಲಯದ ಉರಂಣಿಗಾಗಿ ಬೆಂಕಿ ಬೂದಿಯ ರೂಪ ಧಾರಣ ಮಾಡಿತ್ತು. ವಿಕ್ರಮನು ಕೊಸಿಯ ಚೀರ್ಕನ್ನನೇ ಆಗಿದ್ದು. ನಾವಜೀ ಬಂದವನೇ

“ ನಮ್ಮನೇ ಅಕ್ಕರನೆ ಬೇಳಣಿಸಬೇಕು ”

“ ನಾ - ವ - ಜೀ !! ”

“ ಅಹಂದು ಗುರೂಜೀ ”

“ ಹೇಗೆ ಬಂದ ! ”

“ ಹೇಗೆ ಹೋಗಿಷ್ಟೇನೋ ಕಾಗೆ ? ”

“ ತಂತ್ರಿಯೋಳಿಗಂದ ? ”

“ ಹೂಂ ”

“ ಅನಂತ ಧನ್ಯವಾದಗಳು ”

“ ತಪ್ಪಿಗೆ ಸಲ್ಲತಕ್ಕಿದ್ದು ”

“ ನಿನ್ನ ಧೈರ್ಯಕ್ಕೆ ಸಾವಜೀ ”

“ ಅನುಕೂಲವಾದಿರಿ. ಕಲಿಸಿದಿರಿ. ಎಣ್ಣೆ ಅರಿವೆ ಸಿದ್ಧವಾದ ಮೇಲೆ ಪನ್ನು ನೇನು? ”

“ ಯಾರೂ ನೋಡಲಿಲ್ಲವೇ ? ”

“ ಭಾರತ ಮಾತೆ, ಎಲ್ಲರಿಗೂ ಮಂತ್ರ ಹಾಕಿದ್ದಾಳೆ. ಮಂತ್ರ ಬೂದಿ ಎರಚಿದ್ದಾಳೆ, ಎಂದು ನೀತ್ತಿ ಹೇಳಿದಂತೆಯೇ ಆಯಿತು. ”

“ ಏನು ಮಾಡಿದೆ ? ”

“ ಎಣ್ಣೆ ಬಟ್ಟೆ ಕೊಂಡವನು ಸರಿಯುತ್ತೆ-ಸರಿಯುತ್ತೆ ಸಾಗಿದೆ. ಮುಳ್ಳು ತಂತಿಗಳ ದಾರಿಗಳನ್ನು ನೀವು ಹೊದಲೇ ಎಚ್ಚರಕೊಟ್ಟಿಂತೆ ಸಿದ್ಧಗೊಳಿಸಿದ್ದೆ. ಮೆಲ್ಲಿನೇ ಜಾರಾತ್ತಿದ್ದೆ. ಕಾವಲನು ತೂಕಡಿಸುತ್ತಿದ್ದೆ. ಎದೆಬಡಿದು ಕೊಂಡಿತು. ಬೇಡಾ ತಿರುಗಿ ಹೋಗೋ ಎಂದು ಮನಸ್ಸು ಹೇಳಿತು. ನಿಮ್ಮಿಂದ ಆಷ್ಟೇ ಪಡೆಯಿಂಬಂದಿದ್ದೆ. ಕೆಲಸ ಮಾಡಿದಾಗ ಸಿಕ್ಕರೆ, ಮತ್ತೆ ಮೂರು ವರ್ಷಗಳಾದಾವು. ಹೆಚ್ಚಿಂದಕ್ಕಿರಿಸಬೇಡವೆಂದು ಕೆವಿಹಿಂಡಿದೆ. ಕಾವಲನು ಕುಳಿತ ಹಾರಿಯನ್ನೇ ಬಿಟ್ಟೆ. ಕೆಲೆಯ ದಾರಿಗೆ ಸಾಗಿದೆ. ಅಲ್ಲಿಂದ, ವಸ್ತುದೇ ಬರಾಕಿನ ಹಿಂದೆಯೇ ಬಂದೆ. ಚಕವುಕಿ ಕಟೆದರೆ ಸಪ್ಪಳು ಆಗುವುದೆಂೱ ಭಿತ್ತಿ ! ತೂಕಡಿಸುವ ಸೀವಾಯಿಯು ಕಟ್ಟೆಯ ಕೆಳಗಿರಿಸಿದೆ, ಕಂಡ ಉನ್ನು ಮೆಲ್ಲಿನೇ ಎತ್ತಿದೆ. ತುಣುಕಿಗೆ ಹಚ್ಚಿ-ಬಳಕ್ಕೆ ತೂರಿದೆ. ಮೆಲ್ಲಿನೇ ಬರಾಕಿಗೇ ಬಂದೆ ”

“ ಕರೆ ಈಜಿಹೋಗುವೆನಂದಿದ್ದಿ ? ”

“ ಬರಾಕಿನಲ್ಲಿಗೆ ತಿರುಗಿ ಬರುವುದೇ ಯೋಗ್ಯವೆನ್ನುಸಿತು. ಎಲ್ಲರಂತೆ ಮಲಗಿಕೊಂಡಿ ”

“ ಧ್ಯೈರ್ ಶಾಲ ಸಾವಜಿ. ಕನಾಟಕದ ಕೇರಿ ತರುವಿ ನೀನು ”

ಕೈದಿಗಳು, ಕೈದಿಗಳ ಸ್ವಾಗತಾರ್ಥವಾಗಿ ಜಯಕಾರ ಗೈದರು. ನೂರು ಕೈದಿಗಳು ಬಿರ ತ್ತಲಿರುವುದನ್ನು ಕಂಡು, ವಿಕ್ರಮ ಸಾವಜಿಯರ ಸಂಪಾದವು ತಟಿಸ್ಕವಾಯಿತು. ವಿಕ್ರಮನಂತೆ ಸಾವಜಿ ಹೊರಬಂದು ಹೊಸ ಕೈದಿಗಳ ಬರುವಿಕೆ ನಿರೀಕ್ಷಿಸುತ್ತ ನಿಂತ. ಪರಿಚಿತರನ್ನು ಕಂಡು ಕೂಗಿ ಸಂತಸಪ್ಪಕ್ಕೆವಡಿಸುತ್ತ ಲಿಡ್ದರು. ಕೈದಿಗಳು ಬರಾಕಿನಲ್ಲಿಹೊಕ್ಕರು. ವಿಕ್ರಮನ ಬರಾಕಿನಲ್ಲಿಯೂ ಇಪ್ಪತ್ತು ಕೈದಿಗಳಿಗೆ ಪ್ರವೇಶದಾರೆಯಿತು.

ತನ್ನ ಪರಿಚಿತರಿರುವರೇನೋ ಎಂದು ನೋಡುತ್ತಲಿದ್ದ . ಅಪರಿಚಿತ ಮುಖಗಳಾದರೂ ಕನ್ನಡಿಗರೆಂದು ತಿಳಿದ . ಸ್ವಾಗತಿಸುವ ಸಿಯಮಕ್ಕೆ ತಲೆಬಾಗಿ, ಸ್ವಾಗತ ಕೂರಿದ . ಕೆಲವರು ಕುಲಗೊತ್ತುವಿಚಾರಣೆ ಪ್ರಾತಂಭಿ ಸಿದರು . ಎಲ್ಲಿಂದ ? ಏತಕ್ಕೂ? ಯಾವ ಲಾರು ? ಹೆಂಡರು ಮಕ್ಕಳು ? ದಳೆಂದು ಬಂದಿರುವರೆ ಖಾದೆ ಕಡೆಗೆ ಗಮನ ಕೊಡದೇ ಕೇಳಿದರು . ವಿಕ್ರಿ ಮನು ಈಷಾಸನಾರ್ಥಿಯಾಗಿ ಮಾಡಿದ .

ಆಕ್ಷಾಸೇ ಬೇಚಾಳಿಸನನ್ನು, ಎವೆ ಇಕ್ಕೆದೇ ಬಡಕ ನ್ಯೂಕ್ ಬಂದು ನೋಡುತ್ತೊಡಗಿತು . ನೋಡಿದವನು ಹೊಸಬನೇ ! ಪಕ್ಕಮನನ್ನು ಅದೇಕೆ ಈ ರೀತಿ ನೋಡುವನು ? ಪರಿಚಿತನಿರಬಹುದಂದು ಕೂಂಡರು ಇಕ್ಕೆಲದವರು . ಪಕ್ಕಮನು ಅಂಗಾತ ಮಳಗಿ, ತಗಡಿಸ ತೂತಿಸುಳಗಿದ ಪೂರಿಬರುವ ಸೂರ್ಯ ಬಿಂಬ ನೋಡುತ್ತಲಿದ್ದ . ಹೊಸಕ್ಕೆದಿ ಮೆಲ್ಲನೇ ಎದ್ದು ಬಂದು ಹೋಡಿದ . ‘ಇರಬಹುದೇ?’ ಎಂದು ಕೊಂಡ . ತಾನೇ ನೋಡಿದ, ಉಳಿಸಿದ, ತಿಸಿಸಿದ, ಗಳೆಯನಲ್ಲ’ ಎನ್ನಿಸಿರಬಹುದು . ತನ್ನ ಸ್ಥಳದಲ್ಲಿ ಕುಳಿತ . ಸಂಶಯ ಸಿವಾರಣೆ ಆಗಲಿಲ್ಲ . ಅನುಮಾನವು ಮತ್ತೆ ಇಣಿಕೊಡಿಸುತ್ತಲಿದ್ದಿತು . ಕೃದಿಗಳ ಉಳಿಟ ಬಂದಿತು . ಬಡಲಲ್ಲಿ ಇಳಿದಿತು . ಅಕ್ಕಾಸೇ ಬೇಚಾಳೇಸ ರೊಟ್ಟೆಯನ್ನು ಕೂಂಡು, ತಂತಿಗೆ ಅಂಟಿಸಿ, ರಸಾಯನವನ್ನು ಬೇಡಿದವನಿಗೆ ಸೀಡಿ, ಬಿಂಬೋಪಾಸನೆಯಲ್ಲ ಮಗ್ನಾದ . ಹೊಸಬಿಡ ಪರಿಚಯ ಮಾಡಿಕೊಕ್ಕಿ ವುದರಲ್ಲ, ಜೋರಾಸು ತತ್ತ್ವರನಾಗಿದ್ದ . ಹೊಸಬನು ತನ್ನ ಹಟ ಬಡದಲೇ ನೋಡುತ್ತಿದ್ದ . ಕಾಕ್ಕಾಸೇ ಬೇಚಾಳೇಸ ಎದ್ದು, ತನ್ನಡಿಗೇ ಬರುತ್ತಿರುವಂತೆ ಕಂಡಿತು ಅವನಿಗೆ . ವಿಕ್ರಿಮನು ನೂರಷಿ ತಿರುಗುವ ವಿಚಾರದಿಂದ, ನಡೆದಿದ್ದ . ಆದುವ ಮಾತು ಕೇಳಿದ ಕಿವುದನಂತ, ಗದ್ದಲ ನೋಡದ ಕುರುಡನಂತೆ ಸಾಗಿ . ಹೊಸಬನು ಕುಳಿತ ಆಳಿದವರೆಗೂ ನಡೆದ . ಎತ್ತೊ ನೋಡಿದವನು ಹೊಸಬನನ್ನು ನೋಡಿ—

“ ಅಕ್ಕರ ಸಾಹೇಬ ! ಅಕ್ಕರಸಾಹೇಬ ! !

“ ವಿಕ್ರಮ ! ವಿಕ್ರಮ !! ” ವಿಕ್ರಮನು ಅಕ್ಷರ ಸಾಹೇಬನನ್ನು ಸಾವರಿದು ಆಲಂಗಿಸಿದ. ಒಬ್ಬ ರನೊಬ್ಬರು ಸೋಡಿ ಮತ್ತೆ ಆಲಂಗಿಸಿದರು. ‘ಸಾಹೇಬ-ಸಾಹೇಬ’ ಎನ್ನುತ್ತ ಸಗದ್ದ ತಿತಕಂಠನಾದನು. ಸಾಹೇಬರ ಸುಧಿಯೇ ನಿಂತಿತು ಆಸಂದದ ಉದ್ದೇಶವಾದರದ್ವೈತಕವಾಗಿ ನಾಲ್ಕು ಕಣುಗಳು ನೀರನ್ನು ಇಳಿಸಿದವು. ಕೈದಿಗಳಿಲ್ಲ ಗೆಳೆಯರ ಮಿಲನ ಕಂಡು ಹಷಿಟರಾದರು ವಿಕ್ರಮನೇ ಕೈ ಕುಲುಕಿ—

“ ಸಾಹೇಬ ಚಮತ್ವಾರಿಕ ಮಿಲನ !! ”

“ ಅಲ್ಲಾನ ಸಂಕಲ್ಪ ! ಸಂಕಲ್ಪ !! ”

“ ಅಲ್ಲಾಗಿಗೆ ಮಣಿಯಾಗಿರುವೆ ”

“ ಪ್ರವಿ ನಲ್ಲಿಗೇ ಬಂಡೆ ! ಆನಾನೆ ನನಗೆ !! ”

“ ಬನ್ನಿ ಕೂಡ್ರುವಾ ಜನ್ನಿ ”

ವಿಕ್ರಮ, ಅಕ್ಷರಸಾಹೇಬರನ್ನು ಎಳೆದ. ನಾಬರು ಎಳೆದಂತೆ, ಸಂದರ್ಭದಲ್ಲಿ ನಾನು ಚಾವೆಯ ಮೇಲೆ ಕುಳಿತರು. ಇಬ್ಬರೂ ಗಡ್ಡ ತೀಡಿದರು ಮಾದಲಡ್ಡ ಕೈದಿಗಳಿಗೆ ಅಜ್ಞರಿಯ ಪರಮಾಧಿ ! ವಿಕ್ರಮನ ಮಾನವೃತ ಮುರಿಸಿದ ಇವನಾರು ? ? ಹುಜ್ಜನಂತೆ ಬಿದ್ದು, ಯಾರೊಡನೆಂಂಬ ಮಾತನಾಡದ ವಿಕ್ರಮನನ್ನು ಕಂಡಿದ್ದರೂ, ಈಗ ಕುಣಿಯೋಣವೇ ಎನ್ನುಸಿತು. ಕೈದಿಗಳಿಲ್ಲ ಗೆಳೆಯರು ಮಾತನಾಡಿಕೊಳ್ಳಲಾಗಿದ್ದರು. ವಿಕ್ರಮನು ಗಡ್ಡಲವೇ ಚೇಡವೆಂದು ಸಂಕೀರ್ಣ ಗಡ್ಡದಿಖಲ್ಲ ಕರಡೊಯ್ದು ಕುಳಿತ.

“ ಸಾಹೇಬ, ದೃಷ್ಟಿಯಲ್ಲಿ ನಾನು ”

“ ಶುಚವಾ ”

“ ತಂದೆಯೇ ಮಂಗನಿರುವಲ್ಲಿ ಬಂಡೆ ! ”

“ ನಿಮ್ಮ ಏಂತೆಂತಿಂದರು ಎಳಿತೆಂದಿತು ”

“ ಕೇಳಿದೆ ಕೋಡವಿಲ್ಲವಷ್ಟೇ ? ”

“ ಏನು ನಾತು ನಿಮ್ಮದು ”

“ ಕೇಳುವ ಕುತೂಹಲ ನನಗೆ ”

“ ಕೇಳಿ. ನೀವು ಕೇಳಿದವ್ಯು ಆನಂದ. ಏನು ? ”

“ ನಿವ್ಯಾಸ್ಯ ಬಂಧಿಸಿದು ಏಕೆ ? ”

“ ವಿಕ್ರಮರಾವ. ಅಭಾನ್ ಸ್ಪೇರಣೆಯೇ ಶಾರಣವೆಂದು ನಾನು ತಿಳಿದಿದ್ದೇನೆ ಬಂಧಿಸಿ, ತ್ವರಿಸಿ, ಸರೆಮನಗೆ ಅಟ್ಟಿದರೆಂದು ಹೊರಿಷ್ಟಿದ್ದಿಲ್ಲ. ಸಂತೋಷವಿದೆ.” ಗೆಡೆಯರು ಸಂತೋಷಿತರಾಗಿ ಒಬ್ಬರನ್ನೂ ಬ್ಬಿರು ಅಪ್ಪಿದರು. ಗಡ್ಡಗಳು ತಿಕ್ಕಾಡಿದವು. ಪ್ರಕೃತಿ ದೇವಿಯಾ ಲಾಸ್ಯ ವಾಡಿದಳು. ಪ್ರಪುಲ್ ಸರುನೆಯಾಗಿ, ಸಂಕೇಶ್ವರ ಪ್ರಷ್ಟಗಳನ್ನು ಕಂದರ ಮೇಲೆ ಸುರಿದಳು. ಗಾಳಿಗೆ ತೂರಿ ಸಂಕೇಶ್ವರ ಹೂವುಗಳು ಪಟ್ಟಪಟಿ ಉದುರಿದವು.

“ ಅಕ್ಕಿರಣಹೇಬಿ ನಜಿದೆನ್ನೇಲ್ಲ ಹೇಳಲೇಬೇಕು. ”

“ ನೀವು ಶ್ರೀಕೃಂಖಾತ್ಮ ಬಂದಿರಿ. ಮರುದಿನವೇ ಅರಣ್ಯ ಸಂಚಾರಕ್ಕೆ ಅಪ್ಪಣಿ ಆಯಿತು ಹತ್ತಿಂಬು ತಾಲೂಕಿನ ಹಪ್ತೆ ಲಾಟಿ ಮಾಡಿದ ವರು ಅರಣ್ಯದಲ್ಲಿ ವಾಸಿಸಿದ್ದಾರೆಂದು ಸಂಶಯ ಪರಕಾರಕ್ಕೆ. ಅದನಿಯನ್ನು ದಿನಾಲೂ ಸುತ್ತುವುದೇ ಕೆಲಸ. ಒಬ್ಬರೂ ಸೇರಿ ಸಿಕ್ಕಲಿಲ್ಲ. ನಮ್ಮ ಐವತ್ತೂ ಜನ ಬೇಸತ್ತರು ಸಮಯಕ್ಕೆ ಉಟ್ಟಿವಿಲ್ಲ. ಉರಿಬಿಸಿಲಲ್ಲಿ ತಿರುಗುವುದು. ನೀರು ಕೂಡಾ ಡೊರೆಯದ ಕಾಡು. ಶಾರಣವಿಲ್ಲದೇ ಗುಂಡು ಹಾರಿಸಲು ಡಿ. ಎಸ್. ಪಿ. ಯ, ಹುಕುಮು ಕಾಲಕಾಲಕ್ಕೆ! ”

“ ಎಷ್ಟು ದಿನ ? ”

“ಶಿಂಗಳು ಕಳೆದಿತು. ಒಬ್ಬನೂ ಕೈಗೆ ಸಿಕ್ಕಲಿಲ್ಲ. ಬೆಳಗಾಗುತ್ತಲೇ ಹಪ್ತೆ ಲಾಟಾಯಿತು. ಟಿಪಾಲ ಕಸಿದರು. ಸ್ಪೇಕನ್ ಸುಟ್ಟಿರು. ಜಪ್ತರಭಸ್ತುವಾದವು. ಗೊಡನ ಒಂದೂಕನ್ನೇ ಒಯ್ದರು, ಸುದ್ದಿಗಳು ಬರುತ್ತಿದ್ದವು. ”

“ ನೀವೇಕೆ ಸರೆಮನಂಗೆ ಬಂದಿರಿ ? ಅದನ್ನು ಹೇಳಿ. ”

“ ಒಂದು ದಿನ ರಾತ್ರಿ ಗಡದಡಿಯಲ್ಲಿ ಮಲಗಿದ್ದೇವೆ. ಒಬ್ಬಿಬ್ಬರು ಎಚ್ಚರವಾಗಿದ್ದರು. ನಾನೂ ಎಚ್ಚರಿದ್ದೆ. ಗುಂಡಿನ ಸಪ್ಪಳು ಕೇಳಿತು. ಎಲ್ಲರೂ ಹುಡುಕಲು ಕತ್ತಲಲ್ಲಿ ನಾಗಿದೆವೆ. ಒಬ್ಬನೇ ಕೈಸೆರೀಯಾದ. ಡಿ. ಎಸ್. ಪಿ. ಯವರು ಗಡಕ್ಕಿಬಿಗಿಸಿದರು ಅವನನ್ನು. ಗುಂಪಿನ ವಿವರ್ಯಾ ತಿಳಿಯಲು ಪರಿ-ಪರಿಯಾಗಿ ಒಂಸಿರಿದರು. ಅವನು ಭಾಯಿ ಬಿಡಲಿಲ್ಲ. ರಾಷ್ಟ್ರೀಯ ಸಫರ್ಕದವನೆಂದೇ ಹೇಳಿದ. ನಾಯಕನ, ಸದಸ್ಯರ ಹೆಸರು ಕೇಳಿದರು. ಎಲ್ಲವೂ ತಾನೇ ಎಂದೆ. ಡಿ. ಎಸ್. ಪಿ. ಯವರು ಕೋರ್ಪಸೊಂಡರು. ಕಣ್ಣ ಕೀರ್ತಿಸುವೆ ಎಂದರು. ಚಡ್ಡ ಸುಲಷುವೆ ಎದಕು, ಕೊನೆಗೆ ಗುಂಡಿಕ್ಕಿ ಕೊಲ್ಲಿಸುವೆ ಎಂದರು. ಕೊಲ್ಲು ಎಂದು ಎದೆ ಉಬ್ಬಿಸಿದ. ಗುಂಡಿಕ್ಕೆಲು ಆಜ್ಞೆ ಮಾಡಿದರು. ”

“ ಯಾರಿಗೆ ! ”

“ ನನಗೇ ! ಒಂದೂಕಣ್ಣ ಎತ್ತ ಗುರಿ ಜರಿಗು ಸಂತೆ. ಡಿ. ಎಸ್. ಪಿ. ಯವರು, ಈಗಲಾದರೂ ಹೇಳಿಂದರು. ‘ ಏನೆ ಉಬ್ಬಿ ನಿಂಬಿರುವೆ. ಹೊಡಿ, ಎಂದು ಹಮ್ಮಸಗೊಂಡು ನುಡಿದ. ಗುಂಡಕ್ಕಲು ಕರೊರ ರಾಗಿ ನನಗೆ ತಿಳಿಸಿದರು. ನನ್ನ ಹೈ ನಡುಗಿತು. ದೇಶ ಪ್ರೇರಿಯನ್ನು ಹೊಟ್ಟಿಗಾಗಿ ಕೊಲ್ಲಲಿಯೋ ? ಎನ್ನಿಸಿತು ಕೈ ಕಂಪಿಸಿತು. ಬಂದೂ-ಕಣ್ಣ ಬೀಸಿ ಒಗೆದು ನಾನು ಹೊಡಿಯಾವಡಿಲ್ಲವೆಂದೆ. ಅವಿಧೇಯನೆಂದು ನನ್ನ ಕೈಗಳಿಗೆ ಬೇಡಿಗಳು ಬಂದವು. ”

“ ಅವನದೇನಾಯಿತು ? ”

“ ನನ್ನಂತೆ ಅವನನ್ನೂ ಲಾಕ್ಷ್ಮಿನಲ್ಲಿರಿಸಿದರು. ಮೂರು ವರ್ಷ ಕರಿಣ ಶೀಕ್ಕೆ ಹೊರಿಸಿದರು. ”

ಕೈಯಲ್ಲಿ ‘ ಸಂಯಾಕ್ತ ಕನಾರ್ಚಕ ’ ವೃತ್ತಪತ್ರ ಹಿಡಿದು ಕೂಗಿತ್ತ, ಒಂದು ಗುಂಪು, ಮಹಾರಾಷ್ಟ್ರಿಯರು ಮರಾರಿ ಪತ್ರ ಹಿಡಿದು ಕೂಗುತ್ತ ಹಿಂದಿ, ಇಂಗ್ಲೀಷ ಪಶ್ಚಿಮ ಎತ್ತಿ ತೋರುತ್ತ ಬಂದರು. ನಿಕ್ಕ ಮನು ಎದ್ದು ಬರವಾಡಿಕೊಂಡ ಎಲ್ಲರನ್ನು ಗಡದಡಿಯಲ್ಲಿ ಪ್ರಮುಖರು

ಕುಳಿತರು. ಜೋಗನೇ ವೃತ್ತಪತ್ರಗಳನ್ನು ಲ್ಲಿ ತೋರುತ್ತಿದ್ದ. ಕುಂಬಣ್ಣನು ‘ಎನಾಗುವದೋ ಆಗಲಿ. ಯಾರವಾತು ಕೇಳುವುದೂ ಬೇಡ. ಒಂದು ಕೈ ತೋರಿಸಿ ಬಿಡೋಣ’ ಎಂದು ಅಭ್ಯರಿಸಿದ. ಸಾವಜಿ-ಶಾಮರ ಬೆಂಬಲವಂತೂ ಬೆಂಬತ್ತಿತ್ತು.

“ ಏನು ? ವಿಷಯ ತಿಳಿಸಿರಿ ”

“ ಎಲ್ಲ ವೃತ್ತಪತ್ರಗಳ ಕುತ್ತಿಗೆ ಕೊಯ್ದಿದ್ದಾರೆ. ಕೊಯ್ದುಕೂಡ ದೆಂದು ಕರಾರಿತ್ತು ”

“ ಏನು ಮಾಡಬೇಕೆನ್ನುವಿರಿ ? ”

“ ಸುಪ್ರಿಂಟಿಂಡೆಂಟನ ಮುಖದ ಮೇಲೆ ಉಗೆಯೋಣ. ಮೆತ್ತಗೆ ಕೆಂಡರೆ ಮೊಳಕ್ಕೆ ತಿವಿತ ! ”

“ ಸುಮ್ಮನೇ ಗದ್ದಲ ಮಾಡಿರಿ. ಕೇಳಲು ಹೋಗುವುದು ಸಂ. ನಾಲ್ಕು ಜನ ಸಾಕು. ಹೋಗಿ ಕೇಳೋಣ. ”

“ ಅವರ ಅಪ್ಪನ ಮನೆ ಆಳಲ್ಲ, ಹೋಗಿ ಕೇಳುವುದಕ್ಕೆ. ಮಹತ್ವದ ಸುದ್ದಿ ಇರಲೇಬೇಕು. ಬೇಕೆಂದೇ ಬ್ಲೇಡಿನಿಂದ ಕತ್ತರಿಸಿ ಕೊಟ್ಟಿದ್ದಾರೆ. ” ಗದ್ದಲದಲ್ಲಿ ಒಬ್ಬನು ಅಪ್ಪಳಿಸಿದ.

“ ಕತ್ತರಿಸಿದ ಸುದ್ದಿಯನ್ನು ಹೇಳಿದೇ ಇದ್ದರೆ ಮೊದಲಿನಂತೆ ಮಾಡಲೇಬೇಕು. ಕರಿಗಳಿಂದ ತಿಳಿದಿದ್ದಾರೆ. ”

“ ಮಾತನಾಡುತ್ತ ವೇళೆ ಕಳೆಯಬೇಡಿ. ಬೇಗನೇ ಸಿರಾಧ ಮಾಡಿರಿ ” ಬೇರೊಬ್ಬ ನುಡಿದ.

“ ಎಲ್ಲರಿಗೂ ಸಂಬಂಧಿಸಿದ ವಿಷಯ ಇದು. ಬರಾಕಿನ ಎಲ್ಲರನೂ ನಿಚಾರಿಸೋಣ ” ನಿಕ್ರಮಸೆಂದ.

“ ಕೇಳುವುದು ಬೇಡ. ಗದ್ದಲು ಮಾಡಿದರೆ ತಾನೇ ತಿಳಿಯುತ್ತದೆ, ಕೂಡಿದ ಜನ. ತಲೆಗೊಂದು ಮಾತಾಡುವರು. ”

“ ವ್ಯಂಗವೇ ಪ್ರಕ್ಷುಭ್ಯಾದರೆ ಕೆಳಿಫಲವನ್ನು ಎಲ್ಲರೂ ತೀನ್ನಬೇಕಾಗುವದು. ”

“ ಕೇಳಲೇಬೇಕು ಎಲ್ಲರನ್ನು ಕೇಳಬೇಕು ”

ಎಲ್ಲರೂ ಏಕಕಂತದಿಂದ ಕೂಗಿದರು. ವಿಕ್ರಮನೇ ಧುರಿಣಿ ಸೇಂದು ಒಪ್ಪಿದರು. ಜೀಲರನ ಸಂಮಾತಿ ಹಡೆದೇ ಗೆಳೆಯರನ್ನು ಕಂಡ. ಮುಖಿಂಡರ ಮರಣವಾಗ್ತೆ ಇರಬಹುದೆಂದರು. ಕೈದಿಗಳು ಯರವಡಾ ಜೀಲಿನಿಂದ ವಾರಾದ ಸಂಗತಿ ಸುಧಿತವಾಗಿರಬಹುದು. ಹೋರಾಟವು ಹೆಚ್ಚಿರಬಹುದು. ಅನೇಕ ರೀತಿಯಾಗಿ ತರ್ಕವಿತರ್ಕಗಳು ನಡೆದವು. ಜೀಲರನನ್ನೇ ಕಾಣಲು ವಿಕ್ರಮನ ಸೇತ್ತುತ್ವದಲ್ಲಿ, ಹತ್ತು ಜನ ಹೋರಬಿರು. ಜೀಲರನು ಎದುರಾಗಿ ಬಂದು ಕೇಳಿದ

“ ಏನು ಬೇಕು ? ”

“ ಪುತ್ತು ಸತ್ತುದೆ ಮಹಿನ್ನದ ಸಂಧಿ ”

“ ಗೆಳೆಯರೇ, ಸುಮಾನೇ ಪ್ರಯತ್ನಿಸಬೇಡಿ ”

“ ಹೇಡುವುದಿಲ್ಲವೇ ? ”

“ ತಿಳಿಸಕೂಡದಾಗಿ ಆಜ್ಞೆ ಆಗಿದೆ ”

“ ನೀವು ನಿಮ್ಮ ಆಜ್ಞೆ ಚಾಲಿಸಿರ ಸಮಾಂದರಿಣಿರ ಆಜ್ಞೆ ನಾವು ಸಾಲಿಸುತ್ತೇನೆ. ”

“ ಏನು ಮಾಡುವಿರಿ ? ”

“ ನೀವು ತಿಳಿಸುವುದಿಲ್ಲವಷ್ಟೇ ? ”

“ ಇಲ್ಲ, ತಕ್ಷವಿಲ್ಲ ”

ಹತ್ತು ಜನರೂ ಬರಾಕಿಸ ಕಡಗೆ ಸದೆದರು ಎಲ್ಲರೂ ಮೂನವೃತ್ತಬದ್ದರು. ಮುಖ ಸೆಲಕ್ಕಿರಿ ‘ಮುಂದೇನು ಮಾಡುವುದೂ....’ ಎಂದು ವಿಚಾರ ಮಗ್ನಾಗಿದ್ದರು.

“ ಗೇಳಿಯರೆ, ಮಹಾತ್ಮರು ಮರಣಾಂತಿಕೆ ಉಪವಾಸ ಪ್ರಾರಂಭಿಸಿದ್ದಾರೆ ಆಗಾಖಾನರ ಅರಮನೆಯಲ್ಲಿ. ಬ್ರಿಟಿಷರ ದಣ್ಣಳಿಕೆಯು ನಿಷೇಧಾರ್ಥ ಮರಣಾಂತಿಕೆ ಉಪವಾಸ! ”

ಉಚ್ಚ ಘ್ರನೀಯಿಂದ ಕೂಗಿದುದು ಕೇಳಿತು. ವಿಕ್ರಮನು ಜೋತೀಗಾರರೊಡನೆ ಹಿಂತಿರಾಗಿ ನೋಡಿದ. ಆಕಾಶವಾಣಿ ಆಯಿತೆ? ಕೂಗಿ ಸಂದೇಶ ಬೀರಿದವರು ಯಾರು? ಜೇಲರನೂ ಕೂಗಿದವರನ್ನು ತೋರಿಸುತ್ತಿದ್ದ. ವಿಕ್ರಮನು ಕಣ್ಣಾಗಿ ಅರಳಿಸಿ ನೋಡಿದ. ಚಣ್ಣಾಗಿ ಲಂಡ ಅಂಗಿ, ಜೇಲ ನಂಬಿರಿನ ಮುದ್ರೆಯ ಕೈದಿಗಳೇ ಕಂಡರು. ಮಹಾತ್ಮರು ಉಪವಾಸದ ವಾರ್ತೆ ತಿಳುಂಟಿದವರು ದೇವತೆಗಳೇ? ಮೊದಲು ಕೂಗಿದವರೆ ಸಂಶಯ ನಿವಾರಣೆಗಾಗಿ ಕೂಗುತ್ತಲೇ ಮುಂದೆ ಬಂದರು. ಗೆಳಿಯರೇ; ಮಹಾತ್ಮರು ಉಪವಾಸ ಪ್ರಾರಂಭಿಸಿದ್ದಾರೆ. ಬ್ರಿಟಿಷರ ನಿಷೇಧಾರ್ಥವಾಗಿ.

ಕೂಗಿದವರ ಪರಿಚಯ ವಿರಲೇ ಬೇಕು. ಸಂತಸದಿಂದ ಓಡಿದ. ಹತ್ತು ಜನರೂ ಓದಿದರು. ಕೂಗಿದವರು ಅದೇ ಜೇಲಿನಲ್ಲಿ ಕಾಲಿರಿಸಿದ ಪರಿರಬೇಕು. ನಂಬರು ಹೊಸ, ಬಟ್ಟೆ ಹೊಸ! ಜಾಪಿಯ ಸುರಳ ಕೈಯಲ್ಲಿದ್ದಿತು. ಸಾಗರಬಿದ್ದ ಹೊಸಬರ ಪಾದಕ್ಕೆ ವಿಕ್ರಮನಂತೆ ಕೈದಿಗಳಿಲ್ಲ ಹಣಿ ತಟ್ಟಿಸಿ ಪೆಮ್ಮೆಸ್ವರಿಸಿದರು. ‘ಮಾಸ್ತರ! ಮಾಸ್ತರ!! ಎಂದು ಕುಣಿದಾಡಿದರು. ಮಾಸ್ತರರ ಸುರಳಿಯನ್ನು ಒಬ್ಬ, ಥಾಲಿಪಾಟುಗಳನ್ನು ಒಬ್ಬ, ತೆಗೆದುಕೊಂಡು ಸೇವಕರಂತೆ ನಡೆದರು. ಬರಾಕಿನವರಿಗೆಲ್ಲ ಮಾಸ್ತರರು ಬಂದರೆಂಬುದನ್ನು ತಿಳಿಸಿದರು. ಮಹಾತ್ಮರ ವಾರ್ತೆ ಯನ್ನು ಮುಟ್ಟಿಸಿದರು.

‘ಮಾಸ್ತರ’ ಎಂದರೆ ಕನ್ನಡ ನಾಡಿಗರೆದುರು, ಅವರ ಚಿತ್ರನಿಲ್ಲುತ್ತದೆ. ಪ್ರತಾಂತ ಮುಖಮುದ್ರೆ. ತುಂಬಿದ ಕೆಂಪನೆಯಮ್ಮೆ. ತೇಜಕೀವೆತ್ತದ್ದುಂಟು ಸತತಪೂರ್ಕಿರುನಗೆಯ ಮೊಗ. ಅವರು ಶಟ್ಟು, ಜಣ್ಣಾಕಿದುದನ್ನು ಕಂಡದು ಜೇಲಿನಲ್ಲಿಯೇ. ಒಂದು ಸಂಜೀ ಉದ್ದೇಶ

ಕೈಯಲ್ಲಿ ಒಂದು ಚೀಲ ಅಗಲದೇ ಇರುವುದು. ಮಾಸ್ತರರೆಂದರೆ ತಂಡೆ, ತಾಯಿ, ಬಂಧುಭಳಗ ಜನಕೈ. ನಯ-ನುಡಿಯಂದ, ಸೇವೆಯಂದ, ನಾಡಿಗೇ ಪ್ರಿಯರಾದವರು. ಮೂರನೆಯ ವರ್ಷದ ಬ್ರಿ, ಕಾ. ಮಾಸ್ತರ ರಿದ್ದರಂತೆ. ಅಸಹಕಾರದ ಆಂದೋಲನೆಯಲ್ಲಿ ಶಿಕ್ಷಕ ವೃತ್ತಿಗೆ ಶರಣ ಹೊಡಿದು ರಾಷ್ಟ್ರದೇವಿಗೆ ತಮ್ಮ ಜೀವನವನ್ನೇ ಮುದುಸಿಟ್ಟಿದ್ದಾರೆ. ಮಾಸ್ತರ ವೃತ್ತಿಯಂದ ದೂರವಾದರೂ ‘ಮಾಸ್ತರ’ ಎಂದು ಕರೆಯುವದಕ್ಕೆ ಇನ್ನೂಬಂದು ಕಾರಣವಿದೆಯಂತೆ. ಧಾರವಾಡದಲ್ಲಿಯ ರಾಷ್ಟ್ರೀಯ ಕಾಲೆಗೆ ಅಧ್ಯಾಪಕರಾದುದು. ಮಾಸ್ತರರು, ಹುಡುಗರಿಗೆ ಹುಡುಗರು, ಹಿರಿಯರಿಗೆ ಹಿರಿಯರು, ಕೀರಿಯರಿಗೆ ಕೀರಿಯರಾಗಿ ನಡೆಯುವುದು ಅವರ ಜೀವನವೈತ್ತಿಷ್ಟ್ಯಾ. ಕಾಂಗ್ರೆಸ್‌ನ ಪ್ರತಿಸಚಿಯಲ್ಲಿ ಚೀಲದೊಡನೆ ಮಾಸ್ತರರು ಇದ್ದೇ ಇರುವರು. ಕನ್ನಡ ನಾಡಿನ ಪಟ್ಟಣ-ಹಳ್ಳಿ ಪ್ರಸ್ತಾವಣೆ, ಮಾಸ್ತರರ ಕಾಂಗ್ರೆಸ್ ಪ್ರಚಾರಕ ಭಾಷಣ ಕೇಳಿದವರೇ ಇಲ್ಲ. ಮಾಸ್ತರರು ನುಡಿದಂತೆ ನಡೆಯುವದಿಲ್ಲವೆಂಬ ಅಪಶ್ರುತಿಯೂ ಇದೆ ಕಾಂಗ್ರೆಸ್‌ನ ತತ್ವದ ವಿರುದ್ಧ ವರ್ತಿಸುವರೆಂಬ ಅಪವಾದದ ಸಂಡಿಯೂ ಅವರ ಹೊಳಪು ತಲೆಯನ್ನೀಲಿದೆ. ಹರಿಜನ ಕೇರಿಗೆ ಒಂದು, ಕಸಗುಡಿಸುವರು. ಹರಿಜನೋದ್ಧಾರವಾಗಲೇಬೀಕೆಂದು ಆವೇಶ ಭಾಷಣಬೀರೆ, ಉಂಟಕ್ಕೆ ಕರೆದರೆ, ಕರಸನ್ನೇ ಬೀರಿ, ಪಲಾಯನ ಹೇಳುವರೆಂದು, ಹರಿಜನರೇ ಆಡಿ ಕೊಳ್ಳುವರು ಹರಿಜನಕೇರಿಯನ್ನು ನೋಡಿದ್ದಕ್ಕೆ ಒಮ್ಮೆ, ಕೇರಿಯಲ್ಲಿ ಕಾಲಿಂಸಿದುದಕ್ಕೆ ಒಮ್ಮೆ, ಕಸಗೂಡಿಸಿದುದಕ್ಕೂ ಒಮ್ಮೆ, ಮುಟ್ಟಿದುದಕ್ಕೂಬಮ್ಮೆ, ಇಮ್ಮನೆಲ ಸ್ತಾನೆಮಾಡಿ, ಯಜ್ಞೋಪವೀತ ಒದಲಿಸಿ. ನಾಲ್ಕುನಾಲ್ಕು ಸಲ ಪಂಚಗವ್ಯಕುಡಿದು, ಪ್ರಾಯಃ ತ್ವತ್ ವೆಂದು ಸಾವಿರ ಗಾಯತ್ರೀ ಜಪಮಾಡಿ, ತುತ್ತಾ ಬಾಯಿಗಿಡುವರೆಂದು ಅವರ ಸಹ ಕಾರ್ಯ ಕರ್ತರೇ ನುಡಿಯುವರು. ಸಹಿಯೋ ದಿಟ್ಟಫೋ ಜನನುಡಿಯುವುದು ಹೀಗೆ. ಮಾಸ್ತರರು ದೇಶಭಕ್ತರು ಕನಾರ್ಟಿಕ ಸೇವಾದಲ ಕಾರ್ಯಕರ್ತರು ಧುರೀಣರು. ಹುಟ್ಟಾ ಸ್ವಯಂಸೇವಕರು. ಕನಾರ್ಟಿಕ ಏಕೀಕರಣ ಧುರೀಣರು, ಶಿಕ್ಷಣ ಪ್ರೇಮಿಗಳು ಪುರಸ್ಕರ್ತರು. ಸಾಹಿತಗಳು ಸಾಹಿ

ತಾಗ್ಯಭಿಷ್ಮಾನಿಗಳು; ವೇದಾಂತಿಗಳು, ಅಸ್ತುಕ್ಷೋದ್ದಾಸಕರೂ ಅಹಮು, ಕರ್ಮಶರೂ ಅಹಮದು. ಉತ್ತರ ಹೊರುಬಿಂದಲ್ಲಿ ಪ್ರಮುಖವಾತ್ತರಂಘಿಸಿ ವಿಧ್ಯಂಸಕರೆಂದು ಸರಕಾರದಿಂದ ಪ್ರಕ್ಷಿಪ್ತದೇವದು ಏದು ನಾವಿರ ರೂಪಾಯಿಗಳನ್ನು ಪಡೆದಂತೆ ಇವರನ್ನು ಕೊಲ್ಲಿ ಮರದ ಸಂದಿಯು ಮನೆಯಲ್ಲಿ ಬಂಧುಸಿದ್ಧಿ ನೀವ ಯಿಂ!

ಮಾಸ್ತರರು ತಮ್ಮ ಒರಾಕಿಗೇ ಬರಣಿಕೆಂದು ಎಲ್ಲರ ಆಗ್ರಹ ವಾಯಿತು ಕೇಳಿದರು, ಬೆಡಿದರು, ಕೊನೆಗೆ ಕಣ್ಣೀರಿನಿಂದ ವಿನಂತಿಯನ್ನು ಮಂಡಿಸಿದರು. ಸೂರು ದಿನಕ್ಕೆ ಒಂದು ಒರಾಕಿನಲ್ಲಿರುವುದು. ಮತ್ತೆ ಬೀರೆ ಬರಾಕಿವಲ್ಲಿ ಎಂದು ಹೇಳಿ ಸವಾರಾನಗೊಳಿಸಿದರು. ಮಾಸ್ತರರಿಗೆ ಒಂದುವಿಲ್ಲ. ಕೈದಿಗಳೆಲ್ಲರ ಪತಿಯಿಂದ ಜೋಲರನನ್ನು ಕಂಡು ಬಂದರು. ಕೆರೆಮು ದಂಡಿಯ ವಿಶಾಲ ಬ್ಯಾಲಿಸಲ್ಲಿ, ಮಂಡಂತ್ವರ ಉಪಾಸನೆ ನಿತ್ಯಿತ ಸಭೆ ಕೂಡಿಸುತ್ತಿದ್ದಕ್ಕೆ ಸಂಸಾರಪತ್ರ ತೆಡಿಮು ಒಂದರು. ಮಾಸ್ತರರ ಹೇಳಿಕೆಯೇ ಆದುದೊಂದೆ ಗಲಿಂಗೆ, ಶಿಸ್ತು ಫಂಗ ಕಚ್ಚವೇ ಇಲ್ಲ. ಒರಾಕಿ ನಲ್ಲಿಯೇ ಸಾಲಗಿ, ಶಾಲ ಬಾಲಕರಂತೆ ಕೆರೆಯ ಬ್ಯಾಲಿಗೆ ಕ್ಯಾದಿಗಳು ಬಂದರು. ಸಹಸ್ರರು ಕೈದಿಗೆ ಮಹಾತ್ಮರ ಶ್ರೀಯಃ ಪ್ರಾಧಾನಯ ಉತ್ಸವತೆಯಿಂದ ಕುಳಿತರು ಮಾಸ್ತರರು ಜನಸ್ತೋಮದ ಮಧ್ಯವಲ್ಲಿ ನಿಂತು ಮಾತನಾಡತೊಡಗಿದರು. ಜೋಲರನು ಮಾಸ್ತರರ ಸೀಲುವಿಕೆಯಲ್ಲಿ ಕಣ್ಣನ್ನು ಇರಿಸಿದ್ದರು. ಶೈಲೀತ್ಯಗಳು ಜೆತ್ತುಕ್ಯಾತೆಯಿಂದ ಕೇಳುತ್ತಿದ್ದರು. ವಿಶ್ವಾಧರು ಪ್ರತಿವಾಪಕ ಮರೂಕ್ಕನ ಜೀವನದ ಧ್ಯೇಯಗಳನ್ನು ನಿರೂಪಿಸಿದರು ಭಾರತೀಯರ ಸರನಾಡಿಗಳಲ್ಲಿ ರಾತ್ಮಕ್ಕಾಗಿ ಮುವಸ್ಸು ಆಧ್ಯಾತ್ಮಿಕ ಶೈಜದಿನ ತುಂಬಿದ ಮಹತ್ವ ಸಂಗಾಳನ್ನು, ಶೈಲೀತ್ಯಗಳು ಉದ್ದೂರ ಹೊರಡಿಸುವಂತೆ ಮಾತನಾಡಿದರು. ಮರೂತ್ತರು ನುಡಿ ಜೀವಮಾನದಲ್ಲಿ ಎಷ್ಟು ನೆಲ ಯಾವ ಯಾವ ಕಾರಣಕ್ಕಾಗಿ ಉಪನಾಸವುತ್ತಮಾಡಿ, ಧ್ಯೇಯಾಸಿದ್ಧಿ ಪಡೆದರೆಂಬುದೆಸ್ತು ಹೇಳಿ ‘ಮರೂತ್ತಸು ಸಕಲಜಾತಿ, ಮತ, ವಂಧವರಿಗೂ ಸ್ತೀಯಸಃ. ಬ್ರಹ್ಮವರ ಆಜ್ಞಾಕ್ಯಾನುಷ್ಠಾನ ಮಂಟಿಸುವಸ್ತೇ ಹೊರತು, ಬ್ರಹ್ಮವರಷ್ಟಾಲ್ಲಿ, ನರದಂತಹ ಕ್ಷೇತ್ರ

ನೇಂದು ಮಹಾತ್ಮನನ್ನು ಬ್ರಿಟಿಷರೇ ಅಭಿನಾನದಿಂದ ಕರೆಯುತ್ತಾರೆ. ರಾಸೂಬುಸೇ ವರವಾತ್ಮನ ಸತ್ಯಾತ್ಮಕರ ಮಾಡಿಕೊಂಡು, ಮೋಹನದ ಸಡಿಯಬಹುದಾಗಿದ್ದಿತು. ವಶಿಕ್ಷ-ವಿಶ್ವಮಿತ್ರರ ಮಾಲಿಕೆಯಲ್ಲಿ ಮಹಾತ್ಮನ ಹೆಸರೂ ನಮಾವೇರವಾಗಿ, ಮುಖಿಶ್ರೇಷ್ಠನೇಂದು ಕರೆಯಿಸಿಕೊಳ್ಳು-ಬದುಡಾಗಿದ್ದಿತು. ಗಡ್ಡಿ-ಗೆಣಿನನ್ನು ತಿಂದು, ಅರಣ್ಯವಾಸಿಯಾಗಿ ತಪನೆ ಗುವುಡಕ್ಕೆಂತಲೂ, ಬೇಸ ದಲಿತರ ಸೇವೆಯೇ ಶ್ರೀಷ್ಟ ಧರ್ಮವೆಂದು, ಸಾರಿದ್ದುಮಹಾವಿಭೂತಿ ಇವನು ಭಾರತೀಯರ, ದಾರಿದ್ರ್ಯ-ದುಃಖಿಶ್ರಿತ ಸಂಸಾರ ಕಂಡು ನುರುಗಾಡ್ಡಾನೆ. ಕೊರಿಗಿದ್ದಾನೆ. ಬಡವರ ಗುಡಿಸಿಲ್ಲಿದ್ದು ಅವಸೇವೆಗೈದರೆ ಪರಮಾತ್ಮನು ಪ್ರೀತನಾಗುವನೆಂದು ನಾರಿ-ಸಾರಿ ಜಗತ್ತಿಗೆ ಹೇಳುತ್ತಾನೆ. ಇಂದು ಆ ಮಹಾವಿಭೂತಿಯನ್ನು, ಇಗದ್ದಂಧ್ಯ ಮಹಾತ್ಮನನ್ನು, ನಾರ್ಮಿಳಿರ ತಂಡೆಯನ್ನು, ತಿಳರಸರು, ತಿಂಗಾಖಾನ ಅರ ಸುರ್ಯರು ಒಂದಿಸಿ ಇಟ್ಟಿದ್ದಾರೆ ಪ್ರಸ್ತಭಾಂಧಧ್ಯಸೇ ತನ್ನ ಧ್ಯೇಯವೆಂದು ನಾರುವ, ಶಾಶ್ವತ-ತ್ಯಾಗ, ಸತ್ಯ-ಗಳೇ ಚಿರವಿನೂತನ ಧರ್ಮವೆಂದು ಘೋಷಿಸುವ ಪ್ರಾಜ್ಯಮಹಾತ್ಮನನ್ನು, ಆಳರಸರು ಬಂದುಹೊರಿಸೆಂದು ಬಗೆದು, ನಿಭಾಂಧಿಸಿದ್ದಾರೆ. ನೆನಸಿಡಿರಿ. ನಾವು ಪುಣ್ಯವಂತರು. ಅವನ ಕಾಲದಲ್ಲಿ ಜನ್ಮಿಸಿದ್ದೇನೆ. ಪ್ರಶಾಂತ ಮೂರ್ತಿಯನ್ನು ಇದೇ ಕಣ್ಣಿಂದ ಕಾಣುತ್ತಿದ್ದೇನೆ. ಅವನ ಏಮ್ಮೆತನುಯ ಸಂದೇಹಕ್ಕೇಳಿದ್ದೇವೆ. ಮಹಾತ್ಮರು ಇಂದು ಆಗಾಖಾನದ ಅರಮನಯಲ್ಲಿ ಇರಿಸಿದ್ದ ಕ್ಷಾಗಿ ಉಪವಾಸಮಾಡಿಲ್ಲ. ಭಾರತದಲ್ಲಿ ಬ್ರಿಟಿಷರು ನಿರ್ದಯತನದಿಂದ ವರ್ತಿಸಿದ್ದ ಕ್ಷಾಗಿ, ರಾಷ್ಟ್ರಧ್ಯಜವ ಮೆರವಣಿಗೆಯ ಸೇರಿ ಅವರಾನುಷ ರೀತಿಯಿಂದ ಬೀಯರ್ಗಾಣಿಸ ಬಿಟ್ಟು ದ್ವಾರೆ! ಗುಂಡು ಹಾಕಿದ್ದಕ್ಕೆ! ಬಾಂಬುಗಡನ್ನೇ ಸುರಿಸಿದ್ದಕ್ಕೆ! ಗುಂಡಿಗೆ ಆಚುತಿಯಾಗಿ, ಸದಸ್ಪ್ರಾರು ತರುಣರು ಪಾಣಾಪರ್ಕಣೆ ಮಾಡಿದುಬಂದು ಅವರು ಮರೆತಿಲ್ಲ ಧ್ವಜದೊಂಬಲ್ಲಿ ರಕ್ತಸುರಿಸಿ ಸತ್ತವರನ್ನು ಅವರು ಕಡಿಗಣಿಸಿಲ್ಲ. ಅವರ ಕರುಣಾ-ಜನಕ ಮರಣಕ್ಕೆ ನೊಂದಿದ್ದಾರೆ. ನಿರಂಜನಾಧಿಗಳಾದ ನಾಗರಿಕರ ಮಂಣಿದಿಂದ ನಾಹಾತ್ಮರು ಶಿಷ್ಟರಾಗಿದ್ದಾರೆ. ಇದುವೇ ಅಕ್ಷರ ಉಪವಾಸು ಕಾರಣ. ಮುಖಿಂಜರ ಬಂಧನದಿಂದ,

ಮಾರ್ಗದರ್ಶಕರಿಲ್ಲದೇ ತರುತ್ತ ತರುತ್ತಿಯರು, ವ್ಯಾಪ್ತಿ ರು ಬಾಲಕರೇ ನೊಡ ಲಾಗಿ ರಾಷ್ಟ್ರ ಕಾರ್ಯದ್ವಿಲ್ಲಿ ಧುಮುಕಿದರು. ತಮಗೆ ಸರಿತೋರಿದ ರೀತಿಯಲ್ಲಿ ಸರಕಾರಕ್ಕೆ ವಿಷ್ಣುವಾಗುವಂತೆ ಪ್ರಯತ್ನಿಸಿ ಮಾಡಿದರು. ರಾಷ್ಟ್ರ ಸ್ವಾತಂತ್ರ್ಯಕ್ಕಾಗಿ, ತರುತ್ತರು ಸ್ವಾತ್ಮಯಿಂದ ತ್ವಾಗಮಾಡಿದುದು ಅವರಾಧವೇ? ಎಂದು ಕೇಳುತ್ತಿದ್ದಾರೆ ಮಹಾತ್ಮರು. ದೇಶದಾರ್ಥಿಯವರೂ ಬ್ರಿಟಿಷರು ಎಂಗಿದ ಅಮಾನುಷ ಅತ್ಯಮಾನುಷ ಕೃತಿಯನ್ನು ಖಂಡಿಸಿ ಉಪವಾಸ ಪೂರಂಭಿಸಿದ್ದಾರೆ. ಮಹಾತ್ಮನ ಉಪವಾಸದಿಂದ ಸಮಸ್ತ ಭೂಮಂಡಲವೇ ನಡುಗುತ್ತಿದೆ. ಜನತ್ತಿನ ಜನ ಸಮಾಜವು ಮಹಾ ವಿಭಾಗಿಯ ಕಡೆಗೆ ನೋಡತೋಡಿಗಿಡೆ. ಮಹಾತ್ಮನ ಉಪವಾಸದ ಪ್ರಶ್ನೆ 'ಸಾಮಾನ್ಯವಲ್ಲ. ಭೂಮಂಡಲವೇ ಪರಿಣಾಮನ್ನು ಕುಶಾಹಲದಿಂದ ಹಿನ್ನಿರೀಕ್ಷಿಸುತ್ತಿದೆ ಅವರ ಉಪವಾಸದಿಂದ ಬ್ರಿಟಿಷರು ಧರಧರ ನಡುಗುತ್ತಿದ್ದಾರೆ. ತಮ್ಮನ್ನು ಮುಕ್ತಮಾಡಲೇಬೇಕೆಂದು, ಅವರ ಆಗ್ರಹ ವಿದೆ. ಭರತಭಂಡಕ್ಕೆ ಮಾರ್ಗದರ್ಶಕರೇ ಇಲ್ಲದಂತಾಗಿದೆ' ಎಂದು ಆವೇಶದಿಂದ ಮಾತನಾಡಿತ್ತು ಕೈದಿಗಳು ಯಾವ ರೀತಿಯಿಂದ ಜೀಲಿನಲ್ಲಿ ವರ್ತಿಸಬೇಕೆಂಬುದನ್ನು, ಪ್ರವರಿಸಿದರು. ಶಕ್ಯವಿದ್ದಷ್ಟುದಿನ, ಆತ್ಮಬಲ ವೃಳಿವರು ಉಪವಾಸಮಾಡಲು, ಹಗಲು ರಾತ್ರಿ ಏಕವ್ಯಕ್ತಿಗಾಗಿ ನೊಲಲು, ಈ ಪ್ರಾರ್ಥನೆಯಲ್ಲಿ ಮಗ್ನಾರಿಗಳಿಗಾಗಿ ನೊಂದು, ತಮ್ಮ ಮಾತನ್ನು ಮುದುವರೆಸಿದರು.

"ಗೆಳೆಯರೇ, ಎಲ್ಲರೂ ಶಾಂತತನದಿಂದ ಎದ್ದುನಿಂತು, ವಿಕ್ರಮರು ಹೇಳುವ ಪ್ರಾರ್ಥನೆಯನ್ನು ಪರಿಸಿರಿ. ಮಹಾತ್ಮನಿಗೆ ಆಯುರ್-ರೋಗ್-ಗಳನ್ನು ದೆಹವಾಲಿಸಲು ಈಶ್ವರನಲ್ಲಿ ಬೇಡಿಕೊಳ್ಳಿ. " 'ಮಾಸ್ತರ'ರು ಕುಳಿತು, ಕೂಡಲೇ ಎದ್ದುನಿಂತರು. ಕುಳಿತ ಕೈದಿಗೇಲ್ಲ ಕೈಮುಗಿದು ಆಶಾಶದಿಡಿಗೆ ನೋಡುತ್ತ ನಿಂತರು. ಜೀಲರನೂ ಏದ್ದು. ನೀವಾಯಿಗೇಲೂ ಎದ್ದುರು. ವಿಕ್ರಮನು ಎತ್ತರಷ್ಟುದ ಮೇಲೆ ನಿಂತು ಪ್ರಾರ್ಥನೆ ಹೇಳಿ ತೋಡಿಗಿದೆ.

ಮಹಾತ್ಮಾಗಾಂಡಿಗೆ । ಪರಮಸುಖ ಆರೋಗ್ಯವಿಯೋ ಸತ್ಯತ್ವರ್ಥೀ ಕಿಂಚಿತ್ ಶರಿರಬುದ್ಧಿ : ಕ್ಲೀಶವಿರದೇ ಜಗತ್ ಶಾಂತಿ : ಪ್ರಸಾಥ ಪನಪಟ್ಟಿ ಗಣ್ಯರ್ ಕಾಣೆ ಭೂವಿಯೋಳಾ । ಮಹಾತ್ಮರ್ ಯುಷ್ಯಂ ಕೃತಫಲಮಧಿಕಾ ನೀಡುಣಿರುತ್ತಾ ॥

ಒಂದೊಂದೇ ಚರಣವನ್ನು ವಿಕ್ರಮನು ಹೇಳಿದ. ಕೈದಿಗಳೆಲ್ಲ ಭಕ್ತಿ ಭಾವನೆಯಿಂದ ನುಡಿದರು. ಸಿಂತವಲೆಲ್ಲರೂ ಆತ್ಮವಿಶ್ವಾಸದಿಂದ ನುಡಿದರು. ದೇವನೇ ಮುಗಿಲಲ್ಲಿ ಸಿಂತು, ತವ್ಯ ಪ್ರಾರ್ಥನೆ ಕೇಣುತ್ತಲಿರುವ ಸೆಂಬ ದ್ವಿಧವಿಶ್ವಾಸ, ಕೈದಿಗಳಲ್ಲಿ ತುಂಬಿತ್ತು. ದೇವನು ಅಭಯಹಸ್ತ ತೋರಿ ಆಶೀರ್ವದಿಸುವನೆಂದು ನಂಬಿ, ತಲ್ಲಿನರಾಗಿ ಆಕಾಶದೆಡಿಗೆ ಸೋಡುತ್ತಲಿದ್ದರು. ಪಾರಾರ್ಥನೆ ಸಮಾಪ್ತವಾಯಿತು

ಹೂರಣ ಹೊರಬಿತ್ತು !!

ಕೈದಿಗಳ ಸಂತಸದ ಕಡಲು ಭೋರ್ದು ರೀಯುತ್ತಲಿತ್ತು. ಜೀಲಿಲ್ಲಿಯ ರೂಷ್ಯ ರಸಾಯನಗಳು ರುಚಿಸದಾದವು. ‘ಒಂದೆರಡು ದಿನ ಕಳಿದರಾಯಿತು, ಬೇಕಾದ ವಸ್ತು ದೊರೆಯುವುದು. ಎರಡು ದಿನ ಉಪಕಾರಿಕ್ಯಾಸಾಯಲಾರೆವು’ ಎನ್ನುತ್ತಲಿದ್ದರು. ಮಹಾತ್ಮರ್ ಉಪವಾಸ ಪಾರಂಭಿಸಿದ್ದ ತಮಗಾಗಿ ಅಲ್ಲ. ಅವರ ಬಡುಗಡಿಯ ಮರುದಿನವೇ ತಮ್ಮನ್ನು ಬಿಡುವರೆಂದು ಉತ್ಸಾಹ. ಹೊರಡುವ ಸಿದ್ಧತೆಯಲ್ಲಿಯೇ ಕೆಲವರು ತೊಡಗಿದ್ದಾರೆ. ‘ಈ ದಿನ ಸಂಜೀಗೇ ಬಿಡುಗಡಿ ಆದರೆ.... ನಾಳನ ದಿನ ಬೆಳಗಿನಲ್ಲಿ ಮುಕ್ತ ಮಾಡಿದರೆ....’ ಉರಿಗೆ ಹೊರಡುವ ಕಾರ್ಯಕ್ರಮ ಬರೆಯುತ್ತಲಿದ್ದರು. ‘ಇಸಾಪೂರ ಸ್ವೇಶನ್ನು ಚಿಕ್ಕಿಸು. ಆದರೂ ಚಿಂತೆಯಿಲ್ಲ. ಸಿಕ್ಕಪ್ಪೇ ಚೂಡಾ-ಚಹಾ ಧೋಂಡ- ದೊಡ್ಡದು. ಎರಡು ಬೂಬಾಯಿ ಬೇಡಿದರೂ ಸರಿ ಹೊಟ್ಟಿ ಹರಿಯುವಂತೆ ಉಟ್ಟಿ. ಮುಂದೇ ! ಮೊದಲು ಉರಿಗೇ ಬೇಡ. ಆ ಮೇಲೆ ತಾಯಿಯ

ಭೀಟ್ಟಿ ! ತಂದೆ ತಾಯಿಗಳಿಗೇನು ! ದಾರಿ ಕಾಯುತ್ತ ತನ್ನ ತಂದೆಯು
ಮನೆಯಲ್ಲಿದ್ದಾಳೆ ! ಅವಳು ಮನೆಯಲ್ಲಿಯೇ ಇದ್ದರೆ ಮಾವನ ಕರಿ
ಮುಖ ನೋಡುವುದೇ ! ಎಲ್ಲಿರಬಹುದು ? ಈಗೇಕೆ ? ಬಿಡುಗಡೆಯಾಗಲಿ.
ದಾರಿಯಲ್ಲಿ ನಮ್ಮೊಪರವರೇ ಕಾಣಬಹುದು ಕೇಳಿ-ಅವಣಿದ್ದಲ್ಲಿಗೇ
ಹೋಗುವದು 'ಒಬ್ಬನು ಜಿಂತಿಸುತ್ತಲಿದ್ದ'. ಬೇರೊಬ್ಬನು 'ಭಗವಂತಂ
ನಿನ್ನ ಮಗನ ಅವರಾಧಗಳನ್ನು ಕ್ಷಮಿಸು ತಿಳಿಯದೇ ಚಳವಳಿಯಲ್ಲಿ
ಕಾಲಿಟ್ಟಿ. ಕಷ್ಟಬಟ್ಟ. ಹೆಂಡತಿಯನ್ನು ಅಗಲಿರಬೇಕಾದ ಪ್ರಸಂಗ ಬಂತು.
ನಿನ್ನ ಪಾದನಾಕ್ಕಿ ಪ್ರೇಶಪ್ರೇಮದಿಂದ ಬಂದಿಲ್ಲ. ಹೆಸರಾಗಿಂದ ಕಂಡು
ಬಂದೆ. ಜೀಲಿನಲ್ಲಿ ಇಚ್ಛೆ ಕಷ್ಟಪಡಬೇಕಾಗುವುದೆಂಬುದು ನೂಡಲೇ
ತಿಳಿದಿದ್ದರೆ ಹೆಸರು ಬೇಡವೆಂದು ಮನೆಯಲ್ಲಿ ಅವಕಾಷನೆ ಕೂಡಾತ್ಮಿತ್ತಿಂದೆ.
ದೇವಾ, ಸಿನ್ನೆದುರ್ಭಾಳೆ ಇನ್ನೊರಲ್ಲಿ ಸಂಕಟಿ ಹೇಳಿಕೊಂಡು ಹೇತುವೆ
ಮುಖಂಡರ ಮೂರಿಗೆ ಒಲಿ ಬಿಡ್ಡಿ. ಇದ್ದನನ್ನೆಲ್ಲ ರಾಜು ಮಾಡಿಕೊಂಡೆ
ಸರಕಾರದವರು ಇದೇ ಸಲ 'ರಾಖಬಹಾದ್ದೂರ' ಹರುಹೆಚ್ಚಿದರು
ಪಾಲಿಸುವವರಿದ್ದರು ನಾನು ಸರಕಾರಕ್ಕೆ ರಿಕ್ರೂಟ್ ಕೂಟ್. ವಾರ
ಫಂಡ, ವಾರಲೋನ ಕೂಟ್, ಕೊಂಡೆ ಸೀನೆಪ್ಪನೇ ನನ್ನನ್ನು ಅಡ್ಡಿದಾ
ರಿಗೆ ಎಳಿದೆ. ಅವನ ಮಾತಿಗ ಮರುಳಾಡೆ. ಭಾವಿ ಸರಕಾರದ ಪ್ರಶ್ನೆ
ಪಡೆಯಬೇಕಂದು ಕಾಂಗ್ರೆಸ್‌ನ ಗುಪ್ತ ಕೆಲಸಕ್ಕೆ ಡಣ ಕೊಟ್ಟು. ಕೆಲಸ
ಮಾಡಿದೆ. ಏಂಬೇ ತಿಂಗಳಲ್ಲಿ ಚಳವಳಿ ಮುಗಿಯುವದಂದರು. ನುಖಿಂ
ಡರೇ ಆಡ್ಡಿದಾರಿ ಹಿಡಿಸಿದರು. ಗಾಂಧಿಯ ಉಪನಾಸದಿಂದೆ ಬಿಡುವ
ರಂದು ನನಗೆ ಛೈರ್ಪೈನಿಲ್ಲ. ಗಾಂಧಿಯನ್ನು ಬಿಟ್ಟಿರೂ ನಷ್ಟುಹ್ಯಾಂತಿದಿ
ದ್ದರೆ ಗಾಂಧಿ ಸತ್ತರೂ ನನಗೆ ಸುಖವಿಲ್ಲ. ಸ್ವಾತಂತ್ರ್ಯ ಸಿಕ್ಕಲ್ಲಿಬಿಡಲಿ.
ನನ್ನನ್ನು ಬಿಟ್ಟಿರಾಯಿತು. ಎಲ್ಲಿರ ಮನಸ್ಸಿನಲ್ಲಿ ಹೀಗೇ ಇದ ನೇರ,
ದೇಶಭಕ್ತಿಯ ಸೋಗಿನ ಮಾತಾದುತ್ತಾರೆ. ಏನು ಮಾಡುವುದು. ಗುಪ್ತ
ವಾಗಿ ಸರಕಾರಕ್ಕೆ, ಕರ್ಕಿರನಿಗೆ ಅಜ್ಞ ಮಾಡಿದ ಕ್ಷಮೆ ಯೇಡಿದೆ.
ಹಂಡತಿಯ ಜೊತೆ ಇದ್ದರೇ ನಾನು ಎದುಕುವೆ. ಸಿಹಿಗೆ ಇನ್ನೂ ರಿಕ್ರೂಟ್
ಕೊಡುವೆ, ವಾರಫಂಡ ಕೊಡುವೆ, ನಷ್ಟನ್ನು ಮನಗೆ ಕಳಿಸಿರಿ. ಉರ

ಲ್ಲಿತ್ತೇ, ಮುಕ್ಕೆ ಬಿಟ್ಟು ಎಲ್ಲಗೊಂ ಹೋಗಿಸೆಬ್ಬಿಲ್ಲ ಶಾರ್ಗೆಲು ಸೀಪಾಯಿ ಗು ಸ್ವಾಡಿರಿ. ಅದೆರ ಪೆಚ್ಚ ಕೊಡುತ್ತೇನೇ ಹೆಂಡತಿ ಇಲ್ಲದ ರಿಂದ ಹುಣಿಸ್ತು ಹಿಗೆಯುವದರಲ್ಲಿದೆ. ನನ್ನನ್ನು ಬಿಡಬೇಕಂಬೇ ಬೇಡಿಕೊಂಡೆ. ಮಹಾನು ಭಾರತಿಗೆ ಏನೆನ್ನಬೇಕು. ಮನುಷ್ಯರು ಹೇಗೆ ವರಲಲ್ಲ. ಅವರಿಗೆ ಹೆಂಡ ತಿಂಗೇ ಇರಲಿಕ್ಕೆಲ್ಲ ! ಸೆಪರೇಟ್ ವೆಲ್ಲರಿನಬೇಕೇ ? ಎಲ್ಲರ ಕೊಡ ಮಾತ್ರ ನಾಡ ಸಮಾಧಾನ ಮಾಡಕ್ಕಾಗ್ನಿತ್ತಿದ್ದೆ. ದೊಲೆಯನಂತ ದೂರ ಇರಿಸಿದರು. ಮಾಸ್ತುರ ಬಂದು ಜಾತಿಯಲ್ಲಿ ಕೂಡಿಸಿದ. ಗಾಂಧಿ ! ಏನೇ ಆಗಲಿ.... ಬಿಡುಗಡೆ.... ಆದರೆ.. ? ಲ್ಲೇ ಸಾಯುವೆಂಬೋ ಏನೊ.... ” ಅಳುತ್ತಿದ್ದ ಗಳಿಂದರೂ ತೀರು, ಹೆಚ್ಚೊಂಡರೆ ಯಾಸ್ಯಮಾಡಿದವರೇ ಹೆಚ್ಚು. ಅವನಿಗೆ ಕೇಳಿವಂತೆಯೇ ಆವನಾಟಿ ಮಾತುಗಳನ್ನು ಅಭಿನಯಿಸುವರು. ಪ್ರೀರಹಾಚ್ಚನ್ನು ಅಗಿದ್ದೆ. ಮಾಸ್ತುರರು ಭಾರದಿದಲ್ಲಿ ಥೂಚ್ಚರೆ-ಆಸ್ಪತ್ರೀಗೆ ಸೇರಿಸಲ್ಪಿಬೇಕಾಗುತ್ತಿಂತ್ತು.

ಇನ್ನೇನು ಈಗಲೇ ಇಸ್ತ್ವಾಂದು ಗಳಿಸಿಗೆ ಜೀಲರನು ಒರುವ. ನಿಮ್ಮೆಲ್ಲ ರನ್ನು ಬಿಡುಗಡೆ ಮಾಡಲು ಪುಕುಂಬಂಡಿವು ಎಂದು ಹೇಳುವ. ಎಂದು ಕುಳಿದಾಡಿದರು. “ ಏಳು ಕ್ಕೆದಿಯೆ ಏಳು; ” ಎಂದರು.

• ಮಾಸ್ತುರರ ಆಳ್ಳಿಯಂತೆ ನೂತ್ರಿಯಳ್ಳಿ ಜೀಲನಲ್ಲಿ ನಡೆದಿದೆ. ವೆಟ್ಟಿಗೆ ಚರಕೆಗಳಿಂದ, ತಕಲಿಗೌಂಡ ನೂಲು ತೆಗೆಯುತ್ತಲಿರುವರು. ಒಂದು ಬರಾಕು ಕೆವಲ ನೂಲುವುದಕ್ಕೆ. ಇನ್ನೊಂದು ಬರಾಕಿನಲ್ಲಿ ಈಶವರ್ಾಧಿನೆ ನೂರಾರು ಕ್ಕೆದಿಗಳಿಂದ. ಬೇರೆಂದರಲ್ಲಿ ‘ರಾಧಾಕೃಷ್ಣಜ್ಯೇಷ್ಠಕುಂಜಬಿದ್ಯಾರಿ, ಮುಕ್ಕಿಂಥರ ಗೋವಪ್ರಸಾಂಥಾರಿ’ ಸತತ ಪೆದಮೇళ್ಲಿರನ್ನಬಿಂಬಿಸಿದೆ. ಯಾರಿಗೂ ವಿಶ್ವಾಂತಿ ಇಲ್ಲ. ಎಲ್ಲಾರೂ ಮಹಾತ್ಮನ ಉದ್ದೀಕ್ಷಿ ವಾಗಿ ದೇವರನ್ನು ಪ್ರಾರ್ಥಿಸುತ್ತಲಿರುವರು ಕಂ ಕಂಬಳಿಯನ್ನು ಗೋಡೆಗೆ ತ್ವರಿಸು ಬಿಟ್ಟು, ತಂಜಿಯ ಗಾಂಧಿಯನ್ನು ಕಂಬಳಿಯ ಮೇಲೆ ಜಿತ್ತಿಸಿದ್ದರು. ಚರಕವನ್ನು ನೂಲುವ ಗಾಂಧಿಯು, ಒಂದು ಕಂಬಳಿಯ ಮೇಲೆ, ಕ್ರಿಪ್ಪನೊಡನೆ ಮಾತನಾಡುತ್ತಲಿರುವ ಗಾಂಧಿ, ಯಾರವಡಾ ಶಾರಂಗದಾಸ್ತು ಕುಳಿತ ಗಾಂಧಿ ! ಮಹಾತ್ಮನು ನೂರಾರು ಕಂಬಳಿಗಳ ಮೇಲೆ ಹಂಚಿ

ಯಿಂದ ರೂಪುಗೊಂಡಿದ್ದೆ. ಎಕ್ಕುಮನು ಸಿರ್ಪಿಡವರ ಕಲಾಕೌಶಲ್ಯತೆಗೆ ಬೆರಗುಗೊಂಡೆ. ಅದೇ ಮುಖ. ಅದೇ ಭಾವಭಂಗ. ಎಂತಹ ಸೈಪುಣ್ಯತೆ! ಚಿತ್ರಸಿದ್ ಗಾಂಥಿಯ ಕೂಡ ಮಾತನಾಡಲೇ ಎನ್ನಿಸಿತು ವಿಕ್ರಮಿಗೆ. ಸಜೀವತೆ ತುಂಬಿ ತುಳುಕುತ್ತಿದ್ದರು ಚಿತ್ರಗಳಲ್ಲಿ. ಜಿತ್ರಕಾರ ದೀಕ್ಷಿತರನ್ನು ಸಹಸ್ರಾರು ಸಲ ಅಭಿವಂದಿಸಿದ ವಿಕ್ರಮ.

ಸಹಸ್ರಾರು ಕೈದಿಗಳಲ್ಲಿ, ನಾಲ್ಕುರೇ ಉಪವಾಸಕ್ಕೆ ಬದ್ದರಾಗಿ ಉಳಿದವರು. ಮಹಾತ್ಮರು ಬಿಡುಗಡೆಯಾಗಿ ಪಾರಣೆ ಮಾಡಿದ ನಂತರ ತಾವು ಉಪವಾಸ ಬಿಡುವೆಡೆಂದು ದೃಢಸಂಕಲ್ಪಿತರಾಗಿದ್ದರು. ಮಾಸ್ತರರು, ಗಣಪತಲಾಲ, ಜೋಗ, ಧೋರಾತ, ವಿಕ್ರಮ! ಜೋಗನು ನಾಲ್ಕುನೇಯ ದಿನ ಗಂಜಿಗೆ ಶರಣ ಹೊಡಿದೆ. ಉಳಿದವರು ನಿಷ್ಪೇಯಿಂದ ಉಪವಾಸ ವ್ಯತ ಪ್ರಾರಂಭಿಸಿ ಸಾಗಿಸುತ್ತಲೇ ಇಡ್ಡಾಗು. ಮಾಸ್ತರರು ಜಾತ್ಯಾಕರ್ಣಿರು. ಸ್ವಾನಸಂಧ್ಯಾ ಧ್ಯಾನ ಜಪ ತಪ ತೀರಿಸಿ, ಚರಕಾದೆದುರು ಕುಳಿತರೆ ಸಮಾಧಿಸ್ತರಾದೆಂತೆ. ಗಣಪತಲಾಲ ಅದೊಂದು ಮಹಾವ್ಯಕ್ತಿ. ಮಹಾತ್ಮನೇ ದೇವರು. ದೇವರೇ ಅವತಾರ ಮಾಡಿರುವನೇಂದು ಮನಸಾನಂಬಿದವ. ಮಹಾತ್ಮಾ ಗಾಂಥಿಯ ಭಜನೆಯೇ ಅವನ ನಾಲಿಗೆಯಲ್ಲಿ. ಜೀವ ಬಿಂಬಿನು ಚರಕಾ ಬಿಟ್ಟಪ್ಪನಲ್ಲ. ಇನ್ನು ‘ಧೋರಾತ’ ಮುಸ್ತಿನ ಮುದುಕ. ಎತ್ತರ ಆಳು. ಹರಿಪುಷ್ಟದೀಕ. ಬೆಳ್ಳಿಯ ಗಡ್ಡ ಹೀಸಿ. ತುಕಾರಾವರ ಅಭಂಗಗಳನ್ನು ಹಂಚಮಸ್ತರದಿಂದ ಸುಡಿಯುತ್ತಲೇ ಇರುವ. ಕೈದಿಗಳಿಲ್ಲ ‘ಆಜ ಏಕಾದಂಶಿ-ಧೋರಾತಾಚೀ ಆಜ ಏಕಾದಂಶಿ’ ಎಂದು ಹಾಡಿ ಗಡ್ಡ ಹಿಡಿದು ಜಗ್ಗಿತ್ತಿದ್ದರು. ಕೊಂಜವಾ ಕೋಪ ನೆಂಬುದಿಲ್ಲ. ಒಲ್ಲಿನೇಂದರಿಗೂ ‘ತುಕಾಮ್ಮುತ್ತೇ ಪಂಚಾ’ ಎಂದು ಪ್ರಾರಂಭಿಸುವ. ಪ್ರಚಂಡ ಮುಖಿಂಡ ಶಿಖಾಮಣಿ ಆಕ್ಷಾಸೆ ಬೇಚಾಳೀಸನ ಉಪವಾಸದ ವ್ಯೇಶಿರ ವರ್ಣನಾತೀತ. ಶತಸಹಸ್ರ ನಾಲಿಗೆ ಕೊಡಲೇ ಬೀಕೆಂದು ಆದಿಶೇವನು ವಿಷ್ಣುವಿನೊಡನೆ ಸತ್ಯಾಗ್ರಹವನ್ನು ಹೂಡಿರುವ. ವಿಕ್ರಮನ ಉಪವಾಸದ ವರ್ಣನೆ ಮಾಡಿ ಮಾಡಿ, ಸಾವಿರ ನಾಲಿಗೆಕಲು ಕೊಳಿತು ಕಳಬಿ ಬಿಡ್ಡಪ್ಪ. ವರ್ಣನೇಯ ಸ್ವಾತ್ಮ ಇನ್ನು ಪುಟ್ಟಿಯುತ್ತಲೇ

ಇರುವುದರಿಂದ ಶತಕಹಸ್ರ ಜಿನ್ನೆಯ ಭಿಕ್ಷೆಗೆ ಪ್ರಯಾಣ ಮಾಡಬೇಕಾಯಿತು ಆದಿತೀವ !

ಹುಂಬಳ್ಳಿ ನು ಬೇಡನೆಂದ್. ಶಾಮುಸಾವಜಿಗಳೂ ಹುಂಬಳ್ಳಿ ನು ಸೂಚನೆಗೆ ಬೆಂಬಲ ಕೊಟ್ಟಿರು. ಮಾಸ್ತರರು ಹೇಳಿಕೊಂಡರು. ಮಹಾತ್ಮರ ತತ್ತ್ವೋಪದೇಶ ಮಾಡಿದರೆ ಉಪವಾಸ ಮಾಡಿದುದಕ್ಕಿಂತ ಶ್ರೀಷ್ಟ ವೆಂದು ಪ್ರತಿವಾದಿಸಿದರು. ಪರಣಾಮವಾಗಲೇ ಇಲ್ಲ. ಉಪವಾಸದಿಂದ ಅತ್ಯಸಂಯಮನವಾಗುವದು. ಅರಿವದ್ವೈಗಳು ಶರಣಾಗತವಾಗುವವು ಬೇಸೆಗಳು ಭಸ್ಯವಾಗುವವು. ಸ್ಥಿತಪ್ರಜ್ಞತೆಯ ಪ್ರಥಮ ಮೆಟ್ಟಲು ಉಪವಾಸವೇ ಎಂದು ವಾದಿಸಿದ ವಿಕ್ರಮ. ವಿಕ್ರಮನ ಮಾತಿನಲ್ಲಿ ವಿಶ್ವಾಸ ಉಳಿಯ ಹೊಡಗಿದೆ. ಮೂವೇರ ಮುಖವು ಬಾಡಿದೆ. ತೇಜಸ್ಸಿದೆ. ಅಕ್ಕರಾಗುತ್ತಿದ್ದಾರೆ. ವಿಕ್ರಮನೇ ಎಲ್ಲರಿಗಂತ ಗಟ್ಟಿಗನೆನಬೇಕಾಗಿದೆ. ಅವನು ಅಕ್ಕನಾಗಿಲ್ಲ ಸೊರಗಿಲ್ಲ. ಮುಖಬಾಡಿಲ್ಲ. ಶಕ್ತಿ ಕಿಂಚಿತ್ ಕುಂತಿತವಾಗಿಲ್ಲ. ಹೊದಲಿನಂತೆ ಮಾತನಾಡುವ, ಮಾಸ್ತರರು ನೇಲ ಹಿಡಿದರು. ಘೋರಾತನ ಅಭಂಗಗಳು ಗಂಟಿಲಲ್ಲಿಯೇ ಇಳಿಯುತ್ತಿವೆ. ಗಣಪತಲಾಲನ, ಜಂಕಾ ತೂಕಡಿಸುತ್ತದೆ. ಒಂದು ವಾರ ಕಳೆಯಿತು. ವಿಕ್ರಮನು ವಿಕ್ರಮನಾಗಿಯೇ ಇದ್ದ. ವಕ್ರನಾಗಿರಲಿಲ್ಲ ಶಕ್ತನಾಗಿರಲಿಲ್ಲ.

ಒಂದು ದಿನ ರಾತ್ರಿ ಮಲಗಿದ ವಿಕ್ರಮನು ಎದ್ದು ಕುಳಿತ. ‘ಘೋರಾತ’ ನರಭೂತಿದ್ದ. ಕ್ಯಾದಿಗಳು ಮುಖನಿದೆಯಲ್ಲಿದ್ದರು. ಎದ್ದು, ಹರವಿಯಲ್ಲಿಯ ನಿರನ್ನಾ ಫಾಲೀಪಾಟಿನಲ್ಲಿ ತುಂಬಿ ತಂದ. ಬಿಸ್ಕೂಟು ಗಳನ್ನು ನೀರಲ್ಲಿ ಸೆಸಿದ. ಯಾರೂ ಎಚ್ಚರಿಲ್ಲವೆಂದುದನ್ನು ಮನವರಿಕೆ ಮಾಡಿಕೊಂಡ ಬಿಸ್ಕೂಟಿನ ಮುದ್ದೆಮಾಡಿ, ಉಪ್ಪು ಹಾಕಿ ಮಿಡಿದ. ಕಂಬಳಿಯಲ್ಲಿ ಆಡಗಿಸಿ ಮುದ್ದಿಯನ್ನು ಇರಿಸಿದ. ಶತಪಥದ ನೆವನೆನಪು ಮಾಡಿಕೊಂಡ ಎದ್ದು ತಿರುಗಿದ. ಯಾರೂ ತನ್ನ ಕೃತಿನೋಡಲು ಎಚ್ಚರಿಲ್ಲ ಕಂಬುದನ್ನು ಕಂಡುಬಂದೇ ಚಾಪಿಯ ಮೇಲೆ ಉರುಳಿದ. ಮುಸುಕಿಸಲ್ಪಿಯೇ ಮುದ್ದಿಯನ್ನು ಎಳೆದ, ತುಂಬ ಹೊದೆದು ಮುದ್ದಿಯನ್ನು ಮುದ್ದಿಸ್ತೇ, ಬಾಯಿಯೊಳಕ್ಕೆ ತುರುಕಿದ. ಉವಸರದಿಂದ

ವೇಗವಾಗಿ, ಜಾಗ್ನಿತ್ಯವಾಗಿ, ಲಗುಬಗೆಯಂದ, ಸಪ್ತಾಗದಂತೆ ನುರಿಸ ತೊಡಗಿದ. ಒಂದು ತುಣಿಕು ಮುದ್ದಿ ಸ್ವಾಹಾರೆವಾದುದೇ ತಡ, ಮೆಲ್ಲನೇ ಮುಸುಕೆಳೆದು, ಯಾರಾದರೂ ಎದ್ದಿರುವರೋ ಎಂದು ನಿರೀಕ್ಷೆ ಸುವ ಮುಸುಕಿನಲ್ಲಿಯ ರೂಪದ್ದ ಕರಗುತ್ತಲಿತ್ತು. ಕೂನೆಯದೆಂದು ದೊಡ್ಡ ತುತ್ತನ್ನು ಬಾಯಿಗ್ರಾ. ಉಗುಬಗೆಯಂದ ಕಳಿಸಲು ಪ್ರಯತ್ನಿಸಿದ ಯಾರೋ ಹೊದ್ದಿ ಹಂಬಳಿಯನ್ನೇ ಕಸಿದರು. ಉಬ್ಬಿದ ಕೆನ್ನು ತೋರುತ್ತ ನಿದ್ರೆಯ ನಟಿಸ ತೋರಿದ. ತನ್ನ ಉಪವಾಸದ ಹೂರಣವೇ ಹೊರಬಿತ್ತು! ಎಂಬ ದಿಗಿಲು ಅವನಿಗೆ. ಕಂಬಳಿ ಎಳಿದ ಹುಂಬಣಿನು ಅಷ್ಟಕೇ ಬಿಡುವನೇ? ಹೆಸರುಗೊಂಡು ಮೆಲ್ಲನೇ ಕೂಗಿದ. ‘ವಿಕ್ರಮಾ’ ಎಂದೆ. ‘ರಾಸ್ತ್ರೀಜೀ’ ಎಂದೆ ಸಾರೀತ್ಯಾಚಾರ್ಯರ್ ಅಕ್ರಾನೆ ಬೇಚಾಳಿಸ ಎಲ್ಲ ಹೆಸರುಗಳನ್ನು ತಿರುವಿದ. ‘ಗಳ್ಳಿ ಭಾತಿದೆಯಲ್ಲಿಂದ್ಲೋ. ಬೆಳಗಾಗುವುದರಲ್ಲಿ ಸಾಯುತ್ತೀ’ ಎಂದೆ. ‘ಬಾತರೆ ಬದುಕೆಲ್ಲ. ಸೀತರೆ ಸಾವಿಲ್ಲ’ ಅಯ್ಯೋ, ನಮ್ಮ ಉಪವಾಸದ. ಮುಖಂಡ ಸಾಯುತ್ತಾನೆ. ಎಂದು ಅತ್ಯಂತೆ ಮಾಡಿದ. ವಿಕ್ರಮನ್ನು ಚಟ್ಟನೇ ಎದ್ದು ನುಂಗಿಯೇ ಬಟ್ಟ.

“ನೀರು ಬೇಕೇನು ವಿಕ್ರಮಾ? ಗಂಟಲಲ್ಲಿ ಸಿಕ್ಕು ಸತ್ತೀ ಮಾರಾಯಾ?”

“ಕ್ಯಾಮುಗಿಯುತ್ತೀನೆ ಸುಮೃನಿರು.

“ನಾನೂ ನಿನ್ನಂತೆ ಉಪವಾಸ! ನಾಳಿನಿಂದ”

“ಕ್ಯಾಮುಗಿನೆ ಭೀಮಾಷ್ಟಿ.”

“ಹಾಗಾದರೆ ನರಳು. ಸಡೆಯಲು ಶ್ರಾಣವಿಲ್ಲದಂತೆ ನಟಿಸು.”

“ಭೀಮಣಿ ಮೆಲ್ಲನೇ....”

“ದೀವ್ಯಗಳು ಕುಣಿಂಬನ ಹೊತ್ತು. ಯಾರೂ ಕೇಳುವದಿಲ್ಲ. ಗಾಬರಿಯಾಗಬೇಡ”

“ಸುಮೃನಿರು ಭೀಮಾಷ್ಟಿ”

“ನೀನು ಎಲ್ಲರೂ ಕೇಳುವಂತೆ ನರಳು. ನಾನು ಆರ್ಯಕೆ ಮಾಡುತ್ತೀನೇ.”

ఏక్రమసు నరళలేచేకాగిద్దు తు. ఏక్రమస కీతిచయ జుట్టు గడు భీషణ్ణున ముష్టియల్లి. హుంబుల్లును ఏక్రమస ఆర్పైకిగిందే జీలరనిగె హేళికొండు విక్రమస బరాకిగె బందిద్ద ననగాగి శ్రవు పటసువుదేకే? కాయువవసు పరమాత్మసిద్ధాన్ని. నున్నింద ఇతర రిగె తొందరి బేడెపంచు వేదాంతపన్నే సారిద్ద. ఉపవాస మమద నంశోధసగాగయే — హుంబుల్లును, ఆల్మైర్సెము, అండలేదు, క్యేముగారు, కాబ్బద్ద ఏక్రమస బరాకిగె ధుముకిద్ద.

గంజియక్కే తోళియువ హోత్తు. మాస్తరరు ధ్వనమగ్గురా గిద్దరు. నుంచి బుడక్కే కుళతు స్వాన మాడుత్తిద్దరు. ఆపరు ఉనిమాచు ద్విడూ గంజియన్న తోళిన తికి మ్యువేత్తి జూరుత్తు ఎల్లిడ సిరెస్సు గడ్డక్కే, డుబుక్కే ఉగ్గ ధూలీ పాటుగల, తోళించు, బరాకిసొళగె నడెదిద్దరు. గణపత లాల గోక్షణద .. కేళనే ఆగిద్ద. ఏక్రమ!! అవనంతక ఆత్మ సంయమిక్కి జీలు ల్లిలవండు డంగురవన్నే హొయ్సిద్దరు. నరళికే- ఆతక్కెత ఇంఎ ఒందివ ముండాగి. బరాకిసవరేల్లరిగూ ఏక్రమస స్థతి సరియాగిల్లవంచు తిలిసిదవనే భీషణ్ణ. సిజవాగి ఏక్రమసు యూరాళాడుత్తిద్ద. ‘ఉపవాస సాకు, పారణమాడిరి’ ఎందు హేళికొండప, హొరళాటిచ వాతే హోరచ్చు కర- షితు. స్తోత్రాంగా ఒంచరు, హోదిరు. వాఢరర శరతయుల ఆయితు. ఒచ్చుచుచుకో చోగే కూడాడ. జీలరను వేగదిండ ఆఫీసిస్టులు.. హోరు. సే ఏక్రమసిరువ బరాకిసేదురు సింతు—

“ పాస్తర.... ఏక్రమ.... మాస్తర ” ఎంచు కొగి కరిదె. ఏక్రమసు హుంబుల్లు తగల్లుణు బంద, మాస్తరు ‘ ఏన్న సాధేబు ’ ఎన్నుత్త బండఱ

“ ಮಹಾತ್ಮರ ಬಿಡುಗಡೆ ಆಯಿತು !! ಸಂಶೋಧಿಸಿದೆ ಹೇಳಿದೆ ಜೀಲರ. ಬದಿಯಲ್ಲಿಯೇ ನಿಂತು ಕೇಳಿದ ರಾಜಕೀಯ ಕೈದಿಯೂ ಒತ್ತರ ದಿಂದ ಓಡಿ ತನ್ನ ಬರಾಕಿನವರಿಗೆ ಹೇಳಿದ ‘ಬಿಡುಗಡೆ ಆಯಿತಂತೆ ! ಜೀಲರನೇ ಹೇಳಿದ ‘ವಿಳತೇಳಿರೀ ಸಾಲುಗೊಳ್ಳಿರೀ ಸಾವಕಾಶ ಜೀಲು ಬಿಟ್ಟು ಹೊರಗೆ ನಡೆಯಿರೀ’ ಎಂದು ಹೇಳಿದ ಹಾಡಿನ ಸ್ವರದಲ್ಲಿ. ‘ಬಿಡುಗಡೆ ಆಯಿತೇ ? ಎಲೆಲ್ಲಿಯೂ ಬಿಡುಗಡೆಯ ಸುಧ್ಯಾ ! ಮೂಲೆಯಲ್ಲಿ ಕುಳಿತಿತು ಮಹಾತ್ಮನ ಬಿಡುಗಡೆಯ ವಾತ್ಮೆ !!

ಹೋಗಿಬಾ ಗೆಳೆಯಾ !

ಎಂಟು ಒಂಭತ್ತನೆಯ ಬರಾಕಿನ ನಡುವಿನ ವಿಶಾಲ ಬ್ರೈಲಿಫಲ್ಲಿ, ನೃತ್ಯ—ಹಾಸ್ಯ—ಸಂಗೀತ ರಂಜನಾ ಶಾಯ್ರಕ್ರಮಕ್ಕಾಗಿ, ರಂಗನ್ನೆಂಜದ ಏಷರ್ ದಿನ. ಕೃದಿಗಳು ಎಲ್ಲವನ್ನೂ ಮುಕ್ಕಿತು, ನೋಟದಲ್ಲಿ ಲೀನ ರಾಗಿ ಕುಳಿತಿದ್ದರು. ಅಜುಂನನು ದೃಪದ ರಾಜನ ಸಭೆಯಿಂದ ಎದ್ದು. ಮತ್ತೊಂದು ಸಜ್ಜಾದ. ಗುರುಹಿರಿಯಿರಿಗೆ ವಂದಿಸಿ, ಸಿಂಜಿನಿಯ ಸ್ವರ ಕೇಳಿಸಿ ಮತ್ತೊಂದು ಮಾಡಿದ. ಪಾಂಚಾಲಿಯು ಇನಿಯನ ಕೊರಳಿಗೆ ಮಾಲೆ ತೊಡಕಿಸಿದಳು. ಎಲ್ಲವನ್ನೂ ನೃತ್ಯರೂಪದಿಂದ ಪ್ರದರ್ಶಿಸಿದರು. ಬಾವಿಯ ದಂಡೆಗೆ ಕೊಡವಿರಿಸಿ ‘ನೀರು ನೀರು’ ಎಂದು ಹಲುಬುವ ಹೊಲತಿಗೆ ಹಾರುವನು ಕಲ್ಪಿಸಿದೆ. ಹೊಲತಿ ಮೂಳೆತಳಾಗಿ ಕೆಸರಲ್ಲಿ ಬಿಡ್ಡಿಳು. ಹಾರುವನ ಹೆಂಡತಿ ಹೆಂಗರುಳಿಂದ ಓಡಿ, ಹೊಲತಿಯನ್ನು, ತೊಡಿಯಲ್ಲಿರಿಸಿ ಸಂತ್ಯೇಖಿಸಿದರು. ನಟರ ನಿಗ್ರಮನವಾಯಿತು. ಚಿಕ್ಕ ಪ್ರಹಸನಗಳಾದುವು. ಪದಪಟ್ಟ ಕೇಳಿಸಿದರು. ಜೀಜೀ ಲಾವಣಿ ಗೀಗೀ ಪದಗಳು ಎಲ್ಲರ ಹೃದಯವನ್ನು ಸೆಳೆದುವು. ರಾಷ್ಟ್ರಗೀತೆಗಳು ಕುಳಿತವ ರನ್ನು ಚೇತರಿಸತ್ತೊಡಗಿದವು. ಗುಜರಾಥಿಯ ಗೆಳೆಯಿರೀವರು ರಾಷ್ಟ್ರ ಗೀತೆಯ ಗಾಯನಗೈದು ಕೇಳಿದವರ ಮನವನ್ನೇ ಆಕಷಣಿಸಿದರು. ಮಹಾ ರಾಷ್ಟ್ರಗೀತೆಯ ಬಂಧುಗಳು ವೀರಗೈಯ ಸಂಚಾರ ಮಾಡಿಸ್, ರಾಷ್ಟ್ರಗೀತೆ

ಯೀಂದ ರಾಷ್ಟ್ರಪೇಮವನ್ನೇ ಅಭಿವೃದ್ಧಿಗೊಳಿಸಿದೆರು. ಕಾರ್ಯಕ್ರಮ-ಗಳನ್ನು ಸುಖವಸ್ಥಿತವಾಗಿ ಸಾಂಗವಾಗಿರಸುವ ಭಾರವು ಮಾಸ್ತರರ ತಲೆಯ ಮೇಲಿದ್ದಿತು. ಯಾರಿಗೂ, ಯಾವ ಭಾಷೆಯವರಿಗೂ ಅನಾದರ ಶೋರದೇ ಕ್ರಮವಶ್ರಿಕೆ ಮೊದಲೇ ಸಿದ್ಧಗೊಳಿಸಿದ್ದರು. ಕೊಂಕಣ ಭಾಷೆಯೂ ತನ್ನ ಸೇವೆಸಲ್ಲಿಸಿತು. ವಿಕ್ರಮನ ಹೆಸರೆತ್ತಿ ಮಾಸ್ತರರು ಕರೆದರು. ಅವನ ಪರಿಚಯವನ್ನು ಮಿತವಾಗಿ ನೀಡಿದರು. ವಿಕ್ರಮನು ಗಂಟಲು ಸರಂಪಡಿಸಿಕೊಂಡ. ಮಾಲಕಂಸರಾಗದ ಆರೋಹ ಅವರೋಹ ಸ್ವರಗಳನ್ನು ಕುಂಯಾಗುಟ್ಟಿದ್ದರು, ಕಲೆತ ಸಹಸ್ರಾರು ಕೆವಿಗಳಿಗೂ ಕೇಳು-ವಂತೆ ಹಾಡಿದ.

ನೋಡು ನೋಡಿ ರಾಷ್ಟ್ರಧ್ವಜತೀಜದಾವೇ
ನಾಡಗಲಿಗಳು ಕಲೆತು ಕೈನ್ಯೀರ ಸುರಿಸಹಾ || ೫ ||

ಭಾವನಾಪರಿಶನಾಗಿ ವಿಕ್ರಹನು ಹಾಡಿದ. ಕುಳಿತ ಮರಾಠಿಗರೂ ಅನುಕರಣಕ್ಕೆ ತೊಡಗಿದ್ದರು. ಕನ್ನಡಿಗರು ಆತಮೆಳ್ಳನೇ ಗುಣಗುಟ್ಟಿದರು. ವಿಕ್ರಮನ ಮೊದಲನೆಯ ಪದ್ಯಮುಗಿದೊಡನೆ, ಪ್ರಚಂಡ ಜನಸಮಾಹವು ಮೆಚ್ಚಿಕೆ ಕರತಾಡನೆಯಿಂದ ನೀಡಿತು. ಹುಮ್ಮಿಸಗೊಂಡ ವಿಕ್ರಮನು ‘ಬಾ, ಭಾರತೀಯಾ, ಸ್ವಾತಂತ್ರ್ಯ ದೇವಿಯನು ಅಚಿವೆಸಲು ಬಾ, ಬಾ ಭಾರತೀಯ ! ಆ ದೇವಿ ಅಡಿಯಡಿಯಲ್ಲಿ ಚಿದ್ದಹರು ಆರೆಂದಿ ? ಮೈನೆಕ್ಕರದಿ ಅಭಿಪ್ರೇಕದಚರ್ಚನೆಯ ಗೈದ, ಗಡವೀರಬಾಂಧವರು.’ ಎಂಬುದನ್ನು ಹೃದಯಂಗಮನಾಗಿ ಚಿತ್ತಿಸಿದ. ವಿಕ್ರಮನ ಪರ್ಯಗಳನ್ನು ಕೇಳುವ ಕುತೂಹಲವು ಅಭಿವೃದ್ಧಿಪಡೆದಿದ್ದಿತು. ಮತ್ತೆ-ಮತ್ತೆಹಾಡಲು ವಿನಂತಿಯ ಕೂಗುಗಳು ಎದ್ದವು. ಪ್ರೇಕ್ಷಕರವಿನಂತಿಗೆ ಮಾನ್ಯತೆ ನೀಡಿ ‘ಪರಿಸಿ ಹಾರಿಸಿ ರಾಷ್ಟ್ರಧ್ವಜವಾ ಬೀರಿರಿ ಶಾಂತಿತ್ವಾಗದ ಬಲವಾ’ ಎಂಬುದನ್ನು ಹಾಡಿ ಶೋಷ್ಟಗಳಿಗೆ ವಂದನೆ ಸಮರ್ಪಿಸಿ ಕುಳಿತ.

ರಾಷ್ಟ್ರಭಾಷೆಯ ಆಧ್ಯಾತ್ಮಿಕ ಪದ್ಯಗಳು ಪ್ರಾರಂಭವಾದವು. ತುಕಾರಾಮ, ನಾಮದೇವ, ಏಕನಾಥರ ಅಭಂಗಗಳ ಅಮೃತವಾಣಿಯ ಪ್ರವಾ

ಹವೆ ಅಂತರಂಗದಲ್ಲಿ ಪ್ರವಹಿಸಿತು. ಪುರಂಪರ, ಕನಕ, ವಿಜಯವಿಶ್ವಲ, ಜಗನ್ನಾಥ, ಪ್ರಭಸ್ವ ವಿರ್ಜಲರ ಕತ್ತಲ್ಲಿ ಕನ್ನಡ ಸುಡಿಯ ಪರಿಮಳದಿಂದ ಮೋಡಿತರಾದರು. ಒಸವೇಶ್ವರರ ಪಚನಗಳನ್ನು ಕೇಳಿ ಶ್ಲೋತ್ತುಗಳು ತಲೆಮಾರಿ ತಮ್ಮನ್ನು ತಾವು ಮರಿತರು. ‘ ಈಳಿಸಿಂಬಿ ಮಾವು ಮಾದ ಲಕ್ಷ್ಯ ಹುಳಿ ನಿರರೆಡಿದರಾರಯ್ಯಾ । ಕೆಳವೆ ಶಾಲಿಗೆ ಓಗರದ ಉದ ಕವನೆಡಿದರಾರಯ್ಯಾ’ ಎಂದು ಭೃತ್ಯರಿರಾಗದಲ್ಲಿ ಮಂಜುಲಕಂತದಿಂದ ಹಾಡಿದಾಗ, ಕುಣಿತವರಿಗೆ ಪ್ರಜ್ಞೀಯೇ ಇರಲ್ಲ. ಅಕ್ಕಮಹಾದೇಹಿಯ ದಿನ್ಯ ಚರಿತೆ ಕೇಳಿದಾಗಂತೂ ಕಣ್ಣಿ ದರಸ್ಯೇ ಕರೆದರು.

“ ಇದಕ್ಕೆ ಜೀಲಿನ್ನು ವರೆ ? ” ಕುಳಿತವರಿಬ್ಬರು ಮೆಲ್ಲಿಸೇ ಮಾತ್ರ ನಾಡಿಕೊಳ್ಳುತ್ತಿದ್ದರು

“ ಖಾಟಕ್ಕೆ ಜೀಲು । ”

“ ಗಾಂಥಿಯವರ ಬಿಡುಗಡಯ ವೃಣ್ಣಿದಿಲ್ಲ, ಮಾರ್ಪಿಯೇ ಎತ್ತರ ಉಬ್ಬ ದೊರೆಯಿತು ”

“ ಹೌಡಪ್ಪ - ಸಿರ, ಸುರಿ-ಅಸ್ಸೆ-ಭೇಜಿ. ತೀರ್ಪೆಮ್ಮೆ ? ”

“ ಉತ್ತರಾದಿ ಸ್ತಾಮಿಗೆ ಸುರೆದೆ ಕಳೆ, ಜೀಲಿಗೆ ಈದಿನ ಒಂದಿದೆ ನೋಡು. ”

“ ಕೇವಲ ಉಬ್ಬ ಹೊರತೆಂಬು. ಈನಾಜ್ಞಿಯ ಭೋಜನ ದೊರೆಯ ಬಹುದೇ ? ”

“ ಪುಣ್ಯವಂತರವ್ವಾ ನಾವು ”

“ ಸೂರು ಸಲ ಸುಡಿ. ”

ಹಾಸ್ಯಕಾರ್ಯಕ್ರಮ ಮುಕ್ತಿಯದ ಸಂತರ ಮಾತ್ರ ರೆರೆ ‘ಶುಣಿ’ ಭಾವಣಕ್ಕೆ ಎದ್ದರು. ಜೀಲರ ಹೊದಲಾಗಿ, ಇಸಾವುರದ ಜೀಲಾಧಿಕಾರಿ, ನಿರ್ವಾಯಿಗಳು ಸರಾಯ ಸರ್ಕಾರ ನೀಡಿದ್ದಕ್ಕೆ ಹ್ಯಾತ್ಮಾವರ್ಚ ವಂದಿ ಸಿದರು, ಕೈದಿಗಳೊಡನೆ, ಕೈದಿಗೆ ಥಾಲೀವಾಟುಗಳಕ್ಕೆ ಉಬ್ಬ ಮಾಡಿದೆ, ಜೀಲರು ಪಣಿನೆ, ಕರತಾಡನೆಯಲ್ಲಿ ಸ್ವೀಕೃತವಾಲಿತು.

ತಮ್ಮ ನಿದ್ವೆತ್ತಿಯ ಪ್ರತಿಭೆಯಿಂದ, ಸ್ವತ್ಯಾಸ್ಯಪುಣ್ಯತೆಯಿಂದ, ನಟನಾ ವೈಖಾಯಿಂದ, ಮಂಜುಲ ಕಂಠದಿಂದ, ಪ್ರೇಕ್ಷಕ ವ್ಯಂದಕ್ಕೆ ಶಾಂತಿ-ಪುಷ್ಟಿ ತ್ವರಿತ ನೀನು ದಯವಾಲಿಸಿದ ನಟ. ವರಗೆ ಕೈರಮುಳೆಯಾಗಿರುವೆ, ಎಂದು ನಾರಿದರು ಪ್ರೇಕ್ಷಕರ ಸಗೆ ತರಂಗ-ತರಂಗವಾಗಿ ಉದ್ಘವಿಸಿದ ಕಾರಣವೇ ಮಾಸ್ತಿರರ ಮಾತ್ರ! ‘ಶಾಂತರಾಗಿ ಕುಳಿತು ಕೇಳಿದುದಕ್ಕೆ ಪ್ರೇಕ್ಷಕರಿಗೂ ಮುಳೆಯಾಗಿದ್ದೇವೆ’ ಎನ್ನಬೇಕೆ? ಮಾನವ ಕುಲದ ಮೂಲವೇ ಮಂಗ! ಕುಲದ ಕೀರಿಯರನ್ನು ಸ್ವರೀಸದೇ ಶಾಂತತನದಿಂದ ನಿಮ್ಮನಿಮ್ಮ ಬರಾಕುಗಳಿಗೆ ತೆರೆಬೇಕು

॥ ೬ ॥ ೭ ॥ ೮ ॥ ೯ ॥ ೧೦ ॥

ಚಕ್ರವರ್ತ ಶಾರ್ಯಕ್ರಮಗಳು ಮುಗ್ಗಿರಸುತ್ತ ಸದೆದವು. ಹೊಸ ಕ್ಯಾಡಿಗಳು ತಂಡ ತಂಡವಾಗಿ ಇಸಾಕ್ಕರ ತುರ್ತಾನಂದಿಗೆ ಬರುತ್ತಲಿದ್ದರು. ಮಾಸ್ತಿರರ ಕುಲಕ್ಕೋಟಿಯೇ ಉದಾಧಿರವಾಗಲೇ ಎಂದು ಆಶೀರ್ವಾಸಿದ ವಸು ವಿಕ್ರಮನೂ ಒಬ್ಬ. ಆಶೀರ್ವಾದಕ್ಕೆ ಮಹತ್ತರ ಕಾರಣಪಿದ್ದಿತು. ನಿದ್ರೆಗೆ ಅವಕಾಶವನ್ನಿತ್ತದ್ದರು. ಭಜನೆಯಲ್ಲಿ ಷಾವಸ್ಥಿ ತಂದಿದ್ದರು. ಎಲ್ಲರೂ ಎದ್ದನಿಂತು ಹದಿಸ್ಯೆದೇ ನಿಮಿಷಗಳಲ್ಲಿ ಪ್ರಾರ್ಥನೆ ಜರುಗಿಸ ಬೇಕೆಂದು ಮಾಸ್ತಿರರ ವೀಂಂತಿಯೇ ಆಗಿದ್ದಿತು. ಬೆಳಗನಲ್ಲ, ಸಾಯಂ ಕಾಳ ಸುಶೂಷ್ಯ ಪ್ರಾರ್ಥನೆ! ಮನವೇ ಸಂಪನ್ಮೂಲ ಮನೋಭಿ ಮಾನ ದೇವತಗಳು ಪ್ರಾರ್ಥನೆಯಿಂದ ತೃಪ್ತರಾಗದೇ ಇರುವರೆ? ವಿಕ್ರಮನ ಚಾಪಿಯನ್ನು ಸುತ್ತಿಸಿ ಮೂಲೆಯಲ್ಲಿ ಇರಿಸಿದವರು ಮಾಸ್ತಿರರಿ. ವಿಕ್ರಮ ಭಾಷಣಕಾರನಾದರೆ ಮಾಸ್ತಿರರು ಅಧ್ಯಕ್ಷರು. ಮಾಸ್ತಿರರ ಭಾಷಣವಾದರೆ ವಿಕ್ರಮನು ಸಭಾಪತಿ! ಇತರಿಗೆ? ಅಧ್ಯಕ್ಷಸ್ಥಾನದ ಬಯಕೆ ತಿನ್ನವನ ರನ್ನು ಕಂಡು ಏಡಿಯಲು ಮಾಸ್ತಿರರು ಬಲು ಚಾಣಾಕ್ಷರು ಎಲ್ಲರನ್ನು ಗದ್ದಿಗೆ ಏರಿಸಿ ಬಯಕೆ ಪೂರ್ಣ ಮಾಡುತ್ತಿದ್ದರು. ವಿಕ್ರಮನ ಪ್ರತಿ ಬರಾಕಿನಲ್ಲಿ ‘ಸದ್ಯದ ಪರಿಸ್ಥಿತಿ’ ‘ಪಾಕಿಸ್ತಾನ’ ‘ಕನ್ನಡ ಸಂಸ್ಕಾರ’ ‘ಕಾಂಗ್ರೆಸಿನ ಧೈಯ’ ‘ಪೌರಾಣಿಕ ಭಾರತ’ ‘ಕನ್ನಡ

ಸಾಹಿತ್ಯ' ತನ್ನ ತಲೆ ಎತ್ತ ಲಾರದಂತಹ ಲತ್ತ ವಿವಯಗಳನ್ನೇ ಭಾವ ಇಕ್ಕೆ ಆಯ್ದುಕೊಳ್ಳುತ್ತಿದ್ದ. ಜೋಗನ ಭಾಷಾಂತರದಿಂದ ಜೀಕುತ್ತ ಎಲ್ಲರಿಗೂ ಸ್ವಿಯನಾದೆನೆಂದು ಕೀಚಡಯ' ಎಂದುಕೊಂಡ.

ಮಾಸ್ತರರ ಕಾರ್ಯವು ಮೈಶಾಲ್ಯತೆ ಕಂಡಿತು. ಅರ್ಥಾತ್ - ಬೊಂಗೆ, ರೆಂಬೆ, ಕೆಂಬೆ, ಕೊಂಡುಗಳೇ ಮೂಡಿದವು. 'ರಾಷ್ಟ್ರೀಯ ಶಿಕ್ಷಣ ಶಿಬಿರ' ಪ್ರಾರಂಭಿಸಿದರು. ನಾಯಕ, ದುಲ್ನಾಯಕ, ಭಾಗಸಾಯಕರು ಗಳನ್ನು ತಾವೇ ಆಯ್ದು ಮಾಡಿದರು. ಶಿಕ್ಷಣದ ವಿವಿಧ ವರ್ಗಗಳಾದವು. ಹುಂಬಣಿ ನೂ ಭಾಗಸಾಯಕರಲ್ಲಿ ಒಬ್ಬ. ಶ್ರೀ. ಹತ್ತಾರ. ಶ್ರೀ. ಜೋಗ್, ಶ್ರೀ. ಗಣಪತಲಾಲ, ಶ್ರೀ. ಪಾಟೀಲ, ಶ್ರೀ. ಗಜೀಂದ್ರಗಡ ಜೋತಿ ಪ್ರಭೃತಿಗಳೆಲ್ಲ ಶಿಬಿರದ ಅಧಿಪತ್ಯ ವಹಿಸಿದವರು. ಸಿಬಿರ ಪ್ರವೇಶಕ್ಕೆ ವಿನಂತಿಯ ಅಜ್ಞಗಳು ನೂರಾರು ಬಂದವು. ಪವತ್ತಕ್ಕೆ ಮೀರಿಸಲಾರೆ ವೆಂದರು ಮಾಸ್ತರರು. ವಯೋವ್ಯಾದ್ದ ಹೆಗಡೆಯವರ ಅಧ್ಯಕ್ಷತೆಯಲ್ಲಿ 'ರಾಷ್ಟ್ರೀಯ ಶಿಕ್ಷಣ ಶಿಬಿರ'ದ ಪ್ರಾರಂಭೋತ್ಸವವಾಯಿತು. ನೂಲು ವುದು, ನೇಯುವದು. ತನ್ನವುದು, ಉಣಿ ವುದು, ಇತಿಹಾಸ, ಭಾಗೀಂಲ, ಕೈಗಾರಿಕೆ, ವಕ್ತೃತ್ವ, ಸಂಗೀತ, ಸಾಹಿತ್ಯ, ಹಾಸ್ಯ, ವೀರ, ಕರುಣ, ಭಯಾನಕ- ಆದರೆ ಶೃಂಗಾರ ಒಂದು ವಿಶ್ವಯವನ್ನು ವಚ್ಚು ಮಾಡಿ, ಎಲ್ಲ ವಿವಯಗಳಲ್ಲಿ ಶಿಕ್ಷಣ ಕೊಡುವ ಏರ್ಪಾಡು ಮಾಡಲಾಗಿ ಗಿಡಿತು. 'ಪ್ರಪಂಚದ ಮಹಾವಿಭೂತಿಗಳು, ಶಾಂಗ್ರಿಸ್ಪಿನ ಸಮಗ್ರ ಇತಿಹಾಸ' ಈ ವಿವಯಗಳಿಗೆ ಮಾಸ್ತರರೇ ಗಮನ ಕೊಡುತ್ತಿದ್ದರು. ವಿಕ್ರಮನು ಭಾಗಸಾಯಕನೂ ಅಲ್ಲ ಹೋಳುಸಾಯಕನೂ ಅಲ್ಲ. ಶಿಕ್ಷಕನೂ ಅಲ್ಲ, ಶಿಷ್ಯನೂ ಅಲ್ಲ ಪ್ರಭುವೂ ಅಲ್ಲ, ಪ್ರಜೆಯೂ ಅಲ್ಲ ಶಿಕ್ಷಣ ಶಿಬಿರಕ್ಕೆ. ನಡೆಯುವುದೆಲ್ಲ ಅವನಿರುವ ಬರಾಕಿನಲ್ಲಿಯೇ! ಅವನು ಸಾಮಾನ್ಯನಲ್ಲ. ಬಾಗಿಲುಕೋಟಿಯ ಸೇವಾದಲ ಶಿಬಿರದಲ್ಲಿ ನುರಿತಡ. ಸರದಾರ ಡಾ. ಹಡ್ಡಿಕೆರರ ಕೈಗುಣಿಯ ಬಹಿತಗಳನ್ನೇ ತಿಂದು, ನೀರುಡಿದವ ನೆಂದವೇಂಳಿ ಬೇರೆ ಹೇಳಬೇಕೆ? ಯಾವ ಕಾರಣದಿಂದ ವಿಕ್ರಮನ ಹೆಸರು ಶಿಬಿರದಲ್ಲಿಲ್ಲವೋ ತಿಳಿಯದು.

నాల్చునేయ సంబరిన బరాకు ‘రాష్ట్రాయి శిక్షణ శిబిర’ ఎందిద్ద ఫలకవన్న హసేగె ఒడిదుకొండితు. సిబిరవు ఉదితోఇ దితవాగి నష్టస్వాతీయించ వ్యవింగతవాగిత్త సాగిద్దితు. ‘ననగి ప్రవేశ చొరియలిల్ల. నాను చుచ్చేవి. ఇంతక ప్రసంగ జీవ మానసభ్లియే దొరియలారదు’ ఎందు మరుగుత్తలిద్దరు క్షేదిగలు ‘ఇష్టతైన్నందు దినగళాగల మత్తే ప్రారంభిసలు మాస్త రరన్నే బేడికోళ్ళోణ’ ఎందు నుడియుత్తలిద్దరు. శిబిరద శివ్యదు వార ప్రవజునగళన్న ఆస్తియిందు కేళుత్తలిద్దరు నాయ కర అజ్ఞావాలనయల్లి సిష్టరాగిచ్చదు. స్వతః మాస్తరహి విద్యు ధిగళోడనే యోఃయోః జూతూకు ఆఖివాడువరు అభ్యాసక్షేపేసరపట్టపరిల్ల, స్పృహక్షేప జింపుసిల్ల. మానేముక్కేళిగే గమన కోట్టపట్ట లైచవు జుండుమాట్లగే మోగ్గయాగి, చూశాగి జ్ఞానస్తోపకరందనన్న పరాదుత్త ఎడ్డుడచే సాగితు.

విక్రమను మోదలినంత ఆలసియాడిరత్నిల్ల. స్వాతీందేవ తేయు ఒడిదుకొండిద్ద కు ప్రపసన ప్రసితామహసిగే వంచి స్విడి బరియలు లేకుణిక్కిండిద్ద. మాతవాన్నగళు, తీవుత్తరవు యంసరు, తెరమారేయల్లి ఇంపరవచుసరవిరాట శృంగారరూపగళన్న ప్రపసనయల్లి తుంబత్తిద్ద. మాస్తరరు శిబిరద అధిపతిగళాగి విక్రమసబం క్రమికరు శిబిరద శాయింబాయుల్యతే విరామనీఇడ్డరింద, తుపారథ క్రమితు బయదినగళింద మాతనాడిద్దిల్ల. బండశారణ కేళువ శిష్టాచూరక్కే తలేబాగదే తన్న ‘ప్రపసన పురాణ బిజ్ఞిద. శాను చ్ఛిష్టింద నజీవ వ్యక్తిగళ వర్ణనేమాడిద పుత్రివాత్రగళ రశశ్శేషకే తిళిసిన. పచుమంసరే సవాజక్కు, రాష్ట్రద ఏళీగే, మాతక అపార సంపత్తిన్న ట్రస్టిగళగే ఒప్పిసి, ప్రయథిండసే కూడి, సన్మాన త్వేజస రాష్ట్రశాస్త్రక్కే ప్రపుత్రతాదు దన్న ఓదియే తోరిద. పౌరుమంసరు, బాల్యదింద యోవ్వనా

ವಸ್ತ್ರೀಯನರೆಗೂ ಸ್ವಿರಸನ್ಯಾಸಿಗಳು. ಪಂಡಿತರು, ನ್ಯಾಯ, ತರ್ಕ, ವೇದಾಂತ ವಾಚಸ್ಪತಿಗಳು. ಚೆಲುವರು. ಭೀಮಬಲಖ್ಯವರು, ಅವರ ಮನವು ನಿಸಗ್ರಹಿಯಮದಂತೆ ಹೃಂಗಾರಕ್ಕೆ ನೋತೆರೆದೋಷವೇ? ಎಂದು ಮಾಸ್ತರರಸ್ಯೇ ಪ್ರಶ್ನಿಸಿದೆ. ಮಾಸ್ತರರಿಗೆ ತಲೆರೊಲಿ ಎದ್ದಿರಬೇಕು ವಿಕ್ರಮನು ಹೇಳಿಕೆಯಿಂದ ವಿಕ್ರಮನು ಸಂತಃ ಬರಹಗಾರರ ದಾಳಿ ಎಲ್ಲಿದ್ದರೂ ತಪ್ಪಿದ್ದಲ್ಲಿ ಮಾಸ್ತರರಿಗೆ ಕೇಳಿಸಿದ್ದು. ಮೂ ಎಂದರು. ಶಿಬಿರದ ಬಗ್ಗೆ ವಿಕ್ರಮನೇ ರಾಘವನೀಯ ಉವನಣ್ಣನ ನೀಡಿದೆ. ಇದುವೇ ಶ್ರೀಷ್ಟ ಸಂದ್ರಭವೆಂದು ಮಾಸ್ತರರು

“ ಒಂದು ವಿನಂತಿ ಇದೆ ವಿಕ್ರಮರಾವ ”

“ ಪಾಸ್ತರರೇ ಕೊಲ್ಲಿವ ಕೆಲವ ಎಂದಿನಿಂದ ಪ್ರಾರಂಭಿಸಿದಿರಿ ? ”

“ ಯಾರನ್ನು ಕೊಂಡೆ ? ”

“ ಸನ್ನಸ್ಯೇ ! ‘ವಿಕ್ರಮರಾಯರೇ’ ಎಂದು ಕೊಲ್ಲಬೇಡಿ ಮಾಸ್ತರರೇ ! ನಿಮ್ಮೆನು ಆಡಿದ ಕೂನು ನಾನು ಹಾಗೆಲ್ಲ ಬಹುವಚನ, ಮರ್ಯಾದಾಕ್ಷರಾಟ್ಯಾರೆ ಕೊಂಡಂತೆಯೇ ಸರಿ ”

“ ಬಟ್ಟಿಬಿಡು. ಈಗ ಸೋಡು, ನೀನು ಒಂದು ಮಾತಿಗೆ ಒಪ್ಪಿ ಕೊಳ್ಳಬೇಕು ”

“ ಸ್ವಿವ್ಯಾಪಾತನ್ನು ಕನ್ನಡನಾಡೇ ತಲೆಯಲ್ಲಿ ಪೂಜಿಸುತ್ತುಲ್ಲದು ವಾಗ, ನಾನು ನಿಂದಿಸಿಸಾ ಎಂಬ ಅಪವಾದವನ್ನು ಎಂದೂ ತೆಗೆದು ಕೊಳ್ಳಲಾರೆ ”

“ ಸರಿ, ನಿಮ್ಮನರಲ್ಲಿ ನಾನೂ ಒಬ್ಬ ಪರಿಸಿ ಮಾತ್ರಾಡಬೇಡ. ನಾಳಿನದಿನ, ಅರುಣೋದಯಕ್ಕೆ, ನಿನ್ನಹಂತದಿಂದ, ರಾಷ್ಟ್ರಧ್ವಜಾರೋಹಣ ಸಮಾರಂಭವನ್ನು, ರಾಷ್ಟ್ರೀಯ ಶಿಕ್ಷಣ ಶಿಬಿರದವರು ಏರ್ಪಡಿಸಬೇಕೆಂದಿದ್ದಾರೆ. ”

“ ನನ್ನಂದ ! ! ”

“ ಅದುದು ನಿನ್ನಂದಲೇ ರಾಷ್ಟ್ರಧ್ವಜಾರೋಹಣ, ತದನಂತರ, ಶಿಬಿರದ ವಿಧಾಧಿಕರ ಪರಿಕ್ಷೆ, ಅದೂ ನಿನ್ನಂದಲೇ, ”

“ ಒಪ್ಪಿಕೊಳ್ಳಲೇಬೇಕೆ ? ”

“ ఒప్పిగే చోరెతిదే ఎందు తిబిరదల్లి ఈనోడలే తిళిసిరువే”

“ అప్పణి ఎందు వందినునే మాశ్రుర”

† † † † †

నిక్రమసహస్రదండ ధృజు-రేవిశివార్యారు నెల్లస్తరు
తరుణరు పొలితరాగిద్దరు. తిబిరదసరు, నాగుశన ఇన్నటియంతి
ధృజనెన్ను దిట్టిసుక్కలిన్నదు రాష్ట్రధృజను కైదిగిలే హృదయు
గమ్మర కొక్కు, మంచతియన్ను హేతుకొఱ్ఱుచ్ఛేంచుకు, నికిమను
నాయుకన లినాక్షియుక్కి ధృజప్రఖ్యద గురువున్నాయేం నింతద్ద.

‘ ర్మండాలూంచా రహేయవారా ’ ఎల్లిర కేంద్ర కేంద్రినసల్లి
ఇంహాగి కేళుత్తిద్దితు గాళుయ పెగక్కే బారువ ధృజదల్ల ఆలే
గళేళుత్తిలిచ్చువు. అలేగు బుదయిసుత్తద్దెంతి, అణుమల్ల వందనే
సమర్పిసలు సింతవర హృదయగణ సంతసద, భక్తియ, జయత్రీ
సంచారక అలేగు, బుదయిసుక్కలిచ్చుపు నిక్రమసు తన్న రాష్ట్రద
ధృజనెన్నే కణ్ణల్లితుంబకొఱ్ఱుత్తిచ్చ మాశ్రురరు ఎల్లిరగూ ఒండే
సింతద్దరు. జేలరను ఒందు మాశ్రురరన్ను పూతనాదిసిదె. పద్మ
పతనే ముగిదాగ ‘ ఏను? ’ ఎందు. కపియల్ల యేళుచరు. జేల
రను ధృజ వందనేగు స్థిలుల్లి ధృజవందనేయ కార్యక్రమపు
సేవాదేలవ పద్మతియంతి ముక్కాయవాయితు. ఎల్ల కైదిగళ కివి
యల్లి ఏనన్నోయే యేళుచరు. బరాశిగే ఒడి యోగి సూలిన మాలి
యోడనే బరుత్తులిచ్చురు. మాశ్రురరు సింతల్లించలే యారూ స్థల
బిట్టు కడలకూడదాగి ఏసంతియన్ను ముందిరిసిరు కారణ
యారిగూ తిళియలిల్ల. కైదిగళు, తిపిరదవరు అధివతిగడ ఆళ్ళు
ఎందు సింతరు మాశ్రురరు ధృజదటగేబాదు కైముగదు సింతరు.
‘ ఒంధుగళే ఎందు గద్దిరిసిదగు పిసు మారుగణ ఇల్లవాదను.
‘ నావెల్లిగూ కలేతు, ఇందే ధృజదాషియాల్ల, సవ్యాస్మీపికరొబు
రన్ను బీళోడబేంకాగిదే అనరన్న ఈ క్షోభం బిడుగడి వాడ

ತಕ್ಕವರಿರುವೆಂದು ಜೀಲರ ಇಂಗ ತೀಸಿದರು. ಕಾರಣ ತಾವೆಲ್ಲ
ನಿಂತೆಲ್ಲಿಯೇ ಕುಳಿತು, ಮುಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು
ಪ್ರಶ್ನನೇ ಎಂದರು. ಕ್ಯಾಡಿಗಳು ‘ಯಾರ ಬಿಡುಗಡೆ? ತಿಳಿಸಲೇಇಲ್ಲ
ವಲ್ಲ! ’ ಎಂದು ಚಿಕಿತ್ಸಕ ವೃತ್ತಿಯವರಾಗುತ್ತ ಕುಳಿತರು. ಧ್ವಜದ
ಬದಿಯಲ್ಲಿಯೇ ಸಿಂತ ವಿಕ್ರಮನೂ ‘ಯಾರ ಬಿಡುಗಡೆ? ’ ಎಂದು
ಯೋಚಿಸುತ್ತಿಲ್ಲಿ ಇದ್ದ! ಜೋಗರು ಮುಂಬಂದು, ಸಫರಿಗೆ ಕರ
ಜೋಡಿಸಿ ಹೇಳಿದರು. “ಮಾನ್ಯರೇ ಸಮ್ಮುಲ್ಲರ ಅಜ್ಞಮೆಚ್ಚಿನ ಗೆಳೆ
ಯರು, ಈ ಜೀಲಿನಿಂಬ ಬಿಡುಗಡೆಯಾಗಿ ವಿಶಾಲ ಜೀಲಿಗೆ ಹೋಗತಕ್ಕ
ವರಿರುವತು. ವಿಕ್ರಮರಾಯರನ್ನು ಪರಿಚಯ ಪಾಡಿಕೊಳ್ಳಬವರು
ಜೀಲಿನಲ್ಲಿ ಒಬ್ಬರೂ ಇಲ್ಲ. ತಮ್ಮ ವಾಗ್ದೈಯಿಲ್ಲದೆ, ಮಾಂಜುಲ
ಕಂಠದಿಂದ, ಪಾಂಡಿತ್ಯ ಪ್ರತಿಭೀಯಿಂದ, ಸದಯಾತ ಕರಣದಿಂದ,
ಸಮ್ಮುಲ್ಲರ ಮನಸ್ಸನ್ನು ಅಕರ್ಣಿಸಿಕೂಡಿದ್ದರೆ. ಅವರನ್ನು ಆದು
ತಿಗಳುಣಳಿದ ನಾನು ಬಲ್ಲಿ ಅವರೆ ಇರುವಕೆರೀರು ಈಲು ಜೀವ-
ನವೇ ಹಗುರಿತ್ತು. ಅವರ ಶಾಂತನುಳಿಗಳು ಸಮ್ಮಲ್ಲಿಗೂ ಪೂರ್ಗೀ
ಪರ್ವತ ಮಾಡುತ್ತಿದ್ದವು ಸಮ್ಮುಲ್ಲರಮು ಶ್ವೇತರು ಖಡುಗಡೆ ಹೊಂದು
ವುದನ್ನು ಕೇಳಿ, ಸುಖ ಮುಖಿಗಳು ಏಕಕಾಲಕ್ಕೆ ಆಗುತ್ತಿಲ್ಲವೇ. ಹರಮೇ
ಶ್ವರನು ಅವರಿಗೆ ಆಯುರಾರೋಗ್ಯಗಳನ್ನು ದಯವಾಲಿಸಿ, ರಾಷ್ಟ್ರ-
ಕಾರ್ಯಕ್ರಮ ಉತ್ತಾಪಕ ನೀಡಲೀ ಎಂದು ಪ್ರತಿಷ್ಠಿಸುತ್ತೇನೆ ” ಎಂದು ಹೇಳಿ
ಕುಳಿತನು ಜೋಗ. ವಿಕ್ರಮನು ಕುಳಿತುಕೊಳ್ಳಲು ಕಂಬಾಗಳ ಗಾದಿಯೇ
ಸಿಮ್ಮೆವಾಗಿದ್ದಿತ್ತ. ವಿಕ್ರಮನಿಗೆ ಇದಾವುದೂ ಹೀಡವಾಗಿದ್ದಿತ್ತೇನೋ.
ಆವರು ಹಾನಾವಿಳಿತ್ತೂ ಇಡಿ ಸ್ವೀಕ್ರಿಯೆ ಮೂರಬಿತ್ತ. ಧೂಂಡವಲ್ಲ ತಿರುಗು
ತ್ತಿತ್ತ. ಪತ್ತಿ ಮಾತನಾಡಿದವರ ಮಾತನ್ನು ಕೇಳಿತ್ತ. ‘ಅಂತಹ
ಖಿಡುಗಡೆಯ ಭಾಗ್ಯ ಕಂಡೆನಪ್ಪಾ! ’ ಎಂದು ಆಂತರಿಕ ಉಂಟಾರತೆಗೆದ
ಗಳಿವಶಲಾಲಶು ‘ಎಂಬೇ. ಕೇಂಂಭೇ-ಭೇಭೇಭೇ ’ ಎಷ್ಟು ವಿಕ್ರಮನ
ಗುಣಾನವ ಗ್ರಹಿಸಿರು. ಆಮನ್ನಾವಿಗೆ ಹೊಗಿದರು. ಹುಂಬಣಿನೈ
ಒಂದೇ ವಾಕ್ಯದಲ್ಲ ತನ್ನ ಭಾಷಣ ಮುಗಿಸಿದ.

“సేశాదు తమ్ము కృతజ్ఞ తెగళ్లన్న విక్రమనిగి సల్లిసిదేరు. విక్రమన స్వభావ, విక్రమన సంగీత, విక్రమన మాతుగారికే, సామిత్య, కథన తైలి, కొనుగోలు ఎందూ మరియద స్నేహిత ఎంబు దన్న హోగళియే హేతిదరు మాసేరరు బిడుగడే హోందిద రాష్ట్రభక్తును. మారడబేకాద మహత్వద కేలసగడు యావపు? ఎష్టు ఒగియాగినే? బిడుగడేయాదవన హేలే ఎంతక జవాబూరి ఇదు! ఎంబుచన్న హేలే, విక్రమరు కూంగ్రెస్సిన వికసిన్న భక్తురు, కట్టవ్యద మాచియన్న బల్లవరు. భావీ హోరాటిపు ఆవరింద సాహ్య పడియువుదింబుచన్న సంబరువే’ ఎందు దేవ సిగే జీడికే ఉడు, శిబిరవ పతియింద నూలిన మాలే కొరళిగి క కిచెరు; కొగ్గను తానే నూత నూలున మాలేయన్న రూఢి ‘మోగి బా గేళయా’ ఎందు ఆలింగిసిద. హుంబణ్ణన మాలే కొద్దగు తన్నదు తన్నదెందు కృదిగళ్లల్ల మాలే యాకి పక్కానున్న కొఱడి పందసి ప్రేషిదెరు కురవారద గేళయారు. ఏ గనళు, దింద జీలునుగి సిర్పుసిద్ద పదశక్తారవన్న కొద్దగ తొడుగి చెరు. ఎల్ల బరాచిన గేళయారు తమ్ము కెంచితోకూటికే ఎష్టుత్త మాలున మాలయింద ఆలంకరిసిదెరు. పక్కమను భక్తు య ఉద స్వీకరిసుత్తిద్ద. ఘృజవు చటువటినే యారుత్తలిత్తు. గేళయా రెళ్ల పిక్రమన కొరలు భారవాగువంతి మాలేయన్న అర్పిసిదెరు. సంకేత్తర రావిన మాలేగళూ కొరళల్లిద్దవు. హావిన గొంజలు గుం క్షేగిల్లన్న భారవాగిసిద్దవు. మాలేగళన్న తెగెదు బదియుండు యా సుంగ గేళయస క్షేగి కొడుత్త “గురుషిరయరే, మత్తున్న ప్రశ్నాపుఁ:” ఎందు క్షేవుగిగుం మాతనాడిద. ‘బంధుగళేస్తున్నారన్న అన్నా, మారద నన్నారిగు హోరడబేకాద దుధ్విప ప్రావంగపు, ఇందు ఒవగిదే ‘విశ్వాశాంధవ సమ్మేలన’ వస్తున్న వేత్తున్నా, ఈపేన గూంధు మయాత్ముల్నా లగప్పనేయు దిను, ఈ చింస్కురణ్ణుయు సంమేలనద ఉద్ఘాటనే నూడిద ఆఖరసరు

ಕುಟುಂಬದಲ್ಲಿ ಸಂಪೂರ್ಣವಾಗಿ ಪ್ರತಿನಿಧಿಗಳನ್ನು ಆಯ್ದು ಮಾಡಿ ಕೆಳು
ಬಿಡರು ಇನ್ನೂ ಕೆಲುಹುತ್ತಲಿರುವರು. ಸರಕಾರಕ್ಕೆ ಎಷ್ಟು ಸಲ,
ಆದೇಕೆ; ಅನಂತಾಸಂತ ಧನ್ಯವಾದಗಳನ್ನು ಸಮೀಕ್ಷಿಸಿದ್ದೂ ತಲ್ಲಿವೆಂದೇ
ನನ್ನ ಆಭಿವುತ್ಪಿದೆ ವಿಶ್ವಾಭಾಂಧನ ಸಮೀಕ್ಷೆಲನಕ್ಕೆ ಪ್ರತಿನಿಧಿಗಳನ್ನು
ಆಯ್ದು ಮಾಡುವಾಗ ಆವರಿಗೆ ಎಷ್ಟು ತೊಂದರೆ ಅಗಿದ್ದಿರುತ್ತಾರೆ? ಸಮೀಕ್ಷೆ
ಲನವು ಯಶಸ್ವಿ ರೋತಿಯಿಂದ ಸಂಗನಗ್ರಹಿತರುವುನ್ನು, ಸರಕಾರವ
ಜಾಳಿ ಕ್ಷುತನದಿಂದ. ಪಂಡಿತರನ್ನು ವೆಚ್ಚಿಕೊಟ್ಟು ಕೆರಿಸಿದ್ದಾರೆ. ನಾನ್ನು
ಗಳಿದ್ದುಕ್ಕಿಂತ ಸಕಲ ಭಾಷಣ ಏಕಾರದಿಂದ, ಸಮೀಕ್ಷೆ ಸಂಗೀತಕಾಲ
ಕೊಂಡಿದರು, ಕವಿಗಳು, ಕಾದಂಬರಿಕಾರರು, ನಾಟಕಕಾರರು, ಪುರಾಣ
ಕರು, ಜೋಯಿಸರು, ರಾಷ್ಟ್ರಪ್ರೇಮಿಗಳು, ಸಂಸಾರಿಗಳು, ಸನ್ಯಾಸಿ
ಗಳು, ಕಲಾಕುಲರು, ಚಿತ್ರಕಾರರು, ಇಂಥವು ಮಹಾನ್-ಮಹಾನ್
ಮೇಧಾವಿಗಳನ್ನೆಲ್ಲ ಈ ವಿಶ್ವಭಾಂಧನ ಸಮೀಕ್ಷೆಲನವು ಆಯುಂತ್ರಿಸಿದೆ.
ಸಕಲ ಜಾತಿ ಖಾಂಡವರಸ್ತೆಲ್ಲ ಆಕರ್ಷಿಸಿದೆ ಸಮೀಕ್ಷೆಲನವು ನಿರ್ದಿಷ್ಟ
ವಾಗಿ ನಾಗುತ್ತಲಿರುವಾಗ, ಇನ್ನೂ ಸಮಾರೋಪವಾಗುವ ಮೊದಲೇ
ನನ್ನನ್ನು ದೂರ ಮಾಡಿತು. ಸಮೀಕ್ಷೆಲನದ ಸಭೆ, ಜಚಿತ ವಿಷಯ
ಗಳನ್ನು, ಪ್ರತಿನಿಧಿಗಳನ್ನು ಜನಾಂತರಕ್ಕೂ ಮರಿಯಲಾರೆ. ಈ ಸಮೀಕ್ಷೆ
ಲನವು ಜೀಲಿನಲ್ಲಿ ಸೆಫ್ವನೇರಿದೆ ಎಂಬ ಭಾವನೆ ನನಗಿಲ್ಲ. ಪ್ರಕೃತಿದೇವಿಯ
ಅಶ್ರಯದಲ್ಲಿ ಸಭಗಳು ನಡೆದಿದ್ದವು. ಶತಕೋಟಿ ಜನ್ಯದ ಪುಣಿವ ಅಂಶ
ವಿಧವರಿಗಲ್ಲದೇ ಇನ್ನಾರಿಗೆ ಪ್ರತಿನಿಧಿತ್ವವದ ದೋರಿಯುವುದು. ತುರಂಗ
ಗಳಿಂದರೆ, ವಿಶ್ವವಿದ್ಯಾಲಗಳಿಂದು ಸಾರಿ ಹೇಳುವೆ ನಾನು. ಜ್ಞಾನಸತ್ಯಗ
ಳಿಂದು ಹೇಸರೇ ಜೀಲಿಗೆ ಇಡಬೇಕೆಂದು ನನ್ನ ಸಮ್ಮಾನಾರ್ಥಿಗಳನ್ನು
ಮಾತಿಗೆ ತಾವೆಲ್ಲ ಬಂಬಲಕೊಡುವಿರಿಂದೂ ನಂಬಿರುವೆ. ಗೆಳೆಯರೇ—
ಇನ್ನೂ ಸಮೀಕ್ಷೆಲನವು ನಡೆದಿರುವಾಗ ಬಿಡುಗಡೆ ಬಂದುದಕ್ಕೆ ಅತೀವ ಉಂಟಕೆ
ಸ್ವಿಸಿದೆ. ಗೆಳೆಯರೇ— ನಾವೆಲ್ಲರೂ ಹೋರಾಟಿದೆ ಭಕ್ತರು. ಈ ಸಮೀಕ್ಷೆ
ನದ ಪ್ರತಿನಿಧಿಯಾಗಿ ಪುನಃ ನಾನು ಬಂದೇ ಬರುವೆನೆಂಬ ಆತ್ಮನಿಷ್ಠಾನ
ನನಗಿದೆ. ಸ್ವರಾಜ್ಯದೋರಿಯುವುದಕ್ಕೆ ಇದೇ ಕೊನೆಯ ಹೇರಾಟವಾ

ನೂ, ರಕ್ಷಣೆಗಾಗಿ ನಾವೆಲ್ಲ ಹೋರಾಟೆ ಹೊಡತೇಬೇಕಾಗುವುದು ರಕ್ಷಣೆ ಸ್ವಾ ಕಾರ್ಯದ್ವಾರಾ ಕೊಳ್ಳುವುದು ಅಂತ್ಯತ್ವ ಕಳಿಣವಿದೆ. ಒಳಮೊರೆ ಒಂದು ಪರೀಕ್ಷಾದ ಯುದ್ಧ ಹೊಡಿಸುವ ಪ್ರಸಂಗಗಳು, ಸ್ವಾತಂತ್ರ್ಯ ಪ್ರಾಪ್ತಿಯ ತರವ್ಯೂ ಒಬ್ಬರು ಅಧಿಕಾರಾರೂಢವಹುದ್ದು ಸ್ವಾರ್ಥಕ್ಕೆ ಬಲಿಬಿದ್ದು ನಬಂದಂತೆ ಆಡುತ್ತೇ ಸಾಗಿಸಬಹುದು ಅಂತಹ ಸಂದರ್ಭಗಳಲ್ಲಿ, ರಾಜ್ಯಾಂಶವಾಗಿ ಖಂಡನುವ ಪ್ರಸಂಗಗಳು ಬರಬಹುದು. ಆಗ ಅಧಿರಾದಲ್ಲಿರುವವರು, ಪುನಃ ಸಮಾನ್ಯ ತುರಂಗಗಳಿಗೆ ಅಟ್ಟುಬಹುದು. ಐತರೀ; ಪ್ರಪಂಚವು ನಾಯುವೇಗದಿಂದ ಪ್ರಗತಿಯಾಗುತ್ತಿಲ್ಲದೆ. ನೆನ್ನು ಲಕ್ಷ್ಯಿಸಿ ನಾವು ಆಡಿ ಇಡಬೇಕು. ಕೇವಲ ಶಾಂತಿ ಅಂದಿಂದೇಗಳೇ ರತ್ನದ ಮುಂತ್ರಗಳು ಸ್ವಾತಂತ್ರ್ಯಪ್ರಾಪ್ತಿಯ ನಂತರವ್ಯೂ ನಮ್ಮ ದೈತ್ಯರು ದರೆ, ಸಂವಾದಿಸಿದ ಸ್ವಾತಂತ್ರ್ಯವನ್ನು ಕಾಲುತ್ತಪಾನ ಸಾಧಿತ, ಸಂರಕ್ಷಣೆಯಲ್ಲಿ ಉರಿಸು. ಇಂದು ರಾಷ್ಟ್ರೀಯ ಶಿಕ್ಷಣ ಶಿಬಿರದಲ್ಲಿ, ಪ್ರಧಾನ ಗತಿಯ ಕಾರಣಕ್ಕಾಗಿ ಕಲಿಯತ್ತಿರುವಿರಿ. ಲಾಂಗಿಳನ್ನು ಭರದಿಂದ ತಿದು ಶ್ರೀರೂಪಿರಿ. ಬಲಕ್ಕೆ, ಎಡಕ್ಕೆ ನಾಯಕನ ಆಜ್ಞೆಯಂತೆ ತಿರುಗುವಿರಿ. ಲಾಗಿ ಸಿಲ್ಲಾವುದು ಸಿಮಗೆ ಗೊತ್ತಿದೆ. ಆದ್ದರಿಂದ ಸಿಮ್ಮೆ ಕಾರಣತ್ವದ ಜ್ಞಾನವು ಭಾಂತ ಸಂರಕ್ಷಣೆ ಮಾಡಿಸಲಾರಹು ರಾಷ್ಟ್ರ ಸಂರಕ್ಷಣೆಯು ಶಿಜ್ಞಾಸನದಿಂದ. ಸಮ್ಮುಕ್ತರಾಷ್ಟ್ರದಲ್ಲಿ ಶಿಜ್ಞಾಸಿಗಳನ್ನು ಸಿದ್ಧಗೊಳಿಸಲಿಗೆ ನಿಶ್ಚಯಿಸಿದ್ದಾರ್ಥಿಗಳು ಉಂಟಾರಿಗೆ ಆಗಬೇಕು. ಸ್ವೀನಿಕ ಶಿಕ್ಷಣ ಒಂದ್ರಗಳು ಹಲ್ಲಿ-ವಳ್ಳಗಳಲ್ಲಿ ತಲೆ ಎತ್ತಬೇಕು ಪ್ರತಿಯೊಬ್ಬ ಭಾರತೀಯನು ಯೋಧನಾಗಲೀಬೇಕು ರಾಷ್ಟ್ರದ ಕರೆ ಬಂದಾಗ, ರಾಷ್ಟ್ರದೇವಿಯ ವೆಗೆ ಸಿದ್ಧಿರಿರುವ ಬಲಷ್ಟು ಭಾರತೀಯರು ಅತ್ಯಂತವಾಗಿ ಸಮಗೆ ಕು. ವೈಮಾನಿಕರು, ಹಡುಗುಪಡೆಯವರು, ಕಾಲ್ಪನಾವಿದ್ವಾರು, ಭಾರತ ರಾಷ್ಟ್ರಕ್ಕೆಬೇಕು. ಅತಹ ಶಿಕ್ಷಣ ಶಾಲೆಗಳು ಆಸಂಖ್ಯೆತವಾಗಿ ಉದ್ದೇಶಗಳಿಗೆ ಎಂದ್ರೀಸೋಣ.

ಭಾರತೀಯ ಜಾಂಧರರೆ,

ನೀವೆಲ್ಲ ನಿಮ್ಮ ತಮ್ಮಸಂದು ತೋರಿದ ಬ್ರಿತ್ತಾದರಗಳನ್ನು, ಮರಿಯಬಂಡೆ ನಾನು. ತಂದೆ-ತಾಯಿಗಳಂತೆ, ಅಣ್ಣ ತಮ್ಮಂದಿರಂತೆ ಮಮತೀಯಂದ ಸಲುಹಿದ್ದೀರಿ ನಿಮ್ಮ ಸಹವಾಸನೆಂದರೆ ವಿಶ್ವವಿದ್ಯಾಲ ಯದಲ್ಲಿ ದೊರೆಯುವ ಶಿಕ್ಷಣಕ್ಕೂ ಹಿಗಿಲಾದುಮು ಎಲ್ಲಿದ್ದರೂ ನಾನು ನಿಮ್ಮತಮ್ಮನು. ನಿಮ್ಮ ಹೃದಯದಲ್ಲಿ ಸಾಫ್ತನ ಕೊಟ್ಟಿದ್ದೀರಿ. ನಿಮ್ಮಲ್ಲಿರ ಉಪಕಾರವನ್ನು ಎಂದೂ ಮರಿಯಲಾರೆ' ಎಂದು ಕೈಪುಗಿದ. ಸರಲವಾಗಿ ವಿಚಾರಗಳು ಬೂರ್ದದ್ದರಿಂದ ಭಾವಣಿದ 'ಪಡರು ಮರಕ್ಕಿರುತ್ತಾರು. ಮನ್ಯ-ಯೇ ಮನಸ್ಸನ್ನು ಎಳ್ಳಿದುಮು ಕಾರಣ. ಜೀಲಧನು ಕರೆದ್ದೀರ್ಘಲು ಸಿದ್ಧಿ ನಾಗಿಯೇ ಸಿಂತಿದ್ದ ಕೈದಿಗಳು ಬೆಂಬತ್ತಿದ್ದರೂ ರಾಷ್ಟ್ರದೇಸತೀಯ ಜಯ ಫೋಷನು ದೇಹಿಸ್ಯಮಾನಸಾಗಿ ಹೊರಹೊಮ್ಮತ್ತಿದ್ದಿತ.. ಕೈದಿಗಳು ವಿಕ್ರಮನ ಕೈಕಲಿಕ 'ಹೋಗಿ ಬಾ ಗೆಳಿಯಾ' ಎಂದು ಸಾವರಿತು ಆಲಂಗಸುತ್ತಿದ್ದರು. ವಾರ್ಪ ಹಾಕಿದೆ ಸುರೀತವರ ಸಾಳಿದಾರಿತ್ವ ಕೊರಳಲ್ಲಿ ಕುಳಿತವು. ವಿಕ್ರಮನ ಸಹಸ್ರರೂ ಗೆಳಿಯಿರಿಗೆ ಸಾಮೂಹಿಕ ವಂದನೆ ತಲ್ಲಿಸಿದ ಗೆಳಿಯರು ಅಣೀಸದ ವರೆಗೂ ವಿಕ್ರಮನನ್ನು ಕಳುಹಿ ಹಂತರುಗಿದರು ವಿಕ್ರಮನು ಅಕಾಸೆ ಬೆಂಚೊಂದ ನಂಬಿನಿಸಿ ಬಟ್ಟಿಗಳನ್ನು ಕಳಿದೂಗೆದ. ತನ್ನ ಬಟ್ಟಿಗಳನ್ನು ಧರಿಸಿ ತನ್ನನ್ನು ತಾನೇ ಸೋಡಿಕೊಂಡ. ಹಂಸಿಗಯ ಸುರಕ್ಷಿತನ್ನು ಬಗಲಲ್ಲಿರಿಸಿ ನಿಂತ. ಬಿಡುಗಡೆಯ ಕಾಗದದೊರೆಯಿತು. ದಾರಿಯ ವೆಚ್ಚೆ ಕೈಂದು ಎಂಟಾಣಿ-ಗಳೂ ಜೀರ್ಣನಲ್ಲಿ ಬಿದವು ಜೀಲರನೂ ಪಂದನೆ ನೀಡಿದ. ವಿಕ್ರಮನಿಗೆ ಧೈಯರ್ವೇ ಇರಲಿಲ್ಲ. ಪುನಃ ಒಂಗಳಿಗೆ ಕೂಡಿಸುವರೊಂದು ಎನ್ನ ಸಂಕಯ ಅವಸಿಗೆ. ಚೇಗನೇ ಹೊರಕ್ಕೆ ಕಳುಹಿಸಲೀ ಎಂದು ಬಯಸುತ್ತಿದ್ದ. ಜಯಕಾರ, ಗೆಳಿಯರ ಮಾತುಗಳು ಬೇಡವಾಗಿದ್ದವು. ಒಳಗನ ಗೆಳಿಯರು, ಆಕಾಶವೇ ಓರಿಯಂತೆ ಜಯಫೋಷಗ್ರಹರು. ವಿಕ್ರಮನು ಹೊರಬಿದ. ತಿರುಗ-ತಿರುಗ 'ಇಸಾಪುರ ಮಧ್ಯವತ್ತಿ ತುರಂಗ'ನ್ನು ಸೋಡಿಅತ್ಯವಸರವಾಗಿ ಸಡಿದ. ಪ್ರ-ಡಿ-ದ !'

— ಜಯಹಿಂದ —

